

Mysore Archæological Survey

EPIGRAPHIA CARNATICA

Vol. XVI

SUPPLEMENTARY INSCRIPTIONS

IN THE

TUMKUR DISTRICT

PUBLISHED BY

PROF. K. A. NILAKANTA SASTRI, M.A.,
Director of Archæology in Mysore



MYSORE.

PRINTED BY THE DEPUTY DIRECTOR, GOVERNMENT BRANCH PRESS

1958

P R E F A C E

THE present volume happens to be the third one in the new series of Epigraphia Carnatica Volumes, it contains the supplementary inscriptions collected in the Tumkur District by Mr. R. Narasimbachari, between the years 1906 and 1922. The first two volumes in the series, *viz.*, Epigraphia Carnatica Volumes XIV and XV containing the texts and transliteration, new and revised, collected in the old Mysore District which included the present Mandya District and in the Hassan District respectively, were published by Dr. M. H. Krishna in the year 1942. Though the text of the present volume was printed as long back as 1923, further progress appears to have been very slow due to various reasons, thus the printing of the transliteration of about 270 inscriptions which the present volume contains has taken over seven years to complete. As in the previous two volumes, the present volume contains only a dynastic table giving in a classified form a very brief summary of the contents of the inscriptions published in the place of translations.

It is hoped to bring out the remaining volumes which are already overdue without further delay with the earnest co-operation of the members of the staff of the Department and the authorities of the Government Branch Press, Mysore.

MYSORE,
Dated 26th May 1955

K. A. NILAKANTA SASTRI,
Director of Archaeology in Mysore

CONTENTS

	PAGE
Preface	iii
Alphabetical List of Towns and Villages	vii
Contents arranged according to Towns and Villages in each Taluk	ix-xii
List of Illustrations	xii
Text of the Inscriptions arranged as in the original in Kannada characters	1-85
Text of the Inscriptions in Roman characters	1-72
List of Abbreviations	xiii
Dynastic List of Inscriptions	1-38
Illustrations	Plates I to XII

TUMKUR SUPPLEMENT

ALPHABETICAL LIST OF TOWNS AND VILLAGES WHERE THE INSCRIPTIONS WERE FOUND

Name	Taluk	Inscription Number in the Taluk	Name	Taluk	Inscription Number in the Taluk
Ajakanakatte	. Tp	167	Kadabā	.. Gb	R 18, 69-71
Aralikere	Tp	154	Kadehalli	. Tp	164
Aremāranahalli	.. Gb	72	Kaggere	Kg	85
Bajagūru	Tp	R 53	Kaidāla	. Tm	83
Baragihalli	. Ck	68	Kallukōte	Sı	R 94, 121, 122
Baraka	Mı	R 29	Kāmalāpu	Ck	74
Barakanahālu	Ck	R 41, 99-102	Kamānahalli	. Ck	98
Belagūli	Ck	71-73	Kenchanapālya	... Tm	108
Belavādi	Ck	R 45, 103	Kaiegōdi Rangāpura	Tp	140
Benakanakere	Tp	160, 161	Kereyaladahalli	Sı	125
Bettahalli	Kg	86, 87	Kondajji Agrahar	Gb	75, 76
Bhattarahalli	.. Ck	104-106	Kottagere	. Kg	63
Bhīmaśandra	Tm	76	Kuchchangı	.. Tm	72, 73
Bīdnagere	.. Kg	56-61	Kunigal	. Kg	R 9, 50-55
Bīgauēhalli	... Tp	157	Lakshmīpura	. Kg	88, 89
Bijāvāra	Mı	R 22	Maddagūri	Mı	R 14, 111-116
Bitnakurike	Tm	107	Mādhalli	. Tp	R 11
Buruganahalli	Mı	133	Mahgere	. Ck	78
Byādarahalli	. Ck	80	Mārhole	. Ck	97
Byālekere	. Ck	58-61	Masakallu	. Tm	82
Chāmanahalli	... Gb	73, 74	Mattigatta	. Tp	R 39
Chikkanāyakanahalli	... Pg	98	Melekōte	Tm	78-80
Chikkanāyakanahalli	Ck	46-53	Midigēsi	. Mı	117
Chikka-sārangi	. Tm	81	Muddēnahalli	. Ck	62
Chinaga	Tm	109-111	Nādūru	Sı	126
Dabbegatta	. Ck	54, 55	Naduvinahalli	. Tp	152, 153
Dabbeghatta	Tp	162, 163	Namgānahalli	Pg	103, 104
Dāvāryadūga	Tm	74, 75	Nidugal	.. Pg	105-116
Dodda Dālavatta	Mı	120-129	Nilattahalli	. Kg	62
Dodḍāghatta	Tp	155, 156	Niruvagallu	. Ck	76, 77
Dodda-Hennegere	Ck	75	Nittūr	Gb	66-68
Dummanahalli	. Tp	165, 166	Nonavinakere	Tp	145, 146
Edeyūru	. Kg	R 49, 68-84	Oddarahalli	. Ck	81, 82
Elanadu	Ck	94-96	Pankajahalli	... Ck	83-86
Erekatte	.. Ck	87-89	Pātagondanahalli	Tm	84
Gubbi	Gb	62, 63	Pāvugada	Pg	97
Gundlahalli	. Pg	R 11-13 99	Prabhavanahalli	Gb	64, 65
Gundārahalli	. Pg	R 8	Rāmapura	. Mı	134-137
Hālanūru	. Tm	77	Rangāpura	Pg	100-102
Hāle-Itakalōti	. Mı	130	Rangasamudrapālya	Pg	117
Halkūru	.. Sı	123, 124	Sankēnahalli	Tm	85
Hanchihalli	.. Mı	132	Settikere	. Ck	79
Hatna	Tp	R 102, 142-144	Sıra	. Sı	113-120
Hindinakere	Ck	63, 64	Sivanagere	. Mı	131
Hirugundugal	. Tm	86-106	Soralamāvu	Ck	65-67
Honnebāgi	Ck	56, 57	Srāvandanahalli	.. Mı	R 73 118
Hulyāi	. Ck	90-93	Sūlekere	. Tp	148, 159
Hutridūga	Kg	64-67	Tōvinakere	... Mı	131
Indigere	Tp	141	Turuvakere	.. Tp	R 5, 153, 151
Itigadiḍbanahalli	Mı	119	Vighnasante	Tp	147-149
Jōgihalli	Ck	R 1	Vōtukere	Ck	69, 70

CONTENTS ARRANGED ACCORDING TO TOWNS AND VILLAGES IN EACH TALUK OF
THE TUMKUR DISTRICT

Villages	No of the Inscription	Page of the Text	Page of Transliteration	Page of Dynasty	Villages	No of the Inscription	Page of the Text	Page of Transliteration	Page of Dynasty
----------	--------------------------	---------------------	----------------------------	--------------------	----------	--------------------------	---------------------	----------------------------	--------------------

Chikkanayakanahalli Taluk

Jōghalli	Rev	1	1	1	26	Vōtukere	69	12	10	16
Barakanahālu	Rev	41	2	1	21	"	70	14	11	17
"		99	28	22	34	Belaguli	71	15	12	22
"		100	28	23	21	"	72	16	13	33
"		101	28	23	34	"	73	17	13	24
"		102	28	23	34	Kāmalāpura	74	17	14	34
Belavādi	Rev	45	2	1	28	Dodda-Hennegere	75	17	14	13
"		103	28	23	31	Niruvagallu	76	18	14	16
Chikkanāya kanahalli		46	3	2	33	"	77	19	15	30
"		47	3	2	28	Malligere	78	19	15	22
"		48	3	2	33	Settikere	79	19	15	23
"		49	3	2	28	Byādarahalli	80	19	15	34
"		50	3	2	33	Oddarahalli	81	20	16	34
"		51	4	2	33	"	82	20	16	34
"	...	52	4	2	33	Pankajahalli	83	20	16	25
"		53	4	3	26	"	84	21	16	34
"					33	"	85	21	17	34
Dabbeḡatta		54	5	3	20	"	86	21	17	24
"		55	5	4	21	Erekatte	87	21	17	22
Honnebāḡi		56	6	4	33	"	88	22	17	34
"		57	6	4	33	"	89	22	17	34
Byālakere		58	6	4	19	Hulyar	90	22	17	32
"	..	59	7	5	33	"	91	25	20	33
"		60	7	5	13	"	92	25	20	34
"		61	7	5	23	"	93	25	20	14
Muddēnahalli	..	62	8	5	18	Elanadu	94	25	20	28
Hindinakere		63	10	8	17	"	95	26	20	34
"		64	11	8	33	"	96	26	21	34
Soralamāvu		65	11	8	22	Māruhōle	97	26	21	34
"	..	66	11	9	33	Kampanahalli	98	26	24	15
"	..	67	11	9	23	Bhattarahalli	104	29	23	23
Baragihalli	..	68	12	9	21	"	105	29	23	13
						"	106	29	24	19

Gubbi Taluk

Kadaba	Rev	18	30	24	31	Nittūr	66	31	26	30
"		69	32	26	34	"	67	31	26	34
"	..	70	33	27	34	"	68	31	26	34
"	..	71	34	27	..	Aremāranahalli	72	34	28	31
Gubbi		62	30	24	33	Chāmanahalli	73	34	28	27
"	..	63	31	25	10	"	74	37	30	28
Prabhavanahalli	...	64	31	25	7	Kondajji Agrahar	75	39	31	2
"	..	65	31	25	7	"	76	41	33	19

Villages		No of the Inscription	Page of the Text	Page of Transliteration	Page of Dynasty	Villages		No of the Inscription	Page of the Text	Page of Transliteration	Page of Dynasty

Kunigal Taluk

Kunigal	Rev	9	42	34	35	Edeyür		81	47	39	28
"		50	43	35	23	"		82	47	39	28
"		51	43	35	35	"		83	47	39	26
"	...	52	44	35	32	"		84	47	39	35
"		53	44	35	35	Bidnagere		56	44	36	32
"	..	54	44	36	35	"		57	44	36	33
"	..	55	44	36	35	"		58	44	36	35
Edeyür	Rev	49	42	34	31	"		59	44	36	32
"		68	45	37	35	"	...	60	44	36	33
"		69	46	38	35	"		61	45	36	33
"		70	46	38	35	Nilattahalli		62	45	37	31
"		71	46	38	35	Kottagere		63	45	37	35
"		72	46	38	35	Hutridurga		64	45	37	35
"		73	46	38	35	"		65	45	37	32
"		74	46	38	35	"	..	66	45	37	32
"		75	46	38	35	"		67	45	37	32
"		76	46	38	35	Kaggere		85	47	39	36
"		77	46	38	35	Bettahalli		86	47	40	36
"		78	46	39	35	"		87	48	40	36
"		79	47	39	35	Lakshmipura	..	88	48	40	32
"	..	80	47	39	35	"	..	89	48	40	36

Maddagiri Taluk

Maddagiri	.. Rev	14	48	40	31	Dodda-Dālavatta	.	123	52	43	36
"	...	111	49	41	26	"	.	124	52	43	36
"	..	112	49	41	36	"		125	52	43	36
"		113	49	41	36	"		126	52	43	36
"	..	114	50	41	32	"	.	127	52	44	36
"		115	50	41	36	"		128	52	44	36
"	..	116	50	42	27	"		129	52	44	36
Bijavara	.. Rev	22	49	40	22	Hale Itakalôti		130	53	44	32
Baraka	Rev	29	49	41	12	Sivanagere		131	53	44	24
Śrāvandanahalli	Rev	73	49	41	12	Hanchihalli		132	56	46	37
"		118	51	42	11	Buruganahalli		133	56	47	10
Mūḍgēsi		117	50	42	32	Rāmapura		134	56	47	37
Itigadibbanahalli		119	51	43	31	"		135	56	47	37
Dodda-Dālavatta		120	51	43	36	"		136	56	47	37
"		121	52	43	36	"		137	56	47	37
"		122	52	43	36	Tōvinakere		138	56	47	37

Pavugada Taluk

Guḍḍarahalli	... R	8	57	47	32	Chikkanāyakana-		98	58	48	37
Guḍḍalahalli	. R	11	57	48	3	halli					
"	. R	12	57	48	3	Rangāpura	.	100	58	49	31
"	R	13	58	48	3	"		101	58	49	37
"	...	99	58	48	37	"		102	59	49	25
Pāvugada	..	97	58	48	24						

Villages	No of the Inscription	Page of the Text	Page of Transliteration		Villages	No of the Inscription	Page of the Text	Page of Transliteration	
			Page of	Dynasty				Page of	Dynasty

Pavugada Taluk—Conclā

Nanigānahalli	103	59	49	31	Nidugallubetta	111	60	50	13
"	104	59	49	37	"	112	60	50	37
Nidugal	105	59	49	37	"	113	60	51	13
Nidugallubetta	106	60	50	13	"	114	61	51	37
"	107	60	50	37	"	115	61	51	37
"	108	60	50	37	"	116	61	51	37
"	109	60	50	37	Rangasamudrapālya	117	61	51	37
"	110	60	50	27					

Sira Taluk

Kallukōte	.. Rev 94	62	51	31	Sira	117	62	52	29	
"	121	63	52	37	"	118	62	52	29	
"	122	63	52	37	"	119	63	52	30	
Sira	..	113	62	52	"	120	63	52	33	
"	..	114	62	52	Halkūru	..	123	63	52	6
"	..	115	62	52	"	..	124	64	53	10
"	..	116	62	52	Kereyāladahalli	..	125	64	53	37
					Nādūru	..	126	64	53	37

Tiptur Taluk

Turuvekere	Rev 5	65	53	25	Naduvinahalli	152	71	60	38	
"	150	71	59	38	"	153	71	60	38	
"	151	71	60	20	Arahkere	..	154	72	60	38
Mādhalli	.. Rev 11	65	54	30	Doddaghatta	..	155	72	60	10
Mattigatta	Rev 39	65	54	20	"	..	156	72	60	10
Bajagūru	Rev 53	66	55	25	Riganēhalli	..	157	72	60	17
Hattana	Rev 102	67	55	27	Sūlēkere	..	158	73	61	12
"	142	70	58	13	"	..	159	73	61	14
"	143	70	59	13	Benakanakere	..	160	74	61	20
"	144	70	59	38	"	..	161	74	62	38
Keregōdi Rangā- pura	140	67	55	8	Dabbeghatta	..	162	75	62	13
Indisgere	..	141	70	58	"	..	163	75	63	38
Nonavinakere	..	145	70	59	Kadehalli	..	164	75	63	38
"	146	70	59	38	Dummanahalli	...	165	75	63	10
Vighnasante	147	71	59	31	"	..	166	75	63	38
"	148	71	59	20	Arakanakatte	..	167	75	63	38
"	149	71	59	38						

Tumkur Taluk

Kuchchangi	..	72	76	64	30	Meleḷōte	78	77	65	1	
"	..	73	76	64	31	"	..	79	78	66	21
Dēvarāyadurga	..	74	76	64	28	"	..	80	78	66	25
"	..	75	76	64	36	Chikka-Sārangi	..	81	79	66	11
Bhīmasandra	..	76	77	64	38	Masakalli	...	82	79	67	38
Hālanūru	..	77	77	64	21	Kaidāla	..	83	79	67	25

Villages	No of the Inscription	Pages of the Text	Page of Transliteration	Page of Dynasty	Villages	No of the Inscription	Page of the Text	Page of Transliteration	Page of Dynasty
----------	--------------------------	----------------------	----------------------------	--------------------	----------	--------------------------	---------------------	----------------------------	--------------------

Tumkur Taluk—Concl'd

Pātagondanahalli	84	79	67	31	Hirigundugal	98	82	69	6
Senkēnahalli	85	80	67	23	"	99	82	69	5
Hirigundugal	86	80	67	4	"	100	82	69	7
"	87	80	67	5	"	101	83	69	12
"	88	80	68	6	"	102	83	70	6
"	89	81	68	7	"	103	83	70	5
"	90	81	68	7	"	104	83	70	38
"	91	81	68	6	"	105	83	70	22
"	92	81	61	5	"	106	83	70	22
"	93	81	68	5	Bitnakurike	107	84	70	24
"	94	82	68	5	Kenchanapālya	108	84	71	25
"	95	82	69	5	Chinaga	109	84	71	14
"	96	82	69	6	"	110	84	71	14
"	97	82	69	5	"	111	85	72	24

LIST OF ILLUSTRATIONS

<i>Plate</i>		
I	Chiknaikanhalli 71	Copper plate grant of the Hoysala king Viraballāla
II	Maddagiri 118	Stone inscription of the Nolamba king Ponnēra
III	Maddagiri 131	Copper plate grant of the Vijayanagar king Vira Narasimha, A D 1506
IV	Sira 123	Stone Inscription of the Ganga king Srīpurusha A D 788
V-VII	Tiptur 140	Copper plate grant of the Ganga king Rāchamalla II
VIII	Tumkur 78	Copper plate grant of the Ganga king Mādhava Varma (Mādhava III)
IX	Tumkur 81	Stone inscription of the Rāshtrakūta king Akālarsha, A D 903
X	Tumkur 85	Stone Inscription of the Ganga king Sivamāra
XI	Tumkur 86-106	Viragals belonging to the reign of the Ganga king Srīpurusha
	Tumkur 89	Do
XII	Tumkur 90	Do
	Tumkur 88	Do

EPIGRAPHIA CARNATICA

Supplement to Volume XII

INSCRIPTIONS IN THE TUMKUR DISTRICT.

ಕರ್ಣಾಟಕ ಶಾಸನಗಳು.

೧೨ನೆಯ ಸಂಪುಟದ ಅನುಬಂಧ.

ತುಮಕೂರು ಡಿಸ್ಟ್ರಿಕ್ಟಿನ ಶಾಸನಗಳು.

CHIKNAYAKANHALLI TALUK.

ಚಿಕ್ಕನಾಯಕನಹಳ್ಳಿ ತಾಲ್ಲೂಕು.

REVISED INSCRIPTIONS

ಶಿವಪಾಡಾದ ಶಾಸನಗಳು.

1

ಚಿಕ್ಕನಾಯಕನಹಳ್ಳಿ ಹೋಬಳಿ ಚೋಗಿಹಳ್ಳಿಯ ದಳವಾಯಿ ಮರದಲ್ಲ.

- 1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಹೇತವೇ ತ್ವೈ
- 2 ರೋಕೈನಗರಾರಂಭೆ ಮೂಲಸ್ತಂಭಾಯ ಶಂಭವೇ||
- 3 ಸ್ವಸ್ತಿ ಶ್ರೀ ಜಯಾಧ್ಯುದಯ ಶಾಲವಾಹನಶಕವರ್ಷ ೧೫೪೪
- 4 ನೆಯ ದುಂದುಭಿ ಸಂವತ್ಸರದ ಮಾಘ ಬ ೧೪ರಲ್ಲೂ ಶ್ರೀ
- 5 ಮದ್ರಜಾಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ
- 6 ಶ್ರೀವೀರರಾಮದೇವರಾಯರು ಗನಗಿರಿನಗರದಲ್ಲ
- 7 ಸಿಹಾ ಸನರೂಢರಾಗಿ ಪುಧ್ವಿಯನಾಳುತಿರಲು ಘನಗಿ
- 8 ರಿನಗರಕ್ಕೆ ಪಶ್ಚಿಮಭಾಗದಲ್ಲ ಯಹ ವೈನಳದ ಶೀಮೆ
- 9 ದಂಧಾ ಚಿಕ್ಕನಾಯಕನಹಳ್ಳಿ ಯಂಬ ಪಟ್ಟಣದಲ್ಲ ಮುದಿ
- 10 ಯಪ್ಪನಾಯಕೇಂದ್ರನು ರಾಜ್ಯವನಾಳುತ್ತಾಯಿರಲು ಆತಂಗೆ ದಕ್ಷಿ
- 11 ಣದೋರ್ಧ್ವಂಡವಾದ ವೀರಮಹೇಶ್ವರಾರಾದಕನಾದ ಶೀಲವಂತದಳವಾಯಿ
- 12 ಪರಮ ಪ್ಪ ಮರ ಕೆರೆ ತೋಟ ಯಿ ಮಾಡಿಸಿ ಶ್ರೀಮತು ಸಜನತು

- 13 ಧಿವಾಚಾರಸಂಪನ್ನರಾದ ದೇವಾಪ್ಯಧ್ವೀಮಹಾಮಹತ್ತಿ ನೋಳಗಾ
 14 ದ ನಂದೀಶ್ವರಸ್ವಾಮಿಗಳಿಗೆ ವಿಧೂತಿ ಮುಂತಾಗಿ ಶರಣಮಾಡಿದೆಲು ಈ
 15 ಧರ್ಮವ ಅಳುವದೆ ನಡುವ ಪುಣ್ಯಾತ್ಮರಾದಂಧಾ ಅರಸುಗಳಿಗೆ ಧನ
 16 ಕನಕವಸ್ತುವಾಹನಪುತ್ರಸಂಧಾನ ವೊಡರಾದ ಸಕಲ ಭೋಗಂ
 17 ಗಳನೂ ಮಹಾದೇವ ಕೊಟ್ಟು ರಕ್ಷಿಸುವ ಯಿದ ನಡನದೆ ಅಳುಪಿ
 18 ಶಾಸನದ ಕಲ್ಲ ಕಿತ್ತರೆ ಲವಿಯ ಕೆಡನಿದರೆ ತೋಟ ಮರ ಕೆರೆಯ
 19 ಅಪಹರಿಸಿ ತೆಕೊಂಡಂಧಾ ಪಾಪಿಗಳು ದೇವರೋಕ ಮರ್ತ್ಯರೋಕ
 20 ಕೆ ಹೊರಗು ಅವರು ಸೂರ್ಯಚಂದ್ರರು ಉಳ ಪರ್ಯಂತದಲೂ
 21 ರಉರವ ನರಕದಲಯೇ ಬಿದ್ದು ಯಿರುವರು ಯಾ ಮರದಲ್ಲ ಸಮಸ್ತ ಪ
 22 ದಾರ್ಥವನು ಶಿವಾರ್ಪಣವ ಮಾಡುವಂಧಾ ಸತ್ಪುರುಷಮಾಹೇಶ್ವರರೇ ಯಿರು
 23 ವರು ಅನಾರ್ಥವ ಮಾಡಿ ಕೆಡುವಂಧಾ ಲಂಡುಪುಂಡರು ಯಿದ್ದರೆ ವಿರ
 24 ಮಾಹೇಶ್ವರರು ವೋಡೆಯರು ಭಕ್ತರು ವಿಚಾರಿಸಿಕೊಂಡು ಅಂಧಾ ಲಿಂ
 25 ದುಪುಂಡರ ತೆಗೆದು ಸತ್ಪುರುಷರ ಯಿರುವುದು| ಸ್ಯದತ್ತಾ ದುಹಿತಾ ಧಾ
 26 ಶ್ರೀ ಪಿತೃದತ್ತಾ ಸಹೋದರೀ| ಅನ್ಯದತ್ತಾ ಸ್ವಯಂಮಾತಾ ಭೂಮಿಂ ದ
- 27 ತ್ತಾಂ ನವಾಹರೇತ್| ಅಕ್ಷಯ ಸಂವತ್ಸರದಲು | 31 ಪದೆ ನಡೆವಿದಂಧ ಪುಣ್ಯಾತ್ಮರಾದ ಅರಸುಗಳಿಗೆ
 28 ಶ್ರೀಮತು ಮುದಿಯಪ್ಪನಾಯಕರು ದಳವಾ | 32 ಧನಧಾನ್ಯಕನಕವಸ್ತುವಾಹನಪುತ್ರಸಂತಾನ ಮೊ
 29 ಯಿ ಶಿಲವಂತಪರಮಪ್ಪನ ವಿರತ್ತಮರಕೆ ಭೋಗಿಸ | 33 ದರಾದ ಸಕಲಭೋಗಂಗಳನು ಮಹಾದೇವ ಕೊಟ್ಟು ರಕ್ಷಿಸು
 30 ಮುದ್ರವ ಶರಣಮಾಡಿದೆಲು ಯಾ ಧರ್ಮವ ಅಳು | 34 ವ ಯಿದ ನಡನದೆ ಅಳುಪಿ ಅಪಹರಿಸಿದಂಧಾ
- 35 ಪಾಪಿಗಳು ದೇವರೋಕ ಮರ್ತ್ಯರೋಕಕೆ ಹೊರಗೂ ಅವರು ಸೂರ್ಯ
 36 ಚಂದ್ರರು ಉಳಪರಿಯಂತ್ರ| ದಲು ನರಕದಲ್ಲಯೇ ಬಿ
 37 ದ್ದು ಹುಳುವಿನಕೊಂಡದಲ್ಲ ಯಿಹರೂ

(ಮೇಲುಭಾಗದಲ್ಲಿ)

- 38 ದಳವಾಯಿಯಿ ಶಿಲವಂಧ ವಿರಕ್ತ | (ಪಾರ್ಶ್ವದಲ್ಲಿ)
 39 ಪರಮಪ್ಪನ ಮರದಲ್ಲ ವಿರಮಹೇಶ್ವರರು ಯಿರಾಬೇಕೂ | 40 ಯದು ಮುದಿಯಪ್ಪನಾಯಕನ ಬೆಯಿರಪ್ಪನಾಯಕನ
 41 ವೊಪ್ಪಿತದ ಶಾಸನ

41

ಹುಳಿಯಾರು ಹೋಬಳಿ ಬರಕನಹಾಳು ಗ್ರಾಮಕ್ಕೆ ಉತ್ತರ ಹಾಳುಕೆರೆಕಟ್ಟೆಯ ಮೇಲೆ ಪಾಳು
 ದೇವಸ್ಥಾನದ ಬಳಿ ಇರುವ ವಿರಗಲ್ಲು

- 1 ಶ್ರೀ ಪ್ರವ ಸಂವತ್ಸರದ ಕಾರ್ತಿಕ ಸು ಜ ಕೋಟ್ಟಯಿ | 3 ತುಟುವನು ಮರಳಿಯಂಮಿರವಿ ಸತ್ತ ಕಲ ದೇ
 ಬಂಮ್ಮ | 4 ವಕಂನಿಕೆಯರು ವೊಯ್ದು ದೇವರ ವಗ್ರಾಸನದಲ್ಲ ಇಕ್ಕಲ್ಲದರು
 2 ಗವುಡನ ಮಗ ಕಾಳಯ್ಯರಾಮಯ್ಯಂಗಳು

45

ಕಂದಿಕೆರೆ ಹೋಬಳಿ ದೆಳವಾಡಿ ಗ್ರಾಮದ ಬಳಿ ನಟ್ಟ ಕಲ್ಲು

- 1 ಶುಭಮಸ್ತು
 2 ಸ್ಯಸ್ತಿ ಶ್ರೀ ವಿಜಯಧ್ವದಯ ಶಾಲವಾಹನಶಕ ವರುಷಂಗಳು
 3 ನಾಂಠರಾನೆ ಸ್ಯಬಾನುನಾಮ ಸಂವತ್ಸರದ ಅಧಿಕ ಜೆಷ್ಠ ತು
 4 ಓಲು ಶ್ರೀಮದ್ರಾಜಾಧಿರಾಜ ಪರವೇಶ್ವರ ಪ್ರಹುಡಪ್ರ
 5 ಶಾಪ ನಪತಿ ಮಹಿಶೂರ ಕೃಷ್ಣರಾಜವಡೆರೈಯನವ
 6 ರು ಪುಧುನಾಂಬ್ರಾಜ್ಯಂ ಗ್ಯುಉತಿರಲು ಸ್ಯೈದುಯಾಕೋಬಬೊ
 7 ಪಾರಿಯು ಅರಮನೆಗೆ ಕಂದಿಕೆರೆಸ್ತಳದ ದೆಳವಾಡಿಗ್ರಾಮ ಉಪ
 8 ಗ್ರಾಮಕ್ಕೆ ಸಹಾ ಶುಭಕ್ರಯವಾಗಿಯು ಕಂ||ಗುಂಠಂ ||ಂವರಹ

- 9 ಪು ಅರಮನೆ ಬೋಕ್ಕನಕ್ಕೆ ಬಂದದರಿಂದ ಯಾ ಗ್ರಾಮ ಉಪಗ್ರಾ
 10 ಮ ಸಹಾ ಅರಿಪಶಾಕಾದ್ರಿಪಕ್ಕೀರನ ದರಗಾರಗಾಹಕೆ ಶುಭ
 11 ಕ್ರಿಯವಾಗಿ ಕೊಡಿಸಿ ಯಿರುವದರಿಂದ ಯಿವರ ಪುತ್ರ ಪ
- | | |
|---------------------------------------|-----------------------------------|
| 12 ಉತ್ರ ಪಾರಂಪರ್ಯವಾಗಿಯು ಅಚಂದ್ರಾರ್ಕವಾಗಿ | 19 ಶೂದ್ರರು ವಿಘಾತ ಮಾಡಿದರೆ ಮಾತೃಗ |
| 13 ಯು ಅನುಭವಿಸಿಕೊಂಡು ಬರಲುಳವರು ಯದು | 20 ಮನ ಅನ್ಯವೀರ್ಯಕೆ ಹುಟ್ಟಿದವರು ತು |
| 14 ಯಾರು ವಿಘಾತ ಮಾಡಿದಾಗ್ಯೂ ಬಾಂಕರು ವಿಘಾ | 21 ರುಕರು ವಿಘಾತ ಮಾಡಿದರೆ ಮಕೆಯಲ್ಲ |
| 15 ತ ಮಾಡಿದರೆ ಕಾಶಿಯಲ ಗೋಹತ್ತು ಮಾಡಿದಹಾ | 22 ಹಂದಿ ತಿಂದಹಾಗೆ ಯೆಂದು ಮಹಾ |
| 16 ಗೆ ಕ್ಷತ್ರಿಯರು ವಿಘಾತ ಮಾಡಿದರೆ ಮಾತೃಗ | 23 ನ್ನಾಮಿಯವರ ಬುದ್ಧಿ ನಿರೂಪದ ಮೇರಿಗೆ |
| 17 ಮನೆ ಮಾಡಿದಹಾಗೆ ವ್ಯಾಶ್ಯರು ವಿಘಾತ ಮಾ | 24 ವಾಮನಮುದ್ರೆ ಶಿರಾಪ್ರತಿಷ್ಠೆಯು |
| 18 ಡಿದರೆ ತಮ ಮಗಳತಾಲು ಹೋದಹಾಗೆ | 25 ಮಾಡಿದ ಶಿರಾಶಾಸನಾ ಶ್ರೀ |

NEW INSCRIPTIONS

ಹೊಸ ಶಾಸನಗಳು.

46

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಸಬೆಯಲ್ಲಿ ತಾಲ್ಲೂಕು ಕಚೇರಿಗೆ ಪಶ್ಚಿಮ ನಿರ್ವಾಣಿಯ್ಯನ ಮಗ
 ಮೊಡ್ಡಯ್ಯನ ಹೊಲದಲ್ಲಿರುವ ಕಲ್ಲು

ಪ್ರಮಾಣ—2'×9"

- | | |
|----------------------|-------------------|
| 1 ಮುದಿಯಪನಾ | 5 ನಾಜಿಅಮು ನೀಲ |
| 2 ಯಕರ ಮಗಳು ಡ | 6 ವಂತ್ತೆ ಬೋಜನಾಯ |
| 3 ದಬ್ಬೆರಪನಾಯ | 7 ಕರಿಗೆ ಕೊಟ್ಟ ನೀಲ |
| 4 ಕರು ಪುಣ್ಯಸ್ತ್ರೀ ಚೆ | 8 ವಂತ್ತಪುರ |

47

ಅದೇ ಗ್ರಾಮದ ಕೇಶವ ದೇವರ ದೇವಸ್ಥಾನದಲ್ಲಿ.

- | |
|---|
| 1 ಶ್ರೀಮಹಾರಾಜ ಚಾಮರಾಜೇಂದ್ರ ಒಡೆಯರವರ ಪಟ್ಟಾಭಿಷೇಕ |
| 2 ಮಹೋತ್ಸವ ದಿವಸದಲ್ಲಿ ಸರ್ಕಾರನೇಯಿನವಿ ಮಾರ್ಚಿ ತಾರೀಖು ೨೫ರಲ್ಲಿ |
| 3 ಪ್ರತಿಷ್ಠೆ ಮಾಡಲ್ಪಟ್ಟಿತು |

48

ಅದೇ ಗ್ರಾಮದ ಅಂಜನೇಯ ದೇವಸ್ಥಾನದ ಮುಂಭಾಗದ ಪಾತಾಳಾಂಕಣದ ಕಂಭದಲ್ಲಿ

- | | |
|---------------------|---------------------|
| 1 ಸಾರ್ವರಿ ಸಂವತ್ಸರದ | 3 ಬಕ್ಕುತು ಸೋಬಕ್ಕುತು |
| 2 ಲ್ಲ ಅರಬ್ಬ ಪ್ಲವ ಸು | 4 ಸಂವತ್ ರದಲ್ಲಿ ಸಂ |
| | 5 ಪೂರ್ಣಿ |

49

ಅದೇ ದೇವಸ್ಥಾನದ ಬೆಳ್ಳಿಯ ಬಟ್ಟಲಿನ ಮೇಲೆ.

- | | |
|---|--------------------------------|
| 1 ಶ್ರೀ ಹನುಮಂತರಾಯಸ್ವಾಮಿ ಪಾದಕ್ಕೆ ತಳಕಾಡ ಹಂಚೆಯು | 2 ನವರ ಕೊಮಾರ ಬಸವರಾಜ್ಞಿಯನವರ ಸೇವೆ |
|---|--------------------------------|

50

ಅದೇ ಗ್ರಾಮದಲ್ಲಿ ರಾಮೇಶ್ವರ ದೇವಸ್ಥಾನದ ಗಂಟೆಯ ಮೇಲೆ

- | | |
|--|------------------|
| 1 ಶ್ರೀ ರಾಮೇಶ್ವರಸ್ವಾಮಿಯವರ ಪಾದಕ್ಕೆ ಪ್ರೊತ್ತಮು | 2 ಸುಬರಾಯನ ಶ್ಯಾಹೆ |
|--|------------------|

ಅದೇ ದೇವಸ್ಥಾನದ ರಾಮೇಶ್ವರದೇವರ ಮೇಲೆ ಕಟ್ಟುವ ಧಾರಾಪಾತ್ರೆಯ ಮೇಲೆ

ಶ್ರೀ ನರಶಿಂಗರಾಯರ ಧರ್ಮ ||

ಅದೇ ಗ್ರಾಮದ ವಿರಭದ್ರ ದೇವಸ್ಥಾನದ ದೇವರ ಹಿತ್ತಾಳೆಯ ವಿರದಲ್ಲ

- | | | |
|--------------------------------------|--|-------------------------------|
| 1 ಕ್ರೋಧನನಂ ಮಾಘ ಬ ಒಲ್ಲೂ ಚ್ಯನಾಯ್ಕ | | 3 ರುದ್ರೈಯನ ಮಗ ರುದ್ರಂಜನ ಪ್ರಭಾಳ |
| 2 ನಹಳ ರುದ್ರೇಶ್ವರದೇವರಿಗೆ ದೊಡ್ಡಗುಣಿಚ್ಯ | | 4 ಭಕ್ತಿ |

ಅದೇ ಗ್ರಾಮದಲ್ಲಿರುವ ಶ್ರೀನಿವಾಸಾಚಾರ್ಯರ ಮಕ್ಕಳು ವೆಂಕಣ್ಣಾಚಾರ್ಯರಲ್ಲಿದ್ದ ತಾಮ್ರ ಶಾಸನ

ಪ್ರಮಾಣ 9"×6"

ಹಲಗೆ 1

(ಮುಂಭಾಗ)

- 1 ಶ್ರೀ ರಾಮೇಶ್ವರಾ||
- 2 ನಮಸ್ತುಂಗ ಶಿರಶ್ಚುಂದೀ ಚಂದ್ರಚಾಮರ ಚಾರವೇ| ತೈರೋಕ್ಯನಗರಾರಂ
- 3 ಥ ಮೂಲವಂಥಾಯ ಶಂಭವೇ| ಹರೇರ್ಲಲಾವರಾಹಸ್ಯ ದಂಪ್ಪಾದಂ
- 4 ಡಸ್ಸಪಾತುವಃ ಹೇಮಾದ್ರಿಕಲಶಾ ಯತ್ರ ಧಾತ್ರೀ ಧತ್ತಶ್ರಿಯಂ ದಧಾ|| ಸ್ವ
- 5 ಸ್ತಿ ಶ್ರೀವಿಜಯಾಭ್ಯುದಯ ಶಾಲವಾಹನಶಕವರುಷಂಗಳು ೧೫೫೯ ನೆ ವರ್ತಮಾ
- 6 ನವಾದ ಪ್ರಮಾದಿನಾಮ ಸಂವತ್ಸರದ ಕಾರ್ತಿಕ ಬ ಒಂಲೂ| ಶ್ರೀಮದ್ರಾಜಾ
- 7 ಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ ಶ್ರೀವೆಂಕಟಪತಿದೇವಮಹಾರಾ
- 8 ಯರವರು ಪಿನಗೊಂಡೆಯಲ್ಲೂ ರತ್ನಶಂಹ್ಯಾಸನರೂಢರಾಗಿ ಸೃಷ್ಟೀನಾ
- 9 ಮ್ರಾಜಂ ಗೈಯುತ್ತಿರಲು ಅಮರನಾಯಕತನಕ್ಕೆ ಪ್ರತಿಪಾಲಶಿಕೊಟ್ಟ ಹೆಣ್ಣು
- 10 ಸಳದೇಶದ ಯಶಿಕಟ್ಟಿ ಶಾಸನಾಂಕಿತರಾದ ಗೊವಲಗೊತ್ತದ ಸಾಲನಾಯ
- 11 ಕರ ಭೈರವನಾಯಕರು ವಾರ್ಧಿನಗೊತ್ತದ ಆಪಸ್ತಂಭಸೂತ್ರದ ಯ
- 12 ಜುಶ್ಯಾಪಾಧ್ಯಾಯಿಗಳಾದ ಅನಂತಭಟ್ಟರ ಪೌತ್ರರಾದ ವೆಂಕಟ ಥ
- 13 ಟ್ತರ ಪುತ್ರರಾದ ಲಕ್ಷ್ಮಣಾಚಾರ್ಯರಿಗೆ ಕೊಟ್ಟ ಭೂದಾನಧರ್ಮಶಾ
- 14 ಸನದ ಕ್ರಮವೆಂತೆಂದರೆ ಮಗಧದೇಶದ ಆರಗದ ವೆಟ್ಟುಯಾದ ಕಂ
- 15 ದಿಕೆರೆಯಲ್ಲು| ಹಿರಿಕೆರೆಹಿಂದಣ ಕೇರಿಗೆ ಮೆಳೆಯವೊದಲ ಕಾಲುವೆದಂಡೆಯ
- 16 ಗದ್ದೆ ಬ ಒಕ್ಕೆ ದಳವೈನ| ಮೊದಲದಳ ಒಕ್ಕೆ ನೀಳು ಒಕ್ಕೆ ಬ| ೦
- 17 ನೀಳು ಒಕ್ಕೆ ಬ| ೦ ಮೂರನದಳ ನೀಳು ಒಕ್ಕೆ ಬ| ೦ ನಾಲ್ಕನೆ ದಳ ನೀಳು ಒಕ್ಕೆ ಬ ೧೦ ಅಂತು
- 18 ನೀಳು ೧೦ಕ್ಕೆ ದಳ ಒಕ್ಕೆ ಬ ೧೦ ಪಂದುಬಂಡುಗೆ| ಭಂಡಿ ತಿಂಮನ ಹೊಲ ಬ| ೦ ಉ
- 19 ಭಯಂ ಬಂಡುಗದ ಐಗಳ ಭೂಮಿಯನ್ನು ಗೋವಲಗೊತ್ತದ ಸಾಲನಾಯ
- 20 ಕರ ಭೈರವನಾಯಕರೂ| ವಾರ್ಧಿನಗೊತ್ತದ ಆಪಸ್ತಂಭಸೂತ್ರದ ಯಜು
- 21 ಶ್ಯಾಪಾಧ್ಯಾಯಿಗಳಾದ ಅನಂತಭಟ್ಟರ ಪೌತ್ರರಾದ ವೆಂಕಟಭಟ್ಟರ ಪುತ್ರ
- 22 ರಾದ ಲಕ್ಷ್ಮಣಾಚಾರ್ಯರಿಗೆ ಕಾರ್ತಿಕ ಸೊಮವಾರದಲ್ಲೂ ಸಹಿರಣ್ಣೋದಕದಾ
- 23 ನಧಾರಾಪೂರ್ವಕವಾಗಿ ಕೊಟ್ಟಿ ವಾದಕಾರಣಾ| ಆ ಭೂಮಿಯೊಳಗುಳ್ಳ ನಿಧಿ
- 24 ನಿಕ್ಷೇಪಜಲತರುಪಾಷಾಣಅಕ್ಷೇಣ್ಯಾಗಾಮಿಸಿದ ಸಾಧ್ಯಂಗರೆಂಬ ಅಪ್ಪ ಭೋ
- 25 ಗತೆಜನ್ಯಾಮೃಗಳೂ ನಿಮಗೆ ಸಲತಕ್ಕದು| ಯಿಲ್ಲಿಂದಾಮುಂದೆ ನೀಳು ಮಾ

(ಹಿಂಭಾಗ)

- 26 ಡುವ ದಾನ ಅಧಿಕೃತ ಪರಿವರ್ತನೆಗಳೆಂಬ ವ್ಯವಹಾರಚತುಸ್ತಯ
- 27 ಕ್ಕು ಯೋಗ್ಯವಾಗಿ ನೀಲು ನಿರಮ ಪುತ್ರ ಪಾರಂಪರ ದಲ್ಲೂ ಆಚಂದ್ರಾರ್ಕ
- 28 ಸ್ಥಾಯಿಗಳಾಗಿ ಸುಖದಿಂದಾ ಅನುಭವಿಸಿಕೊಂಡು ಬರುವದೆಂದು ವಾ
- 29 ರ್ಥಿಸಗೋತ್ರದ ಅಪಸ್ಥಂಧದ ಸೂತ್ರದ ಯಜುಶ್ಯಾಶಾಸ್ತ್ರಾಧ್ಯಾಯಗಳಾದ ಅನಂ
- 30 ತಫಟ್ಟರ ಪೌತ್ರರಾದ ವೆಂಕಟಫಟ್ಟರ ಪುತ್ರರಾದ ಲಕ್ಷ್ಮಣಾಚಾರ್ಯರಿ
- 31 ಗೆ ಗೊವಲಗೊತ್ರದ ಸಾಲನಾಯಕರ ಭೈರಪ್ಪನಾಯಕರೂ ಬರಸಿಕೊ
- 32 ಟ್ತ ಭೂದಾನಶಾಸನ | ಗ್ರಂಥ | ದಾನಪಾಲನೆಯೋರ್ವ ಫಠೆ ದಾನಾಥೇಯೋ
- 33 ನುಪಾಲನೆ | ದಾನಾತ್ಮ ಗಮವಾಪ್ತೇಶಿ ಪಾಲನಾದುಚ್ಯುತಂ ಪದಂ || ಸ್ವದತ್ತಾ
- 34 ಪುತ್ರಕಾಥಾತ್ರಿ ಪಿತೃದತ್ತಾನುಹೋದರೇ | ಅನ್ಯದತ್ತಾ ಚ ಮೌತಾಚ ದತ್ತಾಂ
- 35 ಭೂಮಿಂ ಪರಿತ್ಯಜಿತ್ | ಎಕ್ಕೈವಧಗಿನೀರೊಕೆ ಸರ್ವಭಾಮೇವ ಭೂಧುಜಾಂ |
- 36 ನಭೋಜ್ಯಾ ನಕರಗ್ರಾಹ್ಯಾ ವಿಪ್ರದತ್ತಾವಸುಂಧರಾ | (ದೊಡ್ಡ ಕ್ಷರದಲ್ಲ) ಶ್ರೀರಾಮೇಶ್ವರಾ

54

ಚಿಕ್ಕನಾಯಕನಹಳ್ಳಿ ಹೋಬಳಿ ದಬ್ಬೆ ಗಿಟ್ಟ ಗ್ರಾಮದ ಈಶ್ವರ ದೇವಸ್ಥಾನದ ಮುಂದೆ ನಟ್ಟಿರುವ ಕಲ್ಲು.

ಪ್ರಮಾಣ—2'-6" x 5'

- 1 ಲಂಗೇಪೋಯ್ಲಿ ಬಾಲನ
- 2 ಹುಲಿಯಹೊಯ್ಯರಾ ಬಿದ್ದ ವಾಜಿ
- 3 ಳೊಳು | ಸ್ವಸ್ತಿ ಶ್ರೀಮತು ಶಕವರುಷ ೧೨೧೩ನೆಯ ನಂದನಸಂವತ್ಸರದ ಪುಶ್ಯ ಸುದ್ದ ೧೫ನೆಯ ನೋಮವಾ
- 4 ರದಂದು ಶ್ರೀಮನುಮಹಾಸಾಮ ಯನಾಯಕ
- 5 ಯ ಮಾಚಯಂಗಳಿಗೆ ದಬ್ಬೆ ಯಕಟ್ಟ ಮೊದಲಾಗಿ ನಾಯ ಕೊಟ್ಟ ವಡರಹಳ್ಳಿಯೊಳಗಾದ ಚತುಸೀಮದೊ
- 6 ಳಗೆ ೦ ಡ ಪಡೂಲು ಹೊಯ್ಯಣೇಸ್ವರದೇವರ್ಗಂ ಬ್ರಹ್ಮೇಸ್ವರದೇವರ್ಗಂ ಮಾಚೇಸ್ವರದೇವರ್ಗಂ ಅಂಗ
- 7 ಘೋಗೆ
- 8 ಖಂಡಸ್ಪಟಿತ ಜೀನ್ಮೋದ್ಧಾರಕ್ಕಂ ನಿವೇದ್ಯ ನಂದಾದೀವಿಗೆಗಂ ರಾಕುಳಾಗಮ ಸಮಿಯ ಸಮುದ್ದರಣರ
- 9 ಪ್ಪ ಪದ್ಮ ರಾಸಿಪಂಡಿತರ್ಗೇ ಕಾಲಂ ಕರ್ಚಿ ಧಾರಾಪೂರ್ವಕಂ ಮಾಡಿ ಬಿಟ್ಟ ದತ್ತಿ ಚಿಕ್ಕಮಾರಗವುಂಡೆ
- 10 ನಕೆಣಿ ೧ ಅಲ್ಲಂ ಪಡುವಲು ಬೆದ್ದಲ ಸಲ ೪ ಯಂತೀಧರ್ಮಂ ಪ್ರತಿಪಾಳಿಸಿದವಂಗೆ ಗಂಗೆ
- 11 ಯ ತಡಿಯಲು ಸಹತ್ರ ಕವಿರೆಯೆ ಬ್ರಾಹ್ಮಣರಿಗೆ ಕೊಟ್ಟ ಫಲ ಯತೀಧರ್ಮಂ ಪ್ರತಿಪಾಳಿಸದೆ ಕೆ
- 12 ಡಿಸಿದವಂ ಗಂಗೆ ನಾಯರ ಕವಿರೆ ನಾಯರ ಬ್ರಾಹ್ಮರ ಕೊಂಡ ದೋಸದಲ ಹೋಹ
- 13 ರು ಪಾಳಕ
- 14 ಕ || ಚಂದಫಟ್ಟರಿಗೆ ಗಡೆ ೩ ೦
- 15 ಳೊಗಿದರು ಸ್ವದತ್ತಂ ಪರದತ್ತಂ ವಾ ಯೋಹರೇತ ವಸುಂದರಾಂ ಪಷ್ಪಿರ್ವರ್ಷ ಸಹ
- 16 ನ್ರಾಣಿ ವಿಷ್ಣಾಯಾಂ ಜಾಯತೇ ಕ್ರಿಮಿಃ

55

ಅದೇ ದೇವಸ್ಥಾನದ ಮುಂದೆ ಇರುವ ವೀರಗಲ್ಲು.

(1ನೆಯ ಪಟ್ಟಿಯಲ್ಲಿ ಅಕ್ಷರಗಳಿಲ್ಲ.)
 (2ನೆಯ ಪಟ್ಟಿಯಲ್ಲಿರುವ ಅಕ್ಷರಗಳು ಸವೆದುಹೋಗಿವೆ)
 (3ನೆಯ ಪಟ್ಟಿ)

- 1 ದು ನಂದನ ಸಂವತ್ಸರದ ಚೈತ್ರ ಶುದ್ಧ ಪಂಚಮಿ ೪
- 2 ದಿವಾರದಂದು ಚಮ ಯ ಮನಣಶೆಟ್ಟಿಯ ಅ
- 3 ಪರೋಕ್ಷವಿನಯ ಮಾಡಿ ಕಲ

ಅದೇ ಹೋಬಳಿ ಹೊನ್ನೆಬಾಗಿ ಮಹಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ
ನಟ್ಟಿರುವ 1ನೆಯ ವಿರಗಲ್ಲು

ಪ್ರಮಾಣ—3-6"×1'-6"

1	ಸ್ವಸ್ತಿಶ್ರೀ	5	ಡಯಗಮದಮನ	ಏ
2	ಶ	6	ನದ ಕಲಹಗಡ ಕ	
3	ವಿಸು	7	ಚೆಂಟುಗೆನ	ವಿಯಲುಕ
4	ಶ್ರೀಮನುಮಹಾಸಾಮಂತ ಸೆಟ್ಟಿಯಹಳೆಯ ಚಿ			ಬೀರಗಲು

ಅದೇ ಸ್ಥಳದಲ್ಲಿರುವ 2ನೆಯ ವಿರಗಲ್ಲು

(ಮೇಲ್ಭಾಗ ಕೆಳಭಾಗ ನಹ ಒಡೆದುಹೋಗಿವೆ)

- 1 ಮನೆಯ ಲವನು ಮಾಡಳಬೆಡಳಬೆಡಣಿತಗಿಕೊಂಡುದು ಹೊಳಲ್ಲವಬಾ
- 2 ಗಿಯತಯನರತಗಿದೋವುಮಹೊರು ಬಿದುಸ್ವಗತ್ತನದ
- 3 ಮಗುಳಮಾಳಶ್ರೀಶ್ರೀಶ್ರೀ

ಅದೇ ಹೋಬಳಿ ಬ್ಯಾಲಕೆರೆ ಗ್ರಾಮದ ಮಲ್ಲೇಶ್ವರದೇವಸ್ಥಾನದ ಪ್ರಾಕಾರದಲ್ಲಿ
ದಕ್ಷಿಣಕಡೆ ನಟ್ಟಿ 1ನೆಯ ಕಲ್ಲು

ಪ್ರಮಾಣ—3'-9"×1'-6"

- 1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರತಾರವೆ ತ್ರೈಲೋಕ್ಯನಗರಾರಂಭ ಮೂಲಸ್ತಂ
- 2 ಥಾಯ ಶಂಭವೇತು || ಸ್ವಸ್ತಿ ನಮಸ್ತಭುವನಾತ್ರಯಂ ಶ್ರೀಪ್ರಿದ್ಧೀ
- 3 ವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರಂ ದ್ವಾರಾವತೀ
- 4 ಪುರವರಾಧೀಶ್ವರಂ ಯಾದವಕುಳಾಂಬರದ್ಧುಮಣಿ ಸರ್ವಜ್ಞ ಚೂ
- 5 ಡಾಮಣಿ ಮರೆರಚಧಾಜಿ ಮರೆಪರೊಳುಗಂಡ ಗಂಡಭೇರುಂಡ ಕದ
- 6 ನಪ್ರಚಂಡ ನಸಹಾಯಸೂರ ನೇಕಾಂಗವೀರ ಸೆನವಾರಸಿದ್ದಿ ಗಿರಿದು
- 7 ಗ್ಗ್ಗಮಲ್ಲ ಚಲದಂಕರಾಮ ವೈರಿಭಕಂರೀರವಂ ಮಕರರಾಜ್ಯನಿಮ್ಮೂರ್ತ
- 8 ಪಾಂಡ್ಯವಂಶಕುಳೋದುಧವಂ ಚೋಳರಾಜ್ಯಪ್ರತಿಷ್ಠಾಚಾಯ್ಯ ಶ್ರೀ
- 9 ಮತು ವಿಷ್ಣು ವರ್ಧನಪ್ರತಾಪಚಕ್ರವರ್ತಿ ನಿಸ್ತಂಕಹೊಯಿಸಣ ಶ್ರೀವೀರ
- 10 ನಾರಸಿಂಹದೇವರಸರು ದೊರಸಮುದ್ರದ ನೆರೆವೀಡಿನೊಳು ಸ.ಖಸಂಕಧಾ
- 11 ವಿನೋದದಿಂ ರಾಜ್ಯಂಗೈಯ್ಯತ್ತಿರೆ | ಸ್ವಸ್ತಿ ಶ್ರೀಮನುಮಹಾಸಾಮಂತ ಮಹಾ
- 12 ನಾಮಂತಾಧಿಪತಿ ಸಿತಗರಗಂಡ ಮಂಡಳಿಕರವಿರಾಹು ಧುಜಬಳಭೀ
- 13 ಮ ಮಹಿವೊಗೆಕಾವ ಶರಣಾಗತವಜ್ರಪಂಜರಂ ಅಂಜು ನಿಗಂಧವಾರಣಂ
- 14 ಶ್ರೀಸೋಮನಾಥದೇವರ ದಿಬ್ಬಶ್ರೀಪಾದಪದ್ಮಾ ರಾಧಕರು ಮಪ್ಪ ಹುಳಿಒಲಿ ಲಕುಮೆಯ
- 15 ನಾಯಕರುಂ ಕೆಪ್ಪೆಯನಾಯಕರುಂ ಸ್ವಸ್ತಿ ಶ್ರೀವಿಜಯಾಭ್ಯುದಯಶ್ಚ ಸಕವರು
- 16 ಷ ಗುಲಖನೆಯ ರವುದ್ರಿಸಂವತ್ಸರದ ಧಾದ್ರಪದ ನು ೧೦ ಮಂ | ತಮೆ ಬೆಲಕೆಟಿಯ
- 17 ಬೊಂಬಸಮುದ್ರದಕೆಟಿಯ ಹಿಂದಣ ಗದ್ದೆ ವೂಳಗೆ ಬಿಟ್ಟ ಬ್ರಹ್ಮ ಪುರಿ ಜೋಯಿಸ ಏ
- 18 ಚಂಚುಂಗಳಗೆ ಗದ್ದೆ ಸ ೧ ಸೇನಭೋಪ ವೀರಂಚುಂಗೆ ಗದ್ದೆ ಸ ೧ ತಿಪ್ಪಯಂಗೆ ಗದ್ದೆ ಸ ೧
- 19 ಬೊಂಬಸಮುದ್ರದಕೆಟಿಯದೇವರಿಗೆ ಗದ್ದೆ ಕೊ ೧೦ ಬೆಲಕೆಟಿಯ ಮನಣಗಾ
- 20 ಡ ಏಡಗವುಡನ ಮಗ ಹಿರಿಯಬೊಂಬೆಯ ರಾಮಗವುಡನ ವ್ಯಗ ಬಂಬಯ

- 21 ಂಗಳಿಗ ಕೊಡಗಿಯಾಗಿ ಪ್ಪಯ್ಯನ ಮಗಳು ಬೊಂಬವೆಗೆ ಗದ್ದೆ ಸ ೧
 22 ಲೆಂಕರುಕೇತಂಗೆ ಗದ್ದೆ ಸ ೧ ದ ಪೊಡೆಯಗೆ ಕೊ ೧೦ ಪೂಮ
 23 ಂಗೆ ಕೊ ೧೦ ಬಾಹ ಗಯ್ಯಂಜ್ಜಂಗಳಿಗೆ ಶ್ರೀಹ
 24 ರಿಹರದಲ್ಲ ಬ್ರಹ್ಮದೇ ಕಲ್ಲನಾಟ್ಟು ಬೊಂಬಸಮುದ್ರದ
 25 ಹಿಂದೆ ಗದ್ದೆ ಸ೨ಕೊ ಗಗರಿಯಕಟ್ಟ ಬೊಳಗೆ ಗದ್ದೆ
 26 ಸ೨ ಕೊ ೧೦ ಮುಂದಣ ಕೆಟಿಯ ಹಿಂದೆ
 27 ಗದ್ದೆ ಕೊ ೧೦ ಹಿರೆಯತಿಲಮಾಳ ಕೆಇ ೧ ಬೊಂಬಸಮು
 28 ದ್ರದ ಹಿಂದಣ ಹರಳಕೆಇ ೧ ಇವೆಲ್ಲ ತೊಟುಮಂಜು
 29 ಚೆತುಸೀಮೆಗೆ ನಟ್ಟಕರೆ ಮೇರೆನಾಲು ಕಾರನೂ ಬೆಳದು
 30 ಕೊಂಬರು ಎಂದೆಂದಿಗೆಲು ಸಬ್ಬಮಾನ್ಯತೆಗೆ ಗದ್ದೆ
 31 ನ್ನದತ್ತ ಪರದತ್ತಂ ವಾ ಯೊಂಹರೆತಿ ವಸುಂಧರಾ ಶಪ್ಪಿವ್ಯರ್ಷ್ಷ ನಹನ್ಯಾಣಾ
 32 ವೃಷ್ಣಾಯಾಂ ಜಾಯತೆ ಕ್ರಮಿ

59

ಅದೇ ಸ್ಥಳದಲ್ಲಿ 2ನೆಯ ಕಲ್ಲು

- | | |
|---------------------------------------|-------------------------------------|
| 1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾ | 29 ಸ ೧ |
| 2 ಮರ ಜಾರವೇ ತ್ರೈಲೋಕ್ಯನಗೆ | 30 ಬೆದ್ದಲು ೧ ಡದಲ್ಲ |
| 3 ರಾರಂಧ ಮೂಲಸ್ತಂಧಾಯ ಶಂಧವೇ ಸ್ವಸ್ತಿ ನಮ | 31 ಗವುಗದೆ ಕೊ ೫ ಕೆಟಿ ಬೆದ್ದಲು ಕೊ ೧ |
| 4-23 | 32 ಯ ಪ್ರತಿಪಾಳಿಸುವದು |
| 24 ತ್ರಿಗಣವಾಗಿ | 33 ಗೆಯ ತಡಿಯಲು ಕಪಿರೆಯ ಕೊಂದ ಪಾಪ . . . |
| 25 . ದಕಧಾರಾಪೂರ್ವಕ ಮಾಡಿದ . | 34 ರೊದ್ದದಹೊ |
| 26 . ಕೆಟಿಯ | 35 ಜನ ಸೇನುಬೋವನ |
| 27 ಕೆಟಿಯಹ | 36 ದಯ್ಯಂಗಳಮಗ ಸೇನಬೋವ ಬಿಟ್ಟಯ |
| 28 ಯ | |

60

ಅದೇ ಸ್ಥಳದಲ್ಲಿ ನಟ್ಟ ವೀರಗಲ್ಲು

- | | |
|--|---|
| 1 ಶ್ರೀ ಸರಸ್ವತ್ಯಾಯ ನಮ ಹುಳಿಲು | 5 ವರು ತುಟುವಂ ಮಗುಳ್ಳು ಸುರರೋಕಪ್ರಾಪ್ತವಾ |
| 2 ಅ ಬಲೈ ಯನಾಯಕ ಮಾಡಿದ ಬವ | 6 ದರು ಇ ಬೀರಗಲ್ಲ ಮಾಡಿಸಿದವನು ಪದು . . . |
| 3 ಕೈ ತುಟುಹರಿಯಲು ಕಾದಿಸಿದವರು ಬೆಲಕೆಟಿಯ ಬಾ | 7 ಗೆ ಸಕವರ್ಷ ೧೦೫೫ |
| 4 ಚಗೌಡ ಬಿಡಿಯಗೌಡ ಬಿಟ್ಟಗೌಡ ಚಗೌಡ ಬೊಪ್ಪ | 8 . . . ಕ್ರೋಧಿಸಂವತ್ಸರದ ಆಪಾಡ . ಬ್ರಹ್ಮ ಶ್ರೀ |
| ಗೌಡನ | 9 . ನಾಧಸರಣು |

61

ಅದೇ ದೇವಸ್ಥಾನದ ಮುಂದೆ ನಟ್ಟ ವೀರಗಲ್ಲು.

- 1-2
 3 ಪೊಟಿಯನಾಯಕ ಬೆಡಕೆದರ ಬಂದು ನಿಟುವಗಲ ಮುತ್ತಿ ದಲ ಆ
 4 ಳಿಯವ ಪೊಟಿಯನಯಕಾ ಅ ಗಟಿಯನು ಕಳಸುವಲ ಎಕ
 5 ಗವಿರೆಯ ನಾಕನುರ ಪ್ಪನಾ ||
 6 ಬರದ ಸೇನಬೋವ ಮಲ್ಲಣ್ಣ

ಅದೇ ಹೋಬಳಿ ಮುಡ್ದೇನಹಳ್ಳಿ ಕೆರೆ ಏರಿ ಹಿಂದೆ ಪಾಳು ಕಲ್ಲೇಶ್ವರ ದೇವಸ್ಥಾನದ ಮುಂದೆ ನಟ್ಟ ಕಲ್ಲು.

ಪ್ರಮಾಣ—4'-6"×2'-6"

- 1 ಓಂ ನಮ ಶಿವಾಯ ನಮಸ್ತುಂಗ ಶಿರಸ್ತುಂಗ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂ
- 2 ಲಸ್ತಂಭಾಯ ಶಂಭವೇ || ಸ್ವಸ್ತಿ ನಮಸ್ತುಭುವನಾಶ್ರಯಂ ಶ್ರೀಶ್ರೀಧ್ವೀವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವರಂ
- 3 ರಂಪರಮಧಚ್ಚಾರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮದ್ವಿಗದೇಕಮಲ್ಲರಾಯಪೆಮ್ಮಾಡಿ ದೇವರು ಕರ್ಯಾಣದ
- 4 ನೆರೆವೀಡಿನೊಳು ಸಪ್ತಾರ್ಧಲಕ್ಷ ಭೂಮಿಯಂ ದುಷ್ಟನಿಗ್ರಹ ಶಿಷ್ಯಪ್ರತಿಪಾಳನಂ ಗೆಯ್ದು ಸುಖಸಂಕತಾವಿನೋ
- 5 ದದಿಂ ರಾಜ್ಯಂ ಗೆಯ್ಯುತ್ತಮಿರೆ || ತತ್ಪಾದಪದ್ಮೋಪಚೀವಿ ಸ್ವಸ್ತಿ ನಮಧಿಗತ ಪಂಡಮಹಾಶಬ್ದ ಮಹಾಮಂಡಳೇಶ್ವರಂ
- 6 ದ್ವಾರಾವತೀಪುರವರಾಧೀಶ್ವರಂ ಯಾದವಕುಳಾಂಬರದ್ಯುಮಣಿ ಶ್ರೀಮತ್ತಿಭುವನಮಲ್ಲವೀರಗಂಗಳೊ
- 7 ಯ್ಯಣದೇವರು ಗಂಗವಾಡಿ ತೊಂಥತ್ತಾಱುನಾಯರಮಂ ದುಷ್ಟನಿಗ್ರಹ ಶಿಷ್ಯಪ್ರತಿಪಾಳನಂ ಗೆಯ್ದು ಸುಖಸಂಕತಾ
- 8 ವಿನೋದದಿಂ ರಾ ಜ್ಯಂ ಗೆಯ್ಯುತ್ತಿರೆ || ನಂಗಲ ಕೊಂಗು ನಿಂಗಮರೆ ರಾಯಪುರಂ ತಳಕಾಡು ರೊದ್ದವಾಚಿಂಗಿರಿವಾಸ ಕೂಳಗಿರಿ ಬಳ್ಳರೆ
- 9 ವಲ್ಲುರು ಚಕ್ರ ಗೊಟ್ಟು ಪುಟ್ಟಂಗಿ ವಿರಾಜನಂಪೊಳಲು ಬಂಕಪುರಂ ಬನವಾಸೆ ಕೊಯಿತೂತ್ಪುಂಗಪರಾಕ್ರಮಂ ವಿಜಯವರ್ಧನ
- 10 ನೀಕಲ ವಿಷ್ಣುವರ್ಧನಂ ಕಂ || ನೀಳಾದ್ರಿ ಪಡಿಯಪುಟ್ಟಂ ಏಳುಂಮರೆ ಕಂಚಿ ತುಳ್ವರಾಜೇಂದ್ರಪುರಂ ಕೊಳಾಲ ಬಯಲುನಾಡ ನಾಳಾಪದಿ
- 11 ಕೊಂಡ ವಿಷ್ಣುವರ್ಧನಂ ನದೇವಂ || ತತ್ಪಾದಪದ್ಮೋಪಚೀವಿಗಳ ಪೈಱಿಯಂಗರನಂಗಂ ಏತಲದೇವಿಗಂ ಪುಟ್ಟಿದಂ ಶ್ರೀವೀರಬಿಟ್ಟಿದೇವಂ ||
- 12 ಆತನ ನಾಹನ ಪೆಂತೆಂದಡೆ || ಹಲಸಿಗೆ ಬೆಳುವಲ ವೊಪ್ಪುವ ಹುವಿಗಿಪ್ಪ ಯಾ ರೊಕ್ಕುಗುಂಡಿ ಹೆದ್ದೊರೆವರೆಗೆಂ ಕಲಿಗಳನೆ ತಗುಳ್ಳು ಏಕ್ರಮಬಲದಿಂ
- 13 ಕೈಕೊಂಡ ವಿಷ್ಣು ಭೂಮಂಡಲಮಂ || ತತ್ಪಾದಪದ್ಮೋಪಚೀವಿ || ವಿ || ಸರಥಿಬ್ಯಾವೇಷ್ಟಿತೋರ್ವಿಪರೆಯೆನ್ನಿ ಸುಖಂ ಬಾಳ್ಗೆ ಚಂದ್ರಾಕ್ರ
- 14 ತಾರಂ ಸುರರಾಜಾಲೇಯಿಂದಂ ಯೆದು ಕುಳತಿಳಕಂ ವೀರನಂಗ್ರಾಮಧಾಮಂ ಪಿರಿದುಂ ವಿಕ್ರಾಂತದಿಂದಂ ನಿಜಧುಜವಿಜಯಂ ಗಂಗಳೊಮಂಡಳೇಶಂ
- 15 ನರಸಿಂಘಂ ಭೂಮಿಪಾಳಂ ಸ್ಥಿರತರಲಕ್ಷ್ಮೀ ವಲಭಂ ಹೊಯ್ಯಳೇಶಂ || ಆ ದಂಪತಿಗೆ ತನ್ನೊಭವನಾದಂ ರಿಪುನಿಪತಿಮಕುಟಪುಟಿತಪದಂ ಲಕ್ಷ್ಮದೈವಿತ ನಮಳಗುಣ
- 16 ಮುಡಿಪೋದಿತ ಪುಂಜ್ಯಪ್ರಧಾವ ನೀ ಬರಾಳನ್ನಿಪಂ || ವ || ಸ್ವಸ್ತಿ ನಮಧಿಗತ ಪಂಡಮಹಾಶಬ್ದ ಮಹಾಮಂಡಳೇಶ್ವರಂ ದ್ವಾರಾವತೀಪುರವರಾ
- 17 ಧೀಶ್ವರಂ ಯಾದವಾನ್ವಯೋತ್ಪಂ ಗ ವಾನಂತಿಕಾದೇವಿಯು ಲಬ್ಧವರಪ್ರಸಾದ ನಸಹಾಯಸೂರ ಸನಿವಾರಸಿದ್ದಿ ಗಿರಿದುರ್ಗಮಲ್ಲ ನಿನ್ನಂಕಪ್ರತಾಪ
- 18 ವೀರಬರಾಳದೇವರು ದೋ ರನಮುದ್ರದ ನೆರೆವೀಡಿನೊಳು ಸುಖಸಂಕತಾವಿನೋದದಿಂ ರಾಜ್ಯಂ ಗೆಯ್ಯುತ್ತಮಿರೆ || ತತ್ಪಾದಪದ್ಮೋಪಚೀವಿ ||
- 19 ಸ್ವಸ್ತಿ ನಮಸ್ತು ಭುವನಾಶ್ರಯಂ ಶ್ರೀಶ್ರೀಧ್ವೀವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವರಂ ಪರಮಧಚ್ಚಾರಕಂ ದ್ವಾರಾವ
- 20 ತೀಪುರವರಾಧೀಶ್ವರಂ ಮರೆರಾಜರಾಜ ಮರೆಪರೊಳುಗಂಡ ಗಂಡಬೇರುಂಡ ಕದನಶ್ರಚಂಡ ಚಲದಂಕರಾಮ ಚೋ
- 21 ಳು ರಾಜ್ಯಪ್ರತಿಷ್ಠಾಚಾರ್ಯ ಮಗಧರಾಜ್ಯನಿಮ್ಮೂಳ ಪಾಂಡ್ಯದಿನಪಟ್ಟ ಕಾಡವರಾಯನ ಬೆಂಕೊಂಡ ವೀರನರಸಿಂ
- 22 (ಸಂ)ಗದೇವ ಪ್ರೀಧ್ವೀ ರಾಜ್ಯಂಗೆಯ್ಯೊ || ದನಸಿರನ ವಧೆ ರಾಮಂ ವಸುಧೆಯಬಿಣ್ಣೆಗೆ ಧಾರತಕಾನ್ವರ ಅಸು
- 23 ರದ್ರವಿಠರಿಗಂತಕ ನನಿಮುಖಚೋಳಪ್ರತಿಷ್ಠಾಚಾರ್ಯನೆಂಬುದೊಂದಚ್ಚರಿಯೆ || ತತ್ಪಾದಪದ್ಮೋಪಚೀವಿ ||
- 24 ಸ್ವಸ್ತಿ ಶ್ರೀಮನ್ಮಹಾಪ್ರತಾಪ ಚಕ್ರವರ್ತಿ ಹೊಯ್ಯಳ ವೀರಸೋವಿದೇವರು ಗಂಗಳಾಡಿ ತೊಂಥತ್ತಾಱು ನಾಯರ ನೊ

- 25 ಉಬವಾಡಿಮೂವತಿಧಾಖರ ಚೋಳುರಾಜ್ಯಮಂ ದುಷ್ಟನಿಗ್ರಹ ನಿಷ್ಪಪ್ರತಿಪಾಳನಂಗೈಯ್ದು ಧೋರಸಮುದ್ರದ ನೆ
 26 ಲವೀಡಿನೋಳು ಸುಖಸಂಕತಾವಿನೋದದಿಂದ ರಾಜ್ಯಂಗೈಯ್ದುತ್ತಮಿರೆಯರೆ || ತತ್ಪಾದಪದ್ಮೋಪಜೀವಿಗಳು||
 27 ಸ್ವಸ್ತಿ ಶ್ರೀಮನ್ಮಹಾಸಾಮಂತಾಧಿಪತಿ ಸಿತಗರಗಂಡ ವಂಡಳಿಕರವಿರಾಹು ಮುಷಿವೋಕ್ತರಕಾವ ಸರ
 28 ಣಾಗತವಪ್ರವಂಜರ ನೇಕಾಂಗವೀರ ನಸಹಾಯಸೂರ ಮಂನೆಯದೇಂಚಿಕಾಣ ಅಂಣನಗಂಧವಾರನು ಶ್ರೀ
 29 ವಾಶುದೇವರ ದಿಬ್ಯಶ್ರೀಪಾದಾರಾಧಕನುಂ ಪರಬಳಸಾಧಕನುಮಪ್ಪ ಲಕುಮಯ್ಯನಾಯಕರ ಅನ್ವಾಯಮೆಂ
 ತೆಂದೆಡೆ ||
 30 ವೀರನೋಣಂಬದೇವಪರಮೇಸ್ವನಗ್ರಮಹಿಶಿಯಪ್ಪ ಶ್ರೀನಾರಿಯ ಬಂದಿಯ ವಿದಿದ ರಾಶಿಯ ಮುಟ್ಟಿ ತಳಾಭಿಘಾತದಿಂದ
 ಪಾರದೆ
 31 ಕೊಂಡ ಗಂಡಗುಣ ದೇಶರಪುಂ ನಿಪ ಮುಟ್ಟಿ ಕೊಟ್ಟ ನುಗ್ರಾಂತಳಪ್ರಹಾರಿ ವೆಸರುಂನತಿಯಂ ಬಿರುದಂಕಬ್ರಹ್ಮನಂ ||
 ಅಂತು
 32 ಸಾಮಂತಕರಿಯುಬಂಮ ಗಂಗತಳಪ್ರಹಾರಿ ದೊಡ್ಡಂಕುಡಿವ ನೆಂಬ ಬಿರುದಂ ಹಾಳುಕ್ಕ ಚಕ್ರವರ್ತಿಯಾಹವ[ಮ]
 ಲ್ಲನಕಯ್ಯಲು
 33 ಪಡೆದು ಸುಖಸಂಕತಾವಿನೋದದಿಂದಿರೆ ಆತನಗ್ರತನುಜ ನಾಹವಮಲ್ಲಂಗಂ ಹೊನ್ನವೈಗಂ ಹುಟ್ಟಿದಂ ಸಾಮನ್ತ
 ಭೀಮಂ ||
 34 ಜನಕಂ ಸಾಮಂತಭೀಮಂ ಜನ[ನಿ] ಪತಿಹಿತಾಚಾರೆ ಯಾ ಚಟಿಯಕ್ಕಂ ವಿನುತಾಳಂಕಾರಮಾಚಂ ಪರಹಿತಚರಿತಂ
 ಚಟಿಸಾಮಂತಮಲ್ಲಂಗ
 35 ನುಜಂ ತಾಂ ಗೋವಿದೇವಂ ನಧಿಕ ಬಳಯುತಂ ವಿಷ್ಣು ರೋಕ್ಯೈಕನಾಥಂ ತನಯಂ ತಾನಾಗೆ ಚಲುವಂ ಪಡೆದುಡು
 ವಿಧವಂ ಮಂಗಳಶ್ರೀವಿಳಾಸಂ ||
 36 ಶ್ರೀಗಂ ಜನಾರ್ದನಂಗಂ ಸ್ವರನದಯಿಸುವಂತಿರುದಯ್ದುಂ ವಿದ್ಯಾನಿರತಂ ಶ್ರೀದೇವಿಗ ಮಾಪುರುಷೋತ್ತಮ
 ಗೋವಿದೇವ ವಿಧುಗಂ ಒಲ್ಲಂ
 37 ಅಂತಾ ಮಂಡಳಿಕಬಲ್ಲರಸಗ್ಗಂ ಕಿರಿಯರಸಿ ಮಾದರದೇವಿಗಂ ಪುಟ್ಟಿ ಶ್ರೀಮತು ಚಿಕ್ಕಬಲ್ಲಯ್ಯನಾಯಕರು ಯಿತ್ಯಾದಿ
 ವಂಷಾವಳಿ ರಾ
 38 ಜಮಾನನಪ್ಪ ಶ್ರೀನೃಹಾಸಾಮಂತ ಲಕುಮಯ್ಯನಾಯಕರು ಮಗರೆಮುನ್ನಣಂ ದುಷ್ಟನಿಗ್ರಹ ನಿಷ್ಪಪ್ರತಿಪಾಳ
 39 ನಂಗೈಯ್ದು ಹುಳಿಯಿಟಿ ನೆಲವೀಡಿನೋಳು ಸುಖದಿಂದ ರಾಜ್ಯಂಗೈಯ್ದುತ್ತಮಿರೆಯರೆ || ವಿಪ್ರಪಸಾದಗುಣದ ದೊಪ್ಪುವ ಕಣಿ ವಂ
 40 ದೆಪರುಸ ಸಿದ್ಧತನುಜಂ ತಪ್ಪದೆ ಧರ್ಮವ ಪಾಳಿಪ ಕಪ್ಪಾನುಜನೇನಿಪ ಲಕುಮ ಸಿತಗರಗಂಡಂ || ತತ್ಪಾದಪದ್ಮೋ
 ಪಜೀವಿಗಳಪ್ಪ
 41 ಜಕ್ಕೆಯನಾಯಕ ಮಾರವನಾಯಕಿತಿಗಂ ಹುಟ್ಟಿದ ಚಂಡಿಯಮುದ್ದೆಯನಾಯಕ ನಾತನ ಹೆಂಡತಿ ಮಾರವೈ ||
 42 ಯಾ ಚಂಡಿಯಮುದ್ದೆಯನಾಯಕಂಗಂ ಮಾರಲನಾಯಕಿತಿಗಂ ಪುಟ್ಟಿ ಸುಪುತ್ರಚಿಕ್ಕಚಂಡಿಯಮುದ್ದೆ
 43 ಯನಾಯಕ ಚಿಕ್ಕಚಂಡಿಯಮುದ್ದೆಯನಾಯಕನ ಯಯ್ಯೆ ಹಿಯ್ಯೆಚಂಡಿಯ ಮುದ್ದೆಯನಾಯಕ ತಂಮ್ಮ
 44 ನ ಹೆಸರ ಬಕೇಶ್ವರದೇವರ ದೇವಾಲೇವನೇತಿಸಿ ಬಿಟ್ಟ ದೇವದಾನ ಯೂರ ಮುಂದಣ ಕೆಟಿಯ ಹಿಂದೆ
 45 ನುಂಗಜೀಯನ ಮಗ ಮಲ್ಲದೆಯನ ಕಾಲ ತೊಳದು ಧಾರಪೂರ್ವಕಂ ಮಾಡಿ ಬಿಟ್ಟ ಗದ್ದೆ ಕಂಬ ೪೪ ಚೌ
 46 ಡಿಯಗವುಡಿಯಬೊಂಮೆಯ ಬಿಟ್ಟ ಗದ್ದೆ ಕ ೪ ಚಕಮಾರಸಮುದ್ರದಲ ಬಿಟ್ಟ ಗದ್ದೆ ಕಂಬ ೩೦ ಹೊನ್ನಗೌ
 47 ಡನ ತಂಮ ಕಲ್ಲಗಂವುಡ ಬಿಟ್ಟ ಗದ್ದೆ ಕಂಬ ೭ ಮಲ್ಲಸಮುದ್ರದ ಕಡೆಯ ಗದ್ದೆ ಕಂ ೧೮ ಮೊನೆಯಣಮದೆ
 48 ನಾಯಕ ಬಿಟ್ಟ ಗದ್ದೆ ಕಂ ೧೩ ಮಲಸಮುದ್ರದ ದೇವರ ಗದ್ದೆಯಿಂ ಬಡೆಗಲು ಕಂ ೯ ನಡುಬಯಲ ಮುಡಣ ಕಡೆಯ ಗ
 49 ದೆ ಕಂ ೩ ಮೊನೆಯಣನಾಯಕಂ ಕಡೆಯಲ ಬಿಟ್ಟ ಗದ್ದೆ ಹಳುಗು ಕಂ ೨೦ ಮರೆಯನಾಯಕ ಕಟ್ಟಿಸಿದ ಕೆಟಿಯ ಹಿಂ
 50 ದೆ ಕಂಬ ೧೦ ಅದಕ ಬಳಿಯ ಕೆಯ ಕಂ ೯ ಅಪ್ಪೆಯನಾಹಣಿ ಪುಟ್ಟಿನಮೊಳೆಯ ಬಳಿಯ ಬಿಟ್ಟ ಗದ್ದೆ ಕಂ ೨೦ ಬೆದಲು
 51
 52 ಗಣ ಕೆಯಕಂ ೧೫ ಪುರಿಂ ತೆಂಕಣ ಕೆಟಿಯ ನೀರ ಬಳಿಯ ಕೆಯ ಕಂ ೩೫ ಪುರಿಂದಂ ಮುಡಣ ವೋಣಿಯ ಯೆಡದ
 ದೆನೆಯ ಕ
 53 ಲಸಮಾವಿನಕೆಯ ಕಂ ೮೮ ನ್ನು ಕಂ ೧೩೮ ವನು ಹಿರಿಯಮುದ್ದೆಯನಾಯಕ ಬಿಟ್ಟ ದಾನ ಹೊಸಗೆಟಿಯ ಹೊಲ
 ಮೇರೆಯ ಬಳಿ
 54 ಯಕೆಯಕಂ ೫೦ ಮಾದೆಯನಾಯಕ ಬಿಟ್ಟ ದಾನ ಪುರ ಮುಂದಣ ಕೆಟಿಯ ವೋಳಗೆಟಿಯಾದಿಯಾಗಿ ಅಯದುಕೆಟಿಯ
 55 ಹಿಂದುಗೆ ಅಂತು ಅಯದುಕೆಟಿಯೊಳಗಾದ ಚತ್ರನೀಮೆಯ ಮುಂದಣ ಬೆದಲ ಕಂ ೩೧೨೦ ಪಡುವಣ
 ಬೆದಲು ಕಂ ೧೦೧೧
 56 ಮದ್ದಿ ಮಬಸಿಗೆಯ ಸುಧ ಸಂವತ್ಸರ ಮೆವೋಜನಕೆಟಿಯ ಹಿಂದೆ ಕಂ ೮೫ ಸಕವರುಸದ

- 57 *ಸ್ವದತ್ತಂ ದ್ವಿಗುಣಂ ಪುಣ್ಯಂ ಪರದತ್ತ ಪ್ರತಿಪಾಳನಂ ಪರದತ್ತಾಪಹಾರೇಣ ಸ್ವದತ್ತಂ ನಿಘ್ನಂ ಭವೇತು ||
 58 *ಸ್ವದತ್ತಂ ಪರದತ್ತಂ ವಾ ಯೋಹರೇತಿ ವಸುಂಧರೇ ಶಸ್ತ್ರವರ್ಷ್ಣ ಸಶ್ರಾಣಾಂ ಮಿಷ್ಠಾಯಾಂ ಜಾಯತೇಕ್ರಿಮಿ ||

63

ಹಿಂದಿನಕೆರೆ ಹೋಬಳಿ ಹಿಂದಿನಕೆರೆ ಗ್ರಾಮದಲ್ಲಿ ಈಶ್ವರ ದೇವಸ್ಥಾನದೊಳಗೆ ಬಿದ್ದಿರುವ ಕಲ್ಲು

- | | | |
|----|---|-------------------|
| 1 | ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನ | |
| 2 | ಗರಾರಂಥ ಮೂಲಸ್ತಂಭಾಯ ಶಂಭವೇ | |
| 3 | ಸ್ವಸ್ತಿ ನಮಸ್ತಥುವನಾಶ್ರಯಂ ಶ್ರೀಶ್ರೀಧ್ವೀವಲ್ಲಭಂ ಮಹಾರಾಜಾಧಿರಾಜ | |
| 4 | ಪರಮೇಶ್ವರ ಪರಮಭಟ್ಟರಕ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ | |
| 5 | ಶ್ರೀಮದ್ಭೂವಲ್ಲಭರಾಯಪೆಮ್ಮಾಡಿ ದೇವರು ಕಲ್ಯಾಣದ ನೆರೆವೀಡಿನೊಳು ನಮ್ನಾದ್ಧೃಲಕ್ಷ ಭೂಮಿ | |
| 6 | ಯಂ ದುಷ್ಟನಿಗ್ರಹ ಶಿಷ್ಟಪ್ರತಿಪಾಳನದಿಂ ರಾಜ್ಯಂಗೈಯ್ಯುತ್ತಿರೆ ತತ್ಪಾದಪದ್ಮೋಪಜೀವಿ | |
| 7 | ಸ್ವಸ್ತಿ ನಮಾಧಿಗತಪಂಚಮಹಾಶಬ್ದ ಮಹಾಮಂಡಳೇಶ್ವರಂ ದ್ವಾರಾವತೀಪುರವರಾಧೀ | |
| 8 | ಶ್ವರಂ ಯಾದವಕು | 19 |
| 9 | ಳೆ ಗೊಂಡ | 20 ಲುಬಮ್ |
| 10 | | 21 ನೌದಾರ್ಯ |
| 11 | ಭಂಜನ | 22 ಜೀವಿಸೆ |
| 12 | ದ್ವಾನಿ | 23 |
| 13 | ಚಲ | 24 ಕೆಗಂಡರತಿ |
| 14 | ಹರ | 25 ಪಂತಪ್ಪದೆ |
| 15 | | 26 ಮರ್ತ್ಯಿಯಂ |
| 16 | | 27 ದಸ ಸತಬಲ |
| 17 | ನಂಡಲವೇಡಿ | 28 ಡವ |
| 18 | ಉದ್ದ | 29 ಮಾಚಗಪುಡನ |
| | 30 ನನವಗವುಂಡಂ ಲಲತ | ತನ ಗವುಂಡಂ |
| | 31 ಳಗವುಂಡಂ | ಗವುಂಡಂಗಂ ಬೆಲಗ |
| | 32 ಉಂಡಿಗಂ | ಗವುಂಡಿಗಂ ಪುಟ್ಟ |
| | 33 ದ ಚನವಗವುಂಡಂ | ಟ್ಟದಭ |
| | 34 ರಾದೊಂಮಗವುಂಡ | ಯಪ್ಪಬಾ |
| | 35 ಡಗವುಂಡ | |
| | 36 ಚನವಗವುಂಡಂ | ನುಪುತ್ರಜನ |
| | 37 ವಗರಂ ನಿತ | ಸಕವರಿಶಂ ೧೧೪೬ ತಾ |
| | 38 ರಣಸಂವ | ಸೋಮವಾರ ವ್ರಿತ್ತೀ |
| | 39 ಪಾತ | ದಂದು ದವಾಲ್ಯಜೀನೋರ್ |
| | 40 ರ | ರುಗಳ ನುಪುತ್ರ ಕೇಸ |
| | 41 ವಜೀಯ ಗೋಪಜ | ಜೀಯರ ಕಾಲಂ ಕ |
| | 42 ಚ್ಚಿ ಧಾರಾಪೂರ್ವಕಂ ಮಾಡಿ | ಬರುಯು |
| | 43 ಳಂನುಟ್ಟ ದತ್ತಿ ಗದೆ ನ ೧೧ | ರೆ ಯಂತೀಧರ್ಮವಂ ಪ್ರ |
| | 44 ತಿಪಾಳಿಸುವರ್ಗೈ ಗೆಂಗೆ ವಾರಣಾಸಿ ಗೋದಾವರಿ ತುಂಗಭದ್ರೆಯ | |
| | 45 ತಡಿಯೊಳು ನಾಶ್ರ ಬ್ರಾಹ್ಮಣರಿಗೆ ನಾಶ್ರ ಕವಿಲೆಯ ದಾನ ಮಾಡಿದ ಫಲ | |

* 57ನೆಯ ಪದ್ಧ 1ನೆಯ ಪದ್ಧಯ ಮೇಲುಗಡೆಯೂ, 58ನೆಯ ಪದ್ಧ 6ನೆಯ ಪದ್ಧಯ ಕೆಳಗಡೆಯೂ ಬರೆಯಲ್ಪಟ್ಟಿವೆ

- 46 ವಕ್ಕು ಯಂತೀ ದಮ್ಭವಂ ಪ್ರತಿಪಾಳಿಸದೆ ತಪ್ಪಿದವರ್ಗ ಗಂಗೆ ವಾರಣಾಸಿ ಗೋ
- 47 ದಾವಾರಿ ತುಂಗಭದ್ರೆಯ ತಡಿಯೊಳು ನಾಶ್ರ ಬ್ರಾಹ್ಮಣರುಮಂ ನಾಶ್ರ ತಪ್ಪೊಡವ
- 48 ರುವಂ ನಾಶ್ರ ಕವಿರೆಯುಮಂ ತಂನ ಸ್ವಹಸ್ತದಿಂದ ಕೊಂದು ತಂನ ಯಶ್ವ
- 49 ತೊಂದು ತಲೆಯ ಮಾತ್ಸ ನರಕಕ್ಕಿಳವರು | ಸ್ವದತ್ತಂ ಪರ
- 50 ದತ್ತಂ ವಾ ಯೋಹರೇತಿ ಶಪ್ತಿ ವರಿಶ ನಾನಾಣ ಯಜ್ಞಾಯಂ ಜಾ
- 51 ಯತೇ ಕ್ರಿಮಿ || ಶಾಸನಂ ಬರೆದಾತಂ ಬಾಗವತ್ತ ಬೀರಮರಸರ್ಗಂ ಗೌರಬೆಗಂ
- 52 ಹುಟ್ಟಿದ ಸರಸ್ವತೀ ಪ್ರಿಯಪುತ್ರ ಹಂದಲಕೆಟೆಯ ಸೇನದೋವ ಮಲಯು ||
- 53 . ಈದಾರಹ . . . ಯ ಕಲುಕುಟಗೆ ಬೇರೋಜ |

64

ಅದೇ ದೇವನ್ಯಾನದ ಪ್ರಾಕಾರದೊಳಗೆ ಬಿದ್ದಿರುವ ವೀರಗಲ್ಲು

- 1-2 . . . ರಕೆಟೆಯಮನಾಯು | 4 . . . ಡಿ ಕರೆಸಿ .
- 3 . . . 5-6 . . .

65

ಅದೇ ಹೋಬಳಿ ಸೊರಲವಾಘ ಗ್ರಾಮಕ್ಕೆ ಉತ್ತರ ಈಶ್ವರನಗುಡಿ ಬಳಿ 1ನೆಯ ವೀರಗಲ್ಲು

- 1 ಶ್ರೀ ಗುರುಭೋಜನಮಃ ಪ್ರಜಾಪ್ತ ಸಂವತ್ಸರದ ಪುಷ್ಯ ಸುಧ ೫ ಸೋದ
- 2 ಂದು ಸ್ವಸ್ತಿ ಸಮಸ್ತ ಪ್ರಸನ್ನ ಸಹಿತ ಶ್ರೀವೀರಪ್ರತಾಪ
- 3 ಚಕ್ರವರ್ತಿ ನಾರಸಿಂಗದೇವರ ಕೊಮರ ಬರಾಳದೇವರು ಸುಖಂ
- 4 ರಾಜ್ಯಂಗಿಯಯುತ ಮಿದ್ಧಲ್ಲ | ಸ್ವಸ್ತಿ ಸಮಸ್ತ ಪ್ರಸನ್ನ
- 5 ಸಹಿತಂ ನಂದಿನಾಥ ವೀರಧದ್ರದೇವರು
- 6 . ನರಸ ತಮ್ಮಕೊ ಳ ಗೌಡುಗಳ ಮಗ ವೊಗೆಯ
- 7-10 . . .
- 11 ಯುನ ಸೋಮ ರ ಗ . | .
- 12 ಕಗ ರೆ ಸಯಗಲಿಂಕಿ ಹರಹದಲ ನಾಗ . ಸೇನದೋವ ಪದುಮಯ
- 13 ನಮಗ ಮಲ್ಲಯನ . ಗಲ ನಡಿಸಿ
- 14 ನವಮಂಜೆ ದು ಸ್ತನಾಗಿ
- 15 ವಂಮಾಡಿ . ಮಯ . . .

66

ಅದೇ ಸ್ಥಳದಲ್ಲ 2ನೆಯ ವೀರಗಲ್ಲು

(ಮೇರಾಗ ಒಡೆದುಹೋಗಿದೆ)

- 1 ಮೇರೆ ಯೊಯದು ದಣದಲ ಸ್ವರ್ಗಸ್ತನಾದನು ಅದಕ್ಕೆ ಕೇಸವನಾಯಕನ . . ಯನಾಯಕ
- 2 . ಯಕನಮಗೆ ಬಂಮೆಯನಾಯಕ ಆ ಕೇಸವನಾಯಕನಡೆಕೆಗೆ ಯ ಮಾಡಿಸಿ ಇದ
- 3 . ಯದನ ವರಿಗೆ ಆ ಕೊಟ್ಟೊಡಿನಗದೆ . ಕಂಥ ೫ ಕಂಬ
- 4 ೭೦ ಯಕೆಯ ಗದೆಯನು ಮಳೆಯನಾಯ್ಕಂಗಳು . . ಶವದೇವರಿಗೆ ಅಮೃತಪಡಿಗೆ ಮಂಗಳಮಹಾ
- 5 ಶ್ರೀ ಶ್ರೀ

67

ಅದೇ ಸ್ಥಳದಲ್ಲ 3ನೆಯ ವೀರಗಲ್ಲು

- 1 . ಯಾಧ್ಯುದಯ ಮನ್ಮತ ಸಂವತ್ಸರದ ಪುಷ್ಯ ಬಹು ೫ ಸೋ ಹೊಜನಣ ಶ್ರೀವೀರಬರಾಳದೇವರು . . .
- 2 . . ತತು . ವ . ಹಾ . ಲ . ಮ . ಮಹಾಸಮಂತ ಸಿತ್ತಗರ ಗಂ . .
- 3 . . ಜಾ . ಡಿಯ ಹೆಗ್ಗೆಡೆಯ ಮಕಳು . . .
- 4 . ಯನಟ್ಟು ಆ ದೋಳ್ ಹೊಂ . ಶಿವರ್ಗಸ್ತರಾದರು ಆ . . .
- 5 ರದೆಹರೆಯ . ಎತಿಸಿದನಿವ . . .

ಅದೇ ಹೋಬಳಿ ಬರಗೇಹಳ್ಳಿ ಗ್ರಾಮದೊಳಗೆ ಊರದಾಗಿಲ ಬಳಿ ಕರುಗಲ್ಲು ಪಕ್ಕದಲ್ಲಿ

- 1 ಶ್ರೀಕಲ್ಲನಾಥ ಶರಣು ಸ್ವಸ್ತಿ ಶ್ರೀ ಜಯಾಧ್ಯುದಯಶ್ಚ ಶಕವರ್ಷ ೧೨೪೦ನೆ
- 2 ಕಾರಯುಕ್ತಿ ಸಂವತ್ಸರದ ಅಶ್ವಿಜ ಶುದ್ಧ ೧೧ ಶುಕ್ಲ ಸ್ವಸ್ತಿ ನ
- 3 ಮದಿಗತಪಂಡಮಹಾಶಬ್ಧ ಮಹಾಮಂಡಳೇಶ್ವರಂ ದ್ವಾರಾವ
- 4 ತೀ ಪುರವರಾಧೀಶ್ವರ ಮರೇರಾಜರಾಜ ಮಲೆಲ ರೊಳು ಗಂಡ ರಾಯಹು
- 5 ಲರಾಯ ಗಂಡಭೇರುಂಡ ನಿಶ್ಯಂಕ ಪ್ರತಾಪ ಹೊಯ್ಸಣ ಭುಜಬಳಿ ಶ್ರೀವೀರನಾ
- 6 ರಸಿಂಹ ದೇವರ ಸುಪುತ್ರ ಶ್ರೀವೀರಬಲ್ಲಾಳದೇವರು ದೋರನಮುದ್ರದ ನೆಲೆವೀಡಿ
- 7 ನೊಳು ಸುಖಸಂಕಥಾವಿನೋದದಿಂ ಪ್ರಿದ್ವೀರಾಜ್ಯಂಗೆಯುತ್ಯ ಇದ್ದಲ್ಲಿ ಶ್ರೀಮನು
- 8 ಮಹಾಮಂಡಳೇಶ್ವರಂ ಪೊಡೆಯರಾಯ ವಿಂಝು ದೇವರಾಣಿಯರಿಗೆ
- 9 ಹುಳಿಯುಣನಾಡು ಸಂವರಣೆಗೆ ಬರದಿದ್ದಲ್ಲಿ ಶ್ರೀಮನುಮಹಾಹುಳಿಯುಣ
- 10 ನಾಡ ಪ್ರಭು ಹೆಗೆಟಿಯ ಹೊಂನಗೌಡನ ಮಗ ಕಲ್ಲಗೌಡನ ಕೈಯ್ಯಲು
- 11 ಶ್ರೀಮನುಮಹಾಮಂಡಳೇಶ್ವರಂ ಪೊಡೆಯರಾಯವಿಂಝುದೇ
- 12 ವರಾಣಿಯರು ಶ್ರೀವೀರ ಬಲ್ಲಾಳದೇವರಿಗೆ ಹೊದಕೆಯ ಮಾಡ್ತಿದ್ದಲ್ಲಿ ಶ್ರೀ
- 13 ಬೀರಬಲ್ಲಾಳದೇವರು ಹುಳಿಯುಣನಾಡೊಳಗಣ ಬರಿಗೆಯ ಹಳ್ಳಿಯನು
- 14 ಕಲ್ಲಗೌಡಂಗೆ ಕೊಡಗಿಯಾಗಿ ಕೊಟ್ಟು ದೇವರ ನಿರೂಪದಿಂ ಅರಸಾಳುಗಳ
- 15 ಬೊಂಮವಿಯುರಾಜನ ಮುಂದಿಟ್ಟು ನಟ್ಟ ಕಲ್ಲಿನ ಚತುಸ್ವೀಮೆಯ ಕ್ರಮವೆಂತೆಂ
- 16 ದಡೆ ದೆಂಣು ಬೆಗುಡ್ಡೆಯ ಕೊರಗೆಟಿಯ ಹೊಲಸ್ವೀಮೆಕ್ಕಂ ಪಡ್ತಾದರಿ
- 17 ಗಲ್ಲ ಹೊಲಸ್ವೀಮೆಕ್ಕಂ ಪಡ್ತು ಹೊನ್ನೆಟ್ಟೆಯ ಹಳ್ಳಿಯ ಹೊಲಸ್ವೀಮೆ
- 18 ಕ್ಕಂ ಆದರಿಗಲ್ಲ ಬೆಟ್ಟ ವೊಳಗಾಗಿ ಬಡ್ತು ಪೊಣ್ಣಾಗೆಟಿಯ ಕಾಚಿಗೌಡನಹಳ್ಳಿ
- 19 ಯ ಹೊಲಸ್ವೀಮೆಕ್ಕಂ ಮಾರಡಿವೊಳಗಾಗಿ ಮೊಡ ಡಿಂಕನಹಳ್ಳಿ ಹೊಲ
- 20 ಸ್ವೀಮೆಕ್ಕಂ ಬಿಕನಕಟ್ಟೆ ವೊಳಗಾಗಿ ಬಾದಿಯಹಳ್ಳಿಯ ಹೊಲಸ್ವೀಮೆ
- 21 ಕ್ಕಂ ಚಾಟಕಟ್ಟೆಕ್ಕಂದಂ ತೆಂಕಕ್ಕಂ ಈ ಚತುಸ್ವೀಮೆಯೊಳಗಣ
- 22 ಗಡ್ಡೆ ಬೆದಲು ನಿಧಿ ನಿಕ್ಷೇಪ ಜಲ ಪಾಷಾಣ ಸಿದ್ಧನಾಥ್ಯ ಅಕ್ಷೇಣ ಆಗಾಮಿ ಅಷ್ಟ
- 23 ಭೋಗತೇಜನಾಂಮ್ಯ ನೆನೆ ಸಿದ್ಧಾಯ ಅಳವ ಅನ್ಯಾಯ ಕಿಣುಕುಳ ತಪ್ಪು
- 24 ತಾಡಿ ವೊಳಗಾದ ಸಮಸ್ತ ಬಳಿಸಹಿತವಾಗಿ ಪಟ್ಟಬದ್ಧ ಪುತ್ರೋಚ್ಚಾಹ ಯೇ
- 25 ತಹ್ಮೀಳಂ ಕೇಡಿಲ್ಲದೆ ಆಚಂದಾರ್ಕ ತಾರಂಬರಂ ಪುತ್ರಪಾತ್ರಾದಿಗಳಿಗೆ
- 26 ಸಲ್ಪುದು ಪೂರ್ವದ ದೇವದಾಳ ಬ್ರಹ್ಮದಾಳಯ ನುಳಯೆ ಧಾರಾಪೂರ್ವ
- 27 ಕಂ ಮಾಡಿಕೊಟ್ಟು ಕೊಡಗಿಯ ಶಾಸನ ಈದಕ್ಕಾರು ಕೆಡ ಚಿಂತಿಸಿದವರಿಗೆ ವಾರಣಾಶಿ
- 28 ಯಲ ಗಂಗೆಯ ತಡಿಯಲು ನಹಸ್ರ ಗೋವನೂ ನಹಸ್ರ ಬ್ರಾಹ್ಮರನು ಸ್ವಹಸ್ತದ
- 29 ಲ ವಧಿದ ದೋಷವಕ್ಕು ಯೇಳು ಜಂನ ದಲು ನರಕಕ್ಕೆ ಈಳವರು | ಸ್ವದತ್ತಂ ಪರದತ್ತಂ ವಾ
- 30 ಯೋಹೇರೇತಿ ವಸ್ತುಂಧರಾ ಪಷ್ಪಿರ್ವರ್ಷ ನಹಸ್ರಾಣಾಂ ವಿಷ್ಣ್ವಾಯಾಂ ಜಾ
- 31 ಯತೇ ಕ್ರಮಿಃ | ಶ್ರೀವೀರಬಲ್ಲಾಳದೇವರೊಪ್ಪ ಶ್ರೀಮಲೆಪರೊ
- 32 ಳುಗಂಡ ವಿಂಝುದೇವರಾಣಿಯರೊಪ್ಪ ಶಂಖ ಹುಳಿಯೆ
- 33 ಣನಾಡೊಪ್ಪ ಶ್ರೀಧೀಮನಾಥ ವಿನಯನಿಧಾನ ವಿಷ್ಣು ದೇವರ ಮಗ ಸೋವಪ್ಪನ ಬರಹ

ಅದೇ ಹೋಬಳಿಗೆ ಸೇರಿದ ಪೋಟುಕೆರೆ ಗ್ರಾಮಕ್ಕೆ ಉತ್ತರ ಹಾಳು ಸೋಮೇಶ್ವರ ದೇವಸ್ಥಾನದೊಳಗೆ ನಟ್ಟ ಕಲ್ಲು.

ಪ್ರಮಾಣ 4'-6" x 2'

- 1 ನಮಶಿವಾಯ | ನಮಸ್ತುಂಗ ಶರಸ್ತುಂಗ ಚಂದ್ರ ಚಾಮರ ತಾರವ ತ್ರೈಲೋಕ್ಯ ನ
- 2 ಗರಾರಂಭ ಮೂಲಸ್ತಂಧಾಯ ಶಂಭವೇ || ವಿಶ್ವಾಧಿಜ್ಞಾನದೇಹಾಯ ತ್ರಿ

3 ವೇದಿವ್ಯಚಕ್ಷುಸೇ ಸೋಯಂ ಪ್ರಾಪ್ತ ನಮಿತ್ತಾಯ ನಮಃ ಸೋಮಾರ್ದಧಾರಿಣೇ
 4 ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪ್ರಿದ್ವೀವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವ
 5 ರಂ ಪರಮಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಧರಣಂ ಶ್ರೀಮಜಗದೇಕಮ
 6 ಲ್ಲರಾಯವೇಮ್ನೋಡಿವೇವರ ಕರ್ಯಾಣದ ನೆರೆವೀಡಿನೊಳು ಸಪ್ತಾರ್ಥಲಕ್ಷಣ ಭೂ
 7 ಮಿಯಂ ದುಷ್ಟನಿಗ್ರ ಸಿಷ್ಟಪ್ರತಿಪಾಳನದಿಂ ಸುಖಸಂಕಥಾವಿನೋದದಿಂ ರಾಜ್ಯಂಗೈಯ್ಯುತ್ತಮಿ
 8 ರೆ ತತ್ತಾದಪದ್ಮೋಪಜೀವಿ ಸ್ವಸ್ತಿ ಸಮಧಿಗತ ಪಂಚಮಹಾಸಬ್ಧ ಮಹಾಮಂಡಳೇಶ್ವ
 9 ರಂ ದ್ವಾರಾವತೀಪುರವರಾಧೀಶ್ವರಂ ಯಾದವಕುಳತಿಳಕ ಸರ್ವಜ್ಞ ಚೂಡಾಮಣಿ
 10 ವೀರಗಂಗಳೊಯ್ಯಣದೇವರು ಗಂಗಳಾದಿ ತೊಂಥತ್ತಾಱುಸಾವಿರಮಂ ದುಷ್ಟನಿಗ್ರಹ ಸಿಷ್ಟಪ್ರ
 11 ತಿಪಾಳನಂಗೈಯ್ಯ ಸುಖಸಂಕಥಾವಿನೋದದಿಂ ರಾಜ್ಯಂಗೈಯ್ಯುತ್ತಮಿರ || ಆ ಧೂರಸಮುದ್ರದ
 12 ನೆರೆವೀಡಿನೊಳು ರಾಜ್ಯಂಗೈಯ್ಯುತ್ತಮಿರೆ ಆತನಗ್ರಸ್ತತಂ ವೀರನಿಷಿಯಂಗರನಂಗಂ ಏ
 13 ಚಲದೇವಿಗಂ ಪುಟ್ಟಿದಾ|| ಆತನ ವಿಕ್ರಾಂತಮಂತಂದಡೆ ಹಲಸಿಗೆ ಬೆಳುವಲ ಹುಲಿಗೆ ಱೆ ಲೊ
 14 ಕುಂಡಿ ಹೆದೊ ಱೆವರೆಗಂ ಕಲಗಳನೆ ತಗುಳ್ಳ ವಿಕ್ರವಬುದಿಂ ಕೈಕೊಣ್ಣು ವಿಷ್ಣು ಭೂಮಂಡಳಮಂ||
 15 ಸರದಿಬ್ಯವೇಷ್ಟಿ ತೋರ್ವಿಪತಿ ಎನ್ನ ಸುಖಂ ಬಾಳ್ಗೆ ಚಂದ್ರಾಕ್ಷ್ಮತಾರಂಬರ ಸುರರಾಜತೇಜಂ ಯದುಕುಳತಿಳಕಂ
 16 ವೀರನಂಗ್ರಾಮರಾಮಂ ವಿಕ್ರಾನ್ವದಿಂದಂ ನಿಜಭುಜಯಂಗಂಗಳಾಮಣ್ಣ ಳೇಶಂ ನರನಿಂಹಂ ಭೂಮಿಪಾಳಂ ಸ್ತಿರತರ
 17 ಲಕ್ಷ್ಮೀವಲ್ಲಭಂ ಹೊಯ್ಯಿಳೇಶಂ|| ನರನಿಂಹನಿಪನ ಬೀರ ಪರಿಚಿತೋದ್ಭವನ ಕಾನೈಯ ಕ್ರಿಯದಿನರಿ
 18 ಪಳು ಪಟ್ಟಮಹಾದೇವಿರೂಪಂ ಳವಂದಿಪುದೆ||ಆದಂಪತಿಗೆ ತನೂಧವನಾದಂ ರಿಪುನ್ಯ
 19 ಪತಿಮಕುಟಪಟಿತಪದಂ ಲಕ್ಷ್ಮೀದ್ವೈತ್ಯತನಮಳಗುಣಂ ನುದಿತೋದಿತಪುಂಜ್ಯಪ್ರಭಾವ ನೀ ಬರಾಳನ್ನಿ
 20 ಪಂ|| ಸಸ್ತಿ ಸಮಧಿಗತಪಂಚಮಹಾಸಬ್ಧ ಮಹಾಮಣ್ಣಿಳೇಶ್ವರಂ ದ್ವಾರಾವತೀಪುರವರಾಧೀ [ಶ್ವ]
 21 ರಂ ಆದವಕುಳತಿಳಕಂ ವಸಂತಿಕಾದೇವಿಯ ಲಬ್ಧವರಪ್ರಸಾದ ಸನಿವಾರನಿಧಿ ನಿನ್ನ
 22 ಕಗಿರಿದುರ್ಗಮಲ್ಲ ಮರೆರಾಜರಾಜ ಮಲಪರೊಳ್ಗಂಡ ಗಂಡಭೇಯಂಡ ಕದನಪ್ರಚಂಡ ನೇಕಾಂಗವೀರ
 23 ನಸಯಸೂರ ನೊಣಂ ಮನದು ಮುಳುಗುಂದ ಗೊಂಡ ಗಂಡ ವೀರಬರಾಳ ಪ್ರಿದ್ವೀರಾ
 24 ಜ್ಯಂಗೈಯ್ಯುತ್ತಮಿರೆ ತತ್ತಾದಪದ್ಮೋಪಜೀವಿ ಶಕವರ್ಷ ೧೦೦ನೆಯ ಹೇಮಣಂಬಿ ಸಂವತ್ಸರದ ಆಶಾಢ
 25 ಬ ೧೪ ಸೋಮವಾರ ದಕ್ಷಿಣಾಯನಸಂಕ್ರಮಣದಂದು ಕೊ ಳ್ಯಬಯ ನೊಣಬಗೌಡನ
 26 ಮಗ ಕಾಳಗೌಡ ಹೊನ್ನಗೌಡನ ಮಗ ಮಣಿಯಗೌಡ ಸಮಸ್ತಪ್ರಜೆಗಾವುಂಡುಗಳುಂ ಶ್ರೀಸೋಮನಾ
 27 ಧದೇವರ ಪರಶಿಶ್ವರಗಂಗಳೀಯನ ಮಗ ಶಿವಶಕ್ತಿ ಮಲ್ಲಜೀಯ ಶ್ರೀಸೋಮನಾಧದೇವರ ಶ್ರೀಕಾರ್ಯುಕೆ ಕಾಲಂ
 28 ಕರ್ಚಿ ಧಾರಾಪೂರ್ವಕಂ ಮಾಡಿ ಹಿರಿಯಕೆಣಿಯೆ ಹಿಂದೆ ಮೊದಲೇರಿಯಿಂ ಬಡಗಲು
 29 ಗದ್ದೆ ಸ ೨ ಬಾಯಿಕಲಂ ಪಡುವ ಕೊ ೧ ಕೊಡಗಿಯ ಬಡಗಲು ಗದ್ದೆ ಕೊ ೩ ಅಡಣಿಂ ಮೊಡಲು ಗದ್ದೆ ಕೊ ೨
 30 ನಾಳವಳುಗು ಕೊ ೯ ದೇವಾಲಯದಿಂ ಬಡಗಲು ಮಣಲಹಂತಗದ್ದೆ ಸ ೨ ಬ್ರಹ್ಮೇಶ್ವರದೇವರ ಗದ್ದೆ ಸ ೧
 31 ಹುಳಿಯೆಣ ದಾರಿಯಿಂ ಮೊಡಲು ರಾಮೇಶ್ವರದೇವರ ಗದ್ದೆ ಸ ೧ ಕೋಡಿಯ
 32 ಗದ್ದೆಯಕೊ ಯನೂ ದಂತೈಯದಂಣಾಯ್ಕರ ಕಾಲದಲು ಚಿಕ್ಕಮಾಕ
 33 ಗೌಡಕೆಸ ಯಮಾಕಗೌಡನ ಮಗ ಮಾಚಿಗೌಡ ಸ
 34 ಮಸ್ತಪ್ರಜೆಗಾವುಂಡುಗಳು ಪ ೨ ಕೊ ೨ ದೇವಾಲಯದ ಮುಂದಣ ಬೆಡ್ಡಲು ಕಂ
 35 ಬ ೧೧೧ ೨ರ ಬೆಳುಗರೆಯ ದಾರಿಯಿಂ ಬಡಗಲು ಗದ್ದೆ ಗಿಳಿಯ
 36 ಕಂಬ ೧೯೦ ಕಾಳಗಲುಡನ ಮಗ ಮಾರಗಲುಡ ಮಣಿಯಗ
 37 ಉಡನಬೋಕಿಗಲುಡ ಸಮಸ್ತಪ್ರಜೆಗಾವುಂಡುಗಳುಂ ಸೂಳಾಯಿತ ಬಲಯನ ಕಾಲ
 38 ದಲು ಹಿರ ದಲು ಬೆದಲು ಕಂಬ ೩೪೫ ಮಧುವಗ
 39 ಉಡನಕೆಣಿಯ ದಬಿಟ್ಟದು ಕಂಬ ೧೫೧ ಹೊ
 40 ವಗೆಣಿಯ ಸಮಸ್ತಪ್ರಜೆಗಾವುಂಡುಗಳು ಶ್ರೀಸೋಮನಾಧದೇ
 41 ವಗ್ಗೆ ೯೨ ಬಿಟ್ಟ ದತ್ತಿ ಆರ ಯಲು ಗದ್ದೆ ಕೊ ೧೦ ಆ ಬಯಲಂ ಬಡಗ ಕೆಯ ಕಂ
 42 ಂಬ ೧ ಳಿಯ ಆತ್ತಣಿಯ ಕಾಳದಲು ಹಿರಿಯಮಾಕಗಲು

- 43 ಡನಾಗೆಯು ಯಕಲಗಲುಡನೊಳಗಾದವರು ಬಿಟ್ಟ ದತ್ತಿ ಗದ್ದೆ ಕೂ ಗಂ
- 44 ಛಂಡಿಗಲುಡಯ. ಯ ಹಿಂದೆ ಬೆದಲು ಕಂಬ ಗಂಜಂ ಅದಿಗಲುಡನಹ
- 45 ಳಯ ಅದಿಗಲುಡನ ಸೋಮೇಶ್ವರದೇವ ಯಂ ಮಾಡಿ ತಕಳೇಶ್ವರಗಂಗೆ ಗ
- 46 ಉಡನ ಮಾಣಿಯುಂ ಸಮಸ್ತ ಪ್ರಜೆಗಾಲುಂಡುಗಳಂ ಬಿ
- 47 ಳ ದತಿ ಆ ಯಲು ಗದೆ ಸ ಗ ಕೊ ಗಂ ಆ ಬೆದಲು ದೆಲೆಯದ
- 48 ಹಿಂದೆ ಬರಲು ಮೂಡಣಕೊ
- 49 ಗಂ ಏರಿ ತೆಂಕಣ ಕೆಯ ಕಂಬ ಗಂಜ ಸದಾಶಿವ
- 50 ಸ್ವದತ್ತಾಂ ಪರದತ್ತಾಂ ಸಾ ಯೋಹರೇತ ವಸುಂಧರಾಂ ಶಷ್ಟಿ ವರ್ಷ ಸಹಸ್ರಾಣಾಂ ಮಿ
- 51 ಜಾಯತೇ ತ್ರಿಮಿ ಪ್ರಿಯದಿಂದಿಸ್ತಿದನೆಯೆ ಕಾವ ಮನುಜಂ ಗಾಯುಂ
- 52 ಯಶ್ರೀಯುಮಕ್ಕೆ ಯದಂ ಕಾಯ ದೆ ಕಾಯ್ ಪಾಪಿಗೆ ವಾರಣಾಸಿಗಳೊಳು ಕುರುಕ್ಷೇ
- 53 ಬ್ರಾಹ್ಮಣನಂ ಕವಿಲೆಯಂ ಕೊಂದ ದೋಷ ಫೊದ್ದು ಸುವಂ ಸಾಱಿದ
- 54 ಪುಷಿ ಶೈಲಾಕ್ಷರಂ ಧಾತ್ರಿಯೊಳು|| ಪೂರ್ವದ ಗಡಿಬ ಏಳಮಾರೆ ಮಂಗಳಮಹಾ
- 55 ಶ್ರಿ ಶ್ರಿ ಶ್ರಿ ಸೋಮನಾಥದೇವ ಶರಣು ಬೊಂಮದೇವರ ಗದ್ದೆ ಕೊ ಗಂ ದೇವರಿಗೆ ಕು
- 56 .

ಅದೇ ದೇವಸ್ಥಾನದ ಬಲಗಡೆ ನಟ್ಟಿ ಕಲ್ಲು

- 1 ನಮಸ್ತುಂಗ ಸಿರಸ್ತುಂಗ ಚಂದ್ರಚಾಮರ ತಾರವೇ ತ್ರೈಲೋಕ್ಯ ನಗರಾರಂಭಂ ಮೂಲಸ್ತಂಭಾ
- 2 ಯ ಶಂಭವೇ|| ವಿಷ್ಣುಧ್ವಜಾನದೇಹಾಯ ತ್ರಿವೇದಿ ದಿಬ್ಯಚಕ್ಷುಸೇ ಇಹಾಪ್ರಾಪ್ತನಿಮಿತ್ತಾಯ
- 3 ನಮಃ ಸೋಮಾರ್ಷಧಾರಿಣೇ|| ಓಂನಮಃ ನಿವಾಯಃ|| ಜೊಳಂ ಮುತ್ತಿದ ಹಂನೇರಡು
- 4 ವರ್ಷಕೆ ಪೊಂವೆದಾಳಾಪಂ ಬೆರನಾದಡೊಂದು ಮೊಳನಂ ಮೇಲುಪೆಚ್ಚಿ ಪುಚಂಗಿಯ ಹೇಳಸಾಧ್ಯವಾದುದೆಂದು
ಧಿವಿಜಂ ಛೋದ್ಯಂ ಬಡುತ್ತಮಿ
- 5 ಬಲ್ಲಾಳಂ ಗಿರಿದುರ್ಗಮಲ ವೆಶರಂ ಬಲ್ಲಾಳಧೂಪಾಳಕಂ|| ಕರಿನಾಣ್ಣುಣು ಯೇಳ್ಳತೆಂಚ್ಚಾಸಿರ ಹರಿ
ಸುಭಟನ್ಯೂಱುಬಂ ಬಿಂಗುತ್ತಂ
- 6 ಪಾಂಡ್ಯಂ ದೊಡ್ಡ ಮಗರೆಗೆ ಕಾಡವ ಪಾಂಡ್ಯಾದಿಗಳು ಕಾದಿ ಗೆಲ್ಲಂ ನರಸಿಂಹ್ವಂ ಚೂಣಿಯಾಳೊಳಾತಿಮಿಳವಡೆ
ಪಡ್ಲಟ್ಟಡಳ್ಳಾಡೆ ಪಾಂಡ್ಯಂ ಸರಿದಂ ಬೆಟ್ಟಣಿದಂ ಕದ್ದುಗಿದು
- 7 ಮಗರೆಗೆಂ ಕಾಡುವಂ ಕಾಡುವಾಯ್ತನು || ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪ್ರೀದ್ವೀವಲ್ಲಭಂ ಮಹಾರಾಜಾಧಿ
ರಾಜಂ ಪರಮೇಸ್ವರಂ ಪರಮಭಟ್ಟಾರಕಂ ದ್ವಾ
- 8 ರಾವತೀವಲ್ಲಭಂ ಮರೆರಾಜರಾ [ಜ] ಮಲಪರೊಳುಗಂಡ ಗಂಡಬೇರುಂಡ ಕದನಪ್ರಚಂಡ ಯೇಕಾಂಗವೀರ ನನ
ಹಾಯಸುರ ಸೆನಿವಾರಸಿದ್ದಿ ಗಿರಿದುರ್ಗಮಲ್ಲ ಚಲದಂಕರಾಮು
- 9 ಜೋಳರಾಜ್ಯಪ್ರತಿಷ್ಠಾಡಾರ್ಯು ಮಗರರಾಜ್ಯನಿರ್ಮೂಳ ಪಾಂಡ್ಯರಾಜ್ಯದನಾಪಟ್ಟ ಕಾಡವರಾಯನ ಬೆಂಕೊಂಡ
ಗಂಡ ನಿಪಂಕಪ್ರತಾಪಚಕ್ರವರ್ತಿ ಹೊಯ್ಲಣವೀರ
- 10 ಸೋಮೇಶ್ವರದೇವರು ದೋರವಮುದ್ರದ ನೆರೆವೀಡಿನೊಳು ಸುಖಸಂಕಥಾವಿನೋದದಿಂ ರಾಜ್ಯಂಗೆಯತ್ತಮಿರೆಯಿರೆ||
ಸ್ವಸ್ತಿ ಶ್ರೀಮನ್ಮುಮಾಹಲ್ಪನಾಯ್ತಂ
- 11 ಪರಮವಿನ್ಯಾಸಿ ಬಾಹತರನಿಯೋಗಾಧಿಪತಿ ನಿಯೋಗಿಯೋಗಂಧರನುಂ ಪತಿಕಾರಿದುರಂಧನನುಂ ಪರನಾರೀ
ನಕೋಧರನುಂ ಹಯಾರೋಹ
- 12 ಕಗಾಜಕುನುಂ ಅತಿವಿಶಮಗಜಾಱುಡನುಂ ಶ್ರೀಹರಿಹರದೇವದಿಬ್ಯಶ್ರೀಪಾದಾರಾಧಕಮ ಮಪ್ಪ ವೆಚ್ಚಿಯು
ಮಾವಂತಯ್ಯದಂಣ್ಣಾಯಕರ ಸೇನ
- 13 ದೋವ ಸೋಪಂಜ್ಜನ ಸೇನದೋವ ಚಪುಂಡ್ಜನುಂ ಶ್ರೀಮಂನಾಡುಪ್ರಭಾ ಮಣಿಪೊಕ್ಕರ ಕಾವರುಂ ನುಡಿದಂತೆ
ಗಂಡರುಂ ನಕ್ಕರಾಥೇಯರುಂ ಧರ್ಮಪ್ರತಿ

- 14 ಪಾಕರು ಮಪ್ಪ ವೊಟ್ಟಿಯಕೆಹೆಯ ಕಲ್ಲಗವುಡನ ಮಗ ಮಲ್ಲಗವುಡ ಚಿಕ್ಕಮಾಕಗವುಡ ಮಾಡಗವುಡನ ಮಗ ಕೆತಗವುಡ ಹೆಳ್ಳಗವುಂ
- 15 ಡನ ಮಗ ಮದಿಗವುಡನುಂ ಸಮಸ್ತಪ್ರಜೆಗಾವುಂಡುಗಳುಂ ಶಕವರ್ಷ ೧೦೫೭ ಮನ್ಮಥಸಂವತ್ಸರದ ಜ್ಯೇಶ್ಠ ಸು ೫ ಸೋಮವಾರದಂದು ಕಾಟೂರವಿತ್ತಿಯ
- 16 ಯೆಳಹದ ಸೇನಬೋವ ಮಾದಯನ ಮಗ ಸೆನಬೋವ ಅಡಯುವಯುಂಗಳು ಕಿರಿಯಕೆಹೆಯ ಕಲ್ಲತುಂಬ ನಿಕಿದರು ಅದಕೆ ಸಲ್ವಳಯಾ
- 17 ಗಿ ಶ್ರೀಸೋಮನಾಥದೇವರ ಮುಂದೆ ಕಾಲಂ ಕಾರ್ತಿ ಧಾರಾಪೂರ್ವಕಂ ಮಾಡಿ ಬಿಟ್ಟ ಗದ್ದೆ ಸಲಗೆ ವೊಂದು ತುಂಬಿನ ಬಾಯಿಕಲ್ಲಂದಂ ಪಡುವಲು ಮೇರೆಕಾ
- 18 ಉಯ ಮರ ಬ್ರಹ್ಮಪುರಿಯಾಗಿ ಬಿಟ್ಟ ಗದ್ದೆ ತುಂಬುರ ಕುಣುವದಲ ಸಲಗೆ ವೊಂದು ಹಳುಗಿನ ಯಿಬ್ಬಡಗಲು ತುಂಬಿನ ಬೆದ್ದಲುಗದ್ದೆಯ ತುದಿಯಲಿಯೆರೆ
- 19 ಕಂಬ ಯೆಪ್ಪತು ಬ್ರಹ್ಮಪುರಿಯ ಬೆದ್ದಲು ಬಿಲ್ಲತೆವದಿಂದ ಮೂಡಣ ವೋಣಿಗೆ ಯಳದು ಬರಲು ಕಂಬ ನೂಕಿಯಿಪ್ಪತು ಹೊಸಗೆಹಿಯಲು ಬ್ರಹ್ಮಪುರಿಯಾ
- 20 ಗಿ ಬಿಟ್ಟ ಗದ್ದೆ ದೇವಧಾರನದಿ ಮೂಡಲು ಕೊಳಗ ಹತ್ತು ಆ ಗದ್ದೆಯಂ ಬಡಗಲು ಬೆದ್ದಲು ಕಂಬ ಮೂವತ್ತು ಅಯ್ತು ಅದಿಗವಡನಹಳ್ಳಲು ಬ್ರಹ್ಮಪುರಿಯಾಗಿ ಬಿಟ್ಟ ಗದ್ದೆ ಹೆಗ್ಗಡೆ ಮ
- 21 ಸಜನಕೆಹೆಯ ಹಿಂದೆ ಕೊಳಗ ವಯ್ತು ಆ ಗದ್ದೆಯ ಮೂಡಲು ಬೆದ್ದಲು ಕಂಬ ಮೂವತ್ತು ಪೋಚಿಯಣನ ಹಳ್ಳಿಯಲು ಬ್ರಹ್ಮಪುರಿಯಾಗಿ ಬಿಟ್ಟ ಗದ್ದೆ ಚಂದೆಗವುಡಿಯ ಕರೆಯ
- 22 ನಕೆಹೆಯ ಹಿಂದೆ ಅಣಿಯೊಳಗ ಕೊಳಗ ಹತ್ತು ಆ ಬಯಲ ಬಡಗಣ ಮೇರೆಯ ಬೆದ್ದಲು ಕಂಬ ಮೂವತ್ತುವಂ ಬಿಟ್ಟ ದತ್ತಿ ಮಂಗಳಮಹಾಶ್ರೀಶ್ರೀಶ್ರೀ ಬ್ರಹ್ಮದೇವ ಶರಣು ||
- 23 ಮೊಕ ದಿರಾರಾಗಿ ತಾಗಿದಗಜಾನುರನಂ ವೀಡೆತ್ತಿ ಚಮ್ಮವಂ ಸಣಸಣಿಸಣನೆ ನೀಳ್ಳು ಬಿದಿಚ್ಚಿ ಯಾಡುತ ಪುಟುಟಹ ಕುಟಹ ಕುನಟ ಕಿಟಿಟಕಿಟಿಟವೆಂಬ ವಾ
- 24 ಧೈದಿಂ ನುಯ್ತು ನಾಟ್ಯವಾಡಿದ ಮಹೇಶ್ವ[ರ] ನೀಗೆಮಗಿಷ್ಟನಿಧಿಯಂ|| ಪ್ರಿಯದಿಂ ಯಂತಿದನೆಯ್ತು ಕಾವಮನುಜಂ ಗಾಯಂ ಜಯಶ್ರೀಯುಮಕ್ಕೆ ಯದಂ
- 25 ಕಾಯದೆ ಕಾಯ್ತು ಪಾಹಿಗೆ ವಾರಣಸಿಗಳೊಳು ಕುರುಕ್ಷೇತ್ರಂಗಳೊಳು ಕವಿರೆಯಂ ಬ್ರಹ್ಮಜನಂ ಕೊಂದ ಬೋಸಂ ಪೂರ್ವುಗುವೆಂದು ನಾಣುಗು ವಿಶ್ವೇಶ್ವರಂ
- 26 ಧಾತ್ರಿಯೊಳೊ || ತನಕನಗೆಂಬಧೂಗೆ ಧನಂ ತನಗೆಂಬಡೆ ದಾಯಿಗಂಗೆ ಹೆಂಡತಿ ತನಗೆಂಬ ಳವಳಪ ಮಿಂಡರಿ ಗಿಂದುನಿಶ್ಚಯಾರ್ಥ ವಿರನಮನ ಕಾಮಿನೀ ಬೆನನದಿಂದ ಜಗತ್ರಯ
- 27 ನೊಂದುವೊಟ್ಟು ಕಿಂಮನ ಕೆಡುತಿಪ್ಪುದೊಂದು ನಿವಿನಂ
- 28 ನೆನೆ ಚಂದ್ರಕಳಾವತಂಶನಂ || ಶ್ರೀಲಕ್ಷ್ಮೀನರಸಿಂಹಶರಣು || ಶ್ರೀಹರಿಹರಶರಣು || ಶ್ರೀಸೋಮನಾಥಶರಣು ||
- 29 ಸ್ವದತಂ ಪರದತಂ ವಾ ಯೋಹರಿವ ವಸುಂಧರ ಶಷ್ಠಿವರ್ಷಸಹಸ್ರಾಣಿ ಪ್ರಿಪ್ಪಯಾಂ ಜಾಯತೇ ಕ್ರಿಮಿ || ಶ್ರೀಮಹಾದೇವಶರಣು ||

ಅದೇ ಹೋಬಳಿ ಬೆಳಗುಲಿ ಶ್ಯಾನಭೋಗ ಹೊನ್ನಪ್ಪನವರ ವತದಲ್ಲಿದ್ದ ತಾಮ್ರಶಾಸನ
(1ನೆಯ ಮತ್ತು 3ನೆಯ ಹಲಗೆಗಳು ಮಾತ್ರ. ಉಂಗುರ ಮತ್ತು ಮೊಹರು ಇಲ್ಲ.)

ಪ್ರಮಾಣ—12"×18'

(1ನೆಯ ಹಲಗೆ)

- 1 || ದಿ || ನಿತ್ಯೋದ್ಧಾನಿ ಮೃಣಾಲ ಕೋಮಲ ನಿಜಶ್ರೋತುಂಗ
- 2 ದಂಷ್ಟ್ರೋಚ್ಚ್ರಿತಂ ಕ್ಷೋಣೀಚಕ್ರಮಭಿಪ್ರಸಾರಿತ ಪಯಃ ಪೂರಾಭಿರಾ
- 3 ಮಂ ವಹತ | ಸಾನಂದಂ ವಿಕಸತ್ಸೋರುಹಧಿಯಾಸದ್ಯಃ ಸ
- 4 ರೋಜಾಲಯಾ ಮಾರೂಢಾಮರರೋಕ್ಯಜಾತಹನಿತಃ

5 ಪೂತ್ರಿ ಹರಿಃ ಪಾತುವಃ | ತನಾಭಿಕಮಫಾದಾಸೀತ್ಸ
 6 ಪಾತ್ಸಪ್ಪಾಖಿಪ್ರಜಃ | ಮಾನಸೋತ್ರಿವಿಧೇರ್ಜಿಣ್ಣೇ ಸೋಮಸ್ತಂ ವೇ
 7 ತ್ರಜಃ ಸುತಃ | ತದ್ವಂಶ್ಯಸ್ಯ ಯದೋರ್ವಂಶೇ ಜಜ್ಞೇ ಸೋಮೇಶ್ವ
 8 ರೋ ನೃಪಃ | ನಾರಸಿಂಹೋಭವತ್ತಸ್ಮಾದ್ವಿಷದ್ವಿಪಮ್ಯಗಾಧಿ
 9 ಪ | ಪಾರ್ಬತಿವ ಮಹೇಷಸ್ಯ ಲಕ್ಷ್ಮೀರವ ಮಧುದ್ವಿಷ | ವ
 10 ಲ್ಲಧಾತ್ಸಸ್ಯ ಸಂಧೂತಾ ರಮ್ಯಾ ಪಟಮಹೇಶ್ವರಿ || ಯದ್ಧಾನಂ ಸು
 11 ರಧೂರುಹಂ ತಿರಯತೇ ಯಚ್ಚೈಃ ಸುರಾಧೀಶ್ವರಂ ಯತ್ಕೀರ್ತಿಃ ಸುರ
 12 ನಿಮ್ನಗಾಂ ಸುರಗುರುಂ ಯದ್ಬುದ್ಧಿರಿದ್ಧಿಖಿಲಯಜ್ಞಾರ್ಯಂವ್ಯ
 13 ಸ್ವಾಹ ಭಾಳನಯನ ಶ್ಲೋದ್ಯತ್ಕರಾಳಾನಳ ತನ್ಯಾಂ
 14 ಸೋಯಮಧೂದತಕ್ಯವಿಧವೋ ಬಲ್ಲಾಳದೇವೋ ನೃಪಃ | ಶ್ರೀಬಲ್ಲಾ
 15 ಳಮಹೀಪಾಳ ಪಾಲಯಂ ನಖಿಳಾಂ ಮಹೀಂ | ಜಯತ್ಯಸೌ ರಿಪುಸ್ತೋ
 16 ಮಕರಿ ಕಂಠೀರವಾಕೃತಿಃ || ಸೋಯಂನಮಸ್ತಪ್ರಶಸ್ತಿಸಹಿ
 17 ತ ಶ್ರೀಬಲ್ಲಾಳಮಹೀಪಾಲ ಸ್ಯಕೀಯ ಹೊಯ್ಸಳಮಂಡಳೇ ನಿಖಿಳ ಲ
 18 ಕ್ಷ್ಮೀನಿವಾನಾಶ್ರಯಾಂ ಸ್ವಬನಕಪ್ರೇಮಪ್ರತಿಷ್ಠಾಪಿತ ಪ್ರಾಜ್ಞರಾಜ್ಯ
 19 ಸಂಪದಂ ಧೋರನಮುದ್ರಾಪ್ಯಾಂ ನಿಜರಾಜಧಾನೀ ಮಧವನನ ||

(3ನೆಯ ಹಲಗೆ)

20 ಕೃಂ||-ಜೋಲಕಾರುಣ್ಯ ಜೆಡದೇರ್ ಪ||-ಬಿಟ್ಟಿಯಧಂ ೧ಕೃಂ
 21 ಗೌ ಎತ್ತಿಲುಪೊತ್ತರ ಪ ೫ ಖಾಣದುಪೊತ್ತರ|| ಅಂತು ಗೆ ೧೮ ಪ ೭
 22 ||೧ನೂ ಆ ಮಹಾಜನಂಗಳು ಶ್ರೀರಾಮಕೃಷ್ಣಪ್ರಭುಗಳ ವೃಂದಾವನದ
 23 ಶ್ರೀಗೋಪಾಳದೇವರ ಅಮೃತಪಡಿ ದೀಪೋತ್ಸವ ಚೈತ್ರಪವಿತ್ರ ಒ
 24 ಳಗಾದ ಪಂಚರ್ಷಿಕೆ ವರ್ಷಂಪ್ರತಿ ಎಂದೆಂದೂ ನೆರೆಯಾಗಿ ಕೊಡು
 25 ವರು ಈ ಸ್ಥಳದ ಪೂರ್ಬದಲುಳ್ಳ ಖಾಣ ಆನಂಬಳ ಆಧ್ಯಾಗತ ಧವಳಾ
 26 ರದ ಥಂಡಿ ಅಡುಗುಬಿನ ಥಂಡಿ ತುಪ್ಪ ದಳಮಿಳ ಕುಳು ನೂರೊಳಗಾದ
 27 ವು ಕಟ್ಟುಗೂಳು ಕಟಕ ಸೇನೆ ವಿರಸೇನೆ ಆನೆಯಸೇನೆ ಕುದುರೆ
 28 ಯಸೇನೆ ಬಾನಿಗದೇರ್ ಹೊಗೆದೇರ್ ಮಗದೇರ್ ಪಂಚಕಾರುಕ ಕ
 29 ಬ್ಬುನದ ಸುಂಕ ಬಿಲ್ಲಹದಿಕೆ ಬಾಲವಣ ಉಪ್ಪಿಲಕದೇರ್ ಒಳಗಾದಪೂರ್ಬಾ
 30 ಯ ಅಪೂರ್ವಾಯಂಗಳನು ಕಾರುಣ್ಯಂ ಮಾಡಿ ಬೆಟ್ಟ ಈ ಮರ್ಯಾದೆಯ
 31 ಲು ಆಚಂದ್ರಾರ್ಕನಾಂಜಿಯಾಗಿ ಆ ಶ್ರೀವೀರಬಲ್ಲಾಳದೇವರನರು
 32 ಆ ಮಹಾಜನಂಗಳಿಗೆ ಶ್ರೀವಿಶ್ವೇಶ್ವರ ವಜ್ರೇಶ್ವರದೇವ
 33 ರ ಸಂನಿಧಿಯಲ ಧಾರಾಪೂರ್ಬಕಂ ಮಾಡಿಕೊಟ್ಟರು ||
 34 ಧರ್ಮಃ ಸುಸಿ ರತಾಂ ಯಾತು ಶ್ರೀಬಲ್ಲಾಳಮಹೀಪತೇಃ
 35 ಯಾವದ ರಾಧರಾಧಾರಾ ಯಾವದ್ವಂದ್ಯದಿವಾಕರಾ ||
 36 ಸ್ತ್ರೀಮದ್ವೀರಬಲ್ಲಾಳದೇವಸ್ಯ

ಅದೇ ಗ್ರಾಮದಲ್ಲ ರುವ ಪಾಳುಕಲ್ಲೇಶ್ವರ ಗುಡಿಯ ಬಳಿ ಬಿದ್ದಿರುವ ವೀರಗಲ್ಲು

(ಪೂರ್ವದ ಹಳಗನ್ನಡಕ್ಕರ)

(ಮೇಲ್ಭಾಗ ಒಡೆದುಹೋಗಿದೆ)

1 ಮೊದ್ಲ	:	4 ಮೂದ್ದೆಕು	ಕುಸು
2 ಗಯ್ಯಾ	..	5 ಪುರಿ ತುಣುವನಿಕ್ಕಿಸಿ ನತ್ತ	ಬೇಡರಿಯ ಒಕುಲ
3 ನಮಗೆ			

ಅದೇ ಗ್ರಾಮಕ್ಕೆ ಪೂರ್ವದಲ್ಲರುವ ರಂಗನಾಥದೇವರ ಬೆಟ್ಟದಮೇಲೆ ಗುಡಿಯ ಮುಂದೆ ನಟ್ಟ ಕಲ್ಲು.

ಪ್ರಮಾಣ—2'×1'—6"

- | | |
|--|---------------------------------------|
| 1 ಸ್ವಸ್ತಿ ಶ್ರೀಜಯಾಧ್ಯುದಯ ಶಕವರುಷ ೧೩೫೬ ಸಂ | 6 ನಾಯಕನೂ ಹೊನ್ನವಾರಡಿಯ ಗಿರಿಯ |
| 2 ದು ವರ್ತಮಾನ ಆನಂದಸಂವತ್ಸರದ ಶ್ರಾವ | 7 ಮೇಲೆ ದೇವಾಲಯ ವಮಾಡಿಸಿ ಶ್ರೀತಿಯಮ |
| 3 ಣ ಬ ೧೧ ಅದಿವಾರದಲು ಕಾತಾರಂಣ | 8 ರೆದೇವರ ಪ್ರತಿಷ್ಠೆಯ ಮಾಡಿ ಸಂಪ್ರೋಕ್ಷಣೆಯ |
| 4 ಗಳ ಮನೆಯ ಅಧಿಕಾರಿ ದೇವಿಮರೆಯ | 9 ಮಾಡಿಸಿದನು |
| 5 ಮಾಡಿನಾಯಕರ ಮಗ ಹಿರ್ಯಚೆಲೂಡ | |

ಅದೇ ಹೋಬಳಿ ಕಾಮರಾಪುರದ ಗ್ರಾಮಕ್ಕೆ ದಕ್ಷಿಣ ಲಿಪಿ ಕಲ್ಲು ಅಲದಮರದ ಬುಡದಲ್ಲ ೨ನೆಯ ವಿರರಗಲ್ಲು.

- | | |
|------------|-----------------------------------|
| 1 ಶ್ರೀನಮ . | 3 .. ಗಂಗೆ ಕಾಳಗ ದಲ್ಲ ಬೀರಸ್ವರ್ಗಮೇಷದ |
| 2 ನಗೆ ಬ | ಮಂಗಳಮಹಾಶ್ರೀಶ್ರೀ |

ಅದೇ ಹೋಬಳಿ ದೊಡ್ಡ ಹೆಣ್ಣಿಗರೆ ಗ್ರಾಮಕ್ಕೆ ಪೂರ್ವ ಕಲ್ಲೇಶ್ವರ ಗುಡಿಯ ಬಲಗಡೆ ನಟ್ಟ ಕಲ್ಲು.

- | |
|--|
| 1 ನಮಸ್ತುಂಗ ಶಿರಶ್ಚುಂದಿ ಚಂದ್ರ ತಾಮರ ಚಾರವೇ ತ್ರೈಲೋಕ್ಯ |
| 2 ನಗರಾರಂಭ ಮೂಲಸ್ತಂಧಾಯ ಶಂಭವೆ |
| 3 ಶ್ರೋದ್ಯನ್ತ ಧಿಚರಣ |
| 4 ಸಮತೇಜರು ಯರು |
| 5 ಪರು ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ |
| 6 ಕಲಿಗಂಗಕಿರಿಯಣ |
| 7 ಧುಜಗಳವೀರಗಂಗೆವಿಷ್ಣು ವರ್ಧನಹೊಯ್ಸಳದೇ |
| 8 ಸಾಯಿರಮುಮಂ ದುಷ್ಪನಿಗ್ರಹ ನಿಷ್ಪಪ್ರತಿಪಾಳನ |
| 9 |
| 10 ತತ್ತಾದಪದ್ಮೋಪಚೀವ |
| 11 ಯಕಲಿಗಳಾಧರಣ |
| 12 ಯ |
| 13-20 |
| 21 ಹಾಗೆಮಾಡಿಸಿ |
| 22 ದೇವಗೆ ಬಿಟ್ಟ |
| 23 |
| 24 ವಾಮನಮುದ್ರೆ ಯ |
| 25 ತ್ತರದಶಾ ಗದಲೂರ |
| 26 ದುಂ ಣ ವಾಲೆಯ |
| 27 ರುಮಜಿಯ ಈದೇವ |
| 28 ಮೂರ್ತಿಯಧುವ |
| 29 ದೊಳು ಸತಿಯುಗ್ಗತನಯಯ |
| 30 ನೆ ನೆಗಳ ಳೇಚಕವೆ ಧೂಮಣಿ ಳದೊಳ |
| 31 ತ್ರಗೋತ್ರಪವಿತ್ರ ಬಿಮ್ಮಿ ಸುಟ್ಟಿಯೆ ನ |

- 32 ಗೆಜೆಯ ತುಣುಪುನಿಕ್ಕಿಯು
 33 ಹೆಣ್ಣೆಗೆಜೆಯ ಪೂನ್ನೆ ಭೂವಳಯದರ . ಕಸು
 34 ರಿಯಲು ತಪೋಧನ
 35 ರಿಯ ಬ್ರಾಹ್ಮಣರಿಗೆ
 36 ಧರ್ಮ . ಶಾಸನಪ್ರತಿಪ

(ಮುಂದೆ ಕಾಣುವುದಿಲ್ಲ)

ಆದೇ ಹೋಬಳಿ ನಿರುವಗಲ್ಲು ಗ್ರಾಮದ ಕೆರೆಯ ಹಿಂದೆ ಪಾಳುಕಲ್ಲೇದೇವರ ಗುಡಿಯ ಒಲಗಡೆ ನಟ್ಟ ಕಲ್ಲು

- 1 ನಮಸ್ತುಂಗ ಸಿರಸ್ತುಂಬಿ ಚಂದ್ರ ಚಾಮರ ಚಾರಪೇತ್ರಿ ತ್ರಿಲೋಕ್ಯನಗರಾರಂಭ ಮೂ
 2 ಲಸ್ತಂಭಾಯ ಸಂಧವೇ | ನಮಸಿವಾಯ . ಮು
 3 ಸ್ಯಸ್ತಿ ಸಮಸ್ತ ಭುವನಾಶ್ರಯಂ
 4 ಜಪಮೇತ್ವರ ಪರಭಟ್ಟರಕ ಸತ್ಯಾ .
 5 ಶ್ರೀವಿಷ್ಣು ವರ್ಧನಪ್ರತಾಪಚಕ್ರವರ್ತಿ .
 6-7 .
 8 ಸಮಧಿಗತ ಪಂಚಮಹಾ .
 9 ಇಂಬರದ್ಯುಣಿ ಸಮ್ಯಕ್ತ
 10 ವಿಷ್ಣು ವರ್ಧನ
 11 ಹೆ ಶಿವಪ್ರತಿ .
 12 ದುಮೋಪಜೀವಿ
 13 ಚಂಗಿರಿವಾಸ ಕೂಲಗಿರಿ ಬಳ್ಳರೆ ವಲ್ಲುರು
 14 ಲು ಬಂಕಪುರಂ ಬನವಾಸೆ ಕೋಯತೂ
 15 ಕಲವಿಷ್ಣು ವರ್ಧನಂ || ನಿಳಾದ್ರಿ ಪಡಿಯ
 16 ಪುರಂ ಕೋಳಾಲ ಬಯಲನಾಡ ನಾಳಾಪಡಿ
 17 ತ್ತಭೀಮಂ ಜನನಿ ಪತಿಹಿತಾಚರೆಯ ಚಿಟ್ಟಿ
 18 ಚರಿತಂ ಚಿಟ್ಟ ಸಮಂತಮಲ್ಲಂಗನ.ಸಮ
 19 ದುಡವಿಧವಂ ಮಂಗಶ್ರೀವಿಳಸಂ ||
 20 ದ್ರೃಗಮಾಬ್ಧಿ ಚಲ್ವಿಕೇಶಿರಾಸ್ವಿತೆ
 21 ಹಿತಸವಳು || ಪತಿಇತನು
 22 ಆಯತಕೀರ್ತಿ
 23 ಯಕ್ರಮ || ಬುವೆಯನಯಕಮದವ
 24 ನಯಕನ | ತಮ್ಮ ಮಾರವನಯಕ |
 25 ಯನಯಕ | ಸೋವಗಲುಡನುಂ ಮಾರಗೆ
 26 ಗಲುಡನುಂ | ಸೋಮನಪುತ್ರರು |
 27 ರಗಲುಡನು ಮಕ್ಕಗುಡಿಯ
 28 ಎಱಿ ಹದಕ ರಾಕ ಳೆ
 29 ರ ನೆಂಪುಶ್ಚರದ ಮಾಘನಿರ ಸದ್ಧ
 30 ತೀಪತದ ಧ್ಯಾನ ಧರಣ
 31 ಣನಪಂನರುಮಪ್ಪ ಬೆಳ್ಳೆಟ್ಟಿಯಕಾ
 32 ಶ್ರೀಸಂಕರಪಂಡಿತಾರಿಗೆ

- 33 ಯನಯಕಾನುಸವಂ ತಾಂ ಗಂಗೆಯು
- 34 ಜ ಯರೆದು
- 35 ಡಮುಂದಣ ಳಗಾಗಿ ಬೆದ್ದರೆ
- 36 ಮಂ ಪ್ರತಿಪಳನ ಚಟ್ಟಿಯ ತಪದವ
- 37 ತರಯ
- 38 ಟರ್ವ್ವನ ಶಹನಾಣಿ ವಿಟ್ವಾಯ ಜಯತೇ

77

ಅದೇ ಗುಡಿಯ ಮುಂದೆ ಎಡಗಡೆ ನಟ್ಟ ವಿರಗಲ್ಲು

- 1 ಸ್ಯಕವರ್ಹಂ ೧೧೫೦ ಸರ್ವಧಾರಿ
 - 2 ಯನಮಗ
 - 3 ನ ಕೊಂದು
- (ಈ ಕಲ್ಲಿನ ಬಹಳಭಾಗ ಸವೆದುಹೋಗಿದೆ)

78

ಅದೇ ಹೋಬಳಿ ಮಲ್ಲಗೆರೆ ಗ್ರಾಮದ ಈಶ್ವರದೇವಸ್ಥಾನದಬಳಿ ನಟ್ಟ ವಿರಗಲ್ಲು

- 1 ನಮಸ್ತುಂಗ ಸಿರಸ್ತುಂಗ ಚಂದ್ರಚಾಮರ ಚಾರವೈ
- 2 ತ್ರೈಲೋಕ್ಯನಗರಾರಂಭ
- 3 ಪುಷ್ಯ ಸುಧ ೪
- 4 ರ ತಸ ಪುರ
- 5 ನಾಯಕ ಮಹಾ ಸಾಮಂತ ಮಾಚಯನಾಯಕಂಗಳು ಸ್ಥಿರಂಜಿ ಭೋಭವ ಗ
- 6 ಮರೊಡ ಪೊಳ ಚಕ
- 7 ಗ ನಮ
- 8 ಮೂ ಕಾಯದ
- 9 ಗಿಮುಕೀರ ತಿಂ ಸೂಟಗೆಂಡು
- 10 ಆ ಬೀರಗಲಗೆ ಪೂಜಿಪುರನ್ಯಾ ತ ಗೊಡಗೆಯಾಗಿ
- 11 ದೇವರ ಸ್ಥಾನಿಕ ಮಾದಜೀಯ ಮನಣಜೀಯಗಳಿಗೆ ಉದಕಧಾರಾ
- 12 ಪೂರ್ವಕಂ ಮಾಡಿ ಕೊಟ್ಟ ಗದ್ದೆ

79

ಸೆಟ್ಟಿಕೆರೆ ಹೋಬಳಿ ಸೆಟ್ಟಿಕೆರೆಯಲ್ಲ ಮಹಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲು
ನೀರಿನಲ್ಲರುವ ವಿರಗಲ್ಲು.

ಪ್ರಮಾಣ—1" x 2'.6"

- 1 ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀ ಪೃಥ್ವೀವಲ್ಲಭಂ ಮಹಾರಾಜಾಧಿರಾಜ
 - 2 ಪರಮೇಶ್ವರಂ ದ್ಯಾರಾವತೀ ಪುರವರಾಧೀಶ್ವರಂ ಯಾದವಕುರಾಂಬರದ್ವಿಮಣಿ ಸರ್ವ್ಯ
 - 3 ಜ್ಞ ಚೂಡಾಮಣಿ ಮರೇರಾಜರಾಜ ಮರೇಪರೊಳು ಗಂಡ ಗಂಡಭೇರುಂಡ
 - 4 ಕದನಪ್ರಚಂಡ ಏಕಾಂಗವೀರ ನಸಹಾಯ ಶನಿವಾರ ಸಿದ್ಧಿ ಗಿರಿದು
 - 5 ಮಲ್ಲ ಸಂಗ್ರಾಮ ಭೀಮ ಪೈರಿಭಕಂರೀವಂ ಮಗರಾಜ್ಯ ನಿಮ್ಮೂಳನ
- (ಕೆಳಭಾಗ ನೀರಿನಲ್ಲಿ ಮುಳುಗಿಹೋಗಿದೆ)

80

ಅದೇ ಹೋಬಳಿ ಬ್ಯಾಡರಹಳ್ಳಿಯ ಕೆರೆಯ ಪಕ್ಕದಲ್ಲಿ ಬೋರೆದೇವರ ದೇವಸ್ಥಾನದ ಮುಂಭಾಗದಲ್ಲರುವ
ವಿರಗಲ್ಲು

ಪ್ರಮಾಣ—4' x 2' 6"
(ಮೇಲ್ಭಾಗ ಸವೆದುಹೋಗಿದೆ)

- 1 ಕನದ ದ ಚ ನ ಜಮಾನ ಪನಸುಪುತ್ರಕ
- 2 ತ
- 3 ತ್ತಡಾತನ ಸುಪುತ್ರ ಮಾರಜಾಕತಮಾರಯಂಗೇತಿಸಿದ ವಿರಗಲು

ಅದೇ ಹೋಬಳಿ ಒಡ್ಡರಹಳ್ಳಿಗೆ ಉತ್ತರ ಮರಡಿಯಮೇಲೆ ಹೆಂಜೇರಪ್ಪನ ಗುಡಿಯಲ್ಲಿ
1ನೆಯ ಗಂಟೆಯಮೇಲೆ

ಬಂಬರಾಪುರದು | ಶೆಯಂಜನ || ಚಿಕ್ಕನಬಕ್ತಿ||

ಅದೇ ಸ್ಥಳದಲ್ಲಿ 2ನೆಯ ಗಂಟೆಯಮೇಲೆ
ಬಂಬಾಪುರದ ಚಿಕ್ಕನತಮು || ತಿಂಪೆಗುಡನಬಕ್ತಿ||

ಅದೇ ಹೋಬಳಿ ಪಂಕಜನಹಳ್ಳಿಯಲ್ಲಿ ಮಲ್ಲಕಾರ್ಜುನ ದೇವಸ್ಥಾನದ ವ ಹಾದ್ವಾರದ
ಬಲಗಡೆ ಇರುವ ಕಲ್ಲು.

- 1 ಶ್ರೀ ಗಣಾದಿಪತನಮಃ ನಿರ್ವಿಘ್ನಮಸ್ತು ನ ಶಿರಶ್ಚುಂಬಿ ಚಂದ್ರ ಚಾಮರ ಚಾರ
- 2 ವೇ ತ್ರೈಲೋಕ್ಯ ನಗರಾರಂಭ ಮೂಲಸ್ತಂಧಾಯ ಶಂಭವೇ ಸ್ವಸ್ತಿ ಶ್ರೀ ವಿಜಯಾ
- 3 ಭೃದಯ ಶಾಲವಾಹನ ಶಕವರುಷಂಗಳು ೧೪೫೦ನೆಯ ಸರ್ವ
- 4 ಧಾರಿ ಸಂವತ್ಸರದ ಮಾಘ ಬ ೧೪ ಶಿವರಾತ್ರಿ ಪುಂಜ್ಯಕಾಲದಲು ಶ್ರೀಮನು ಮಹಾ
- 5 ರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀವೀರಕೃಷ್ಣರಾಯ ಮಹಾರಾಯರು
- 6 ನುಖರಾಜ್ಯಂಗೈಲಿಹ ಸಮಯದಲು ಬಾನವಾಡಿಯ ಚೆನ್ನಿಪಟಿಯು ಕೃಷ್ಣರಾ
- 7 ಯ ಮಹಾರಾಯರಿಗೆ ಸಕರಾದ್ಭು ದಯವಾಗಬೇಕೆಂದು ಶೆಟಕೆಟಿಯು ಸೀವೆ
- 8 ಯಲು ಪಂಕಜನಹಳ್ಳಿ ಮಲ್ಲಕಾರ್ಜುನ ದೇವರಿಗೆ ಅಮೃತಪಡಿ ಅಂಗರಂಗ ವೈಯಿ
- 9 ಭೋಗಕ್ಕೆ ಆ ಪಂಕಜನಹಳ್ಳಿಯ ಗ್ರಾಮವನು ಆ ಮಲಕಾರ್ಜುನ ದೇವರಿಗೆ ಆ ಗ್ರಾಮ
- 10 ಕೆ ಸಲುವೆ ಕಿಳುವಳಿಗಳು ಮುಂತಾದ ಚತುನೀಮೆಗೆ ಸಲುವ ನಿಧಿನಿಕ್ಷೇಪ ಜಲಪಾಪಾ
- 11 ಣ ಅಕ್ಷೇಣ ಅಗಾಮಿ ನಿಧಿ ಸಾಧ್ಯಗಳೆಂಬ ಅಷ್ಟಭೋಗತೇಜ ಸಮ್ಯಗಳನು ಪಂ
- 12 ವಾಕ್ಷೇತ್ರದ ವಿರೂಪಾಕ್ಷ ದೇವರ ಸಂನಿಧಿಯಲು ಕೃಷ್ಣರಾಯಮಹಾರಾಯರಿಗೆ ರಾ
- 13 ಜಾಭ್ಯುದಯವಾಗಬೇಕೆಂದು ಆ ಪಂಕಜನಹಳ್ಳಿಗೆ ಸಲುವ ಕಳುಕು
- 14 ಪೈಗಳು ಮುಂತಾದಚತುನೀಮೆಗೆ ಸಲುವ ಅಷ್ಟಭೋಗತೇಜ ಸಮ್ಯಗಳನು
- 15 ಮಲಕಾರ್ಜುನದೇವರಿಗೆ ಸಕಿರಾಂಜೋದಕದಾನಧಾರಾಪೂರ್ವಕವಾಗಿ ಧಾ
- 16 ರ್ಶನೆಯ ಕೊಟ್ಟೆಲು ಆ ಪುರದ ಚತುನೀಮೆಗೆ ಲಂಗಮುದ್ರೆ ವಳಯ
- 17 ಶಾಶನವ ಹಾಕಿಸಿ ಆ ದೇವರ ಸಂನಿಧಿಯಲ್ಲಿ ಶಿರಾಶಾಶನವನೂ ಬರಿಸಿ ಆ ಪು
- 18 ರವನೂ ಬಿಟೆಲು ಆ ಪುರದಲ್ಲ ಹುಟ್ಟಿದ ದ್ರವ್ಯದಲ್ಲ ರುದ್ರಭಿಶೇಕ ಆ
- 19 ಮುತ್ತಪಡಿ ನಂದಾದೀಪ್ತಿ ಅಂಗರಂಗವೈಯಿಧವ ನಿತ್ಯೋತ್ಸವ ರತೋತ್ಸಾ
- 20 ಹ ಮುಂತಾಗಿ ನಡೆಯಬೇಕೆಂದು ಆ ಪುರವನೂ ಚೆನ್ನಿಪಟಿಯರು
- 21 ಮಲ್ಲಕಾರ್ಜುನ ದೇವರಿಗೆ ಪುರವಾ ಪಂಕಜಪುರವನೂ ಕೊಟ್ಟೆಲು||
- 22 ದಾನಪಾಲನಯೋರ್ಮಧ್ಯೆ ದಾನಾಜ್ಞೆಯೋನುಪಾಲನಂ|
- 23 ದಾನಾಸ್ವರ್ಗಮವಾಪೋತಿ ಪಾಲನಾದಚುತಂಪದಂ|| ಸ್ವದತ್ತಾದಿ
- 24 ರುಣಂ ಪುಣ್ಯಾ ಪರದತ್ತಾನುಪಾಲನಂ| ಪರದತ್ತಾಪಹಾರೇಣ|
- 25 ಸ್ವದತ್ತಂ ನಿಷ್ಕಲಂ ಧವೇತ್|| ಸ್ವದತ್ತಾಂ ಪರದತ್ತಾಂ ವಾ|| ಯೋಹ
- 26 ರೇತ ವನುಂಧರಾ ಪಷ್ಠಿವರುಷ ಸಹಸ್ರಾಣಿ| ವಿಷ್ಣುಯಾಂ ಜಾಯತೇ ಕ್ರಿಮಿಃ||

(ಮೇಲ್ಕಾರ್ಜುನ ನಟ್ಟ ಅಕ್ಷರದಲ್ಲಿ ಬರೆದಿರುವುದು)

- 27 ಮಲ್ಲಕಾರ್ಜುನದೇವರ ಆಳುಹಿದರೆ ಅವರು ತಮು ತಂದೆತಾಯಿ ವಾರಣಾಸಿಯಲ ಕೊಂ
- 28 ದ ವಾಪಕೆ ಹೋಹರು ತಮು ಅಪಮಾನವ ತಮು ಕುದುರೆಪಾಡಿಗಳಿಗೆ ಕೊಡುವರು

- 29 ಯಾಪುರಮಾನ್ಯಕೆ ತಪ್ಪಿದರೆ ಕೃಷ್ಣರಾಯ ಮಹಾರಾಯನ ಪಾದಕೆ ತಪ್ಪಿದವರು
30 ಯಲಬರಗಿಯ ಮಲಪ್ಪಣಗಳ ಉಳಿಗದ ಚಿಕ್ಕಣ ಥರೆ ಡಂದ್ರರು ಉಳನಕ [ನಿರ] ವಾಗಿ ಯ ಕಟೆಯ ಮಡಿಸಿದನು

84

ಅದೇ ದೇವಸ್ಥಾನದಲ್ಲರುವ ಗಂಟೆಯ ಮೇಲೆ.
ಮರವರದ ನಿಂಗಣ ನಿರವಣಾಪನುರಿಗೆ ಪೊಪಿಸಿದು

85

ಅದೇ ದೇವಸ್ಥಾನದಲ್ಲರುವ ತಟ್ಟೆಯ ಮೇಲೆ

- 1 ವಡೇರಹಳ್ಳಿ | ಕಂ | ವರ್ದೇಶ್ವರ ಸೇವಾ || ಪ || ಚನ
2 ವೀರಯ್ಯನ ಥಕ್ಕಿ

86

ಅದೇ ಗ್ರಾಮದ ರಂಗಸ್ವಾಮಿ ದೇವಸ್ಥಾನದ ಹಿಂಭಾಗದಲ್ಲ ಗ್ರಾಮರಾಣಿಯಲ್ಲ ಬಿದ್ದಿರುವ ಕಲ್ಲು.

ಪ್ರಮಾಣ—3'-6" × 1'-6"

1 ರ	ಹಳ	7 ಮಂಡರೇಶ್ವರ	ನಿಮಾಶರಗಂಡ ಕ
2 .	ವಳಮಾಚ	8 ಚಾರಿ ನಾಳುವ ನರನಿಂಗರಾಯ ಮಹಾರಾಯ	
3 .	ಚ	9 ರ ಕೊಮಾರ ನರನನಾಯಕ ಭುಜಪ್ರತಾಪ ಕೆಂ	
4 ಶಾಲವಾಹನಶಕ ೧೪೧೯ನೆ		10 ಚ	ವನಕೆ ಸ
5 ಯ ಪೈಂಗಲ ಸಂ	ಯಜ	11 ರಾ	ಳಿಯರ ಮಗ
6 ೧೩ ಸೋಮವಾರದಲು ಶ್ರೀ ಮಹಾ		12 ಗಿ ಕೊಟ್ಟ	ದಗಿ . . .

87

ಕಂದಕೆರೆ ಹೂಬಳಿ ಎರೆಕಟ್ಟೆ ಗ್ರಾಮಕ್ಕೆ ನೈಋತ್ಯ ತೀರ್ಥರಾಮೇಶ್ವರ ದೇವಸ್ಥಾನದ ಮುಖಮಂಟಪದ
ಬಲಗಡೆ ನಟ್ಟ ಕಲ್ಲು

ಪ್ರಮಾಣ 2'-9" × 1'-8"

- 1 ಚಿತ್ರಭಾನು ಸಂವತ್ಸರದ ಮಾಘ ಸು ೧ ಗುರು
2 ವಾರದಂದು || ಶ್ರೀಮನು ಮಹಾನಾಡ ಪ್ರಭುಲಿಂಗ
3 ದ ಹಳಿಯ ಮರಗಲುಡನವಾರು ಶ್ರೀಮನಮ
4 ಹಾನಾವಂತಾಧಿಪತಿ ಪೊಣಿಯನಯ್ಯರು ಹುಳಿ
5 ಎಣರಜಗಳದಂಣ್ಣಾಯ್ಕರ ಮಕ್ಕಳು ನಾಇಗುರು
6 ಗಳು ಹೆಗೆಣಿಯ ಬೊಂಮಗೌಂಟುಡನವರ ಮಕ್ಕಳು ಕಲ್ಲ
7 ಗಲುಡನವರು ಚಿಕ್ಕಗಲುಡನವರ ಮಕ್ಕಳು ಅಣ್ಣಿಗಲುಡನ
8 ರುಚುಂಚೆಡೋವ ಮುಂತಾದ ಎಕ್ಕೋಟಿ ಮುತಾಹುಳಿ ಎಣನಾ
9 ಡವರು ಗಂರೆಯ ದೋಳಿಗೆ ಕೊಟ್ಟ ನನನದ ಕ್ರಮ ಯಂತೆಂದ
10 ಡೆ ಹಿರಿಯ ತೀರ್ಥ ಚಿಕ್ಕತೀರ್ಥದ ದೇವಸ್ಥಾನದ ಬೂಮಿಯನಾ ನ
11 ಬ್ರಹ್ಮಾಂವ್ಯವಾಗಿ ಆ ಭೂಮಿಯ ನಿಧಿ:ಕ್ಷೇಪ ಜಲಪಾಶನ ಸ
12 ಬ್ರಾಹ್ಮಣ ಪರಿಹಾರವಾಗಿ ಆ ಎರಡು ತೀರ್ಥದ ರಮೆಯ
13 ದೇವರಿಗೆ ಇನಾಡ ಗಲುಡು ಪ್ರಜೆಗಳು ನ್ವರುಚೆ ಆಗಿ ಒಡಂ

- 14 ಬಟೂ ಸರ್ಬಮಾನ್ಯದೆಂದು ಧಾರೆಯನೂ ಎಱಿದು ಕೊಟಿ ಸ
- 15 ಶನ ಯಿ ಧಾರೆ ಭೂಮಿಚಂದ್ರನುಳಂನಬರೂ ಸೆಲುಲು
- 16 ದು ಯಿ ಧರ್ಮವನೂ ಮುಂದೆ ಅವ ಆರಸುಗಳು ಅಳಿದಡೆ
- 17 ಊ ವಾರಣಾಸಿಯೂ ಕವಿರೆಯ ಕೊಂದ ದೋಸದಲ
- 18 ಹೋಹರು ಸುರಜಾನಕೆ ಕೈಯ್ಯನಾತವರು ಯಿಂತ
- 19 ಪ್ಪುದಕ್ಕೆ ಆ ಮಾರಗಲುಡನವರ ಪೇಟಿಯನಾಯ್ಕನವರ
- 20 ರಾಜಗುರುಗಳ ದೇಸದ ಸುವಸ್ತ ಒಪ ಶ್ರೀಗೊಂದಿಯಿಭ
- 21 ಯಿರವ || ಶ್ರೀಕಪ್ಪನಾಧಭಯಿರವ ಶ್ರೀ ಭೀಮನಾಧದೇವರು ಆ
- 22 ಸಮೆಯದ ಒಪ್ಪ ಶ್ರೀಮೂಲಸ್ಥಾನದ ಕಲನಾಧ ಶ್ರೀ ಕಲನಾಧದೇವ
- 23 ರು || ಶ್ರೀ ಬಯಿರವ || ಸೆನಬೊವ ಚಾವಣ್ಣನ ಬರಹ || ಮಂಗಳಮ
- 24 ಹಾ ಶ್ರೀ

88

ಅದೇ ದೇವಸ್ಥಾನದ ಮುಂದೆ ನಿಂತಿರುವ ದಂಸತಿವಿಗ್ರಹದ ಕಲ್ಲನಮೇಲೆ.

ಹಿರಿಯ ಬಿದುರೆಯ ರಾವೋಜ

89

ಅದೇ ದೇವಸ್ಥಾನದ ಪ್ರಾಕಾರದಲ್ಲಿ ದಕ್ಷಿಣಕಡೆ ಬಿದ್ದಿರುವ ಬಂಡೆಯಮೇಲೆ ಭಕ್ತವಿಗ್ರಹದ ಬಳಿ.

ತಮಡಿ ವೀರಣನ.

90

ಹುಳಿಯಾರು ಹೋಬಳಿ ಕಸಬೆಯಲ್ಲಿರುವ ವಿರಕ್ತ ಮರದಲ್ಲಿದ್ದ ತಾಮ್ರಶಾಸನ

ಹಲಗೆ 1

ಪ್ರಮಾಣ—1'-10 $\frac{1}{2}$ " × 8 $\frac{1}{2}$ "

ಶ್ರೀವಿರುಪೇಕ್ಷ ||

(ಮುಂಭಾಗ)

- 1 ನಮಸ್ತುಂಗ ಶಿರಶ್ಚುಂಭಿ|ಚಂದ್ರ ಚಾಮರ ಚಾರವೇ| ತೈರೋಕ್ಯ ನಗರಾರಂಭೋ ಮೂಲಸ್ತಂ
- 2 ಧಾಯಿ ಶಾಂಭವೇ || ಶ್ರೀಗಣೇಶಶಾರದಾಪ್ರಸನ್ನಾ || ಸ್ವಸ್ತಿ ಶ್ರೀ ವಿಜಯಾಭ್ಯುದಯ
- 3 ಶಾಲವಾಹನಶಖಾವಲಶಂಗಳು | ಸಾ ೧೨೪ನೆ ದುಂದುಭಿನಾಮಸಂವತ್ಸ
- 4 ರದ ಆಪಾಡ ಶು ೧೦ಯ ಚಿತ್ರದುರ್ಗದಲಿ| ಅವಿರಳಪರಂಚೊತ್ತಿಸ್ವರೂಪ ನಿರ್ಲಪ
- 5 ರಾದಂಧಾ| ಶ್ರೀಮೂರಿಗೆಸ್ವಾಮಿಗಳೈಯ್ಯನವರ| ಸಾಂಪ್ರದಾಯಕರಾದ| ಜ್ವಲತ್ಕಂಠದ ಮಹಂ
- 6 ತ್ವಪ್ಪನವರ ಮರ ಯಾ ಹುಳಿಯಾರಲ್ಲಿ| ನಿರ್ಮಿತವಾಗಿ ಯಿರುವಂತೆ ವಿರಕ್ತ ಮರಕ್ಕೆ| ಧರ್ಮಶಾಸನವಂ
- 7 ನು ನಿರ್ವಯಾ| ಬರಶಿ| ನಡಸಿಕೊಡಬೆಕು ಯಂಬದಾಗಿ|| ಮಹಾರಾಜೇಶ್ರೀ| ಸುಬೆದಾರರು ಐಯ
- 8 ನವರು| ರಾಜೇಶ್ರೀಶಿರಸ್ತದಾರರು ಸ್ತಳದನಾಡಿಗರು| ಸ್ತಳದಶ್ಯಾನಭಾಗರು ಸುಂಕದಮ
- 9 ಣ್ಷಗಾರರು| ಯಾ ಶ್ಯಾನಭಾಗರು| ಗೌಡರು| ಸ್ತಳಪರಸ್ತಳ ಐವತ್ತಾರು ದೇಶದವರು ಮು
- 10 ಂತ್ತಾಗಿ| ಕುಳಿತ್ತುಕೊಂಡು ಸಕಲರು| ಧರ್ಮವಂನ್ನು ಆಪೇಕ್ಷಿಶಿ| ಸಕಲರು| ಯೇಕೋ
- 11 ಧಾವದಿಂದಾ ವೂಪ್ಪಿ ವಡಂಬಟು| ಯಾ ವಿರಕ್ತ ಮರಕ್ಕೆ| ಧರ್ಮವಂನ್ನು ನಡಸಿಕೊಡುವಬಗ್ಗೆ| ನಿರ್ವಯಾ ಮಾಡ್ಡಿ
- 12 ಕೊಟ್ಟು ಯಿರುವ ವಿವರಾ|| ವಿರಕ್ತ ಮರಕ್ಕೆ| ಪರಸ್ತಳದಿಂದಾ ವಿರಕ್ತರು ಚರ| ಮೂರ್ತಿಗಳು ಬಂದಲ್ಲಿ ಆ
- 13 ಶ್ರೇಸ್ತವದಕ್ಕೂ ಮರ ದೀಪಾರಾಧನೆ ಬಗ್ಗೆ| ಅನಾನುಕೂಲವಾಗಿಯಿದ್ದ ಕಾರಣಾ| ಯಿಂತಾ ಪ್ಯಾ
- 14 ಚಿಮನೆಸ್ತಳದಲ್ಲಿ ಯಾ ಪ್ರಕಾರ ಯಿರತ್ತಕ್ಕದಲ್ಪಾ ಯಂಬದಾಗಿ| ಸಕಲ ದೇಶದವರು| ಕುಳಿತ್ತು| ತ್ತ
- 5 ಂಮ ತ್ತಮ ಪುತ್ರ ಪೂತ್ರ ಪಾರಂಪರ್ಯೈವಾಗಿ| ಯಾ ಧರ್ಮ ಶಾಶ್ವಿತ್ವವಾಗಿ| ಸಂಪಾದನೆ ಮಾಡಿಕೊಳ

16 ಬೇಕು ಯಂಬದಾಗಿ ನಗದಿ ಮಾಡಿಕೊಟ್ಟಿರುವ ವಿವರಾ | ಯಾ ಹುಳಿಯಾರ ಸುಂಕದಲ್ಲ ನಾನಾ ದಿನ
 17 ಶನ ನಡೆಗಳಿಗೆ ಬವನೆತ್ತರಾರಾ | ರೆಕ್ಕಾ ಹಾಕಿಕೊಳ್ಳುತ್ತಯದ್ದಾರೆ | ಅದೆ ಪ್ರಕಾರಕ್ಕೆ ಬದ್ದನೆ ನಿ
 18 ಂತ್ತನಡೆ ಠಕ್ಕೆ ಕಂಟರಾಯ ರಂಂಂ || ಅರೆವೀನದಮೆರೆ | ನಮಸ್ತನಾಲಮೂರೆ | ದೃವಾದೇ
 19 ಶದವರು | ನಡಶಿಕೊಂಡು | ಯಾಧರ್ಮವನ್ನು ಶಾಶ್ವತವಾಗಿ | ನಡಶಿಕೊಂಡು ಬರುತ್ತಯದ್ದೆವೆ ಯ
 20 ಂಬದಾಗಿ | ಸ್ಥಳ ಪರಸ್ಥಳದ ದೇಶದವರು ವದ್ದಿವಡಂಬಟ್ಟು ಸುಹುಮೂಹೂರ್ತದಲ್ಲ |
 21 ಬರಸಿಕೊಟ್ಟಂತೆ ದಾನಶಾಸನಕ್ಕೆ | ಸಾಕ್ಷಿಗಳೂ || ಅದಿತ್ಯಚೆಂದಾ, ಅನಿರೊನರಾಶ್ಚ ದ್ಯಾಃಉಭೂ
 22 ಮಿರಾಶ್ಚೊಹೃದಯಂ ವನಶ್ಚ | ಅಹಸ್ಯ ರಾತ್ರಶ್ಚ ಉಭೇಚ ಸಂಧೆ | ಧರ್ಮಸ್ಯ ಜಾನಾತಿ ನರಸ್ಯಕ್ರುತ್ವಾ
 23 ಂ | ಸ್ವದತ್ತಾ ದ್ವಿಗುಣಂ ಪುಣ್ಯಂ | ಪರದತ್ತಾನುಪಾಲದಂ | ಪರದತ್ತಾಪ್ರೇಣ ಸ್ವದತ್ತಂ ನಿಷ್ಕಲಂ ಭ
 24 ವೇತೆ || ಯಾ ಪ್ರಕಾರದಲ್ಲ | ಧರ್ಮವೆ ನಿಶ್ಚಯಾ ಯಂಬದಾಗಿ | ಕುರಿತ್ತು | ಯಾ ಧರ್ಮಶಾಸನದಲ್ಲ
 25 ಬರದುಯಿರುವ ಪ್ರಕಾರಕೆ || ಅನಾಧಾರಣೆ ಮಾಡದೆ | ಯಾಶ್ಚರಾರ್ಪಿತವಾಗಿ | ನಡಶಿಕೊಟ್ಟಿಶಾ
 26 ಶ್ವಿತ್ತವಾಗಿ | ಧರ್ಮಸಂಪಾದನೆ ತ್ತಂದುಕೊಳುವಂತೆ ಮಾಡ್ಡಿಬೆಕು | ಯಾ ಧರ್ಮಕ್ಕೆ | ಯಾರು ಅಡಿ ಅ
 27 ಟಕಾಪು ಮಾಡಿ ನಡಸದೆ | ಸುಂಕವ ರೆಕ್ಕಾಕೊಟ್ಟು | ಮರಕ್ಕೆ ಶಾಸನವನ್ನು ಕೊಡದೆ ಯಿರುತ್ತಾರೆ
 28 ಕಾನಿಯಲ ಗೊಹತ್ಯೆ ಮಾಡಿದಂತೆ ಪಾತ್ತಕಕ್ಕೆ ಗುರಿಯಾಗುವರು ಮಹಾಪಾತ್ತಕಕ್ಕೆ ಗುರಿಯಾಗುವರು
 29 ಗುರುದ್ರೋಹಿಗಳೂ ಮಾತೃದ್ರೋಹಿಗಳೂ | ವಿಶ್ವದ್ರೋಹಿಗಳೂ | ಪಂಡಮಹಾಪಾತ್ತಕಕ್ಕೆ ಗುರಿಯಾಗು
 30 ವರು ಯಂಬದಾಗಿ ಬರಸಿಕೊಟ್ಟಂತೆ ಧರ್ಮಶಾಸನಕ್ಕೆ ಮಂಗಳಮಹಂ | ಶ್ರೀ | ಯಿದಕ್ಕೆ ಸಾಕ್ಷಿ
 31 ಗಳ ಪೊಪ್ಪಿತಾ || ಮಹಾರಾಜೇಶ್ರೀ ಸುಬೆದಾರು | ನದಾಶಿವರಾಯರು || ರಾ | ಶರನೆದಾರುಕ್ರಿಷ್ಣಪ್ಪನವರು
 32 ಹಿಂದ್ವಿಸಿರಸ್ತದಾರು ನಾರಾಯಣರಾಯರು | ನಾಡಿಗರು ಶಂಕರರಾಯರು ರಾಮಪ್ಪನವರು ಸ್ಥಳದಶ್ಯಾನ
 33 ಭಾಗರು ಶೇಷಪ್ಪನವರು | ಕ್ಷೇತ್ರಪಾಲ್ಯೆಯನವರು ಹೆಬ್ಬಾರುಚೆನ್ನಪ್ಪನವರು | ಜೊಯಿಸ್ಸರು ಹೊನ್ನಪ್ಪನವರು
 34 ಸುಂಕದ ಮಣಹ್ಯಗಾರು ನರಹರೈಯ್ಯನವರು | ಯಾಶ್ಯಾನಬಾಗುರು ಕ್ರಿಷ್ಣಪ್ಪನವರು | ದೊಡ್ಡೈಯ್ಯನವರು |
 35 ಹೊಳೆಲಂಗೇಗಾಡಾ | ಹುಳಿಯಾರುಲಂಗೇಗಾಡಾ | ಸ್ಥಳದಪಟಣಶಟ್ಟಲಂಗಪ್ಪಾ | ಪೊಟೆರೆಬಶೆ
 36 ಟ್ಟಿ | ಶಿದ್ವಿರಪ್ಪನಚೆನ್ನೆಯ | ಗವಿಯಂಣ | ಕೊಪರಿಲಂಗಂಣ | ಕೊಂಕೆರೆಚೆನ್ನೆಗುಡ ||
 37 ಮುದುಮಲ್ಯೈಯ್ಯ | ನವಿರುತ್ತೈಯ್ಯ | ಹೊನ್ನವಳಿಬನವಂಣ | ಕಾಮಶೆಟಹಾಲಂಣ | ಮಜಗೆ
 38 ಕಂಚೈಯ್ಯ ಸಂಗಮರೈಯ್ಯನಮುದೈಯ್ಯ ಗಿರಿಯಂಮ್ಮನಲಂಗಂಣ | ಯರೆನಾಂತಯ್ಯ ಯ
 39 ರೆಚೆನಬನವಯ್ಯ ಶ್ರುಂಗಾರದಹುಚುವೀರಾ ದ್ಯಾಮೈಯ್ಯನಕರೈಯ್ಯ | ಪಂಚಾನದವರೂ | ಕಂಮಾರರಂಗೈ
 40 ಯ್ಯ ಬಡಗಿಬನವ ಅಕನಾರೆನಾರಣೈಯ್ಯ | ವೈಸ್ಯರು ಸುಟಿಕ್ರಿಷ್ಣಪ್ಪ | ಚಿನವಾರವೆಂಗೆಶೈಯ್ಯ ಚೆಗೆದಾ
 41 ಸೈಯ್ಯನತಿಂಮಂಣ | ಮೂಡ್ಲೈಯ್ಯನತಿಂಮೈಯ್ಯ ಚೊವ್ವದರಿಸಿದ್ರಾಮೈಯ್ಯ ಯಿಲ್ಲೂರುಬಿಟ್ಟೈಯ್ಯ ದನ
 42 ಪಾಲ ಸುದೈಯ್ಯ | ಕಲ್ಲೂರತಿರುಮರೈಯ್ಯ ಹರಿಪೈಯ್ಯ ಗಂಗೈಯ್ಯ ಚಕೇರಂಗೈಯ್ಯ | ಕಂದಿಕೇರಂಗಪ್ಪ |
 43 ಗುಂಡಾಧಕರಸಿದೈಯ್ಯ ಮಡಿವೆಳೆಬೆಟ್ಟೈಯ್ಯ | ದೆವಂಗದವರು | ಬರಗಿಹಳಿರಂಗೈಯ್ಯನ ಗವಿರಂಗ
 44 ಮರಿಸಂಕನ ಚಿಕ್ಕೈಯ್ಯ ಹಂದನಕೆರೆದೊಡೈಯ್ಯ ತಳವಾರಲಕ | ಜ್ಯನಮಗತೊರೆಯಪ್ಪ | ನಾರಾ
 45 ಯಣನಾಯ್ಕ ಪೂಡುಗುಣಿಅಮರೈಯ್ಯ ರಾಯದುರ್ಗದ ಹಾಲಪ್ಪ | ಹೊನ್ನೂರಸುಖರೇರಾಚಪ್ಪ |
 46 ಮಣಕಾಲಮುರುವಿನ ಗಾರಬೈಯ್ಯ | ಸೈದರಲ್ಲಿ | ಸಾಬಿ | ವಾರೆವಿರುಪೈಯ್ಯನ ಅಳಿಯ ಪೊಂಪೊಂಣ | ಪ
 47 ರಪ್ಪ | ನಾಗಪ್ಪ | ಗಾಡಿಹೊಸೆನಸಾಬಿ | ಜಮಾಲಸಾಬಿ | ಕಣಿಕಲ್ಲು | ಯಮಾಂಸಾಬಿ | ಗಡಿಹಾಸನಸಾಯಬು |
 48 ಬೆಲಗೂರುನಿರ್ವಾಣಪ್ಪ | ಭೆಲುಗೂರುಹೊನ್ನಪ್ಪ | ಬರಗಿಹಳಿ ಪಟ್ಟದಯ್ಯನಚಿಕ್ಕಂಣ | ಕೆಂಕೆರೆಸೆಟ್ಟಿಂ
 49 ಣ ಹೆರಿಹಾಳಕವಡಿಶೆಫಯ್ಯಂಣ | ಜೊತಿಬಂಣದೆ ಸಿದ್ಧಲಂಗೈಯ್ಯ | ತಿಂಮದ್ರಾಸೈಯ್ಯ | ರಾಯ
 50 ದುರ್ಗದ ಹಾಲಪ್ಪ || ಬೊಂಮ್ಮರಾಜುಪೈಟಿ | ಯರೆಸುಖರಪ್ಪನ | ಬೊಂಮ್ಮರಾಜುಪೈಟಿಭದ್ರಗಾವಿಚಿ
 51 ಂನಪ್ಪ | ಹರೆನಾಯ್ಕ | ನಂಜುಂಡೈಯ್ಯ | ಹುಟ್ಟುಮುಡಿಯನಚಿಕ್ಕಂಣ | ಸೊಮಂಣನದೊಡೈಯ್ಯ |
 52 ಪೂಜಾರಿಲಂಗಂಣ | ಕಾಯಕದ ಮಲ್ಯೈಯ್ಯ | ಕಾಯಕದ ಸಿದ್ಧರಾಮ | ಹೊಳೆಹೊನ್ನೂರ ನಿವಪ್ಪ
 53 ಬೊಂಮ್ಮರಾಜುಪೈಟಿಭದ್ರಪ್ಪ | ಗಟ್ಟಿನದೆಶದವರು | ಅಳೆಪಂಚೆವಿರಂಣ | ಯಿಟಗೆಮಲ್ಲ | ಪ್ಪ | ಯಿಟ್ಟ
 54 ಗೆಬೆನಕಪ್ಪ | ಅಜುಗೊಂಡನ ಸಾಂತಮೂರ್ತಿ || ಕಟ್ಟಿಗಲ್ಲುನಾಗಪ್ಪ | ಕಬಿಣದ ನಿಲಪ್ಪ ಸಂಗನವಿರು
 55 ಪೈಯ್ಯ ನಾರಾಯಣ ರುಕುಮಾಂಗದೈಯ್ಯನಚಕನವೀರಪ್ಪ | ಚಪುದ್ರಿಬನಪ್ಪ | ಯುಲಕೂರು

56 ಟೊಟಪ್ಪನವೀರೈಯ್ಯ | ಕನಕಗಿರಿಮರೈಯ್ಯ | ಕೂರಮರೈಯ್ಯನ ವಪ್ಪಿತ | ಮುರಾರಿರಾಚೈಯ್ಯ ಹೊ
57 ಸಮನೆತಂಮ್ಮಂಣ | ಅಜುಗೊಂಡನನಾಗಪ್ಪ | ಅಂಗಡಿರಾಚಪ್ಪ | ಕಂಬ್ಬದಲಿಂಗಪ್ಪ ಅರಿಶಿನದನಂದ್ಯ
58 ಪ್ಪ | ಗಡಾದವುಳ್ಳಗೆಡೆಮಲ್ಲಿಕಾರ್ಜುನ | ಯಲಹಾಳುಬಸಪ್ಪನ ವಪ್ಪಿತಾ | ಬಳ್ಳಾರಿ, ನಿಲಪ್ಪನ ವಪ್ಪಿತ
59 ವೊ ಮೂರು ಕಯ್ಯ ಶ್ರುವಂಕಪ್ಪನ ವಪ್ಪಿತಾ | ಜರಿಮರೆದ್ಯಾವರಹಟ್ಟಿವೀರಪ್ಪ

(ಹಿಂಭಾಗ.)

60 ಬಾಗೂರುಮರೈಯ್ಯ | ಸಂತೆಶಿವರದ ಚಿಕಪ್ಪೆಯನಮಗೆ | ತೊಡುಮುದ್ರಿಶೆಟಿಬನ
61 ಪ್ಪನ ಮಗೆ ಹಂಪಂಣ | ರಾಯದುರ್ಗದ ನೀಲೇಹಳೇಗುಂಡಪ್ಪ | ಬಿಜವರದ ತಂಮ್ಮಂಣ |
62 ಕೊಳಗದ ಬೂದ್ಯಪ್ಪ | ಶಿಕಾರಿಪುರದ ಭಾರಾಮಾರ್ಗದ ರವುಡಗುಂದದ ಭಾನಪ್ಪ |
63 ವೆದಗುರುಶಾಂತಪ್ಪ | ಮೊಕೆಚಿನ್ನಪ್ಪ | ಅರವಿಲ್ಲ | ಬೂದ್ಯಪ್ಪ ನಾಗರಾಪುರದ ಪಟ್ಟಣ |
64 ಸುಟ್ಟಿ ವೀರಪ್ಪ | ನಾಗರಾಪುರದ ಗವುಡರ | ವಿರುಪೈಯ್ಯ | ದೊಡೈಯ್ಯ | ರಾಮೈಯ್ಯ |
65 ಮಶಿಕಕೊಡಅಮರಪ್ಪ | ಸದರದ ನಾಗಪ್ಪ | ಮುದಿಗಲ್ಲುಚಪುದಿರಿ ಕೊನಪ್ಪ |
66 ಬನವಲಿಂಗಪ್ಪ | ಕೊಮುಟಗರ ದೆನಕಪ್ಪ | ಮರೆಶಪ್ಪನಗುಮಸ್ತ | ನಗರದನಕಂ
67 ಪ್ಪ | ಯಾಪಲಪ್ಪ | ಚವುದಿರಿಶಾಂತಪ್ಪ ಅನಂತೈಯ್ಯ | ಧರ್ಮಾವಾರದ ಸುಬೈಯ್ಯ |
68 ದುರ್ಗದ ಮರಿಯಪ್ಪ | ಮನಿಕಿ ಐಯಪ್ಪ | ದೆವದುರ್ಗದ ಚಿನಪ್ಪ ಶಿಕಾರಿಪು
69 ರದಸುಡೈದಾರರುಮಲ್ಲ | ಪ್ಪ | ಗಂಗವಾರದ ಗವುರಸೆಟ್ಟನಾಗಪ್ಪ
70 ಕಂಬಳೇವೀರಪ್ಪ | ಸಿರೈದರಂಗಂಣ | ತಿಂಪಂಣ | ವೆಂಗಳಪ್ಪ | ದೆವಕುಂಸವಿಟ್ಟಂಣ |
71 ನಾಗಪ್ಪ | ಬಾದರಬಾದರಕಕ್ಕೂರಿಚನಬಸಪ್ಪ | ಸೊಂಡೂರುಪ್ಪೆಂಪಂಣ | ಸಾ
72 ಥವಳಪ್ಪಣಸೆಟರುದ್ರಪ್ಪ | ನಂಜಪ್ಪ ಗುರುಂಕೊಂಡೆನಿದ್ದ ವೆಂಕಟೇಶ |
73 ಪುತ್ತುತ್ತು ಗೊಲಗೊಂಡಪ್ಪನ ಅಳಿಯ ಕರ್ಯಾಣಪ್ಪ | ಪಾಲಮುರಿವೊಟುಕೂರು, ವೀರಂಪ್ಪ |
74 ದಾಚೆಪ್ಪೆಲ್ಲೆಡೆದೈಯ್ಯ | ಹಿರಿಹಾಳುತೆಂಗಿನಕಾಯಿನೀಲಪ್ಪ | ಸಾಲಕಚೆಚನ
75 ವೀರಪ್ಪ | ಕೆಂಕೆರೆಬಳಿರಾಮಸೆಟ್ಟ | ಕೆಂಕೆರೈಯ್ಯವೀರಭದ್ರೈಗವುಡ | ದರೊಚಿ
76 ಟೊಂಮ್ಮಶೆಟ್ಟ | ರಾಚೈಯ್ಯ | ಮದ್ದಲಾಪುರದರಾಮೆ | ಗವುಡ | ಹಿರಿಹಾಳುಸಿದೈ
77 ಯ್ಯ | ಕಂಚ್ಚುಯ್ಯ | ಗಿರಿಯಂಣ | ರಿನೆಶಿದಪ್ಪ | ಇಂದೂಪುರದ ವೀರಪ್ಪ | ರಾಯಪುರ
78 ದನೆಮಲಗುರಪ್ಪ | ಹನುಮಂತ | ಪೆನಗೊಂಡೆಮರಿಯಪ್ಪ | ಹಾಲಂಪುರಿಚಿನ್ನಪ್ಪ
79 ಕೊಂಡನಾರಪ್ಪ | ರಾಚೂರಿಕಂಬೊರಿವೀರಭದ್ರೈಯ್ಯ | ಬಳಿರಾಚಪ್ಪ ಗವಡೂರಹಂಪೈ
80 ಯ | ಪಾನೂರುಕಲ್ಲುಬಸವಂಣ | ಹೊಸಮನೆತಂಮ್ಮಂಣ | ನಗರದಸೊಮಪ್ಪ |
81 ಬೂದೊಗೊಪ್ಪೆದೊಂಮ್ಮನೆಟ್ಟ | ಕುರುಗೊಡುಸಂಗೆಪ್ಪ | ದೆವದುರ್ಗದ ಹರವಿಬನ
82 ಪ್ಪ | ದೆವದುರ್ಗದ ಕೊಳದ ರುದ್ರಪ್ಪ | ಕುರುಗೊಡುಚೊಕೆವೀರಪ್ಪ | ದೆವದುರ್ಗದ
83 ಮಾದೆಚನಬಸಪ್ಪ | ಕ್ಯಾವಲಗರುಸದಹೊಂನಪ್ಪ | ಅಮಾರುಹಂಪಯ್ಯ | ಯಕ್ಕಿಹ
84 ಳನಂಗೆಪ್ಪ | ಗದ್ದಾಲಸಂಗೈಯನ ಗುಮಸ್ತಹಾರೆಬುಸೆಟ್ಟ | ರಾಮಕ್ಕಪ್ಪಾಪುರಂ ಕೊಪ್ಪನೂ
85 ರುಐಯಾಪ್ಪ | ಹೊಸಕೊಂಡೈಯ್ಯ | ವಾರಾಚಿಪೆಟೆ ದುಂಮಲವೆಂಗಳಪ್ಪ | ರಾಚೊಟಿಅ
86 ರಕುಟ್ಟು | ಪಾಲುಕೊಂಡೈಯ್ಯ | ನಿಡ್ಲೆಗಟದಕಾಳಂಜಿರಾಮೈಯ್ಯ | ಬುಳುವೆಟೆದೊಂಮ್ಮಲನಾ
87 ರಪ್ಪ | ವೆಂಗಳವ | ರಮಣೈಯ್ಯ | ಗುಡರಾಚೊಟಿಮಂದಲಮುತ್ಯಾಲ | ಮರ್ಕೂರು
88 ಸಂಗೆಪ್ಪ | ಭೂಸೆ | ಮಲ್ಲಪ್ಪ | ಆನಂದಪುರದ ಜವಳಿಮಾಹಂತಪ್ಪ | ಅಬ್ಬುಲೂರುಹೊಂ
89 ನಪ್ಪ | ಕುಮಶಿಅನುಸಾರಗದ ಸಂಕಪ್ಪ | ಕುಂಶಿಮಂಡೆಗುದಲನಂಜಪ್ಪ | ಮಾಂನೈದಸಂ
90 ಗೈಯ್ಯ | ಕೂಗಚೆಕಳಿಚನಬಸಪ್ಪ | ಪುಪ್ಪಿನಶಾಂತಪ್ಪ | ಯರೆನಾಂತಪ್ಪ | ಅಯನೂರುನೆ
91 ಮಶಿಚನವೀರಪ್ಪ | ಬಾದಾಮೀಕ್ರಿಶ್ಣಪ್ಪ | ಬುಕಸೆಟ್ಟ | ಮುರಿಗೆಪ್ಪ | ಬನಾಪಟ್ಟಣದ ನಿಪಾಮ
92 ಣನಂಚೈಯ್ಯ | ವಾರಾಚಪೆಟೆಯಳ್ಳಿವೀರಪ್ಪ | ನಾಗರದ ಪುಟ್ಟನಿಡ್ಲೆಪ್ಪ | ರಾಣೀದೆಂನೂರು
93 ವೂರಿನತಿಪ್ಪಂಣ | ಭಾರಾಮಾರ್ಗದ ಸೆಟ್ಟನಾಗಪ್ಪ | ಮರಿಯಪ್ಪ | ಕೊಪ್ಪದಗಂಗೆಪ್ಪ | ಕೊಟಿಗಂಗೆಯ್ಯ
94 ಯ ಶನನವನು ಕೆತ್ತಿದಾತ ಹಂಸಾಂತ್ರಿಗೊಳಪ್ಪ |

- 95 ರಾಜೋಚ್ಚಿತ್ರಕರಂಕೊಂಡೈಯ್ಯ ಶೆಷಡಲಂವೆಂಕಟಗಿರಿ ರಾರಾಪೆಟಲಗುಲ್ಲು ಪಾರಾಕೊಂಡ
96 ಪ್ಪ | ಮಂದಶಾಲಯತ್ತಾಯ | ಕೊಕಲನಾರ್ಯಪ್ಪ | ನರಸೈಯ್ಯೊಪಿತ್ತಾಂ ||

91

ಅದೇ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದ ಉತ್ಸವ ವಿಗ್ರಹದ ಪೀಠದಲ್ಲಿ

- 1 ಶೋಭಕೃತು ಸ | ಶ್ರಾವಣ | 2 ಶುದ್ಧ ೨ ಯಲ್ಲು

92

ಅದೇ ದೇವಸ್ಥಾನದ ಗಂಟೆಯ ಮೇಲೆ.

- 1 ಶ್ರೀರಂಗನಾಥದೇವರಿಗೆ ||
2 ಶ್ರೀಮತು ಆಗಿರನಾಮ ಸಂವತ್ಸರದ ಮಾರ್ಗಶರ ಶು ೬ ಯಲು ಹುಳಿಯಾರುಮ್ಯಾಡಾ | ರಂಗಧಾಮಶೆಟ್ಟಿ
ಧಕ್ಕಿಪೂರ್ವಕಥ ಗಂಟೆ||

93

ಅದೇ ದೇವಸ್ಥಾನದ ಸುಖನಾಸಿಯಲ್ಲಿ ಬಲಗಡೆ ನಿಂಹಪೀಠದಲ್ಲಿ

- 1 ಜಿನನಾಪ್ತಂ ಚಾಂದ್ರಾಯಣಮುನಿಗುರು ಪತಿ ಗೋವದವನುನ್ನ ತಿವತ್ತಿದ್ದನಾ . ಮಯಪ್ಪ . ಲಯನೆನ್ನೇಶ್ರೀಯಾ
ದೇವಿಯನ್ನು ನೋ
2 ನ್ನರುಮೊಳರೆ || ಸ್ಯಸ್ತಿ ಶ್ರೀಮಚ್ಚಾನ್ಮಾಯಣದೇವರಗುಡ್ಡಂ ಶ್ರೀನಾವನ್ನ ಗೋವದೇವನದ್ವಾರಂಗಲಕ್ಷ್ಮಿ ಶ್ರೀಯಾದೇ
ವಿಮಾಡಿಸಿದಪ್ಪ
3 ತಮ ಶ್ರೀ ಶ್ರೀ ಶ್ರೀ ಶ್ರೀ

94

ಅದೇ ಹೋಬಳಿ ಎಳನಡು ಗ್ರಾಮದ ದೊಡ್ಡಮನೆ ನಿದ್ದರಾಮೆಗೌಡನ ಬಳಿಯಿರುವ ತಾಮ್ರಶಾಸನ

೧ ಹಲಗೆ ೧ ಥಾಗದಲ್ಲಿ ಮಾತ್ರ ಬರೆದಿದೆ ಉಂಗುರವಿಲ್ಲ (ಬೆಳ್ಳಿ ಮೊಹರಿನಲ್ಲಿ ಫಾರ್ತಿ ಬರಹವಿದೆ.
ಮೊಹರು ಬಿಟ್ಟ ತಾಮ್ರದ ಹಲಗೆ ಮೇಲೆ ಬೆನೆದಿದೆ.)

ಮೊಹರಿನ ಮೇಲೆ ಫಾರ್ತಿ ಅಕ್ಷರದಲ್ಲಿ ಬರೆದಿರುವುದು

1132ಮಹಮ್ಮದ್
ಷಾಹಿಬಾದಷಾ ಗಾಸಿ
ಇಸ್ಲಾಂ ರಾಖಾನ್ ಫಿದ್ವಿ

- 1 ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ |
2 ತ್ರೈಲೋಕ್ಯನಗರಾರಂಭ ಮೂಲಸ್ತಂಭಾಯ ಶಂಭವೇ |
3 ಸ್ಯಸ್ತಿ ಶ್ರೀವಿಜಯಾಧ್ಯುದಯ ಶಾಲಿವಾಹನ ಶಕವರ್ಷಂ
4 ಗಳು ೧೬೬೮ನೆಯ ಅಕ್ಷಯನಾಮ ಸಂವತ್ಸರದ ಮಾ
5 ಗ್ಗಶರ ಶು ೧ ತೇ ೨೯ನೆ ಶೌವಾಲು ಸಂನ್ನು ೧೧೫೬ಲ್ಲೂ ಶ್ರೀ
6 ಮತ್ತು ಬೂದಿಹಾಳುಸಳದ ಯಳನಡಿವಿನ ಗೌ
7 ಡ ಸಿದ್ಧಪಗವುಡನ ಮೆಗೆ ಮರಿಸಿದ್ದೆ ಗೆವುಡಗೆ ಬರಸಿಕೊಟ್ಟ
8 ಭೂಸ್ವಾಸ್ಥೆ ದಾನಪಟ್ಟೆ ಕ್ರಮವೆಂತೆಂದರೆ ನೀನು ನಂಮು ಅರಮ
9 ನೆ ಸ್ಯಾಮಿಕಾರ್ಯ ಮುಖ್ಯವಾಗಿ ನಡೆಕೊಂಬದರಿಂದಲ್ಲ ಯಳನಡಿ
10 ವಿನ ಗ್ರಾಮದ ಕೋಟೆಕೊತ್ತಲ ಹೊನ್ನಾಗಿ ಹಾಕಿಸಿ ಬಹಳ ಮೆ

- | | | | |
|----|--|----|------------------------------------|
| 11 | ಹನಶುಮಾಡಿ ಯೇಕನಿಷ್ಠೆಯಲ್ಲ ನಡಕೊಂಬದರಿಂದಲ್ಲು ನಿನ | | |
| 12 | ಗೆ ಯನಾಪುತಿ ಸ್ವಾಸ್ಥ್ಯ ಬೆದ್ದಲಹೊಲ ಕೆರೆಹಿಂದೆ ಗದೆ ಕಟನ | | |
| 13 | ಭೂಮಿ ಸಹ ಮಾನ್ಯವಾಗಿ ನಾಲ್ಕುಮೂಲಗು ಶಿರಾಸ್ತಾಪನೆ ಮಾ | | |
| 14 | ಡಿ ಕೊಟು ಯಿದ್ದೇವೆ ವಿವರ | 21 | ವರಿ ಹೆಳಬ ಅಯಿಗಳ |
| 15 | ಬೆದಲಹೊಲ ಕಾಚನಕಚೆ ಹಿಂ | 22 | ಕೈ ದೊಡಲಾಗ ಅಯಿದು |
| 16 | ದಣ ದೊಡಹೊಲ ಬೀಜವರಿ ಹೆಳ | 23 | ಬಳದ ಗದ್ದೆ ವಂದು ೧ |
| 17 | ಖ ಅಯಿಗಳಕ್ಕೆ ದೊಡಲಾಗ ಅಯಿ | 24 | ಗಲುಡಿಕೆ ಮನೆ ೧ ಯಿ ಪ್ರಕಾರಕ್ಕೆ ಕೊಡ್ಡಿ |
| 18 | ದಬಳದ್ದು ವಂದು ಹೊಲ | 25 | ಯಿಥೇವೆ ನೀನು ನಿನ್ನ ಮಕ್ಕಳು ಮರಿ ಪಾರಂ |
| 19 | ಕೆರೆ ಹಿಂದಣ ಗದ್ದೆ ಕ | 26 | ಪರ್ಯವಾಗಿ ಅನುಭವಿಸಿಕೊಂಡು ಸುಕ |
| 20 | ಟನ ಭೂಮಿಯಲ್ಲಿ ಬೀಜ | 27 | ದಲ್ಲ ಯಿರುವದು |

95

ಅದೇ ಗ್ರಾಮದಲ್ಲರುವ ನಿದ್ಧ ರಾಮೇಶ್ವರ ದೇವಸ್ಥಾನದಲ್ಲರುವ ಗಂಟೆಯ ಮೇಲೆ.

- 1 ದುರ್ಮತಿ ಸಂವಸರದ ಜೇಷ್ಠ ಬಳಿಯಲು ನಿದ್ಧ
- 2 ಮೇಶ್ವರದೇವರಿಗೆ ಬಂಡಿಕಲಂಜನ ಮಗ ಬಸವ ಮಡಿ
- 3 ಕೊಟಿ ಘಂಟ

96

ಅದೇ ದೇವಸ್ಥಾನದ ಉಕ್ಕಿನ ಗಂಟೆಯ ಮೇಲೆ
ಬೂದಿಹಾಳ ಹುಚಂಣಮಲಪ

97

ಅದೇ ಹೋಬಳಿ ಮಾರುಹೊಳೆ ಗ್ರಾಮದ ಊರದಾಗಿಲ ಬಳಿ ನಿಂತಿರುವ ಕಲ್ಲು

ಪ್ರಮಾಣ—4'-6" x 1'-3"

- | | | | | |
|---|-----------------|---|---|---------|
| 1 | ಯೈಯ್ಯನಾಯಕರ | 4 | ರ | ನ |
| 2 | ದಳವಾಯಿ ಬಸವಿನಾ | 5 | ಕ | ಸಾರಿಹೊಲ |
| 3 | ಯಕನಿಗೆ ಕೊಟಿ ಹೊಲ | | | |

98

ಅದೇ ಹೋಬಳಿ ಬೇಚಿರಾಖ್ ಕಂಪನಹಳ್ಳಿ ಪಾಳು ಈಶ್ವರ ದೇವಸ್ಥಾನದ ಮುಂದೆ ನಟ್ಟ ಕಲ್ಲು

ಪ್ರಮಾಣ—5' x 2'

- 1 ಶ್ರೀ ಓಂನಮಶಿವಾಯಃ | ನಮಸ್ತುಂಗ ಶಿರಸ್ತುಂಗ ಚಂದ್ರ ಚಾಮರ ಚಾರವೇ ತ್ರೈಲೋಕ್ಯನಗರಾರಂಭ
- 2 ಮೂಲಸ್ತಂಧಾಯ ಶಂಭವೇ || ಶ್ರೀ || ನಮನಿವಾಯಃ || ಸೂರ್ಯಾಯನಮಃ || ಶ್ರೀ ||
- 3 ಸ್ವಸ್ತಿ ಸಮಸ್ತಭುವನಾಶ್ರಯಂ ಪ್ರೀಧೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪ
- 4 ರಮಭಟಾ ರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾದರಣಂ ಶ್ರೀಮತು
- 5 ಭೂವಲ್ಲಭದೇವರು ಕರ್ಯಾಣಪುರದ ನೆರೆವೀಡಿನೊಳು ಸಪ್ತಾಷ್ಟಿಲಕ್ಷಧೂಮಿ
- 6 ಯಂ ದುಷ್ಪನಿಗ್ರಹ ನಿಷ್ಪ್ರಪ್ತಿಸಾಲನಂ ಗೆಯ್ತು ಸುಖಸಂಕಥಾವಿನೋದದಿಂ
- 7 ರಾಜ್ಯಂಗೈಯ್ಯತ್ತಮಿರೆ || ತತ್ಪಾದಪದ್ಮೋಪಜೀವಿ || * ಸ್ವಸ್ತಿ ಸಮಧಿಗತ
- 8 ಪಂಡಮಹಾಶಬ್ಧ ಮಹಾಮಂಡಲೇಶ್ವರಂ ಡ್ಯಾರಾವತೀಪುರವರಾಧೀಶ್ವರಂ ಯಾದವ
- 9 ಕುಳಾಂಬರದ್ಯುಮಣಿ ಶ್ರೀಮತ್ತಿಭುವನಮಲ್ಲ ವೀರಗಂಗ ಹೊಯ್ಯಳಪ್ರತಾ
- 10 ಪನಾರಸಿಂಹದೇವರು ಗಂಗಾವಾಡಿ ತೊಂಭತ್ತಾಉಸಾಸಿರಮುಮಂ ದುಷ್ಪನಿಗ್ರಹ

11 ಸಿಪ್ಪಪ್ರತಿಪಾಳನಂಗೆಯ್ದು ದೋರಶಮುದ್ರದ ನರೇವೀಡಿನೋಳು ಸುಖಸಂಕಧಾವಿ
 12 ನೋದದಿಂ ರಾಜ್ಯಂಗೆಯ್ಯುತ್ತಮಿರೆ | ತತ್ತಾದಪದೋಪಜೀವಿ | ಸ್ತಸ್ತಿ ಶ್ರೀ
 13 ಮನ್ಮಹಾಸಾಮಸ್ತಾಧಿಪತಿ ಮಹಾಸಾಮನ್ತಗಣಿ ದೊಡ್ಡಂಕಬಡಿವ ಜ
 14 ಗವನಣ್ಣಲವ ಸಿತಗರ ಗಣ್ಣ ಸಾಮನ್ತಬಿಟ್ಟದೇವನು ಹುಳಿಯಿಹಿ ಪ್ರಿತ್ತಿಯೊಳು ದುಪ್ಪನಿಗ್ಗ
 15 ಹೆ ಸಿಪ್ಪಪ್ರತಿಪಾಲನಂಗೆಯ್ದು ಸುಖಸಂಕಧಾವಿನೋದದಿಂ ರಾಜ್ಯಂಗೆಯ್ಯು
 16 ತ್ತಮಿರೆ | ಶ್ರೀಮನ್ಮಹಾಸಾಮನ್ತ ಬಿಟ್ಟದೇವರನ್ವಯಮದೆನ್ನೆನ್ನೊಡೆ | ಶ್ರೀ ಜನಕಂ
 17 ಸಾಮನ್ತಭೀಮಂ ಜನನಿ ಪತಿಕಿತಾಚಾರೆ ಯೊಚ್ಚಿಯಕ್ಕಂ ವಿನುತಾಳಂಕಾರಮಾ
 18 ಚಂ ಪರಹಿತಚರಿತಂ ಚಿಟ್ಟಸಾಮನ್ತಮಲ್ಲಂಗನುಜಂ ತಾಂ ಗೋವಿದೇವಂಗೆಧಿಕಬಳಯು
 19 ತಂ ವಿಪ್ಲ ರೋಕಯ್ಯವೀರಂ ತನೆಯಂ ತಾನಾಗೆ ಚೆಲ್ಪಂ ಪಡದದು ವಿಧವಂ ಮಂಗಳಶ್ರೀ
 20 ವಿಳಾಸಂ || ಅನ್ನು ಸಾಮನ್ತಚಿಟ್ಟಯ್ಯನ ವಿಕ್ರಮಮದೆನ್ನೆನ್ನೊಡೆ | ಪೆಂಪ್ಪೆಯು
 21 ನೇನಬಣ್ಣನುವ ವಾಣ್ಣ್ಯನಿಪಂ ಮುನಿದಾನ್ತು ತೊಟ್ಟಿಬನ್ನೆ ಮೈಗನೂರರೊ
 22 ಡ್ಡಿದಡೆ ವಿಪ್ಲನಿಪಾಳಕ ನೋಡೆ ವೈರಿಯಂದುಮೈಳಿಸಿಟ್ಟ ವಾಜಿಗಜಯೂ
 23 ಧಮನಾಣ್ಣ ಯಿಟ್ಟಿಪೊಯ್ಯೆ ನಿಂದಣ್ಣಿದ ಗನ್ನಿನನ್ದುರಮತನು
 24 ಮದೀಪತಿಗಿತ್ತ ಚಿಟ್ಟಮಂ | ಇಣಿಯೆ ವಿರೋಧಿ ಬಿದ್ದ ಸಮರಾಂಗಣದೊಳು
 25 ಶ್ರೀ | ಗುವುಣ್ಣ ಭೂಮಿಯಿಂದೊಣ್ಣಿದೊಡುಕ್ಕಿಯಿಂನು ಪೊನರೇಳ್ವುದು ಭೂತಪಿಪಾಚಕೋಚಿ
 26 ಯುಂ ನೆಣ್ಣ ತಣಿಯುಣ್ಣು ಚೆಣ್ಣುಮರಲ್ಪಂನು ಮದಕ್ಕಿನರಾಣವೆನ್ನೊಡೆ ನನ್ನಣಿಯರೆ ವಿ
 27 ಕ್ರಮಮಂ ಜನದ ಲಚ್ಚಣ ಮಿ ಹುಳಿಯೇಣಿಚ್ಚಿನಂ || ಮುಳಿದು ಕಡಂಬಮ
 28 ಣ್ಣಳಕ ತೈಲನಿಪಾಳನ ಗರುಡ ಮಸಣುಗಂ ಬಳಮೆಣ್ಣ ಯೆಂಬ ಪುಟ್ಟದೊಳಗೊಡ್ಡಿದೊ
 29 ಡಾರಣರಂಗದಲ್ಲ ತಳ್ಳಿಣಿದು ತುರಂಗಮಂ ಪಿಡಿದು ವಿಪ್ಲನಿಪಾಳಕಗಿತ್ತ ಕೀರ್ತಿ ದಿಗ್ಗ
 30 ಳೆಯ ಸಮುದ್ರ ಮುದ್ರಿತದಿನೊಪ್ಪುಗು ಮಿಹುಳಿಯೇರ ಚಿಟ್ಟನಂ || ಸಾಮನ್ತ
 31 ಚಿಟ್ಟಯ್ಯ ನಗ್ರತನೊಜ ಸಾಮನ್ತಗೋಯಿದೇವ || ಹರಿಯಂ ವಾರಣ ವಚ್ಚಿ ವಾರಣಘಟಾನೀ
 32 ಕಂಗಳಂ ಕೋಪದಿಂ ತುರಗಾನೀಕವಚ್ಚಿ ಲುಪ್ಪಿಸೆ ಹಯಾನೀಕಂ ನರಾನೀಕವಂ ಮರುಳುಟ್ಟಿತ್ತೆ
 33 ನಾರದಂ ನಲಯ ರಾಜಿಕ್ಕೋಣಿಯೊಳು ಕೊನ್ನು ದುದ್ದರ ಕೋಪಂ ನಲಯುತ್ತಮಿಪ್ಪುದು
 34 ಭುಜಂ ಸಾಮನ್ತ ಗೋವಿನ್ದನಂ || ಕ | ಚಂಗಾಳುವನೇಣಿದ ಮಾತಂಗದ ಮೊಗದೊಡ್ಡಿನಲ್ಲ
 35 ಸುಳದ ವಸೆಗಳು ಪಿಂಗದೆ ಪೋರೆತ್ತದಿಟ್ಟಿಪು ಸಂಗತಗುಣ ಗೋವಿ ಯಿಣಿದ ಸಾಸನಲ
 36 ಪಿಯಂ || ತೆರೆನಳಿತ್ತೋಳಳಂಬುರುಹವಾನನವುದ್ಗತ ಕಂಬುಕನ್ನರಂ ಸುರುಚಿರಸಪ್ರವಾಳ
 37 ವಧರಂ ದಕ್ಷನದ್ಯುತಿ ಮೂಕಿತ್ತೋತ್ತರಂ ಗುರುಕಡಧಾರನೀಳರತ್ನಂ ನಗೆವಾಕಣವಾಗೆ ಹೋ
 38 ಲ್ತಳೇ ನಿರುಪಮ ಕಾನೆ ಸಾನ್ತಲೆ ಶುಧಾಂಶುಕಳಾಶ್ರಿತ ದುಗ್ಧವಾದ್ಧಿಯಂ || ಬಲಯುಕ್ತಂ ಬ
 39 ಲಭದ್ರನಂ ತಿನಜನಂ ತೊದಾಯ್ಯೆಯುಕ್ತಂ ವಚೋಲಲನಾವಿಭ್ರಮಯುಕ್ತ
 40 ನಬುಜಭವನಂ ತಬುಜಾಕ್ಷನಂ ತೊಚ್ಚಿತ್ತೋಚ್ಚಳಲಕ್ಷ್ಮೀವಧುಯುಕ್ತನೆಂ ದನುದಿನಂ
 41 ಸಂವರ್ಷಕುಂ ಧಾತ್ರಿ ಶಾನ್ತಲದೇವೀಸುತನಂ ಚರಿತ್ರಯುತನಂ ಶ್ರೀವಿಪ್ಲ
 42 ಸಾಮನ್ತನಂ || ಕರವಾಳೊನ್ಮುಖ ಚಣ್ಣವಜ್ರಹತಿಯಂ ಬಿಳ್ಳನ್ಯಮತ್ತೇಭೂಪರದಿಂ
 43 ದುಂಣ್ಣು ವ ರಕ್ತವಾಹಿನಿಯುಮಂ ಕಣ್ಣಯ್ಡಿ ಭೂತಬ್ರಜಂ ತ್ಪರಿತಂ ಮುಣ್ಣಿದ ತೆಪ್ಪದಿಂ
 44 ಶರದರಾಂಬುಬದ್ಧದಿಂ ದಾಟು ಭೀಕರವಾಗಿಣ್ಣಿದು ಬಿಟ್ಟದೇವನಿಣಿದತ್ತೈ
 45 ಗ್ರಾಜಿರಂಗಾಗಣಂ || ಶ್ರೀಮನ್ಮಹಾಸಾಮನ್ತಬಿಟ್ಟದೇವ ಸುಖಸಂಕಧಾವಿನೋದದಿಂ
 46 ರಾಜ್ಯಂಗೆಯ್ಯುತ್ತಮಿರೆ | ತತ್ತಾದಪದೋಪಜೀವಿ | ಪಡಿಯಾದ್ಧಾತ್ರಿಯೊಳಂ ನ್ಯ ಮಾನವ
 47 ರಿಳಾಸಂಸ್ತುತ್ಯಮಪ್ಪನ್ನು ತಾಂ ಗಡ ಸದ್ಧಂ ಮೈವಮುತ್ತರಮನಲುಗಿ
 48 ಮ್ಪಾಪ್ಪಣಂ ಮಾಡಿ ಪೆಂಪಿಡಿದೊಪ್ಪಿಪ್ಪಿನ ಮೂಚ್ಚಿತ್ತೋಚ್ಚಳ ಯಶಶ್ರೀಕಾನ್ತನಾಗಿಣ್ಣು
 49 ಹೆಗ್ಗಡೆ ಬೀಚಂ ಶಿವಗೇಹಮಂ ಕೆಣಿಯುಮಂ ರೋಕೋತ್ತರಂ ಮಾಡಿದಂ || ಅನ್ನು
 50 ಹೆಗ್ಗಡೆಬೀಚಣ ನನ್ವಯ ಮದೆಂತೆಂದೊಡೆ ಅವರಜ್ಜ ನರನಿಯಕೆಣಿಯ ಕಾಳಗೊಡಂಗಂ ಕಂಚಗೊಡಿಗಂ

- 51 ಪುಟ್ಟದ ಕಲಯವುಗಾಂಡಂಗಂ ಕೇತಗೌಡಿಗಂ ಪುಟ್ಟದ ಕಾಳಗೌಡನಾಯಯ್ಯನುಜಂ ಹೆಗ್ಗೆ ಡೆ
- 52 ದೀಡಣ ಮಾಡಿದ ಧಮು ಉದಿತೋದಿತಮಾಗಲು || ಜನಕಂ ಹೆಗ್ಗೆ ಡಬೀಚಂ ಜನನಿ ಜಗಿಸ್ತು ಹೋ
- 53 ಡರಾಂಬಿಕೆಯೆನೆ ಪಾಪನನಾದ ನೆಂದೊಡಿಂ ಗೋಪನೆ ಧನ್ಯಂ ಮನುಜರೋಳಗೆ ವಿಸ್ವಂಭರೆಯೊ
- 54 ಳ | ಅನ್ನು ಸಕವರ್ಷ ನಾಸಿರದ ತೊಂಭತ್ತೆರಡನೆಯ ವಿರೋಧಿಸಂವತ್ತೆರ ದಾಪಾಡದಮಾವಾ
- 55 ಸೆ ದೆಹಟ್ಟಿತಿವಾರ ದಕ್ಷಿಣಾಯನ ಸಂಕ್ರಮಾಣದಂದು ಹೆಗ್ಗೆ ಡಬೀಚಣಂ ತನ್ನ ಕ
- 56 ಟ್ತಿಸಿದ ಕಟೆಯ ಮೊದರೇರಿಯಲ್ಲ ಶ್ರೀಕಲದೇವ ರಂಗಭೋಗಕ್ಕಂ ನಂದಾದೀವಿಗೇಗಂ
- 57 ದಿಟ್ಟ ಗದ್ದೆ ಸಲಗೆ ಮೂರು ೩ ಬೆದರೆ ಮೊತ್ತ ವೂಂದು ೧ ಇ ಧರ್ಮಮಂ ಪ್ರತಿ
- 58 ಪಾಳಿಸಿದಂಗೆ ಅಸ್ತಮೇಧ ಸಹಸ್ರಾಣಿ ಪಾಟಪೇಯ ಸತಾನಿಚ ಕೋಟಕಂನಾ
- 59 ಮಹಾದಾನಂ ಏಕಪುರಂ ಶಿವಾರ್ಚನಂ || ಕಡಿಸಿದಂಗೆ || ಸ್ವದತ್ತಂ ಪರದತ್ತಂ
- 60 ವಾ ಯೋಹರೇತಿ ವಸುನ್ದರಾ ಶಿಷ್ಯವ್ಯರ್ಷ ಸಹಸ್ರಾಣಿ ಯಿಷ್ಠಾಯಾಂ ಜಾಯತೇ
- 61 ಕ್ರಿಮಿ | ದೆಹಾರದ ನಾಗದೇವಜ್ಞನ ಬರಪ ಮಂಗಳಮಹಾಶ್ರೀ ಶ್ರೀ ಶ್ರೀ ಶ್ರೀ||

99

ಅದೇ ಹೋಬಳಿ ಬರಕನಹಾಳು ಗ್ರಾಮದ ಉತ್ತರದಲ್ಲ ಹಾಳು ಕೆರೆಕಟ್ಟಿಯ ಮೇಲೆ ಪಾಳುದೇವಸ್ಥಾನದ ಬಳಿಯಿರುವ 1ನೆಯ ವಿರಗಲ್ಲು.

- | | |
|----------------------------------|-------------------|
| 1 ಶ್ರೀಮತು ರುಧಿರೋಧಾರಿ ಸಂವತ್ಸರ ಮಾಘ | 4 ಬಂಮಗೌಡ , ಬೆಲಗೌಡ |
| 2 ಬಂ | 5 ರರೋಕ ಪ್ರಾಪ್ತ |
| 3 . . ರೆಯ ಬೆಲಗೌಡ ಬ ಗುಡ | 6 ರಾದರು |

100

ಅದೇ ಸ್ಥಳದಲ್ಲ 2ನೆಯ ವಿರಗಲ್ಲು.

- | | | |
|----------------------------|-----------------|--------|
| 1 ಶ್ರೀಪ್ಲವಸಂವತ್ಸರದ ಕಾರ್ತಿಕ | ಳಗವುಡನು ಸೋಮ | ತು |
| 2 ಉವ ಮರಳ್ಳ ಯಿರವಿ | ನು ದೇವಕಂನಿಕೆಯರು | ಯ್ಕು . |
| 3 ವದೇವರಾಸನದ ಗ | | |

101

ಅದೇ ಸ್ಥಳದಲ್ಲ 3ನೆಯ ವಿರಗಲ್ಲು

- | | | |
|--|---|---------------------|
| 1 ಪೂರಾಪಿ ಸಂವತ್ಸರದ ಕಾರ್ತಿಕ ಸು ೨ ಪಾಡ್ಯ ಅದಿ | 3 | ಯ . . ಬವರದ ಲಿಟುದು ನ |
| 2 ವಾರದಂಕು . . | 4 | ವಿರಗಲು . . ನಿಲಿಸಿದ |

102

ಅದೇ ಸ್ಥಳದಲ್ಲ 4ನೆಯ ವಿರಗಲ್ಲು

ಶ್ರೀಪ್ಲವಸಂವತ್ಸರದ ಕಾರ್ತಿಕ

103

ಅದೇ ಹೋಬಳಿ ಬೆಳವಾಡಿ ಗ್ರಾಮಕ್ಕೆ ಉತ್ತರ 80ನೆಯ ನಂಬರು ಗೋಮಾಳದಲ್ಲ ನೆಲದೊಳಗೆ ಮುಚ್ಚಿಕೊಂಡಿದ್ದ ಕಲ್ಲು

ಪ್ರಮಾಣ—2' 6"×1' 13"

- | | |
|---------------------------------|---------------------------------|
| 1 ಶುಭಮಸ್ತು ಸ್ವಸ್ತಿ | 9 ರದ ವೊಬಪನ ಮಕಳು ತಿಂಮಣಿಗೆ ನಂ |
| 2 ಬಯಾಯ್ಯದಯ | 10 ಮ ಕಡಿಕೆರೆಸ್ತಳದ ಬೆಳವಾಡಿಗ್ರಾಮ |
| 3 ಶಾರವಾಹನ ಶಕ ವರುಷಂ | 11 ದಲು ಎರೆಗದ್ದೆ ಸ್ಥಳದಲು ಮಾನ್ಯವಾ |
| 4 ಗಳು ಗಣಂನೆಯ ವರ್ತಮಾ | 12 ಗಿ ಕೊಲದುಗದ್ದೆ ಬ ೧ ಆಕ್ಷಾರದ |
| 5 ನಕೆ ನಲುವ ವಿರೋಧಿ ಸಂವತ್ಸರದ ಧಾ | 13 ಲು ಬಂಡುಗೆ ಗೆದನು ಮಾನ್ಯವಾ |
| 6 ದ್ರವದ ಶು ೧೦ಲು ಶ್ರೀಮತು ಗೋಪುಲಗೊ | 14 ಕೊಟಿಪು ಯಿ ಕೊಡಗಿಗದಗೆ ಆ |
| 7 ತ್ರದ ನಾತಿನಾಯಕರ ಮಕಳು ಬಯರಪ | 15 ರು ತಪ್ಪಿದರು ತಂದೆತಾಯ ಕಾಶಿ |
| 8 ನಾಯಕರು ಮಂನುಲಗೋತ್ರದ ಬೆಳ್ಳಾ | 16 ಲ ಕೊಂದ ಪಾಪಕೆ ಹೋಹರೂ |

ಅದೇ ಹೋಬಳಿ ಭಟ್ಟರಹಳ್ಳಿ ಊರುಮುಂದೆ ಸಾಳುದೇ ವಸ್ಥಾನದ ಬಳಿ ಬಿದ್ದಿರುವ ಶಾಸನ.

1	ಸ್ವಸ್ತಿ ಶ್ರೀಮ		
2-20			
21	ತದಿಂ	ಗೆಯ	
22	ಅರು		ಕಾ
23	ಶಿಯಲ	ಧ್ವಿದ ದೋಷವಕ್ಕು	
24	ಇಂತಪ್ಪದಕ್ಕೆ ಸಾಕ್ಷಿಗಳು	ಶ್ರೀಮರೆಪರೊಳು	
25	ಗಂಡ ಶ್ರೀಮ	ನಣಪ್ಪ	
26	ದುಬಮುವ್ಯ	ಯಮಂ	
27	ಪೊಪ್ಪ ಶ್ರೀಸೋಮ	ಪೊಪ್ಪ ಶ್ರೀ	
28	ಸೋಮನಾಥ ಕಲ್ಲಗೌಡ	ಶ್ರೀಕಲ್ಲನಾಥ ಶ್ರೀ ಕ	
29	ಲ್ಲನಾಥ	ಸ್ವದತ್ತಾಂ ಪರದತ್ತಾಂ ವಾ ಯೋಹರೇತ ವಸುಂಧರಾ ಪಪ್ಪಿವರ್ಷನ	
30	ಹ್ರಾಣಿ ವಿಷ್ಣು	ಮಹಾ	

ಅದೇ ಗ್ರಾಮದ ಈಶ್ವರ ದೇವಸ್ಥಾನದ ಬಳಿ 1ನೆಯ ವಿರಗಲ್ಲು

- 1 ನಮಸ್ತುಂಗ ಶಿರಸೂಂದ್ರ ಚಾಮರ ಚಾರವೇ ತ್ರೈತಿ
- 2 ಲೋಕೈ ನಗರಾಂಧ ಮುಲಸ್ತಂಧಯ ಸಾಂಧವೆ ಮಾ
- 3 ಟವರದರಟಗದಜಗಂ ಪುಟಜಿನಲು ಭೂ
- 4 ಳು . ಮುದದಿಂ ಪುಟ್ಟಿದ ರೇಡಲದೇವಿಗೆ
- 5 ಪುಟದ ಬರಾಳ ವಿಷ್ಣು ವಿನೆಯಾದಿತ್ಯಂ || ನಾಮ್ಯ ಸಂವತ್ಸರದ
- 6 ಮಾಘ ಸುಧ ೭ ಬ್ರಿದಂದು ಬಿಳುಗಲಯ ಊರಳವನಲ ನವಿ
- 7 ರೆಯ ಕಲಯನ ಮಗ ಕಾಳಯಗಲುಡರು ಗೆಲುಡಗೆತಿಸಿ
- 8 ದ ಬೀರಗಲು ಮಂಗಳಮಹಾ ಶ್ರೀ

ಅದೇ ಸ್ಥಳದಲ್ಲಿ 2ನೆಯ ವಿರಗಲ್ಲು

- 1 ಶ್ರೀನಮಸ್ತುಂಗ ಶಿರಸ್ತುಂಗ ಚಂದ್ರಚಾಮರ ಚಾರವೇ ತ್ರೈಲೋಕೈ ನಗರಾರಂಧಂ
- 2 ಮೂಲಸ್ತಂಧಾಯ ಶಂಭುವೆ || ಪೊಟ ಜಿಯಂ ನುಡಿ ವಹಿತರ ನಿಟ್ಟೋ
- 3 ಡುವರದೆಂದು ವಿರಲಕ್ಷ್ಮಿಯ ನೊಸರೊಳು ಬೊಟ್ಟಿಟ್ಟಂ ದೊಸಮಾರನಗುರನ ಕಟ್ಟಿದೊಳು
- 4 ನಿಲುವ ಗಂಡನಾವಂ ಧುರದೊಳು || ಶ್ರೀಕಲದೇವರೆ ಶ್ರೀಪಾದಪದ್ಮಾ ರಾಧಕರುಮಪ್ಪ
- 5 ಪೋಟಿಯಹಳೆಯ ಚೊಪ್ಪಡಕಾಚಿಗಪುಮುದಗವು[ಡ]ಹೊಸಮಾರಗ
- 6 ನು ಸಕವರಪ ೧೧೬೬ನೆಯ ಕ್ರೋಧಿಸಂವತ್ಸರದ ಪುಶ್ಯ ಬ ೧೦ ಸೋಮ | ಅವರ ಸುಪು
- 7 ತ್ರ ಜವನೆಯಬೊಮಯನುನೆಯನು ಚಿಕ್ಕ ಮಾದಯನು ತಂಮಯ ಹೊಸಮಾ
- 8 ರಯ್ಯನು ಗುರಯನು ಪುರಳವ ವಿನೊಳು ಕಾದಿ ಸುರರೋಕಪ್ರಾಪ್ತರಾದಲ್ಲಿ ಎ
- 9 ತ್ತಿಸಿದ ವಿರಗಲ್ಲು || ಆ ಪುಟ ಪುನನ್ಯಾರಕೆ ತಂಮ ಕೆಟಿಯ ಪೊದರೇರಿ
- 10 ಯಲು ಬಿಟ್ಟ ಗಡೆ ಕೊ | ೦ ಅಪಡುವಣನಂದಿಯಗದೆ ಕೊ ೨ || ಆ
- 11 ಡಗೆರೊಡೆಯ ಕೆಯ ೨೦೨೦ || ಶ್ರೀ [ಇದು ನಾಗರಕ್ಷರದಲ್ಲಿ]

GUBBI TALUK

ಗುಬ್ಬಿ ತಾಲ್ಲೂಕು

REVISED INSCRIPTIONS

ಅದ್ವಪಾಡಾದ ಶಾಸನಗಳು

18

ಕಡಬದ ಹೋಬಳಿ ಕಡಬದ ಅಮಾನಿಕೆರೆಯ ಪೂರ್ವ ಕೋಡಿಯಲ್ಲಿ ನೆಟ್ಟಿರುವ ಕಲ್ಲು

ಪ್ರಮಾಣ—4'9" × 1'3"

1 ಪರಾಧವ ಸಂವತ್ಸರದ ಭಾ	6 ರ ಮರಲ್ಯನಾಯಕ್ಕನ ಮಗ ಗಂ
2 ದ್ರಪದ ಶು ೧ ಆ ಶ್ರೀಮಂಪುಹಾನಾ	7 ಚಿಯವಾದೆಯನಾಯಕ್ಕನು ಮ
3 ವಂತಾಧಿಪತಿ ಅೂರು ಭೀಮ ತೊಡ	8 ದಗವನು ಮಾಡಿಸಿ ಕೋಡಿಯನು ಕಟ್ಟಿ
4 ದರ್ವೆಗಾಣ ಮಣಿಹೊಕ್ಕರೆ ಕಾವ ಕೂ	9 ಸಿ ಯಿ ಕೆಱಿಯ ಕಲುಕಟ್ಟಿಯನು
5 ಟದನಾಯಕರ ಗಂಡ ಕಾಡನೂ	10 ಕಟ್ಟಿಸಿದರು.

NEW INSCRIPTIONS

ಹೊಸ ಶಾಸನಗಳು

62

ಗುಬ್ಬಿ ಕಸಬೆಯಲ್ಲಿ ಅಡವಿನ್ವಾಮಿಗಳು ಕಟ್ಟಿಸಿದ ಕಲ್ಯಾಣಿಯ ಬಾಗಿಲ್ಪಾಡದ ಮೇಲ್ಗಡೆ

- | | |
|--|-------------------------|
| 1 ಶ್ರೀನಿಧಿಲಂಗಪ್ರಸನ್ನ | 3 ಸಂ ಮಾರ್ಗ ಶು ೫ ೨೬೦೮೬೬ |
| 2 ಶಾಲಿಶ ೧೦೧೦ ದುರ್ಮುಖ | 4 ಶ್ರೀಪಾಲ್ಕುರ್ಜಿರಥಕ್ಕಿಯ |
| 5 ಣ್ಣುವಿದಿದಾ ಶ್ರೀಶ್ಯಾಲಮಂ ಮಾಣ್ಣು ತದ್ಗೊಪಾಲಕಳ ನೋಗುತಂದು ಕೃತದೋಳ ಮಲ್ಲೇಶ್ವರಂ | |
| 6 ಗುಬಿಯಂ ಕಾಪಿಟ್ಟಂ ಕಪಿಲಾಂಕಸಿದ್ದ ವೆಸರಾದಾ ಕಾಲದೋಳ ರಾಮನಿಂ ನಾ ಪೂಜಾಂಪ್ರೀತನಾಗಿ ತಾನ ಮರಗೊಂ | |
| 7 ಡಾಧೀಶ್ವರಂ ತೋರ್ವಪಂ ೮ ಪಾವನಮೂರ್ತಿ ಕೀರ್ತಿಧವಳಂ ಕವಿಧೂಷಣ ಮಲ್ಲಣಾರ್ಯ ಸದ್ಭಾವಮನಾಂ ತು ನಿಂತನ | |
| 8 ದುವೇ ಪರಮುಕ್ತಿಯ ನೀವ ತಾಣಮೆಂದಾ ವಿಮಲಾಂಗ ಚನ್ನಬಸವೇಶನೀದೇ ಗುರುಮಲ್ಲನಾಧನಿಂ ಸೇವೆಯ ನೊಂದು ತಿಲ್ಲ ನೆರೆ | |
| 9 ಗೊಂಡ ನಿವೇಂ ಪನಪುಣ್ಯಕೊಶಮೊ ಒಡಲಂ ದಂಡಿಸು ತಿಂದ್ರಿಯಂಗಳ ಪೊಡಪೆಂ ಮೆಟ್ಟುತಂ ಸದ್ಗುಣಂ ಬಡಿಯರ್ ಶ್ರೀಯಟವೀಶ ಚ | |
| 10 ನ್ನ ಬಸವೇಶನ್ವಾಮಿ ಕಾರ್ಯಂ ಗೆಲಂಬಡಿಯಲೆಂ ದಘನಾಶ ನೀ ಸರಸಿಯಂ ಮೆಣ್ಣಂದ್ರಮಾಳೇಶನಂ ಪಡಿಮಾತೇಂ ಧರ್ಷಕೆ ಮುಕ್ತಿ ಪದಮಂ | |
| 11 ತೋರಲ್ಕದಂ ಗೈದಪಂ ಶ್ರೀಮಚ್ಚೆನ್ನವ್ಯಷೇಶ ನಾಶ್ರೆಯಮೆನರ್ ತತ್ಪಾದಪದ್ಮಾ ಕರಂ ಶ್ರೀಮಚ್ಚಂಕರಮೂರ್ತಿ ಗಾಶ್ರೆಯಮೆನರ್ ತದ್ಯೋಗಿಹಂಸಾಕರಂ ಶ್ರೀ | |
| 12 ಮದ್ವಕ್ತಸುಖಕ್ಕೆ ಕಾರಣಮೆನರ್ ತಜ್ಜೀವನಾಧಾರಿ ತಾಂ ಪ್ರೇಮಂ ದೋರುವ ಪಾಪನಾಶನಿಯ ಖಾತಂ ತಾನಿ ದೇನಿಕ್ಕುವಂ ಸ್ತಿತನ್ಯಪಶಾ | |
| 13 ಲವಾಹನಶಕಾಸ್ತಿತ ಭೂವನುಹಂಸಮಂತ್ರದೋಧಿತಗಣನಾಂಕ ದುರ್ಮುಖಿಯ ಮಾರ್ಗಶಿರಾಂಕ ವಳ್ಳಕ್ಕ ಪಕ್ಷ ಸಂ | |
| 14 ಯುತ ಬುಧವಾರ ಪಂಚಮಿಯೊಳೀಕೃತಿ ಶ್ರೀ ಯಟವೀಶಯೋಗಿ ನಿರ್ಮಿತ ಮಿದು ಪೂರ್ಣಮಾಯಾ ಗುರುಚೆನ್ನ ವ್ಯಷೇಶ ಕೃಪಾಕಟಾಕ್ಷದಿಂ | |
| 15 ಗಡ್ಯ ಸ್ವಸ್ತಿ ಶ್ರೀಸಮಸ್ತಭೂಮಂಡಲಪುಂಡರೀಕರ್ಣಕಾಯಮಾನಮಾದ ಪಾಲ್ಕುರ್ಜಿರರಾಯರ ಭಕ್ತಿಗೋಸ್ಕರ ಕಿಲ್ಲಿಗೈತಂದ ಕ | |
| 16 ವಿಲನಿದ್ದ ಮಲ್ಲಕಾರ್ಜುನಂ ಶ್ರೀರಾಮನಿಂ ದಿಲ್ಲ ಪೊಜೆಗೊಂಡ ಅಮರಗೊಂಡಾಧೀಶ್ವರನಿಂ ಶೋಭಿಸುವ ಮಲ್ಲ ಣಾರ್ಯ ಮಹಾಕ | |
| 17 ವಿಯಂ ಪಡೆದ ಮತ್ತಾ ಮಲ್ಲೇಶನ ಭಕ್ತಿ ಗೂಲದು ಪುಣ್ಯಕ್ಷೇತ್ರಮೆಂದು ಬಗೆ ದಿಲ್ಲಿಯೇ ನೆಲಗೊಂಡ ಶ್ರೀಚನ್ನಬಸ ವೇಶ್ವರನಿಂ ರಾ | |

- 18 ಜಿಸುವ ಈ ಗುಬ್ಬಿಯಲ್ಲಿ ಶ್ರೀಮದಟವೀಶ ಯಮಿರಾಜಹಂಸಂ ತದ್ಗುರುಸೇವಾರ್ಥಮಾಗ್ನಿಗೈತಂದು
- 19 ಗುರುವಿನಾಲಯಕ್ಕನುಕೂಲವಾಗುವಂತೆ ಪಾಪನಾಶಿನೀಯಂಬ ಈ ತೀರ್ಥ ನಿರ್ಮಾಣವನ್ನು
- 20 ಶ್ರೀಚಂದ್ರಮೌಳೀಶ್ವರಲಿಂಗಪ್ರತಿಷ್ಠೆಯನ್ನು ಸದ್ಭಕ್ತರ ಸಹಾಯದಿಂದ ಪೂರೈಸಿದಂ
- 21 ಸೇಂಗರಣನೇಡಿಶಂಬ ತಾ ಫನೇಬುಧವಾ

63

ಅದೇ ಗ್ರಾಮದಲ್ಲಿ ಕೆರೆ ಕೋಡಿಯ ಬಳಿಯಿರುವ ತೂಬಿನ ಹತ್ತಿರ ಬಿದ್ದಿರುವ ವೀರಗಲ್ಲು.

ಪ್ರಮಾಣ—2½'×3'

- | | | | |
|---|--|---|---------|
| 1 | ಸ್ವಸ್ತಿ ಶ್ರೀ ಆರಕೆಲ್ಲ ಮಗದಿ ಮಾಘರನ್ ಎಣಿಯರಾಮ | 4 | ಊಕಾಳಿ |
| 2 | ಸದವಲ್ಲವರಸರೊಟ್ಟ ಎಣಿದಾರ್ ವಿಗೆ ಊರು | 5 | ರಾಶಿಕರ್ |
| 3 | ಫಲ ಅವರೊಡು ಉದವಿಟ್ಟಾರ್ ಮಣರೊಡು ಆ | | |

64

ಅದೇ ಹೋಬಳಿ ಪ್ರಭವನಹಳ್ಳಿ ಪೂರಿಗೆ ದಕ್ಷಿಣ ವರದಯ್ಯನ ಹೊಲದಲ್ಲಿರುವ ವೀರಗಲ್ಲು

ಪ್ರಮಾಣ 2½'×3½'

- | | | | | |
|---|-----------------------|---|------------|--------------|
| 1 | ಸ್ವಸ್ತಿ ಶ್ರೀ ರಚಮಲ್ಲನ್ | 3 | ರಾ ಎಣಿದು ನ | ರ ಎಣಿದು ಕುಮಡ |
| 2 | ಒದ ಫದ್ಡೆ ಮರಲಗೆಯು | 4 | ಯರ್ ಸತ್ತರ್ | |

65

ಅದೇ ಸ್ಥಳದಲ್ಲಿ ಮತ್ತೊಂದು ವೀರಗಲ್ಲು

(ಕಲ್ಲಿನ ಎಡಭಾಗ ಒಡೆದುಹೋಗಿದೆ)

ಪ್ರಮಾಣ—3'×5'

- | | | | | | |
|---|-----------------|---|--------|----|-----|
| 1 | ಸ್ವಸ್ತಿ ಶ್ರೀ ರಚ | 5 | ರಸ | 9 | ರವಿ |
| 2 | ಸೊ ದ | 6 | ಪಡತ್ತು | 10 | |
| 3 | ವಿರ ಗೆಯು | 7 | ಶಿಸುಗೊ | | |
| 4 | | 8 | ಣಸವನಿರ | | |

66

ನಿಟ್ಟೂರು ಹೋಬಳಿ ಕನಕಬೆಟ್ಟ ಶಾಂತೀಶ್ವರ ಬಸ್ತಿಯ ನವರಂಗದ ದಾಗಿರುವಾಡದ ಮೇಲ್ಗಡೆ

- | | | | |
|---|---------------------|---|-------------------|
| 1 | ಈ ರೇಖೆಯ ಪ್ರತುಮೆಯ ಕಂ | 2 | ಡರಿಸಿದ ಮಾಳವೆಯಮರೆಯ |
|---|---------------------|---|-------------------|

67

ಅದೇ ಬಸ್ತಿಯ ಪದ್ಮಾವತಿ ಅಮ್ಮನವರ ಹಿತ್ತಾಳೆ ವೀರದಲ್ಲ

- 1 ಆಂಗಿರ ಸಂವತ್ಸರದ ಕಾರ್ತಿಕ ಶುಕ್ಲ ಬಿದುರೆಯುಸುಟ್ಟ ಮೆಯಂದಸೆಟಿಯ ಮಗ ಸೆನಾಪ
- 2 ತಿ ಕುಟುಂಬದ ಸುಟಿ ಪದುಮಣಸೆಟಿಯ ಪಟಣಗೆರೆಯ ಪದ್ಮಾವತಿ ಅಮ್ಮನಿಗೆ ಪದ್ಮವೀರದ ಧರ್ಮ

68

ಅದೇ ಬಸ್ತಿಯ ವಾಯವ್ಯದಲ್ಲಿ ಪ್ರಾಕಾರದಲ್ಲಿ ಬಿದ್ದಿರುವ ಕಲ್ಲು

(ಬಿಂಬದ ಕೆಳಗೆ)

- | | | | | | |
|---|-------------------|---|-----------------|---|---------------|
| 1 | ರವುದ್ರ ಸಂವತ್ಸರದ ಆ | 2 | ಪಾಠ ಶು ಲೂ ನಿವನಹ | 3 | ಸೆಟಿಯರ ನಿಶಿಡಿ |
|---|-------------------|---|-----------------|---|---------------|

ಕಡಬದ ಹೋಬಳಿ ಕನಡಾ ಉಪ್ಪಾರ ಶೇಷಯ್ಯನಿಂದ ಬಂದ ತಾಮ್ರ ಶಾಸನ
(ಎರಡು ಹಲಗೆಗಳಲ್ಲಿಯೂ ಒಂದೊಂದು ಕಡೆ ಮಾತ್ರ ಬರೆದಿದೆ ಎರಡನ್ನೂ ಮೂರು ತಾಮ್ರದ ಸಣ್ಣ ಉಂಗುರ
ಗಳಿಂದ ಕೊಡಿಸಿದೆ ಎರಡರಲ್ಲಿ ಒಂದು ದೊಡ್ಡದು, ಮತ್ತೊಂದು ಚಿಕ್ಕದು)

ದೊಡ್ಡಹಲಗೆಯ ಪ್ರಮಾಣ—9 $\frac{1}{2}$ "×6 $\frac{1}{2}$ "

ಚಿಕ್ಕ ಹಲಗೆಯ ಪ್ರಮಾಣ—8 $\frac{1}{2}$ "×5 $\frac{1}{2}$ "

(ದೊಡ್ಡ ಹಲಗೆಯ ಮುಂಭಾಗ)

- 1 ಶಾಲವಾಹನ ಶಿಖ ಶ್ರೀಮುಖ ನಾಮ ಸಂವತ್ಸರದ ಕಾರ್ತಿಕ ಶುದ್ಧ
- 2 ಗಂಭೀರ ಕಾಳಕಚ್ಚವರ್ತಿ ಕಾಜವನು ಅಳುತಾಯಿರಲು ವಂದನವಂದು
- 3 ದಿನದಲ್ಲ ಪಂಚಳಪರಬ್ರಹ್ಮದವರ ಕರಶಿ ಕಿರಿಟವನು ಮಡಿ ಯ
- 4 ಒಬ್ಬದಿಗೆ ದೊರೆಯವರು ಪ್ರಧಾನಿಯವರು ಹೇಳಿದ್ರಿಂದ ಪಂಚಳವರು
- 5 ನು ಕಳೆದನು ಮಡಿಕೊಂಡು ಕಚ್ಚಿಗೆ ತಂದುಕೊಂಡ ಅ ಕಿರಿಟವ
- 6 ನು ನೋಡಿದರು ನೋಡಿದು ಪ್ರಧಾನಿಯವರು ಯಿ ಕಿರಿಟಮೇಲೆ ಜತಿಕಟ್ಟಿ
- 7 ಗುದಲ ಮಂಕರಿ ಸಹ ಯಿಟರು ಯಿಂಬದಾಗಿ ಪ್ರಧಾನಿಯವರು ಯಿ ಮತಂ
- 8 ಗಳ ಕೇಳಿ ದೊರೆಯವರು ಬಹಳ ಕೋಪಾವೊಡಿ ಯಿ ಪಂಚಳದವರ ಕು
- 9 ಲಯಲ್ಲರು ಹಿಡಿಕಟ್ಟಿ ಶಿವ ಯಿಲ್ಲವನು ಕಲ್ಲುಗಾಣಕೆ ಹಕಿ ಯಿಂಬದ
- 10 ಗಿ ಹೇಳಿದರು ಕೆಲವು ಜನರು ಹೇಳದೇ ಹೋದರು ಕೆಲವು ಜನರು ಶಿಕ
- 11 ದೆ ಹೋದರು ಕೆಲವು ಜನರು ಸುಜಿಗಿಲ್ಲ ನೇರಿದರು ಆದ್ರಿಂದ ಪಂಚಳದ
- 12 ವರು ಯಿಗ ಕಳಿಂಗವೊಹರಾಯರೆ ಬೊಂಭೆಅಟವ ಮಡಿ ತೆಗದುಕೊ
- 13 ಬಂದರು ಬೊಂಬೆಅಟಗಳ ನೋಡಿ ಯಿವತು ನವು ರಾಮರಾವಣನ ಯು
- 14 ಧವನೂ ನೋಡಬೇಕು ಯಿಂಬದಾಗಿ ಹೇಳಿದ್ರಿ ಅವರು ಬೊಂಬೆಅಟವನೂ
- 15 ಕಟ್ಟಿ ಕಲ್ತುಕೊಂಡು ತಂಮ ವಂಶಸ್ತರನೂ ಕರಶಿಕೊಂಡು ನೋಡುತಯಿ
- 16 ರಲು ಆ ಸಮಯದ ಕರಿ ಮಧ ಹುಟಿ ಕರೆಯ ತುವಕಿಗಳನೂ
- 17 ಹುಟಿ ಮದುಗುಂಡುಗಳ ಹಕಿ ಯಿಲರ ಸುಟ್ಟರೂ ಆದರೊಳ
- 18 ಗೆ ಕಳಾಂಗಿಮಹರಾಯ ಮಗನ ಹೆಂಡತ್ತಿ ಬಾಗಾರತಿ ಮಗ ಮಕಳರ
- 19 ಯಿಂಬುವನು ಹುಟದನು ಅನೆಗೊಂದಿಯ ಅಲ್ಲಮರಾಯರು ವಿಜಯ
- 20 ನಗರದ ಕೃಷ್ಣರಾಯರು ಕಂಚಿರಂಗರಾಯರು ಯಿವರು ಕಾಶಿಯತ್ತೆ
- 21 ಹೊರಟರು ಬರುವ್ರಿಗೆ ಸಕಲರು ದಾರ್ಶವನು ಕರಿಶು ಯಿಲುಸಕರೆಯು
- 22 ತುಯಿಲ್ಲವದ್ರಿಂದಾ ಆಕಾಳರಾಯರನು ಕರಶಿ ಯಿಲುಸಕರೆ ಆಗ
- 23 ಧೇಕು ಅಂಗೈವೊಳವೊಡಿ ಮುಂಗೈಕೆಲುಮಡಿ ರಸವನು ತೆಗದು
- 24 ಮೆಲುಸಕರೆಯನು ಮಡಿದರು ಮೆಲುಸಕರೆಯನು ತೆಗೆದುಕೊಂಡು ಬ
- 25 ಂದರು ಕಾಳಾರಾಯ ನಿಲವು ವೆಚಿದುದು ಕೊಳ ಯಿಂಬವದೊಳಿದರು ದೊರೈ
- 26 ಗಳು ಅಪಣಿ ಕೊಟ್ಟರು ಯಿಲ್ಲಸಕಲಪದಾರ್ಥವು ಬಂಡರದರೆ

(ಚಿಕ್ಕ ಹಲಗೆಯ ಮುಂಭಾಗ)

- 27 ಯಿರದಿನನಿಗೆ ಬಿರುದುಗಳು ದಯ್ಯಮಡಬೇಕು ಮು
- 28 ಕ್ಯಾಲು ದೀವಿಟಗೆ ಮುರೇಳಿ ಜನಿವರ ತುದಿಕಲವಪೊ
- 29 ಸುಬ್ಬಕ್ಕದಕೊಡೆ ಆಳ ವಿಲುಚಿಕತಕಡಿ ದೆಡತಕಡಿ
- 30 ನಾಲ್ಕು ಮುರೆ ಕಡಕಂಬಳಿ ಗಡಿಗೆ ರಾಯಶಿಂಹನನ ಪತಿಕಿರಿ|
- 31 ಟಯಿಫೋರಮಂ ಮಗಕಳರಾಯರು ಬಟಕುಟೆವಗಳನಿಕೊ

- 32 ಒಬರು ಯವಿರಿಗೆ ಚಪರಕಾಣಿಕೆ ಯಿಲ್ಲ ಮರಿಕಾಣಿಕೆ ಯಿಲ್ಲ
- 33 ಡೊಂಬಕಾಣಿಕೆ ಯಿಲ್ಲ ಲಂಗಕಾಣಿಕೆ ಯಿಲ್ಲ ಹೆಕಳಾಡದ
- 34 ಬಿರುದು ಹಳದಿ ಗಡಿಗೆ ಹೆಗಲುಡೀವಿಟಗೆ ಸಹ ಕೆ / ಟರೂ ಯಿದ
- 35 ಕೆ ಸೂರ್ಯಚಂದ್ರದಿಗಳೂ ಸಕ್ಷೆ ಯಿದಕೆ ಯೆರದರು ಅಡ್ಡಿ ಬಂದ
- 36 ಕಾಶಿಯಿಲ್ಲ ಗೊಹತ್ಯೆ ಮಡಿದ ಪಪು ಬಂಧಿತೂ ಯಿದು
- 37 ಶಿವ ಯಿಟ್ಟ ತಮ ಕುಲ ಅದಿನೆಂಟು ಪಣನಡೊಳಿ
- 38 ಲ್ಲಯಂಧವರ ಬಯಿರಿಕಥೆ ಕಜಪು

(ಇದರ ಕೆಳಗೆ)

ಯವರಕುಲ
ದೇವರ ಚಂನರಾಯೂ
39 10

41 ಯಿದು ಕುಲದ
42 ಬಿರುದು

ಯವರ ಕುಲದೇವ
ರು ಕಣಕಕ್ಕಿ
43 44

70

ಅದೇ ಉಪ್ಪಾರ ಶೇಷ್ಯೆಯನಿಂದ ಬಂದ ಮತ್ತೊಂದು ತಾಮ್ರ ಶಾಸನ

ಹಲಗೆ 1. ಪ್ರಮಾಣ—7"X6½"

(ಮುಂಥಾಗ)

- 1 ಪರಿಧಾವಿ ನಂವಕ ಚೈಯಿತ್ರ ಶುಭ ಗಂಲ್ಲು ಕೈರಾನದಲ್ಲ ಪರ್ವತಿ ಪರಮೇ
- 2 ಸ್ವರ ಗಣಾರಾದನೆ ಮಡುವಾಗ್ಯೆ ಗಣಂಗಳು ರುಚಿಯಿಲ್ಲ ಯಂದ ಜಲ ಶಿಲದಲ್ಲ ಶಿವ
- 3 ಪಾರ್ವತಿ ಶಿವಕು ತೆಗುದು ಯಿಡಲು ಕಾಳಿಂಗರಾ ಹುಟದ ಹರುಹುಗಳೆಕೆಂದ ಮು
- 4 ಂಗೈ ಮಳೆ ಮಡಿ ಅಂಗೈ ಕೆಲು ಮಡಿ ರಸ ತೆಗದು ರುಚಿ ಮಡಿ ಕೊಟ್ಟರು ಮುರು
- 5 ನವಂತ್ಯ ತೆಗಡುಕೊಟರೂ ವಂದನೂ ನೊಂದು ಧವನದಲ್ಲ ನಂಮ ಕಳೆಂಕಾಯಿ
- 6 ಕಳೆಯಿಲ್ಲ ಅದಕೆ ನನಿಗ ಅಟ್ಟುಗ್ರಿ ಬನವನಾಗಿಶಿ ಕೊಂಬುಕೆನೆ ನಿನ್ನ ನಿನ್ನಮಕಳ
- 7 ಹೆಚೆಯಳನು ಅವಯವಯಂದುಯಳಿಒನಿಯೆಂಗೆಂಗೆವಕುತ್ತಾರ ಮತುನಾಡಿದರು
- 8 ವೈಯಿತ್ಯರು ಅವರಿಗೆ ಶಾಪಯಿಟರು ಅಮೇರೆ ಕೈಹವರು ಬಂದು ಅಪ್ಪ ಅಪ ಯೇಳಿ
- 9 ಬನ್ನಿ ಯಂದರು ಬನವ ಯೇಳಿ ಬನ್ನಿ ಯಂದರು ಅವರಿಗೆ ಬನವ ಯೇಳವಡುಬರೆಗೆ ಆರ
- 10 ಅಪ್ಪ ಶಾವಿಗೆ ವರಕೊಟ್ಟರು ಕಾಳಿಂಗಯಂಗೆ ಶಾಪಕೊಟ್ಟರು ಅಡಕೆ ಬುರುಡೆರೆ ಗಂ
- 11 ಗೆ ತಂದರು ಗಂಗೆ ತಂದು ಸಪ್ಪರುಷಿಗಳೆ ಕೊಟರು ಶಾಪವಲರ ಹಾಕು ಯೆಂದು
- 12 ಕೇಳಿದರು ಅಪಶಕ್ತಿ ತಾನೆ ಹೋಗಬೇಕೆಂದರು ಅತವಳಿಂದ ಸಕಲಕು ಚಿನಿಗರಾಯ
- 13 ಯಿದನೆ ಆ ಚಿನಿಗರಾಯನ ತಾಕೆ ಬಂದರು ಬರುವಾಬಗ್ಯೆ ಪರವಿಬ್ರಂಹನಕೆ ದಾಸುರೈನ
- 14 ತಾವಕ ಹೋಗಿ ಸೂರ್ಯಕುಡೆ ಹೇಳಿ ಶಾಪ ಬಿಡಿಸಿದರು ಆಕಾವಳಿ ಭೂಕಾಂತೆ ತಾವಕೆ ಹೋ
- 15 ಗಿ ಅವರಿಗೆ ಭೂಕಾಂತೆ ವರ ಕೊಟಳು ಕರಿಹನೆಳಿಳಹನೆ ಕೊಟ್ಟು ಕಳಿಸಿದನೂ ಅತ
- 16 ವರಿಂದಾವ ಚೋಳಿರಾಯರ ಬಳಿಗೆ ಬಂದರು ಕುಷ್ಪದರೋಗ ಬಂದು ಅವರು ರಾಜ್ಯ
- 17 ದ ಮುಟ ಬಂದರೆ ಕಾಳಿಂಗರಾಯರಿಗೆ ಹೆರೆಂಗೆ ಕೊಟ್ಟು ಶಿಂಹನನದ ಮೇರೆ ಕುಂ
- 18 ಡ್ರಶಿದರು ಯಿದುಶಿವಾಯಿ ಅವ ಪಬಾಳಿದವರು ಬಂದು ಅವರ ಬಾಗೆರಿತಿ
- 19 ತಾಕೆ ಬಂದು ಗಂಡುಮೊಗ ಅದಂ ಪರಿಹರಿಶಿ ಕರೆವು ಆ ಹೆಂಣುಮಗುವು ಅರಡಂ
- 20 ಟು ಬಳಿಯನಮಬದ ಕೇಳಿ ಬಾಗಿರಿತಿ ಗಂಡುಮಗು ವಾಗೊಲ ಹೊಟೆಆಕೆಗು ಹೆಂಣುಮಗ
- 21 ದುವಲ ಕೊಟರಿ ತಂದುಮಂಕೊಂಡರು ವಂದುಹ ಗಂಡುಮಗವಕೆ ವಿಗ ಬಣಜಿ

- 22 ಗರಿ ಕೊಟರು ವಂಗವಕರಂಗಪ| ಯರುವರಿ ಕೊಟರು ತೆಲಸದುವುಪಾವ
- 23 ಆರಕುಳಿ ಆ ಬಣಜಿಗಿಗೆ ವಂದು ಮಗ ಕೆಟವ ಅವರಂಕನಾಡ ವ್ಯಪಾ
- 24 ರಾವದರು

(ಹಿಂಭಾಗ)

- 25 ಗೊಲ್ಲವುಪಾರು ಅಥರು ಯದುಮೇಲುರಖಂನಂಶಕೆ ಬಂಧು
- 26 ಯದುವುರಮಡಶೆಕಯದಿಕವುಬಗಿಸುರಿದು ಕುಲ ಅಲ್ಲಮರಾಯರು
- 27 ಗೆ ಮಾಗ ಕಡಬಧ ಜಂನವ ಕೋಟೆಗವುಡ ಮಜಿಗೆ ನೆಮಕ ಮಡಿದರೂ
- 28 ಹೇರೊಗಟ ಮಾರೊಪೆಚೆ ನಾಲುಕುಕಟೆ ನಾಲುಕು ದಳಕುಲು
- 29 ರಸಬ ವುಪರನಜ ಗಣೆಗನಟ ಕೊರುಮ ನೆಆ ಕಾಳಿಂಗರಾಯರ ರಜ್ಯ ಅ
- 30 ವಟನಕಪುರಿ ಯೆಂದೂ ಯರಿಮುಳುಕೊಯಲಗಟಕರವಳಿಯ
- 31 ಹೆಲಯಂದಿಗೂ ಅವರ ಬಾಯಲ ಕೊಟ ಅವರ ಮಕಳ ನರ
- 32 ಚಂಬ ಕೊಳೂಮಾಂನದಾನಣನ ಮನೋಕೆಡೆಯಂದೂ

71

ಅದೇ ಗ್ರಾಮದ ರಾಮದೇವರ ದೇವಸ್ಥಾನದ ದಕ್ಷಿಣ ಭತ್ತಿಯ ಗೋಡೆಯ ಮೇಲೆ

ಗ್ರಂಥ ಮತ್ತು ಅರವಕ್ಷರ

72

ಅದೇ ಹೋಬಳಿ ಅರೆಮಾರನಹಳ್ಳಿಯಲ್ಲಿ ಅಂಜನೇಯ ದೇವಸ್ಥಾನದ ಹಿಂದೆ ಗರುಡಗಂಬದಲ್ಲಿ.

- | | | | |
|---|-----------------|---|-------------------|
| 1 | ವಿಕ್ರಮ ಸಂ | 6 | ನು ತಿರುವೆಂಗನಾ |
| 2 | ವೆಚ್ಚ ರದ ಥಾ | 7 | ಧಂಗೆ ನಿಲಸಿದ ದೀಪ |
| 3 | ದ್ರವಿದ ಸು ೭ ಮ | 8 | ಮಾಲೆಯ ಕಂಠಲು |
| 4 | ಮಾರೆಯನಾಯನ | 9 | ಮಾರಗೊಳಿ ಮಾಡಿದ ಕಂಠ |
| 5 | ಮಗ ಬೊಪ್ಪೆಯನಾಯ್ಕ | | |

73

ಅದೇ ಹೋಬಳಿ ಚಾಮನಹಳ್ಳಿಯಲ್ಲಿರುವ ಚಿಲುವದಾಸ್ತೆಯ್ಯನ ಮಗ ವೆಂಕಟಪತ್ಯೆಯ್ಯನು ಹಾಜರುಮಾಡಿದ ತಾಮ್ರ ಶಾಸನ.

ಶ್ರೀ

(ಮುಂಭಾಗ)

- 1 ಶ್ರೀಮುಖ ನಾಮ ಸಂವತ್ಸರದ ಶ್ರಾವಣ ಶು ಗಂಲ್ಲು ಅಳಿದ ಮಹಾನ್ಯಾ
- 2 ವಿ.ಯವರು ರತ್ನಸಿಂಹಾಸನಾರೂಢರಾಗಿ ಶ್ರೀರಂಗಪಟ್ಟಣದಲ್ಲಿ ಪೃಥ್ವೀನಾಂಬ್ರಾಜ್ಯಂ ಗೈಯುತ್ತಿರಲೂ| ರಂಗನ್ಯಾಮಿ
- 3 ಯವರ ದೇವಸ್ಥಾನದ ಮುಂದೆ| ನರಸುಂಹಸ್ವಾಮಿಯವರ ದೇವಸ್ಥಾನದ ಮುಂದೆ ಮಹಪ
- 4 ಡೂ ಪವಾಡಾ ಕಲ್ಲೂರಕೆಂಪದಾಸ್ತೆಯ್ಯಾ ಗೆದ್ದರಿಂದಾ| ನಾರ್ಕಾಚಾರ್ಯರ ಮುಂದೆ
- 5 ಶ್ರೀಮತು ಸ್ಯಸ್ತಿ ಸಮಸ್ತನಿಜನಿಜನಾಮಾಂಕಿತ ತ್ರಿಭುವನಪ್ರಶಸ್ತ ಶ್ರೀರಚಿತಾ ಶ್ರೀನಿವಾಸಾ| ಮಾ
- 6 ನುರುಹೇ| ಯ್ತ| ಶಿಕರಕೈರಾಸ| ಶೈಲೋತ್ತಂಗಶುಂಗಾರ| ಭ್ರಂಗೆತುಂಗಸ್ತಳ| ಸಿದ್ಧನಾಥಶ
- 7 ತಕ್ರೋಟ| ಕೊಟೀರ್ಕ| ಬಿಂಬಪ್ರಕಾರ| ರತ್ನವೇದಿಕಮಧ್ಯ| ಬಹುಸುವರ್ನಮಯ| ಹರ್ಮ್ಯಪೀ
- 8 ಟನತಾ| ಪಾರ್ವತಿಕುಚಕುಂಕಮಾಂಕಿತಾ| ಪರಿಮಳಪರಿರಂಭೋ| ವರ್ಜುಂಬಿ
- 9 ತ ಹೇರಧಕ್ರೀಡಾವಿರಾಸನಂತುಷ್ಪ| ಹೃದಯಾಂತರಂಗ ಮಣಮಯ ವ್ಯಕ್ಯುಟಹಾರ ಕೇ
- 10 ಯೂರ ದಿವ್ಯಾಧರಣ ಘೂಷಿತ ಕಾಂತಿಯುತ ನಾಗಯಗ್ಗೋಪವೀತ| ನಾಗಾಧರಣ ನಾ
- 11 ಗಣಮಾಂಬರಧರ ಶ್ರೀವರನರೋಧವ| ನಯಂದ್ರಾ| ಅಗ್ನಿಯ ಮ| ನೈರುತ್ಯ| ವರುಣಾ|

12 ವಾಯುನ್ಯಾ | ಕುರ್ಭೇರಾ | ಯಾಶಾಂನ್ಯಾ | ಅಷ್ಟದಿಕ್ಪಾಲಕ | ಗರುಡಾ | ಗಾಂಧವಾ |
 13 F ಕೆನ್ನರ ಕಿಂಪುರುಷರು | ಕಶ್ಯಪ | ಅತ್ರಿ | ಧರದ್ವಾಪಾ | ವಿಶ್ವಾಮಿತ್ರಾ | ಗೌತಮ | ಜಮ
 14 ದಗ್ನಿ | ವಸಿಷ್ಠಾ ಮುಂತಾದ ಸಪ್ತರುಷಿಗಳೂ ಅಪ್ಸರುಷಿಗಳೂ ನವಬ್ರಹ್ಮರು ಯೇಕಾದಶ
 15 ರುದ್ರರೂ | ಸಿದ್ಧನಾಥ್ಯ ಗರ. ಡಗಾಂಧರ್ವ | ಕಿಂನ್ನರ | ಕಿಂಪುರುಷರು, ಮುಂತಾಗಿ | ಯಿಂದ್ರನ
 16 ಹ ವೋಲಗದಲ್ಲ | ಸಂತೋಷವಾಗಿ ಯಿರುವಂತಾ | ಶ್ರೀಮಂನೃಹಾ | ಬ್ರಹ್ಮ | ವಿಷ್ಣು | ನಾಂಬ
 17 ಸದಾಶಿವನ ಕರುಣ ಕಟಾಕ್ಷಕ್ಕೆ ಪಾತ್ರರಾದಾ | ಐವತ್ತಾರು, ದೇಶದವರು | ಮಹಾನಾ
 18 ಡಿನಪರ ಪ್ರಾಭಾವ ಯೆಂತೆಂದರೆ | ತ್ರಿಧುವನಜನವಿನುತಿ ವಿಮಲವಿದ್ಯೆ ವಿಚಕ್ಷಣ | ನಾ
 19 ನಾಪಂಚತತಕೋಟಿಸ್ತೀರ್ನಾ | ಯಾಮಂಪಲದಲ್ಲೂ | ವ್ಯಾಪಾರಾಧೀಶ್ವರರಾದ | ಹ
 20 ರಿಹರಪಾದಾಬ್ಬ ಸೇವಾಭೋಗಾಯಮಾನಾಂತ್ ಕಮೂ | ಲವಣಾ | ಯಿಕ್ಷು | ಸ. ರಾ. ಸ | ಪಿ
 21 F | ದಧಿ | ಕ್ಷೀರಾ | ಸ್ಯಾದೋದಕಾ | ವೊದಲದಾ | ಸಪ್ತಸಮುದ್ರದ್ವೀಪಾ | ಸಂಚಾರಿಗಳಾದಾ ಗೋದಾ
 22 ನಾ | ಭೂದಾನಾ ಹಿರಂಜ್ಯದಾನಾ | ಕಂನ್ಯಾದಾನಾ | ಅನದಾನಾ ಪಸ್ಮದಾನಾ | ಮೊದರಾ
 23 ದಾ | ಸದ್ಗುಣಾತಿಲಕಾತ್ರಾದಾ | ತಥವಿಧಗುಣಬಿರಿದಾಂಕಿತರಾದಾ | ಶ್ರೀಮದ್ಗಣಿ
 24 ಲ್ಪರ | ಗಾರೀಶ್ವರ ಲಕ್ಷ್ಮೀಶ್ವರ ದೇವರ ಪಾದಪೂಜಾದಿ ದೇಹಿಗಳಾದಾ | ಸಜ್ಜನಶುದ್ಧಿ
 25 ವಾಹಾರಸಂಪನ್ನರಾದಾ | ಗುರುಲಿಂಗಜಂಗಮಾಪ್ರೇಮಿಗಳಾದಾ | ಹರಗುರು
 26 ಭಕ್ತಿಪಾರಾಯಣರಾದಾ | ಯೇಕಲಿಂಗ | ನಿಷ್ಕಂಪರರಾದಾ | ಜಂಗವಲಿಂಗಾ ಪ್ರಾಣ
 27 ಲಿಂಗ ಪೂಜಾವಿಧೇಹಿಗಳಾದಾ | ವಿಭೂತಿ ರುದ್ರಾಕ್ಷಿ ಮಾಲಿಕಾ ಧರರಾದಾ |
 28 ಪದವಾಕ್ಯಪ್ರಮಾಣಗ್ನೈರಾದಾ ಅಖಂಡಿತ ಲಕ್ಷ್ಮೀ ಐಶ್ವರ್ಯಸಂಪನ್ನರಾದಾ
 29 ನಯನಿನಯದಯದಾಕ್ಷಿಂಜ್ಯಪರಉಪಕಾರಿಗಳಾದಾ | ಕಂಠಿನ
 30 ಲಿ ಚಿಂತಾರತ್ನಾ | ಕೈಯಲ್ಲ ಕಾಮಧೇನೂ | ಕಲ್ಪಉತ್ಪನ್ನಾಯಿಗಳಾದ | ನಿಗರ್ವಿ
 31 ಶಿರೋಮಣಿಗಳಾದಾ ನೀತಿಕಾರ್ಯದ. ರಂಧರರಾದಾ | ಅನೀತಿಕಾರ್ಯಕ್ಕೆ ಅಗಾ
 32 ರವಿಪಾಲಕರಾದಾ ಅಸ್ಥಾನಚಂದ್ರೋದಯಗಳಾದಾ | ನಿತ್ಯಾನಂದಾನವಿನೋದಿಗಳಾ
 33 ದಾ | ಅತಃಪಿತೃ | ಸುತಃ | ತಃಪಿತೃ | ಮಹಾತಃ | ರಸಾತಃ | ಪಾತಾ
 34 ಳಾ | ಭೂರೋಕ | ಭುವರೋಕಾ | ಸುವರೋಕಾ | ಜನರೋಕಾ ತಪೋರೋಕಾ ಸತ್ಯ
 35 ರೋಕಾ | ನಾಗರೋಕದಲೂ ಯಿಂದ್ರಾ ಅಗ್ನಿ ಯಮ | ನೈರುತ್ಯ ವರುಣಾ
 36 ವಾಯವ್ಯಾ | ಕುರ್ಭೇರ ಯಾಶಾಂನ್ಯಾ | ಅಷ್ಟದಿಕ್ಪಾ | ವ್ಯಾಪಾರಾಧೀಶ್ವರರಾದಾ |
 37 ಲವಣಾ ಯಿಕ್ಷು | ಸ. ರಾ ಸರ್ಪಿ ದಧಿ | ಕ್ಷೀರಾ | ಜರ್ನವಧಾಖ್ಯರಾದ ಸಪ್ತಸಮುದ್ರಗಾ
 38 ಂಭೀರೈರಾದಾ | ಮೈನಾಉಕ | ಮಂದರ ಕೈರಾಸ ಗಂಧಮಾದನ ಹೇಮ
 39 ಕೂಟಾ ಮಹಂಮೇರು, ವಿಗೆ ಸರಿಸಮಾನ ಸಪ್ತದ್ವೀಪಾ | ನವಬ್ರಹ್ಮದ್ವೀ
 40 ದೇಹಿಗಳಾದಾ | ಕಂಜನುನ ತೇಜಸ್ಸು ಉಳ್ಳವರಾದಾ | ಚಂದ್ರನಶಾಂತ
 41 ಉಳ್ಳವರಾದಾ | ಧರಣಿಮೇಲುಳ್ಳವರಾದಾ | ಅಂಗ ವಂಗ ಕಾಳಿಂಗ ಕಾ
 42 ಶ್ಮಿರಾ | ಜಿನತ್ರಿಲಿಂಗಾ | ಕೋಸಲ ಮಥ ಕುರುಮಥ | ಬಂಗಾಳ ರೇಪಾ

(ಹಿಂಭಾಗ)

43 ಳಾ ಮಲ್ಲವ | ಮರೆಯಾಳಾ ಚೋಳಾ | ಕೊಂಕಣಾ | ಕೊಂಗ ಮಾಳವ | ಬೆರಾ
 44 ಟ ಕರ್ನಾಟಕ | ಮುಂಗುಲ್ಲಕ ಬಾಹುಲಕ | ವೈಧರ ಬರ್ಬರ ಕಲಂದ | ಹೊಸಲ್ಲು ಗು
 45 ಜರ ತ್ತುರಕಾ | ಚಪ್ಪಂನ ಐವತ್ತು ಅರು ದೇಶಾಧೀಶ್ವರರಾದಾ | ಮುತ್ತು ರತ್ನ | ವಜ್ರವೈ
 46 ಡೂರಾ | ಪುಷ್ಯರಾಗಾ | ಮರಕುತ್ನ | ಮಾಣಿಕ್ಯ ಪಚ್ಚ ನೀಳಾ ಪವಳಾ ನಾನಾರತ್ನ ಪರಿಕ್ಷಿತ
 47 ರಾದಾ ರಜಪರಿಕ್ಷೆ | ಅಶ್ವಪರೀಕ್ಷೆ ಭೂಪರಿಕ್ಷೆ ಗಜಪರಿಕ್ಷೆ ತಾರ್ಕಾದ ಹಸ್ತಿನಿ ಚಿತ್ತನಿ
 48 ಶಂಕಿನಿ ಪದ್ಮಿನಿ ವಿಟ್ಟ ವದೂಷಕ ನಾಗಲಿಕಾ ಪೀರಪರ್ವನ ಮುಂತಾದ |
 49 ಜಾತಿ ಪರಿಕ್ಷಿತರಾದಾ | ನರರಾದ | ಧಾತುರ್ವಾದ | ಗರುಡವಾದ ರಂಭೆ ಊರ್ವಶಿ |
 50 ಮೊನಕಿ ತಿರೋತ್ತಮ | ಸುರತೆ | ಗೌರಿ ಮಂಜುಬೊಶಿ ವೆಣೂ ವಿಣಿ ತಾಳ ಮುದ್ರದಂಗೆ ತುಂಬು

51 ರಂ ವೀಣೆ ಮುಂತಾದಾ ನಾನಾ ವಿದ್ಯೆದಲ್ಲೂ ನಿಪುಣಶಾಲಗಳಾದಾ | ತ್ಯಾಗದಲ್ಲ ಕರ್ನಾ ಭೋಗದಲ್ಲ
 52 ದೇವೇಂದ್ರಾ ಸತ್ಯಕ್ಕೆ ಹರಿಶ್ಚಂದ್ರಗೆ ಸಂಸಮಾನರಾದಾ|| ಶ್ರೀಗಂಧಾ|| ನಾನಾ ಪುಷ್ಪ ಸುಗಂಧ ಪ
 53 ರಿಮಳದಿಂದಾ| ತ್ರಿಕಾಲದಲ್ಲೂ| ನಿರಂತ್ರರದಲೂ ಹರಿಹರ ಪೂಜಾ ವಿಧೇಹಿಗಳಾ
 54 ದಾ ಕಾಂಚನಪುರಿ ಪಟ್ಟಣದಲ್ಲ ನಾಡಿಸಿದಂಧಾ ಶೂರರಾದ ಭೂಮಿಯೆ ಶಿಂಹ್ಯಾಸನಾ| ಆ
 55 ಕಾಶವೆ ಮೇಲುಕಟ್ಟು ನಕ್ಷತ್ರವೆ ಭರಣಾವಾಗಿ ವಜ್ರಸಿಂಹಾಸನದಲ್ಲ ಕ.ಳಿತು ಯಿರು
 56 ವಂತ್ರಾವರಾದಾ ಯದುರಿಶಿ ನಿಂತವರಿಗೆ ಕಂಠೀರವ ಸಮಾನರಾದಾ ಹುಲಿಯೋ
 57 ಶೆಯಲ್ಲ| ಉಯ್ಯಾಲೆ ಆಡಿ ಕಲ್ಲಿನಲ್ಲ ನಾರರು ತೆಗದು ಬಣಬಿಗೆ ಕಿಚ್ಚನಿಕ್ಕಿ ಆ
 58 ವಲನಾದುಕೊಂಡು ಕೆಸರಿಗೆ ಕಿಚ್ಚನಿಕ್ಕಿ ಬ್ಯಾಯಿದಿದ್ಡೆ ಹೊಟೆಬೇನೆ ಬ
 59 ಡುವಂತ್ರವರಾದಾ ಕಾಶಿಯಿಂದಾ ನೀತರಾಮೇಶ್ವರಕೆ ಯಿಂಮಡಿ ಶ್ರೀಶೈ
 60 ಲಕ್ಕೆ ಯಿಂಮಡಿ ಕಸ್ತೂರಿ ಗಾಂಧಾರಿಯೆನಿಸಿಕೊಂಬ ಕಕೋದ್ಗಿರಿ ಗಂಗಾಧರೆ
 61 ಶೈರನಾಮಿಯವರಿಗೆ ಸುಂಕದಕಟ್ಟೆ ಬಿಂಕದಬಾಗಿಲಲ್ಲು ಶುಚಿಪಟ್ಟಣ
 62 ಸಾಮಸ್ಥಳಸಹಾ ಬರಶಿಕೊಟ ದಾನಶಾಸನದ ಕೈಮವೆಂತೆಂದರೆ||
 63 ರಂಗಧಾಮನ ಕರೂಣಕಟಾಕ್ಷದಿಂದಾ| ಕಲ್ಲುರ ಕೆಂಪದಾಸೈಯನು ಮಹಪು
 64 ನಪವಾಡಗಳ ಮಾಡಿ ಗೆದ್ದದ್ದರಿಂದಾ ನೂರೆಂಟು ತಿರುಪತಿಯಲ್ಲೂ ಚತುರ್ದಿ
 65 ಕ್ಕು ಐವತ್ತಾರು ದೇಶದಲ್ಲೂ ಹೆರೋಗಟಾ ಮಾರೋಪೇಟೆ ತಿಗಳಾಂಣ್ಯಾ
 66 ಮಂಗಳಾಣ್ಯಾದಲ್ಲ ನೆಟ್ಟ ಕಲ್ಲು ಬಿಟ್ಟ ಬಸವಿ ಆಚಾರವ್ಯವಹಾರಕ್ಕೆ ಪವಾಡಪು
 67 ರುಷೆ ಬಿರಿವಾಯಿತನೆಂದು ಕೊಟ್ಟಂಧಾ ಧರ್ಮ ಪೂರ್ವ ಪಶ್ಚಿಮ ಉತ್ರವಕ್ಷಿಣಾದ
 68 ಳ್ಲೂ ತಿರಿಗಾಡುವ ಹಾಳುಮೆಣಸು ಬೂಸ ನಾನಾಸರಕ್ಕು ನಡೆ ಂಕ್ಕು ಗೆಟೆಲಂ—ದ್ವಿವಂನು ನಡ
 69 ಶಿಕೊಂಡು ಬರಲುಳ್ಳವರು ಸಂಗಮೇಶ್ವರನ ಗದ್ದಿಗೆ ಹಾಕಿಕುಳಿತುಕೊಂಡು ತ್ರಾಸು
 70 ತಕ್ಕಡಿ ಹಾಕಿ ತೂಗಿದ ಬಳಿಯಲ್ಲು ಪತಿಗೆ ಸಹಾ ನಡಶಿಕೆಂಡು ಬರಲುಳ್ಳವರು| ಗ್ರಾಪ
 71 ಂಕ್ಕೆ ವರುಷ ಂಕೆ ಡ್ರವೂಂದುಹಣಾ ಗೊಲ್ಲರ ಹಟ ಂಕೆ ಮರಿ ಂ ಕುರುಬರ ಹಟ ಂಕೆ
 72 ಮರಿ ಂ ದವನದ ಮನೆ ಂಕೆ ಡ್ರವೂಂದು ಹಣಾ ಸೂಳೀರುಮನೆ ಂಕೆಡ್ರ ಬಸವೀರ ಮನೆ ಂಕೆ
 73 ಡ್ರವೊಂದ ಯಾಡಿಗರ ಆಂಗಡಿಗೆ ದುಲಿಆರುದಾಡ್ಡು ಸಮಸಫಣಕಟ್ಟನವರು ಕೊಟಂ
 74 ತ್ತಾ ದಾನಶ್ಯಾಸನಾ| ಯಿದಕ್ಕೆ ನಾಕ್ಷಿಗಳೂ ಸೂರ್ಯಚಂದ್ರಾದಿಗಳೂ| ಹರಿಹರಾದಿಗಳ
 75 ಅರಿಕೆಯೆಲ್ಲೂ ಕೊಟ್ಟಂಧಾ ಧರ್ಮವನ್ನೂ ನಿನ್ನ ಪುತ್ರ ಪೌತ್ರ ಪಾದಂಪರೈದಲ್ಲೂ
 76 ಶ್ಯಾಶ್ಚಿತವಾಗಿ ಅನುಭವಿಸಿಕೊಂಡು ಬರಲುಳ್ಳವರು| ಯಾಗಾ ಕೊಟಂಧಾ ಧರ್ಮಕ್ಕೆ
 77 ತಪ್ಪರಾಗದೂ| ಯಾ ಧರ್ಮ ಉತ್ರಾಧಾಗದಲ್ಲೂ|| ವೈಕುಂಟ ದಕ್ಷಿಣಬಾಗಿಲಲ್ಲೂ
 78 ಕೈರಾಸ ಉಧಯ ಕಾವೇರೀ ಮಧ್ಯದಲಿ| ರಂಗಲಿಂಗನ ಕ್ಷೇತ್ರದಲಿ ಆಳಿದ ಮಹಾ
 79 ನ್ಯಾಮಿಯವರ ದೊಡದೇವರಾಜವಡೆಯರೈಯನವರು| ಅರಿಕೆಯೆಲ್ಲೂ| ಕೋಟಂ
 80 ಧಾ ಧರ್ಮಕೆ ತಪ್ಪರಾಗದೂ| ಬ್ರಂಹ್ಮಾ ಕ್ಷತ್ರಿಯ ವೈಶ್ಯ ಶೂದ್ರ ಮುಂತಾದ ದೇಶ
 81 ಮಹಾನಾಡಿನವರು ತಪ್ಪಿದರೆ ಕಾಶಿಯಲ್ಲಿ ಗೋಲುಹತ್ಯಾ ಮಾಡಿದಂಧಾ
 82 ಪಾತಕ್ಕೆ ವಳಗಾಗಲುಳ್ಳವರು| ನಂಜುಂಡೇಶ್ವರಾ| ತಿರುನಾರಾಯಣನ್ಯಾಮಿ| ಚಾಮು
 83 ಂಡಿಶ್ವರಿ ಅಮನವರ ಹರಿವಾಣಕೆ ವಿಷಯರಾದಂಧಾ ಪಾತಕ್ಕೆ ಗುರಿಯಾದ
 84 ರು ನಿಕ್ಕು| ಸೈದು| ಮೊಗಲ| ಪಟಾಣರು| ತಪ್ಪಿದರೆ| ಮಚ್ಚೇದಲ್ಲ ಹಂದಿ ಕೊಂದ
 85 ಪಾತಕ್ಕೆ ಗುರಿಯಾಗಲುಳ್ಳವರು| ನಾನಾಫಣಕಟ್ಟನವರು ಬರಶಿಕೊಟ ದಾನ
 86 ಶ್ಯಾಸನದ ಪತ್ರಾ ಇದಕ್ಕೆ ಸಟಪಟಣಸಾಮಾತ ಸಮಸ್ತಮನಾಡು ಮಹಾಸಭೆ
 87 ದೇಶಾ ಪರದೇಶಾ ದೇವಸಭೆ ರಾಜಸಭೆ| ಯೆಣ್ಣು| ಕೋಲು| ತ್ರಾಸೂತಕ್ಕಡಿ| ಮ
 88 ಚುವರಗಲ್ಲು ಮೆಲುನಾಲು| ಹುಲ್ಲುಕವಾಡ ಚಿಕ್ಕಮಹಾನಾಡೂ| ತರುಕುಳ
 89 ದವರು ಜರಾದಿಗಳೂ| ಛಲವಾದಿಗಳು| ಆಕೈಯವರು ಯಾಕೈಯವರು|
 90 ಮುಂತಾದವರು ದೇಶಮುದೆ, ಮಹಾನಾಡಿನವರ ವಪ್ಪಿತ್ತಾ|| ನಾಲುಮೂಲೆ ಡಾ

- 91 ಉ ಬಂದಿಯುಕವಾದ ನಮಸ್ತ ಫಣಕಟ್ಟನವರ ಪವಿತ್ರತಾ || ಡಾಮನಹಳ್ಳಿ
92 ಗ್ರಾಮ ೧೯ ವರಹ ಆರಾಣೆ ಕಂದಾಯ ಕಾಯಂಮುಗುತ್ತ ಗ್ರಮ ವಂಶಪಾರಂಪರ್ಯದ
93 ವರಿಗೆ ನಡೆದುಕೊಳ್ಳಬಹುದು ಪವಿತ್ರತಾ

ಅದೇ ವೆಂಕಟಸತ್ಯೈಯ್ಯನಿಂದ ಹಾಜರಾದ ಮತ್ತೊಂದು ತಾಮ್ರಶಾಸನ.

(ಮುಂಧಾಗ)

- 1 ವಿರವೀರಾವತಾರ ರೋಕಿಕಾರಾದಾ | ಸಕಲಧರ್ಮವ್ರತಿಪಾಲಕರಾದಾ ಆಳದ
- 2 ಮಹಾಸ್ವಾಮಿ ದೊಡದೇವರಾಜವಡೆರೊ ಅಪಣಯಿರಿಪ್ರವೀರಾಂತಕರೂ
- 3 ಅದಕೆ ಶಾಲವಾಹನ ಪಾಂಚಾಲಾ ಗೋಪಾಲಕಾ ನಾಟ್ಯರಾದಕ ಅಶ್ವಕರ್ನಿ
- 4 ಪದವಾಖ್ಯಾಸ್ರಮಾಣಿಗ್ಗರಾದ | ಹರಗುರುಧಕ್ಕಿಪಾರ್ವಯಣರಾದಾ | ಗುರುಲಿಂಗ
- 5 ಜಂಗಮ ಪ್ರೇಮಿಗಳಾದು | ದಶಮಿ ಯೇಕಾದಶಿ ದ್ವಾದಶಿ ವ್ರತಶಿಲರಾದಾ | ಆ
- 6 ನವರತಾ ಪಾಂಚಾಕ್ಷರವ ಪೂಜದುರಂಧರರಾದಾ | ಅಖಂಡಿತಾಲಕ್ಷ್ಮಿ ಐ
- 7 ಶ್ವರೈ ಸಂಪಂನರಾದಾ | ಸಮಯವೆಶ್ಯಾಧೂಪಕಾ | ಸಮಯಕಾ
- 8 ರಾದಾ | ಕುಹಕ್ಕಸಮಯ ಧುಜಂಗ ವ್ಯನತೇಯರಾದು | ನಿಜಸಮಯ
- 9 ನೀತಿಕೊವಿದರಾದಾ | ಸಹಾಯ ಅನಕಾಯ ಅಪ್ಪಾದಿಕ್ಕು ಧಯಂಕ
- 10 ರರಾದಾ | ಯೇಕೈಕವೀರವೂಕ್ಕು ತ್ತಾರೋಕೈಕಧನ್ಯರಾದಾ | ಅಕ್ಷರ
- 11 ಲಕ್ಷಣ ನಿರ್ವಾಹಕಾ | ಪೈಶೈಪೈತಿದವದಾತಕಾ | ಅಶ್ವಶಾಸ್ತ್ರ ಗಜಶಾಸ್ತ್ರ
- 12 ಮಾನ್ಯಶಾಸ್ತ್ರ ಕವಿತಾಶಾಸ್ತ್ರ ಜಯುರ್ರಾಪ್ರಳಯವಕುಲರಾ | ಗಂಡ
- 13 ವರ್ ಗರುಡ ಶೇಷ ಪ್ರಧಾಕರಾರಮ್ಯ ವ್ಯಾಕರ್ಮಣ ತರ್ಕ ಮೀಮಾಸ
- 14 ಧದಚ್ಚುಲಂಕಾರ ಯತಿಹಾಸ ಪಾದಾಣ ಸ್ತ್ರೀಲಕ್ಷಣ ಪುರಿ
- 15 ಷಲಕ್ಷಣ ಕನ್ಯಾಲಕ್ಷಣ ಪಷವಾದಾ | ಗ್ರಹ ಉವಾಕ್ಯುತತ್ಪಾ | ಸಾಮುದ್ರಿಕ ಧರತ್ತಶಾಸ್ತ್ರ ವಸ್ತು
- 16 ಲಕ್ಷಣ ವಶೀಕರಣ ಮದನಾವಿರಾಶಾ | ಪರಕಾಯಪ್ರವೇಶ ಜನನ ಮರಣ ಪುಷಾಟನಾ | ಯಿಂದ್ರ
- 17 ಜಾಲ ಮಹೇಂದ್ರಜಾಲರಾದಾ | ವಜ್ರ ವೈಡೂರೈ ಗೋಮೇದಿಕಾ | ಪುಷ್ಯರಾಗ | ಪಚ್ಚಿ ನೀರಾ ಪವಳ ಮೌ
- 18 ಕ್ತಿಕಾನವಮತ್ನಾ ಪೃಕ್ತಿತರಾದಾ | ಅಂಗ ವಂಗ ಕಳಿಂಗಾ ಕಾನ್ಹೀಲ ಪಾಂಚಾಲ ಬರ್ಬರ ಗೌಳ ಗುಜ
- 19 ರಾ ಮಳಯೊಳ ಮಗವ ನೆಪಾಳಾ | ಕುರ್ನಾಟಕಾ | ಬಂಗಾಳ ಕೈರಳ ಕಾನೀರನಚಿರತಾ
- 20 ರಾದಾ | ಐವತ್ತಾರು ದೇಶಾಫೀಶ್ವರರಾದ ಅನ್ನಿಜನುಲದಿಕಂಬುಕಂಟ ಕುಲಶಾವನಶಿತ್ರಾ
- 21 ನಂದಿಕೋಲು ಸಂಗಮೇಶ್ವರನ ನುಡಿಗೆ ಸುಳ ಶಾಶ್ವಿಕನಯಿಲ್ಲ ಕತ್ತಿ ತೆಡಾಯಬಡಲಿತೆಯ
- 22 ಲ್ಲ ಬಿಲ್ಲು ನಾರಾಡ ಗದೆ ಸೂಲಿ ಚಕ್ರ ವಂಕಿಡೂರಿ ಜಯಬಾಡಿಶ್ರುಂಗಾರ ತೊಡುಪೂನಂಜ
- 23 ಚಂದ್ರಾಯಧಾ ಚಲುತಲಿ ಪೊದರಾದಾ | ಬತ್ತೀಶಾಯುಧಾಶಕ್ತ ಸಮರ್ತಕರಾದಾ ನಾಮ
- 24 ಭೇದ ದಾನ ದಂಡ ಚತುರೋಪಾಯ ಸಮರ್ತಕರಾದಾ | ಸಕಲಶಾಸ್ತ್ರ ವರ್ನಶಾಸ್ತ್ರ ದರ್ಮ ನಿಮಿತ್ತರಾ
- 25 ದಾ | ಜಗಳಕೆ ಪಾರ್ಥರದಾ | ಹರಿವ ಧಂಡಿಗೆ ಕಾಲು ಚಾಡುವರಾದಾ | ಹಾದಿಜಗಳ ಹಜವಡಕ್ಕೆ ಕೊ
- 26 ಳುವರಾದಾ | ಮರಳಲ್ಲ ತೈಲಾ ತೆಗೆವವರಾದಾ | ಮಚ್ಚುನಳವರು ಹುರಿಮಾಸೆಯಿಲ್ಲ ಫಯಾರೆ
- 27 ಯಾಡುವರಾದಾ ಬಣಬಿಗೆ ಕಿಡನಿಕ್ಕಿ ಅವರಾದುಕೊಂಬುವರಾದಾ | ಕೆನರೈಗೆ ಕಿಡನಿಕ್ಕಿ
- 28 ಬೆಯದಿದರೆ ಹೊಜೆದನೆ ಮಾಡುವರಾದಾ | ಅಹಂಕಾರರಾಜ ರ್ಪಿಪುಗಾಂಡ ವಜ್ರಾಯ
- 29 ದ ಕಾಮಿನಿ ಪಂಚಪಾಣಾವತಾರರಾದ | ಚಂದ್ರಾಯುಡ ಬಿಲ್ಲುಸ್ವರೂಪಗಳಾದಾ | ಬಾಗೈ
- 30 ದಲ್ಲ ಕೂಬೆರೆಗೆ ಸರಿಗಳಾದಾ | ಭೋಗದಲ್ಲ ದೇವೇಂದ್ರನಂತಾವರಾದಾ ದಾನದಲ್ಲ ಕರ್ನನಂ
- 31 ತಾವರಾದಾ | ಸಾಹನದಲ್ಲ ಹನುಮಂತನಂತ ದೈರೈಶಾಲ್ವಿಗಳಾದಾ | ಧರ್ಮದಲ್ಲ ದರ್ಮರ
- 32 ಯನಂತವರಾದಾ | ಕಾರ್ಯಣ್ಯದಲ್ಲ ರಾಮಚಂದ್ರದೇವನಂತವರಾದಾ ಪುಪಾಯದಲ್ಲ ಬ
- 33 ಟಿಯಂತ್ರವರಾದ ಪರಾಕ್ರಮದಲಿ ವಿಕ್ರಮರ್ಕನಂತಾವರಾದಂ ಕೋಪದಲ್ಲ ಶರಣಾವತ್ತಾರನಂ

(ಹಿಂಭಾಗ)

- 34 ತ್ರಾವರಾದಾ ಕ್ಷಮೆಯಲ್ಲ ದ್ರಿಶ್ರಿಯಂತ್ವವರಾದಾ ಚಲುವಿಕೆಯಲ್ಲ ಮಂತ್ ತನಂತ್ವವರಾದಾ ಹ್ರಿಯಾಯ
35 ದಿಮಾಕ್ತವಜ್ರಕಂಬದಮ್ಯಾರಿಸಾದಿಸಿದಾ ನಾಥಕರಾದಾ ಭೂಮಿಕಾಂಸಿಂಹನನಲಕಶದಿ
36 ತೋರಣವಾಗಿ ವಜ್ರಸಿಂಹಾಸನದಲ್ಲೆಟಾಬಿವತಾಂಗಶಂಹಾಸನಾ ಮಹಾನುಭಾವರೈಗಳಾದಾ
37 ದಾಂತ್ರಿ ಕ್ಷಮೆಯಲ ಚಂದ್ರನಂತ್ವಾವರವಾ ಪ್ರಜ್ವಲಿಸುದಲ ಭಾಸ್ವರರೂಪುರಾಮಣ್ಯರಾದಾ ನುಡಿಧರೆ ರಾಮಬಹ
38 ಣಕೆ ಸಂಯಾದಾ ರೋಕಸಂರಕ್ಷಣ ವಿಚಕ್ಷಣ ವಿವೇಕ ಸಂಪಂನರಾದಾ | ಪೊದುವಾ ನಿಟಿಸಾ ಜಡಿ
39 ವಾ ದಾರ್ಶಿನುವಾ ಪಾಡುವಂತಾ ಪಂಚವಾದ್ಯಪ್ರವೀಣರಾದಾ | ಸಂಗಿತ್ತಾ ಸಾಹಿತ್ಯ ವಿದ್ಯಸಮೊ
40 ದಿಗಳಾದಾ ರ್ನುಗ್ವೇದ ಯಜುರ್ವೇದ ಅಥರ್ವಣವೇದ ಸಾಮತಾದಿರಣ ಆರೂ ಶಾಸ್ತ್ರ ಹ
41 ದಿನೆಂಟು ಪುರಾಣ ಮುವತ್ತು ಯರಡು ಶಿಲ್ಪ ಮುರಿತ್ತಾದಾ | ರಾದಂತಾ | ಜಂಬುದ್ವೀ
42 ಪ ಲಕ್ಷದ್ವೀಪ ಕುಚದ್ವೀಪ ಕಾಂಚದ್ವೀಪ ಶಂಬದ್ವೀಪ ಶಾಲ್ಮರದ್ವೀಪ ಪುಷ್ಕರದ್ವೀಪ ಮೂದರಾದ
43 ನಾನಾವನು ವ್ಯಾಪಾರಹಾರಿಗಳಾದಾ ಲವಣ ವಿಕ್ಷು ಸುರಾ ಸರ್ಪಿ ದಡಿ ಕ್ಷೀರ ಸ್ಪದೋದ
44 ಕ ಮುಂತಾದಾ ಸಪಸಮುದ್ರದ ಹಡಗಿನ ವ್ಯಾಪಾರಿಗಳಾದಾ | ನಿತ್ಯಾನ್ನದಾನವನೋದಿ
45 ಗಳಾದಾ ಭೂದಾನ ಹಿರಂಣ್ಯದಾನ ಕಂಠ್ಯಾದಾನ ಪುಡಕದಾನ ಶಾಕದಾನ ಪಾಕದಾನ ಆ
46 ಶ್ಯದಾನ ಗಜವಾನ ಷೋಡಶಮಹಾದಾನ ಅವುದಾನ ಪಟುಪಟಾವಳಿ ಚೀಣಿಚೀಣಾ
47 ಬರ ನ್ಯಾಯವ್ಯವಹಾರಧರವರಾಗಿಯುಂ ದಳಿಬ್ಯಾಲ ಬುರನಾಸು ದೊಡತ್ತರದ
48 ಬುರನಾಸೂ ಸಕರಾಲ ಸೂರೈಪುಟಾ ಮುಂತಾದಾ | ವಸ್ತುಹೆನ್ನಾಧರಣ ಕರ್ನಾಧರಣ
49 ಕಂಟಾಧರಣ ಶಿರೋರತ್ನ ಕಿರಿಟ ಧುಜಕಿರ್ತಿ ಅಂಗುರ್ಯಾಧರಣ ಕಂಟ್ರಿಸೂಸ್ತ
50 ಪಂಚಾಧರಣ ವಸ್ತು ಅಹಂಕಾರರಾದಾ | ಕುಂಕುಮ ಕಸೂರಿ ಅಗಿಲು ಕರ್ಪೂರು
51 ಡಂದದನ ಪುಣುಗು ಜವಾಜಿ ಗೋರೋಜಿನ ಮುಂತಾದಾ ಅಷ್ಟಗಂಧಾನುರೇಪನರಾದಾ ಸ
52 ಮಸ್ತಗುಣಗಾಭೀರೈರಾದಾ ಮಹಂಮೇರುವಿಗೆ ಸ್ರಿಸಮಾನ ಗುಣಗಾಭೀರೈರಾದತ್ತಾ | ಮದ್ಗಣೀ
53 ಶ ಗೋರೈಶ ಲಕ್ಷ್ಮೀಶ್ವರ ದಿವ್ಯಶ್ರೀಪಾದಪದ್ಮ . ರದಾ ಐಯಾವಳಿ ಮುಖ್ಯವಳಿರಾದಂತಾ | ರಾ
54 ಯರ ಮಂತ್ರಿ ಭಾಸ್ವರಂಗಳೂ ಸ್ತಿಸ್ತೀವಿಜಯಾಧ್ಯುದಯ ಶಾಲವಾಹನ ಶತ್ಯಾ
55 ವ್ಯಾಪಂಗಳೂ ೧೬೬೮ ಸಂದ ವರ್ತಮಾನಕ್ಕೆ ಶ್ರೀಮುಖ ನಾಮ ಸಂ | ಶ್ರಾವಣ ಶು ಗಂಟು
56 ಮಹಾರಾಜೇಶ್ರೀ ದೊಡದೇವರಾಜುವಡೇರ ಅಪಣಿಯಲು ಸಾಲಮಾಲೆ ಮಾಧಿವಶಿಕ
57 ಮುಂತಾದ ಸಮಸ್ತ ಐವತಾರ್ತದೇಶಾಧೀಶ್ವರವರೂ ಮಹಾನಾಡಿನವರು ಕಲ್ಲೂರಾ
58 ಕೆಂಪದಾಸ್ಯೆಯಗೆ ದಾನವಕಿ ಒರದಕೊಟದೊ ಪೂರ್ವ ಪಶ್ಚಿಮ ಪುತ್ರರ ದಕ್ಷಿಣ ನವ
59 ದ್ವೀಪಾಂತರದಲ್ಲ ತಿರುಗುಡುವ ಹೊಳುಮೆಣಸು ಬೂಸಾ ಕವಾಡಾ ನಾನಾ ಸರು
60 ಕುನಂತೆ ಗಟಿನಾದಲು ಕೊಡನುಳವರು ಗ್ರಾಮ ೧ಕೆ ೬೧ ಯಾಡಿಗವನೆ ೧ಕೆ ೬ ಕೊಲುಮೆ
61 ೬೧ ಗೊಲ್ಲರಪಟಗೆ ಮ ೧ ಕುರುಬರದೊಡಿಗೆ ಮ ೧ ಜಾತ್ರೆಗಣಲಅಂಗಡಿಗೆ ೬೧—ಪಶಿಗೆ ಮುಂತಾ
62 ದು ಸಂತ್ತಯಲ್ಲ ವಾಸಿಗೆ ಸಕಲ ಬೆಹಾರದಲು ಯೆರೆಪಿಂಡಿ ೧ಕೆ ವಂದು ಕವಳಿಗೆ ಬೆಳುಳಿ ನಿರುಳಿ ಚಿಲ್ಲರೆ
63 ಕೊಡನುಳವರು ಯಡಗೈ ಬಲಗೈಮನೆ ೧ಕೆ ೬೦ _ ಮುದ್ರೆಬಸವಿಗೆ ೬೧ ಮಗನಿಕದಾ ದೇವಾಂಗದವರು ಜಾತ್ರಿಗೆ
64 ಜೈಯವರು ಸಹಾ ಮಗ ೧ಕ್ಕೆ ೬೦ _ ಪೇರೈಯಲ್ಲು ಕೊಡಲುಳವರು ನೆಟಕಲ್ಲು ಬಿಟಬಸವಿ ಅಚಾರಣೆ ವ್ಯ
65 ವಹಾರಣೆ ಕೊತ್ತಿಕೊಲ ಗೆರುಡನ ಕೊಲೆ ದಾಸನ ಕೊಲೆ ಮುರಿದ ಹಲ್ಲು ಹುದ ಬಡ ಸಕರಾವೂ ಕಲ್ಲೂ
66 ರ್ತುಕೆಂಪದಾಸ್ಯೆಯ ಸಲುವದು ಯೆಂದು ಬರಕೊಟ್ಟ ದಾನಶಾಸನಾ ಯಿ ಬಗೆ ದಾನಶಾಸನಾ ನಿರ್ನಯ
67 ರ್ತಿಕೆ . . . ಸೂರೈಚಂದ್ರಾದಿಗಳು ಪುಳ ಪರಿಯಂತ್ಯಕ್ಕೆ ಪಾರಂಗತರಾಗಿ ಅನುಭವಿಸಿಕೊಂಡು ಯಿರಲುಳವ
68 ರ್ತು ಯಂದ ದೊಂಡದೇವರಾಜೈಯ್ಯವಡೆಯರು ಅಪ್ಪಣೆ ಯಿದಕೆ ಸಾಕ್ಷಿಗಳೂ ಸೂರೈಚಂದ್ರಾ
69 ದಿಗಳು ಮಹಾನಾಡಿನವರು ಹರಿಹರತ್ರೈಮೂರ್ತಿಗಳೂ ಸಹಾ ಮಾಡಿದಮಾರ್ ಯಾ ದಮುವಂನು ಪು
70 ತ್ರ ಪವಿತ್ರ ಪಾರಂಗತ್ತರಾಗಿ ಅನುಭವಿಸಿಕೊಂಡು ಸುಖದಲ್ಲ ಯಿರನುಳವರು ಯಂದೂ ಬರಸಿ
71 ಕೊಟ ದಾನಶಾಸನ ಯಾ ಧರ್ಮ ಯಾರು ಅಡಿ ಬಂದಾಗ್ಯು ಕಾಶಿಯಲ್ಲ ಗೋಹತ್ಯ ಶೆಟ್ಟಿಬಣ
72 ಜಿಗರ ಮತವಲ್ಲ ಅಗಲುವಿಟ್ಟಿಗೆ ನಾಲ್ಕು ಮುರೆ ಬಳಿ ಕಳವಂಶಪಾರಂಪ್ಯರೆವಾಗಿ ನಡೆದುಕೊಳ್ಳ

- 73 ಬಹುದಾಗಿದೆ ಸಮರಾಯರ ವಂಶದಲ್ಲಿ ನಾನಯಪ್ಪತೆಂಟು ಬಿಂದು ಬಿಂಕಾವಳಿಗಳ ಸಲ್ಲುವದಾ
74 ಗಿದೆ ಮಕರತೆಕ್ಕೆ ಮೀನತೆಕ್ಕೆ ಕಿಂಕಾಪು ಕೊಟ್ಟು ಇದೆ ಸಕ್ಕಿ

75

ದಂಡಿನ ಶಿವರದ ಹೋಬಳಿ ಕೊಂಡಜ್ಜಿ ಅಗ್ರಹಾರದಲ್ಲಿರುವ ಜೋಡಿದಾರರು ಹೊಸಮನೆ
ವೆಂಕಟೇಶಶಾಸ್ತ್ರಿಗಳಿಂದ ಬಂದ ತಾಮ್ರಶಾಸನ

(ಹಳಗನ್ನಡ ಅಕ್ಷರ—೫ ಪತ್ರಗಳು—ಆನೆ ಮೊಹರು)

(1ನೆಯ ಹಲಗೆಯ ಹಿಂಭಾಗ)

- 1 ಸ್ಯನ್ನಿ ಜಿತಮ್ಭಗವತಾ ಗತಘನಗನಾಥೇನ ಪತ್ಮನಾಥೇನ ಶ್ರೀಮದ್ಭಾಹ್ನವೇ [ಯ]
- 2 ಕುರಾಮಲಪ್ಪೋಮಾವಧಾನನ ಧಾನ್ಯರಃ ಸ್ವಭಾಡ್ಧೈಕಪ್ರಹಾರ]ಖಣ್ಣಿ ತಮಹಾಶಿರಾ
- 3 ಸ್ತಮ್ಭುಲಬಲಪರಾಕ್ರಮೋ ದಾದುಣಾರಿಗಣವಿದಾರಣೋಪಲಬ್ಧವ್ರಣವಿಧಪ್ಪ
- 4 ಣವಿಧೂಷಿತಃ ಕಾಣ್ವಾಯನ ನಗೋತ್ರಃ ಶ್ರೀಮತೈದ್ಧಿಣವಮಧರ್ಮಮಹಾಧಿರಾ
- 5 ಜಃ ತಸ್ಯ ಪುತ್ರಃ ಏತುರನ್ನಾಗತಗುಣಯು[ಕ್ತಃ] ವಿದ್ಯಾವಿನಯವಿಕಿತವೃತ್ತಃ
- 6 ಸಮ್ಯಕ್ಪ್ರಜಾಪಾಲ ಮಾತೃಧಿಗತರಾಜ್ಯಪ್ರಯೋ[ಜ]ನೋ ವಿದ್ವತ್ಪ್ರವಿಕಾಚ್ಯನನಿಕಾಷೋ
- 7 ಪಲಧೂತೋ ನೀತಿಶಾಸ್ತ್ರಸ್ಯ ವಕ್ತ್ರಪ್ರಯೋಕ್ತೃಕುಶಲೋ ದತ್ತಕನೂತ್ರವೃತ್ತೇಷ್ಟ್ರಣೇ
- 8 ತಾ ಶ್ರೀಮಾನ್ಮಾಧವಮಹಾದಿರಾಜಃ ತತ್ಪುತ್ರಃ ಏತೃಪೈತಾಮಹಗುಣಯುಕ್ತೋನೇ

(2ನೆಯ ಹಲಗೆಯ ಮುಂಭಾಗ)

- 9 ಕಚಾಶುದ್ಧಂನಯುದ್ಧವಾಪ್ಪಜಿತುರದಧಿಸಲರಾಸ್ವದಿತಯನಾಃ ಶ್ರೀಮದ್ಧರ್ಮಿವರ್ಮ
- 10 ಮಹಾಧಿವರ್ಮಮಹಾಧಿರಾಜಃ ತತ್ಪುತ್ರೋ ದ್ವಿಜಗುರುದೇವತಾಪೂಜನಪರೋ ನಾರಾಯಣ
- 11 ಚರಣಾನುಧ್ಯಾತಃ ಶ್ರೀಮಾನ್ವಿಷ್ಣುಗೋಪಮಹಾಧಿರಾಜಃ ತತ್ಪುತ್ರಃ ತ್ಯಮ್ಭುಕಚರಣಾ
- 12 ಮೋರೂಹ ರಜಿಷ್ಟ್ರವಿತ್ರೀಕೃತೋತ್ತಮಾಹ್ನಃ ಸ್ವಧುಜಬಲಪರಾಕ್ರಮಕ್ರಿಯಕ್ರೀತರಾ
- 13 ಜ್ಯಃ ಕರಯುಗಬಲಪಂಕಾವನನ್ನದ್ಧರ್ಮವ್ಯಪೋದ್ಧರಣನಿತ್ಯಸನ್ನದ್ಧಃ ಶ್ರೀಮಾ
- 14 ನ್ಮಾಧವಮಹಾಧಿರಾಜಃ ತತ್ಪುತ್ರಃ ಶ್ರೀಮತ್ಕದಂಬಕಲಿಗನಗಧಸ್ತಿಮಾಲ
- 15 ನಃ ಕೃಷ್ಣವರ್ಮಮಹಾಧಿರಾಜಸ್ಯ ಪ್ರಿಯಾಧಾಗಿನೇಯೋ ವಿದ್ಯಾವಿನಯಾತಿಶಯಪ
- 16 ರಿಪೂರಿತಾಂತರಾತ್ಮಾನಿರವಗ್ರಹಸ್ತಧಾನಶಾಯ್ಯೋ ವಿದ್ವತ್ಪ್ರಧಮಗಣ್ಯಃ
- 17 ಶ್ರೀಮಾನೋಗ್ಗಣಮಹಾಧಿರಾಜಃ ಅವಿನೀತನಾಮಾ ತತ್ಪುತ್ರೋ ವಿಜೃಂಭಮಾಣ ಸಕ್ತಿ

(2ನೆಯ ಹಲಗೆಯ ಹಿಂಭಾಗ)

- 18 ತ್ರಯಃ ಅನ್ತರಿ ಆಲತುರ್ಪೋರುಳಪೆನಾಇರಾಗಜ್ಯನೇಕನಮರಮುಖಮುಖ
- 19 ಹುತಪ್ರಹಾತಶೂರಪುರುಷಸಶೂಪಹಾರವಿಗನವಿಹ್ನೀಕೃತಕೃತಾನ್ತಾಗ್ನಿ ಮುಖ
- 20 ಃ ಕಿರಾತಾರ್ಜುನೀಯಪಶ್ಚದಶನಗ್ಗಟಿಕಾಕಾರೋ ದುರ್ವಿನೀತನಾಮಥೇಯಃ ತಸ್ಯ
- 21 ಪುತ್ರಃ ದುದ್ಧಾನ್ತೆ ವಿಮದ್ಧೆ ವಿಮ್ಯದಿತ ವಿಸ್ತಮ್ಭುರಾಧಿಪ ಮೌಲಿಮಾರಾಮಕರನ್ತಪುಂಜ
- 22 ಏಂಜರೀಕೃಯಮಾಣಚರಣಯುಗಲನಳಿನೋ ಮುಷ್ಕರನಾಮಥೇಯಃ ತ
- 23 ಸ್ಯ ಪುತ್ರಃ ಚತುರ್ಧರವಿದ್ಯಾನ್ಮಾನಾಧಿಗತವಿಮಲಮತಿಃ ವಿಶೇಷತೋನವ
- 24 ಶೇಷಸ್ಯ ನೀತಿನಾಸ್ತ್ರಸ್ಯ ವಕ್ತ್ರಪ್ರಯೋಕ್ತೃಕುಶಲೋ ರಿಪುತಿಮಿರನಿಕರನಿರಾಕರಣೋ
- 25 ದಯಧಾಸ್ಯರಃ ಶ್ರೀವಿಕ್ರಮಪ್ರಥಿತನಾಮಥೇಯಃ ತಸ್ಯ ಪುತ್ರಃ ಅನೇಕನಮರ
- 26 ಸಂಪಾದಿತ ವಿಜ್ಯಂಭಿತ ದ್ವಿರದರದನಕುಲಿಸಾಧಿಪಾತಃ ಪ್ರಣಸಂರುಥಧಾನ್ವದ್ಧಿ

(3ನೆಯ ಹಲಗೆಯ ಮುಂಭಾಗ)

- 27 ಜಯಲಕ್ಷಣಲಕ್ಷೀಕೃತವಿಶಾಲವಕ್ಷಸ್ಥಲಃ ನವಧಿಗತನಕಲನಾನ್ಯಾತ್ಮ
- 28 ತತ್ಯನಮಾರಾಧಿತತ್ರಿವರ್ಗೋ ನರವದ್ಯಚರಿತಃ ಪ್ರತಿಧಿನಮಧಿವದ್ಧಮಾನಪ್ಪ

- 29 ಧಾವೇ ಧೂವಿಕ್ರಮನಾಮಧೇಯಃ ಅಹಿಚ ನಾನಾಹೇತಿಪ್ರಹಾರಪ್ರವಿಘಟ
 30 ತಥಚೋರಷ್ಯವಾಚೋತ್ತಿತಾ ಸ್ಯಗ್ಧಾರಾಸ್ವಾದಪ್ರಮತ್ತಾದ್ವಿಪಶತಚರಣಕ್ಷೋದ
 31 ಸಮ್ಯದ್ಧಭೀಮೇ ಸಂಗ್ರಾಮೇ ಪಲ್ಲಮೇನ್ದ್ರನ್ನರಪತಿಮಜಯದ್ಯೋವಿಳನ್ದಾಭಿದಾ
 32 ನೇ ರಾಜಾ ಶ್ರೀವಲ್ಲಭಾಭ್ಯನ್ನವರನತಜಯಾವಾಪ್ತಲಕ್ಷ್ಮೀವಿರಾಸಃ ತನ್ಯಾನುಜೋ
 33 ನ್ನತನರೇಂದ್ರಕಿರೀಟಕೋಟರತ್ನಾರ್ಕದೀದಿತಿವಿರಾಜಿತಪಾದಪತ್ಯಃ ಲಕ್ಷ್ಮ್ಯಂ ಸ್ವಯಂವೃತ
 34 ಪತ್ನಿನ್ಮಮಕಾಮನಾಮಾ ಶಿಷ್ಟಪ್ರಯೋಗಿಣ ದಾರಣ ಗೀತಕಿರ್ತಿಃ ತಸ್ಯ ಕೋಠ್ಠಿ

(3ನೆಯ ಹಲಗೆಯ ಹಿಂಭಾಗ)

- 35 ಣಿಮಹಾರಾಜಸ್ಯ ಶಿಮಾರಾಪರ ನಾಮಧೇಯಸ್ಯ ಪಾತ್ರಃ ಸಮವನತ ಸಮನ್ತ
 36 ನಾಮನ್ತಮಕುಟತಟಘಟತಟಹಲರತ್ನ ವಿಲಸದಮರಧನುಷ್ಪಣ್ಣಮಣ್ಣಿತಚರ
 37 ಣನಖಪಣ್ಣಿಯೋ ನಾಗಾಯಣಚರಣನಿಕಿತಧಕ್ತಿಃ ಶೂರಪುರುಷತುರಗನರವಾರಣ
 38 ಘಟಾಸಂಘಟ್ಟ ದಾರುಣಸಮರಶಿರಸಿನಿಕಿತಾತ್ಮಕೋಪೋ ಭೀಮಕೋಪಃ ಪ್ರಕಟರತಿ
 39 ಸಮಯುನ್ರಮನುವತ್ರ್ನಚತುರಯಜನಾರೋಕಧೂರ್ತೋ ರೋಕಧೂರ್ತಃ ಮೂಡ್ವಲ
 40 ಬ್ಧವಿಜಯಸಮ್ಪದಕಿತಾಗಜಘಟಾಕೇನರಿ ರಾಜಕೇನರಿ ಅಹಿಚ ಯೋ ಗಂಗಾನ್ವ
 41 ಯ ನಿರ್ಮಲಂಬರತಲವ್ಯಾಧಾಸನಶ್ಶೂಲಸತ್ಮಾರ್ತಣ್ಣೋರಿಧಯಂಕರಃ ಶುಭಕರ ಸ
 42 ನ್ಯಾರ್ಗರಕ್ಷಾಕರಃ ಸಾರಾಜ್ಯಂ ಸಮಪೇತ್ಯರಾಜಸಮಿತೋ ರಾಜನುಣ್ಯರುತ್ತಮ್ಯ ರಾಜಾ ಶ್ರೀಪುರು
 43 ಷಶ್ಚಿರಂ ವಿಜಯತೆ ರಾಜನ್ಯ ಚೂಳಾಮಣಿಃ ಸತುಪ್ರತಿದಿನಸ್ಯವೃತ್ತಮಹಾದಾನಜನಿ

(4ನೆಯ ಹಲಗೆಯ ಮುಂಭಾಗ)

- 44 ತಪುಷ್ಯಾಪಹೋಷಮುಖರಿತಮನ್ವಿ ರೋದರೇಣ ಶ್ರೀಪುರುಷಪ್ರಧಮನಾಮಧೇಯೇನ ಪೃಥುವೀ
 45 ಕೋಠ್ಠಿಣಿಮಹಾರಾಜಃ ಶ್ರೀಮಾನ್ಯಪುರಮಧಿವನತಿ ವಿಜಯಸ್ಯನ್ದಾವಾರೇ ಕಾರ್ತಿಕಾಮಾಸ ಶುಕ್ಲವಾ
 46 ರೇ ರೋಕಿಣೀನಕ್ಷತ್ರೇ ರಣವಿಕ್ರಮರಸರ್ ನ್ಯಾಡಾಳಿ ರಾಸಪಮೇ ನೋನು ಪ್ರಸಾದಂ ಗೆಯ್ದರ್ ತೈ
 47 ತ್ರಿಯಚರಣ ಕಾಶ್ಯಪಗೋತ್ರಃ ಮಾಣಿಅಮ್ಮಧಟ್ಟಃ ಕೆಱಿಗೋಡುನಾಡು ವಿಷಯೇ ಬಲ್ಲಾ
 48 ಣಿಪೋಯರ್ ನ್ಯಾಮ ಗ್ರಾಮಃ ಸರ್ವಪರಿಹಾರಂ ದತ್ತಃ ಇದಶಾಪದೆಯಂ ಎರಡು
 49 ಗದ್ಯಾಣಂ ಪೋನ್ನು ಇರ್ಪತ್ತು ಗಣ್ಣುಗಂ ಭಕ್ತಮುಂ ಇರ್ಕೋದಿಕೆಱಿಗೋಡು ಪುಟ್ಟಿಗೆಯುಂ ತಸ್ಯ
 50 ಸೀಮಾನರಂ ಕೊಳ್ಳಿನಿತೊಱಿವ ಪೆರಿಪ್ಪೆವ ವಾಣ್ಣಿಕ್ಕು ತುಟ್ಟಿಲುಂ ದೇವಸಾರೆಯುಂ ಕಬ್ಬ
 51 ರೆವ ಸೋಮೆವ ಇರ್ಪೆವ ಗಣಿಗೊರ ಸ್ವಿಗಾಲಾ ನಾಡದರೆಪೋಗಿತ್ತೇನನ್ದಾಕಕೊಟ್ಟರೆ
 52 ಯುಳ್ ಕುಡಿತ್ತು ಎರಚ್ಚೆಪುಣುಸೆವ ಮೂಡಾಯೋಡಿ ನೀರಿಟಿವೆ ತಾಱಿವೆ ತೆತಾವಿನೊಲ್ಲವ

(4ನೆಯ ಹಲಗೆಯ ಹಿಂಭಾಗ)

- 53 ಪೋಗಿ ಕುಣು ಸೋಮೆವ ಕರ್ಗಲ್ಲಾಱಿವೆ ಆನೆಗರ್ದೆ ಕಮಾರ್ಕೊಟ್ಟರೆಯ ಮುದುವುಣುಸೆ
 54 ಮಾಳ್ಡಿಯುಳ್ ಕೂಡಿತ್ತು ಸೀಮೆ | ಬಲ್ಲಾಣಿಪೋಟಲ ಪೊಲನಡದ ಪುರಾಷರ್ ಕೆಱಿಗೋಡ ರಣ
 55 ವಿಕ್ರಮಗಾಮುಣ್ಣರುಂ ಗಂಗಪೆಮ್ಮನೆಡಿವೇಬರುಂ ಸಿಂಗಪುರನಾಯಿಗರುಂ ಮಾವಾಣಿಗರುಂ ಇರ್ಗ್ಗ
 56 ರೆಯ ಪಾದಪ್ಪಡಿಗಳುಂ ಆನೆಸಾಸರಾ ಬೀರಡಿಗಳುಂ ಮಾರಡಿಗಳುಂ ಕೊತ್ತನೂರಾ ಕುನ್ದಪ್ಪಡಿಗ
 57 ಳುಂ ಪೆಱಿಬಾರರುಂ ಬಾಣಗುನ್ದೂರಾ ದೇವಡಿಗಳುಂ ಕುನ್ದಡಿಗಳುಂ ಅಂಬ್ಬಲ್ಲಿಯ ಪೆರಮ
 58 ಸರುಂ ಆಳಗೆಮಿಯರುಂ ಕಮಣ್ಣಲಯ ಪೇರಮಸರು ಸಾಟ್ಟರುಂ ಗಣಿಗೊರಾ ನರೆವೆ
 59 ವರುಂ ಬೆಳ್ಳೆಮಣಿಯರುಂ ಸ್ವಿಗಾಲಾ ಪುಟ್ಟಿರುಂ ಬಳ್ಳವರುಂ ಪಸುಂಗಾಯ ಕಟ್ಟಾತರು ಬರದರುಂ
 60 ಇ ಪೊಲನಂ ನಡಯಿಸಿದೋರ್ ರಣವಿಕ್ರಮರಸರಾ ಕರಣಂ ಗಂಗಮನಾಯಿಗರುಂ ದನಕೀರ್ತಿಯುಂ
 61 ಅನ್ಯ ದಾನಸ್ಯ ನಾಕ್ಷಿಣಿ ಪಣ್ಣವತಿಸಹಸ್ರವಿಷಯಃ ಪ್ರಕೃತಯಃ ಯೋಸ್ಯಾ

(5ನೆಯ ಹಲಗೆಯ ಮುಂಭಾಗ)

- 62 ಪತರ್ತಾರೋಧಾನೋಹಾತ್ಪ್ರಮಾದೇನ ವಾ ಸಪಠ್ಠಭಿರ್ಮುಹಾದ್ವಿ ವಾತಕೈ ಸಂಯುಕ್ತೋ ಭವ
 63 ತಿ ಯೋ ರಕ್ಷತಿ ಸ ಪುಣ್ಯವಾದ್ಭವತಿ ಅಹಿಹಾಂತ್ರ ಮನುಗೀತ ಶ್ಲೋಕಾ | ಸ್ವದತ್ತಾಂ ಪರ

- 64 ದತ್ತಾಂ ಪಾ ಯೋಹರೇತ ವಸುನ್ದರಾಂ ಪಷ್ಠಿಂ ವರ್ಷ ಸಹಸ್ರಾಣಿ ವಿಷ್ಣು ಯಾಂ ಪಾಯತೇ ಕ್ರಿ
65 ಮಿಃ | ಸ್ವನ್ದಾತುಂ ಸುಮಹತ್ಕೃತ್ಯಂ ದುಃಖಮನ್ಯನ್ಯಪಾಲನದಂ ದಾನಂ ಪಾ ಪಾಲನಂ
66 ವೇತಿ ದಾನಾಡ್ಧೈಯೋನುಪಾಲನಂ || ಬಹುಬೃಹಸ್ಪತಿಸುಧಾಧುಕ್ತಾ ರಾಜಧಿಸ್ಸಗರಾ
67 ಧಿಃ ಯಸ್ಯ ಯಸ್ಯ ಯದಾ ಧೂಮಿ ತಸ್ಯ ತಸ್ಯ ತದಾ ಪಲಂ | ಬ್ರಹ್ಮಸ್ತನ್ತು
68 ವಿಷಂ ಘೋರಂ ನ ಭಿಷಂ ವಿಷಮುಡ್ಯತೇ ವಿಷಮೇಕಾಕಿನಂ ಹಸ್ತಿ ಬ್ರಹ್ಮಸ್ತಂ ಪುತ್ರಪೌತ್ರೀಕಂ
69 ವಿಶ್ವಕರ್ಮಾಡಾಯ್ಯೋಣೀದಂ ಸಾಶನಮ್ ಲಖಿತಮ್ ಶ್ರೀ

ಅದೇ ಕೊಂಡಜ್ಜಿ ಅಗ್ರಹಾರದಲ್ಲ ತ್ರಿಕೂಟ ಸೋಮೇಶ್ವರ ದೇವಾಲಯದ ಒಳಗೆ ಇರುವ ಕಲ್ಲು

ಪ್ರಮಾಣ—6' x 2'

- 1 ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ | ತ್ರೈಲೋಕ್ಯ ನಗರಾರಂಭ ಮೂ
2 ಲ ಸ್ತಂಧಾಯ ಶಂಭವೇ || ಸ್ವಸ್ತಿ ನಮಸ್ತ ಭುವನಾಶ್ರಯಂ ಶ್ರೀಪ್ರಿದ್ವೀಪಲ್ಲಭಂ ಮಹಾರಾಜಾಧಿರಾಜಪರಮೇಸ್ವರಂ
3 ದ್ವಾರಾವತೀಪುರವರಾಧೀಸ್ವರಂ ಯಾದವಕುರಾಂಬರದ್ವಿಮಣಿ ಸರ್ವಜ್ಞ ಚೂಡಾಮಣಿ
4 ಮರೆರಾಜರಾಜ ಮರೆವರೊಳುಗಂಡ ಗಂಡಭೇಯಂಡ ಕಡನಪ್ರಚಂಡ ನನಹಾಯ ಶೂ
5 ರ ನೇಕಾಂಗವೀರ ಶನಿವಾರಸಿದ್ಧಿ ಗಿರಿದುರ್ಗಮಲ್ಲ ಚಲದಂಕರಾಮ ವೈರೀಧಕಂಠೀರವ ಮಗರರಾಜ್ಯನಿಮ್ಮೂರ್
6 ಳ ಪಾಂಡ್ಯಕುಲಸಮುದ್ಧರಣ ಜೋಳರಾಜ್ಯಪ್ರತಿಷ್ಠಾಡಾಯ್ಯ ನಿಸಂಕಪ್ರತಾಪಚ
7 ಕ್ರವರ್ತಿ ಹೂಯಸಣ ಶ್ರೀವೀರ ಸೋಮೇಶ್ವರದೇವರಸರು ಕಂಠನೂರಿಂ ದೋ
8 ರಸಮುದ್ರಕ್ಕೆ ಬಿಜಯಂಗೆಯ್ತು ಸುಖಸಂಕಥಾವಿನೋದದಿಂ ಪ್ರಿದ್ವೀರಾಜ್ಯಂಗಿ
9 ಯುತ್ತಮಿರೆ ತತುಪಾದಪದ್ಮೋಪಜೀವಿ ಶ್ರೀಮನುಮಹಾಪ್ರಧಾನಂ ರಾಯದಳಪರು
10 ನಲಂಗ ಸೇವಣಧಿಟ್ಟು ದನಾವಟ ಕಲಿಗಳಂಕುನ ಸಂಧಿವಿಗ್ರಹಿ ದೊಮ್ಮಿಣ್ಣ ದಂಣಾಯ್ಕ
11 ರು ಆ ಸೋಮೇಶ್ವರದೇವರಸರನುಪಾರ್ಜಿಸಿ ಶಕವರುಶದ ೧೧೨೨ಯ ಪರಿಧಾವಿನಂವತ್ಸರ
12 ದ ಕಾರ್ತಿಕ ಸುದ್ಧ ೧ ಸೋ ಕೊಂಡಂಜಿಯನೂ ಆ ಹೆಣ್ಣಿ ಹಿರಿಯೂರು ಸಹಿತ ಪ್ರಸಿದ್ಧಿಸೀ
13 ಮಾಸಮನ್ವಿತಸಹಿತ ಶಿವಪುರವ ಮಾಡಿ ಸರ್ವನಮಸ್ಕವಾಗಿ ಧಾರಾಪೂರ್ವಕವಾಗಿ ಹಡದು
14 ಶ್ರೀಮತು ಆನನಜಯ ಆಹಾರಜಯ ನಿಧಾಜಯ ನಿರ್ವಯ ನಿರ್ಜಿತೇಂದ್ರಿಯರು ಶಿವಯೋಗಿನಿ
15 ಡ್ಡ ಚಕ್ರವರ್ತಿ ಚಿಕ್ಕ ಅಘಂವ್ಯೂದೇವರಿಗೆ ಆ ಕೊಂಡಂಜಿಯನೂ ಆ ಹೆಣ್ಣಿ ಹಿರಿಯೂರು ಚತುರವಳಿ
16 ಯದ ಸೀಮಾಸಹಿತ ಶಿವಪುರವ ಮಾಡಿ ಸರ್ವನಮಸ್ಕವಾಗಿ ಅಘಂವದೇವರ ಕಾಲಂ
17 ತೋಳದು ಧಾರಾಪೂರ್ವಕಂ ಮಾಡಿಕೊಟ್ಟಿಶಿವಪುರವನು ಅಘಯ್ಯದೇವದಿಕ್ಷಪುತ್ರ ಚಿಕ್ಕದೇವರು
18 ಆ ಶಿವಪುರವನು ಮೂವತ್ತಯೆರಡು ಗಣಪ್ರೀತಿಯ ಮಾಡಿ ಊರೊಳೆಗಣ ತ್ರಿಕೂಟದ ಸೋಮನಾಥ
19 ದೇವರು ಸೋಯಿದೇವರು ಬ್ರಹ್ಮೇಶ್ವರದೇವರು ಅಘಂವ್ಯೂಶ್ವರದೇವರುಗಳ ಅಮೃತಪಡಿಗೆ ಯೈರಡು
20 ವ್ರಿತ್ತಿಯನು ಕಳದು ಉಳಿದಮೂವತ್ತು ವ್ರಿತ್ತಿಯನೂ ನಿಧಿ ನಿಕ್ಷೇಪ ಅಕ್ಷಿಣ್ಯಯಾಗಾಮಿ ಅಷ್ಟಭೋ
21 ಗತೇಜನಾಮ್ಯ ನಮಸ್ತ ಬಳಿ ಸಹಿತ ಸರ್ವನಮನಿವಾಯವಾಗಿ ಆ ಚಿಕ್ಕದೇವರು ಗೆಣವ್ರಿತ್ತಿ
22 ಯಾಗಿ ಧಾರಾಪೂರ್ವಕಂ ಮಾಡಿಕೊಟ್ಟನು ಆ ವ್ರಿತ್ತಿಮಂತರುಗಳ ಕುಳಿ ಶ್ರೀಮದ್ರಾಜಗು
23 ರು ರುದ್ರಶಕ್ತಿದೇವರಿಗೆ ಯೆರಡುವ್ರಿತ್ತಿ | ದೋರಸಮುದ್ರದ ಶ್ರೀವೀರಧದ್ರದೇವರಿಗೆ ಗದ್ದೆ ಸಲಗೆ
24 ಯೆರಡು ಬೆಡ್ಡಲು ಕಂಬ ನಾನೂಟು || ಸಕಲನೇಮಸಂಪನ್ನನುಮಪ್ಪ ಗಣಮಾ
25 ರೆಯ ಬಸವಿದೇವಂಗೆ ಯೆರಡು ವ್ರಿತ್ತಿ || ಹಿಯ್ಯಅಘಂವದೇವನ ಮಗಳು
26 ಚಕಲದೇವಿಗೆ ಒಂದು ವ್ರಿತ್ತಿ || ಶ್ರೀನದುಗುರು ಸೋಮನಾಥದೇವರ ಪ್ರಿಯಪು
27 ತ್ತರಾಮಪ್ಪ ಮಾರುಡಿಗೆಯ ಮಹಮನೆಯ ಕುಮಾರ ವಿಶಾಚದೇವರಿಗೆ ವೊಂದು ವ್ರಿತ್ತಿ |
28 ಚಿಕ್ಕ ದೇವರಿಗೆ ಎರಡು ವ್ರಿತ್ತಿ | ದೋರಸಮುದ್ರದ ದೀಮಯ್ಯಸೋಮಯ್ಯನ ಮಗ ಗುಡ್ಡಯ್ಯಂಗೆ ವೊಂದು ವ್ರಿತ್ತಿ |
29 ಯಕಡೊಂಮಯಂಗಳ ನಾಗಯಂಗೆ ವೊಂದುವ್ರಿತ್ತಿ | ಉಂಡಾದಿದೇವನ ಚಂದಯ್ಯಂ
30 ಗೆ ಮೂಟು ವ್ರಿತ್ತಿ | ನಂನಪ್ಪನಾಯ್ಕರ ದೀಕ್ಷಾಪುತ್ರಹರಿಯಂಣ್ಣಂಗೆ ಯರ್ಥ ವ್ರಿತ್ತಿ | ಗುಡುವೆಯರಾಮ

16 ಮೇರುವೆ ದಂಡ ನಡುಣವೇ ಕರ್ವರ ಕುಲವೆ ಶಿವಕುಲ ಯಂತಪ್ಪ ಅನಾದಿ ಜಂಗಮವೆ
 17 ಜಗಹಿತಾರ್ತವಾಗಿ ಚರಿಸಿದ ಕ್ರಮವೆಂತೆಂದರೆ ಗ್ಲಾನಕ್ರಿಯಾಸ್ವರೂಪನು ಸರ್ವಾಂಗಲಂ
 18 ಗಿ ಷಟ್ಪಲಗ್ಲಾನಿ ಸರ್ವಾರ್ಥಾರಸಂಪನ್ನ ಪಾದೋದಕ ಪ್ರಸಾಧ ಪ್ರತಿಷ್ಠಾಡಾಯ್ಕುರು
 19 ಅಣ್ಣಾ ವರಣಾಲಂಕರಣ ದ್ವೈತಾದ್ಯೈತತಿಮಿರವಾತಾಂಡನು ಯಂತಪ್ಪ ದಿವ್ಯಶಿವಯೋಗಿ ಸಿದ್ಧ
 20 ಂಗೇಶ್ವರಂಗೆ ಸಮ್ಯಗ್ಲಾನೋದಯವಾಗಿ ಸಂಸಾರಹೇಹಮಂ ಮಾಡಿ ಶರಣು ಹೊಕ್ಕ ನಿಷ್ಯಜನಂ
 21 ಗಳ ನಾವಪರಿಕ್ರಮಂಗಳಂತೆಂದಡೆ ಸಪ್ತದೇವರು ಉಪ್ಪಿನಹಳ್ಳಿಯ ನಾಮಿ ಸಿದ್ಧೇದೇವರು ನಂಜೇದೇ
 22 ವರು ದೋಳಬಸವರಾಜದೇವರು ಗುಂಮುಳಾಪುರದ ಸಿದ್ಧಲಂಗದೇವರು ಪಟಣದೇವರು ರೇವ
 23 ಣಸಿದ್ಧೇದೇವರು ಸೀಲವಂತದೇವರು ಚಿಟ್ಟಗದೇವರುಯಂತಿವರು ಮುಕ್ಯವಾದ ಧಕ್ತಮಾ
 24 ಹೇಸ್ವರಗೇ ಷಡುಸ್ಥಲಗ್ಲಾನಲಂಗಾಂಗನಂಮಂಧ ಸಮರಸ ಏಕಾರ್ತಮಂ ಭೋಧಿಸಿ ಮುಕ್ತರಂ
 25 ಮಾಡಿ ಷಡುಸ್ಥಲ ಯೆಕಾರ್ತವಾಗಿ ಮಾಡುವ ತ್ರಿಗಳೆಲ್ಲಾ ನಿಷ್ಪತಿಯಾಗಿ ಯೆಡೆಯೊರಲ್ಲ ತಮಗೆ ಕಟ
 26 ಸಿದ ಮುಟದಲ್ಲ ನಿವಯೋಗೆ ಸಮಾಧಿ ಸಂದರ್ಧರಾದರು ತೋಂಟದಸ್ವಾಮಿಯ ಪಾದಪದ ರಾದಕರಾದಾ ಧಾ
 27 ನಿವಾಸ ನಿವಾಸಿಗಳಾದ ಚೆನರಾಯವಡೆಯರು ಚೆನರಾಯವಡೆಯರ ಮಕ್ಕಳು ಲಂಗಪ್ಪವಡೆ
 28 ಯರು ಲಂಗಪ್ಪವಡೆಯರ ಮಕ್ಕಳು ಪಾದೋದಕಪ್ರಸಾಧಸಂಪನ್ನ ರಾದ ಚೆನ್ನವೀರಪ್ಪವಡೆಯರು ಚೆನ
 29 ವೀರಪ್ಪವಡೆಯರ ಸತಿ ಪರ್ವತಮಂ ದಂಪತಿಗಳು ತಮ ಭಕ್ತಿಯಿಂದ ತೋಂಟದ ಶ್ಯಾಮಿಗೆ ಕಲ್ಲಮುಟವ ಕಟ
 30 ದೇಕೆಂದು ಚಿಟ್ಟಗದೇವರಿಗೆ ಪದಾರ್ತಮಂ ನಮಸ್ಕಾರಮಂ ಮಾಡರಾಗಿ ಭಕ್ತಿಪದಾರ್ತಮಂ ಕೈಕೊಂಡು ಯೆ
 31 ಡೆಯೊರಿಗೆ ಬಿಜಯಂಗೆಯದು ತೋಂಟದಶ್ಯಾಮಿಗೆ ಕಲ್ಲಮುಟವನು ಯೆಂಟುಜಡೆಯ ಬಗೆಯ ಹಿ
 32 ರಿಯರು ಚಿಟ್ಟಗದೇವರು ಕಟಿಸಿದರು ಯೆಡೆಯೊರುಸ್ಥಲದಲ ಅದ ಕೊಡಗಿಮಾನ್ಯ ನಿತ್ಯಾ ಬಂ
 33 ದ ಕಾಣಿಕೆ ಸೀಮೇಮೇರೆ ತಂದ ನಂದದೀಪದ ಕಾಣಿಕೆ ಯಿಷ್ಟು ಯಿ ಮುಟದ ಹಿರೀರು ಪಣಿಕಂತೆ
 34 ಯ ಚೆನಮಲ್ಲಕಾರ್ಜುನದೇವರದು ಯೆಂಟುಜಡೆಯ ಬಗೆಯ ಹಿರೀರು ಚಿಟ್ಟಗದೇವರು ಪ
 35 ಡದ ಪುರವರ್ಗವು ಸಹ ಮುಕದಲ್ಲ ಬಂದ ಕಾಣಿಕೆ ತೋಂಟದ ಶ್ಯಾಮಿಯ ದಾಸೋಹ
 36 ದ ದ್ರವ್ಯ ಯಿ ಮುಟದಲ್ಲಿ ತೋಂಟದ ಶ್ಯಾಮಿಯ ದಾಸೋಹವನುಚಿಟ್ಟಗದೇವರು ಯಿ
 37 ದ್ವಿಪದಲ ವಡೆಯರು ಭಕ್ತರು ಪಪ್ಪಿದ ಸತ್ತೂರುಸರು ಯಿ ದಾಸೋಹವನು ಮಾ
 38 ಡುವರು ಯಿ ದ್ರವ್ಯ ತೋಂಟಶ್ಯಾಮಿಯ ದಾಸೋಹಕ್ಕೆ ಸಲುವದು ಅರಿಗು ವರ್ಗಪಾ
 39 ರಂಪರಿಗೆ ಸ್ಲಥು ಸಜ್ಜನ ಸತ್ಪುರುಸರು ಯಿ ಮುಟದಲ ಯಿ ಪದಾರ್ತವ ಅನು
 40 ಧಿಸುವರು ಯಾ ಮರದಲ್ಲ ಕಟ್ಟಿಸಿದ ಅಡಿಗಿಮನೆ ಉಗ್ರಾಣದಮನೆಯೊ
 41 ಈ ತೋಂಟದಶ್ಯಾಮಿಯ ದಾಸೋಹಕ್ಕೆ ಸಲುವದು ಶ್ರೀ ಸಿದ್ಧೇಶ್ವರ

NEW INSCRIPTIONS.

ಹೊಸ ಶಾಸನಗಳು

50

ಕುಣಿಗಲ್ ಕನಡಾ ಕೆರೆಯ ತೊದಿನ ಮೇಲ್ಪಾಗದ ಕಲ್ಲನಲ್ಲ

- 1 ಸೈನ್ಯ ಶ್ರೀ ಶಕವರೂಪ ೧೩೧೭ನೆಯ ಛಾವನಂವತ್ತರದ ಭಾದ್ರಪದ ಶು ೧ ಶುಕ್ರವಾರದಲು ಸೂರ್ಯು ಉದಯವಾದ ಘಳಗೆ ೧೭ನೆಯ
- 2 ದನುರ್ಗ್ಗದಲು ಶ್ರೀಮನ್ಮಹಾಪ್ರಧಾನಂ ಇರುಗಪ್ಪ ದಂಣಾಯ್ಯಚಡೆಯರ ಹೆಸರ ತೊದಿನ ಕಂಠ ಪ್ರತಿಷ್ಠೆ ಅದ ಲಗ್ನ ಮಂಗಳ ಮಹಾಶ್ರೀ

51

ಅದೇ ಕನಡಾ ನೆರಸಿಂಹಸ್ವಾಮಿ ದೇವಸ್ಥಾನದ ಪ್ರಾಕಾರದ ಉತ್ತರ ಭಾಗದಲ್ಲ ಗರ್ಭಗೃಹದ ತಳಪಾದಿ ಕಲ್ಲನಲ್ಲ.

(ಗ್ರಂಥ ಮತ್ತು ಅರವಕ್ಕರ)

52

ಅದೇ ದೇವಸ್ಥಾನದ ಪ್ರಾಕಾರದ ಉತ್ತರದಲ್ಲಿ ದೇವಸ್ಥಾನದ ಗೋಡೆಯಮೇಲೆ

- | | | | |
|---|-----------------------|---|------------------|
| 1 | ಇ ಕೋಲಲ | 4 | ಹೊಲ ಕಂಬ ನಕ್ಕೆ ಕೋ |
| 2 | ಬಿಸುಗೂರ ಗಡಿಬ | 5 | ಲ ಳ |
| 3 | ಗದೆ ಕಂಬ ನಕ್ಕೆ ಕೋಲು ಖಿ | | |

53

ಅದೇ ಶಾಸನದ ಕೆಳಗೆ

- | | | | |
|---|-------|---|----------------|
| 1 | ಗದೆಗೆ | 2 | ರಂಗಿಯ ಬದುಕಿದನೂ |
|---|-------|---|----------------|

54

ಅದೇ ಕನಡಾ ಉರಿತರುಮಲದೇವರ ದೇವಸ್ಥಾನದ ಉತ್ತರಕ್ಕೆ ಬಂಡೆಯ ಮೇಲೆ.

- | | | | | | |
|---|-----------|---|-------------|---|--------|
| 1 | ಯರಂದೀಡೆಗೆ | 2 | ಉರಿತರುಮಲದೇವ | 3 | ರ ಭೂಮಿ |
|---|-----------|---|-------------|---|--------|

55

ಅದೇ ಸ್ಥಳದಲ್ಲಿ

- | | | | | | |
|---|-------|---|--------|---|------|
| 1 | . ಉ . | 2 | ಗೆಯದೇವ | 3 | ಭೂಮಿ |
|---|-------|---|--------|---|------|

56

ಅದೇ ಹೋಬಳಿ ಬಿದ್ದುಗೆರೆಯಲ್ಲಿ ರಸ್ತೆ ಪಕ್ಕದಲ್ಲಿ ತೋಪಗೌಡನ ಮನೆಯ ಮುಂದೆ.

1ನೆಯ ಕಲ್ಲು

- | | | | | | | | |
|---|----------|---|------------|---|---------|---|-----|
| 1 | ಜಗದ್ಗುರು | 2 | ದೇವರೊಬ್ಬನೆ | 3 | ತೋಪುಗೌಡ | 4 | ಬರದ |
|---|----------|---|------------|---|---------|---|-----|

57

ಅದೇ ಸ್ಥಳದಲ್ಲಿ 2ನೆಯ ಕಲ್ಲು

- | | | | |
|---|--------------------|----|----------------|
| 1 | ನ೯ | 7 | ಡ್ಡ ಮಗ ತೋಪಗೌ |
| 2 | ೧೨೭೭ನೆ | 8 | ಡ ಮಾಡಿಸಿದ ದರ್ಮ |
| 3 | ಯಿ ಎ ಜನವರಿ | 9 | . ಇದು ರಸ್ತೆ |
| 4 | ತಾರೀಖು ೧೨೭೭ | 10 | ಬೆಂಗಳೂರು |
| 5 | ಕುಣಿಗರ ತಾಲ್ಲೂಕು ಬಿ | 11 | ದೇವರೇ ರಕ್ಷಿಸಲ |
| 6 | ಗ್ಸಗೆರೆ ತಿರ್ಮಲಗೌ | | |

58

ಅದೇ ಸ್ಥಳದಲ್ಲಿ 3ನೆಯ ಕಲ್ಲು

- | | | | |
|---|--------|---|------|
| 1 | ಬಿದ್ದು | 2 | ಗೆರೆ |
|---|--------|---|------|

59

ಅದೇ ಸ್ಥಳದಲ್ಲಿ 4ನೆಯ ಕಲ್ಲು.

- | | | | | | |
|---|----------------|---|---------------|---|------------------|
| 1 | ನೀತಿ ಪ್ರಥಮಕ್ಕೆ | 2 | ಲಂಡ ಗುರಾಮಕ್ಕೆ | 3 | ವಿಗ್ರಪೂಜೆ ವ್ಯರ್ಥ |
|---|----------------|---|---------------|---|------------------|

60

ಅದೇ ಸ್ಥಳದಲ್ಲಿ 5ನೆಯ ಕಲ್ಲು

- | | | | | | | | |
|---|------|---|------|---|--------|---|--------|
| 1 | ರೋತನ | 2 | ಭಜನೆ | 3 | ಭಕ್ತಗೆ | 4 | ನಿರಂತರ |
|---|------|---|------|---|--------|---|--------|

ಅದೇ ಸ್ಥಳದಲ್ಲಿ 6ನೆಯ ಕಲ್ಲು

1 ದೊಂದೆಗೆರೆಗರು

|

2 ಧರಣಿ

ಕೊತ್ತಗೆರೆ ಹೋಬಳಿ ನೀಲತ್ತಹಳ್ಳಿಯ ಕರ್ಯಾಣಕೆರೆ ಕೋಡಿಯಲ್ಲಿರುವ ಕಲ್ಲು.

(ಎಡಪಾರ್ಶ್ವ ಒಡೆದುಹೋಗಿರುವಂತೆ ಕಾಣುತ್ತದೆ.)

- 1 ಸ್ವಸ್ತಿ ಶ್ರೀ ಶಾಲವಾಹನ ನಕವರ್ಷ ನಾವಿರದನಾನೂ
- 2 ತ ಅಯ್ಯಕ್ಕೆ ನಲುವ ವಿಜಯನಂದತ್ತರದ ಪಾಲುನ ಶು ಎಯು ಸುಭಯಾಗದ
- 3 ಟ್ವಯಗಪಣದ ಮಾಡರನಯ್ಯಸೆಟ್ಟಿ ಳೆಯಅ ದಿನದಲ ಅನಂತನಾ
- 4 ಚ್ಯತ್ಯಾರಿಯದಲ ಧರ್ಮಪ್ರಭಾವನೆನಿಮಿತ ಪಾಗಿ ದೊಡಲಿಂಪುಯ್ಯನ ಮಗ ಜನದಾ
- 5 ಹಾಯಗಿರಿನಾಡ . . ಮದವಾಣಸೆಟ್ಟಿಯ ಮಗ ಶದುಮಣಿಸುಟ್ಟಿ
- 6 ನೊಂಪು ಧರಿಸಿದಕೆ ಭದ್ರಮಸ್ತು ಮಂಗಲಂ ಶ್ರೀ ಶ್ರೀ ಶ್ರೀ

ಅದೇ ಹೋಬಳಿ ಕೊತ್ತಗೆರೆಗೆ ವಾಯವ್ಯದಲ್ಲಿರುವ ಹಾಳುಬತ್ತಿಯ ವಿಗ್ರಹದ ಪೀಠದಲ್ಲಿ.

- 1 ಸ್ವಸ್ತಿ ಶ್ರೀ ಮೂಲಸಂಘ ದೇನಿಯಗಣ ಪುಸ್ತಕಕ್ಕೆ ಕೊಂಡಕ.ನ್ದಾನ್ವಯದ ಇಂಗಳೇಶ್ವರದ ಬ
- 2 ಳೆಯ ಹೆರಗಿನ ಹೆಂಡನ್ನದೇವರ ಪ್ರಿಯಶಿಶ್ಯರಪ್ಪ ವಾಘಣಂದಿದೇವರು
- 3 ಮಾಡಿದ ಶ್ರೀ ಶಾನ್ತಿನಾಥದೇವರು ಮಂಗಳಮಹಾ ಶ್ರೀ ಶ್ರೀ!

ಹುತ್ತಿದುರ್ಗದ ಹೋಬಳಿ ಹುತ್ತಿದುರ್ಗದಲ್ಲಿ ಅದಿನಾರಾಯಣಸ್ವಾಮಿ ದೇವಸ್ಥಾನದ ಉತ್ಸವ ವಿಗ್ರಹದ ಪೀಠದಲ್ಲಿ ಒಬ್ಬ ನಾಚ್ಚಿಯಾರು ಪೀಠದಲ್ಲಿ.

ಹುತ್ತಿದುರ್ಗದ ಕಂದಾಚ್ಯಾರದ ದೇವರು

ಅದೇ ಹುತ್ತಿದುರ್ಗದ ಕುಂಭಿಯಮೇಲಣ ಶಂಕರೇಶ್ವರ ದೇವಸ್ಥಾನದೊಳಗೆ ಹಾಸುಗಲ್ಲಿನಲ್ಲಿ.

(ಪೂರ್ವಕಡೆ)

1 ಗಡದ ಲಿಂಗರಸನ ನಂಜಯ

|

2 ಘನಲಿಂಗಕೆ ಶರಣ

ಅದೇ ಸ್ಥಳದಲ್ಲಿ.

ಸಂಕರದನದೇವರು

ಅದೇ ಸ್ಥಳದಲ್ಲಿ ಉತ್ತರಕಡೆ.

1 ರಾಮನು ಶರಣ

|

2 ರಾದೇವರಿಗೆರಣುಗೆ

ಎಡೆಯೂರ ಹೋಬಳಿ ಎಡೆಯೂರು ನಿದ್ಧಲಿಂಗೇಶ್ವರ ದೇವಸ್ಥಾನದ ಬೆಳ್ಳಿ ಕೊಳಗದ ಮೇರೆ.

|ದರೂರ|ಕೋಟಪ್ಪನ ಶಿವಪ್ಪನ ಭಕ್ತಿ|

69

ಅದೇ ದೇವಸ್ಥಾನದ ಪಾದಗಳುಳ್ಳ ಶೇಷನ ಮೇಲೆ
ಅತಿಗುಪ್ತ ಅವಲಕಿ ಸಿದಮನ ಬಕಿ.

70

ಅದೇ ದೇವಸ್ಥಾನದ ಗದ್ದಿಗೆ ತಗಡಿನಮೇಲೆ.

- | | | |
|--------------------|---------------|-----------------|
| 1 ಸಿದಲಂಗೇಶ್ವರ | 3 ವೆಕೆ ಅರಳಿಸಿ | 5 ಮಗ ರುದ್ರೈಯ |
| 2 ನ್ಯಾಮಿಪಾದಕೆ ತುರು | 4 ದಲಂಗೈಯನ | 6 ವದ್ವಿನದ ಧಕ್ತಿ |

71

ಅದೇ ದೇವಸ್ಥಾನದ ಹಿತ್ತಾಳೆ ತಟ್ಟೆಯಮೇಲೆ.

- 1 ಯಡೆಯೂರ ಸಿದಲಂಗೇಶ್ವರನ್ಯಾಮಿಪಾದಕೆ '1 2 ದೋರಸಂದ್ರದ ಮರಡಣ್ಣ ಧಕ್ತಿ

72

ಅದೇ ದೇವಸ್ಥಾನದ ಹಿತ್ತಾಳೆ ಅರಕಂಚಟ್ಟಿಮೇಲೆ.

ಯಡೆಯೂರ ಸಿದ್ಧೇಶ್ವರನ್ಯಾಮಿಯವರ ಮಾಡೊ ಪಾದಕೆ ಚನ್ನರಾಯವೆಣ್ಣ ಸಿದ್ಧಲಂಗೈಯ ಮಾಡೊಬಕ್ತಿ

73

ಅದೇ ದೇವಸ್ಥಾನದ ಹಿತ್ತಾಳೆ ಬಿಂದಿಗೆಗಳ ಮೇಲೆ.

(1ನೆಯ ಬಿಂದಿಗೆಯ ಮೇಲೆ.)

- 1 ಯಡೆಯೂರ ಸಿದ್ಧೇಶ್ವರನ್ಯಾಮಿಗೆ ತೊರೆಬೊಮ್ಮನಳ್ಳಯಿ|| ಬಸವೈಯ್ಯನು ಕೊರ್ದು ಬಿಂದಿಗೆ ಧಕ್ತಿ

74

2ನೆಯ ಬಿಂದಿಗೆಯ ಮೇಲೆ.

- 1 ಯಡೆಯೂರ ಸಿದ್ಧಲಂಗೇಶ್ವರನ್ಯಾಮಿ ಪಾದಕ್ಕೆ ಬಾಚಹಳ್ಳ ಚಕ್ಕಸಂಗವನ ಬಕ್ತಿ

75

3ನೆಯ ಬಿಂದಿಗೆಯ ಮೇಲೆ

ಗೋವಿಂದನಳ್ಳ ಚನ್ನಮಲಸೆಣ್ಣ ಯಡೂರ ಶಿದಲಂಗೇಶ್ವರಗೆ ಷೂಪಿಸಿದ ಸೆವರ್ತ||

76

4ನೆಯ ಬಿಂದಿಗೆಯ ಮೇಲೆ

ಅಂಕನತಪುರದ ಶಿದಲಂಗೇಶ್ವರ ಮಗಗಳ ತೈರ್ಪಿನಹಣಿಬಕ್ತಿ | ಯಡೆಯೂರ ಶಿದಲಂಗೇಶ್ವರನ ಪಾದಕ್ಕೆ ಶಿವನಮ್ಮ ವಹಿಸಿದ ಧಕ್ತಿ ನಂಕು

77

ಅದೇ ದೇವಸ್ಥಾನದ ಬೆಳ್ಳಿ ಕೋಲುಗಳ ಮೇಲೆ.

ಯಡೆಯೂರ ತೋಂಟದಸಿದ್ಧಲಂಗೇಶ್ವರನ್ಯಾಮಿ ಪಾದಕ್ಕೆ | ಮಂಜ್ರಬಾದು ತಾಲೂಕು ಯನಳೂರುಬೇಟೆ | ಹಡಲುಗುರುಶಾಂತ್ರಿ ಪನ ಧಕ್ತಿ ಬೆಳಕೊಲು ಯರಡು

78

ಅದೇ ದೇವಸ್ಥಾನದ ರಥದ ಕಲಶದ ಮೇಲೆ.

ಶ್ರೀಗುರವೇಗತಿ|| ಹೊನ್ನವರದ ಲಂಗಸೆಣ್ಣ ಮಗ ಸಿದಲಂಗಸೆಣ್ಣ ಯಡವುರಸಿದಲಂಗೇಶ್ವರನೋಮಿ ಪದಕೆ ಮಲರ | ಸೈನ ಕಳಸ||ಯಾ ನಗದ ತೂಕ|| ದೊಡಹಳತ||ನ ೨ |||| ೩ ಮೂರುನೇರು

ಅದೇ ದೇವಸ್ಥಾನದ ಬೆಳೆ ಸತ್ತಿಗೈಯ ಮೇಲೆ.

- 1 ಅಂಕಿಹಂಫಿಯ ಚಂನಬಸಪನ ಮಗ ತೊಲಪ ಯಡೆಗುರ ಸಿಧೇಸ್ವರಮಿಯವರ ಪದಕೆ ವಪಿಸಿದ ಸತ್ತಿಗೆ ಕೊಂಬುಸ್ತೃ೪೨

ಅದೇ ದೇವಸ್ಥಾನದ ಹಂಡೆಯ ಮೇಲೆ

- 1 ಯಡೂರು || ತೊ || ಶಿಧಲಿಂಗೇಶ್ವರಸ್ವಾಮಿಯವರಿಗೆ ಹಳೇಬೀಡು ಮರಿಶೆಟ್ಟಿ ಮಗ ತೋಟಶೆಟ್ಟಿ ಸೇವಾರ್ತ

ಅದೇ ದೇವಸ್ಥಾನದ ಮೇಲ್ಕಾವಣಿಗೆ ಕಟ್ಟಿರುವ ಎಡಗಡೆ ದೊಡ್ಡ ಗಂಟೆಯ ಮೇಲೆ

(ಮೇಲ್ಕಾವಣಿಗೆ)

ದಳವಾಯಿ ಬನವರಾಜ್ಞಿಯನವರ ಪತ್ನಿಯಾದ ಮಿನಾಕ್ಷಂಮನವರ ಸೇವೆ |

ಅದೇ ಗಂಟೆಯ ಕೆಳಭಾಗದಲ್ಲ.

- 1 ಸಿಧಲಿಂಗೇಶ್ವರಸ್ವಾಮಿಯವರಿಗೆ ಬಾದಶಹ ಟಿಪುಸುಲುತಾನಕಾ ಅಮೀಲು ಜಾಪರಕಾನಡೊಂಮಣಿಯವರ ಸೇವೆ

ಅದೇ ಸ್ಥಳದಲ್ಲ ಬಲಗಡೆ ಗಂಟೆಯಮೇಲೆ

- 1 ಸಿಧಲಿಂಗೇಶ್ವರಸ್ವಾಮಿಯವರಿಗೆ ಬಾದಶಹ ಟಿಪುಸುಲುತಾನ ಕಾನಜಾರಿಅಮೀಲ ಜಾಪರಕಾನಡೊಂಮಣಿಯವರ ಸೇವೆ

ಅದೇ ದೇವಸ್ಥಾನದ ವೀರಭದ್ರಗುಡಿಯ ದಾಗಿಲ್ವಾಡದ ಮೇಲೆ

- | | | |
|----------------------|---------------|---------------------|
| 1 ಶಿಧಲಿಂಗೇಶ್ವರಸ್ವಾಮಿ | 5 ವೀರಸರ್ಮಿ ಬಸ | 9 ನಣಬದ ಶಂಕರಸ್ವಾಮಿಪದ |
| 2 ಮಿಗೆ ಬನರಾಳ | 6 ರಿಮಾಡಿದ | 10 ಕೆ ಮಾಡಿದ ಬಕ್ತಿ |
| 3 ಚಂನಸರ್ಮರು | 7 ಬಕ್ತಿ ಬಾಗಿ | |
| 4 ಮಕ್ಕಳು ಸಿಧ | 8 ಲವಾಡ | |

ಅದೇ ಹೋಬಳಿ ಕಗ್ಗೆರೆಯಲ್ಲಿ ಸಿಧಲಿಂಗೇಶ್ವರ ದೇವಸ್ಥಾನದ ಹಿತ್ತಾಳೆ ಕೊಳಗದಮೇಲೆ.

- 1 ಶ್ರೀಕೆಗ್ಗೆರೆಯ ಸಿಧಲಿಂಗೇಶ್ವರಸ್ವಾಮಿಯವರಿಗೆ ಹೆ|| ಪುಟ್ಟಯ
2 ನ ಮಗ ಚಂನಬಸಪನ ಬಕ್ತಿ || ಜಯಸಂ || ಮಾರ್ಗಶ್ವರ ಶು
3 ಥ ರ್ತಲು ||

ಅಮ್ಮತೂರು ಹೋಬಳಿ ಬೆಟ್ಟಹಳ್ಳಿಯಲ್ಲಿ ಬಸವಣ್ಣನ ಗುಡಿ ಮುಂಭಾಗ ದಲ್ಲ.

ಪ್ರಮಾಣ—3' x 1'

(ಬಲಭಾಗ ಒಡೆದುಹೋಗಿದೆ)

- 1 ಶ್ರೀಮ | 2 ಜಯನ | 3 ದ .

(ಮುಂದೆ 4 ಪದ್ಧಗಳು ಕಾಣುವುದಿಲ್ಲ)

87

ಅದೇ ಗ್ರಾಮದ ಹೆಚ್ಚಾಗಿ ಮಗ್ಗಲಿಲ್ಲ.

1 ಶುಭಮಸ್ತು	6 ದೈವಂಜಪ	11 ಶು ಸಾವರು
2 ರಾಜಮನ್ಯ	7 ದ ಸತ್ರಕೆ ಬಿ	12 ಅರಸಿನ
3 ದೇವರಾಜವ	8 ಟ ಗ್ರಾಮ ಯ	13 ನರಕ
4 ಡೆರವರು ಅ	9 ದ ಕೆದಕ ಮಾ	14 ದೂರವ
5 ಮೃತೂರ ಸಂ	10 ಡಿದವ ಹುಳ	15 ರು

88

ಹಲಿಯೂರುದುರ್ಗದ ಹೋಬಳಿ ಲಕ್ಷ್ಮೀಪುರದ ಹನುಮಂತರಾಯನ ಗುಡಿಮುಂದೆ ನಟ್ಟಕಲ್ಲು.

1 . . . ಹ	8 ಹನುಮತ್ತ ಬಶವಣ ಪ್ರ	15 ವನಿಪನಾಶತಿನ ವ
2 ನಶಬವರ್ಷ	9 ತ್ರಿಷ್ಣ ಕಳಸಗಲುಡನ	16 ಗ್ರಾಮದೊಳಗೆ ರತವೆಕರ
3 ೧೫೩೦ನೆಯ	10 ಮಗ ಲಕ್ಷ್ಮಣಗಲುಡನ	17 ಸವದಂತೆ ಕರುಣತಪ್ಪದಾ
4 ಸಿದಾರ್ಥಸಂವತ್ಸರ	11 ಪ್ರತಿಷ್ಠೆ ದಾನ್ಯ ಮಾನ್ಯ ಯ	18 ರವ. ಮಡಿವಂ
5 ದ ಪೈಯಿಶಕ ಬಿ	12 ಡೆ ನೆಡೆಸುವ ಪುಣ್ಯ ದರ್ಮ	19 ಕ ಸ್ವಾತಿಷ್ಠೆ ಅರವದಕೆ ಕ
6 ಪುಶ್ಯನಕ್ಷತ್ರದಲ	13 ಯರಡು ಉಟು ತಪಿದಾರೆ ಪತಿ	20 ನೋವರ ಅರ ಕಟ್ಟಲಗಡ
7 ಲಕ್ಷ್ಮೀಪುರ ಪ್ರತಿಷ್ಠೆ	14 ಅಂದಿನ ಕಾಲದಲ	

89

ಅದೇ ಗ್ರಾಮಕ್ಕೆ ಪೂರ್ವ ನಂಜೇಗಾಡ್ ಹೊಲದಲ್ಲ.

ಪ್ರಮಾಣ— $2\frac{1}{2}' \times 1\frac{1}{2}'$

1 ಅನಂದ ಸಂವತ್ಸರ	5 ಅಳವ
2 ದ ಫಾಲ್ಗುಣ ಸು ೧ ಲ	6 ಅಳವ
3 ರ ಉರರಜ	7 ವರು ಗುರುದ್ರೋಹಿಗಳು
4 ರು	

MADDAGIRI TALUK.

ಮದ್ದೆಗಿರಿ ತಾಲ್ಲೂಕು.

REVISED INSCRIPTIONS.

ತಿದ್ದುಪಾಡಾದ ಶಾಸನಗಳು

14

ಮದ್ದೆಗಿರಿ ಕನಕಾ ದೈನ್ ಬಸ್ತಿಯಲ್ಲಿ.

1 ಶ್ರೀಮತ್ಪರಮಗಂಧೀರನ್ಯಾದ್ಯಾದಾವೋ	7 ಕನಕಾಥರು ಮಲ್ಲನಾಥಸ್ವಾಮಿ
2 ಪುರಾಂಧನಂ ಜೀಯ್ಯಾ ತೈಲೋಕ್ಯನಾ	8 ಗೆ ನ್ಯಾಸ್ತಿಗೆ ಕೊಟ್ಟದು ನ . . . ರ
3 ಥಸ್ಯ ಶಾಸನಂ ಜಿನಶಾಸನಂ	9 ಗೋವಿದಾನಮೈಯಿ
4 ಕರ ಸಂವತ್ಸರದ ಮೈಶಕ ಸು	10 ರ ಹೆಂಡತಿ ವಯಮ ಮಲಕೀರ್ತ
5 ದ ೫ ಲು ಜಿನಶೇನದೇವರ ೨	11 ರಿಗೆ ಅಮೃತವಡಿಗ ಅಪಾ
6 ಪೈರಾದ ಮಾಣಕ	12 ರದಾನಕೆ ಕೊಟ್ಟದು ಗಟ್ಟಿಗ ೨೦

22

ಯೊಡ್ಡೇರಿ ಹೋಬಳಿ ಬಿಜ್ಜವರ ಗ್ರಾಮದ ಪಾವಾಡಿ ವಿರಣ್ಣನ ಮನೆಯ ಬಳಿ

1	ಸ್ವಸ್ತಿ ಶ್ರೀ	6-7	.
2	ಶುಕ್ಲಸಂ ಮಾರ್ಗಶಿರ ಬ ೧೦ ಶ್ರೀಮ	8	ಪಾಲಿಸಿದಂಧವರು ಗಂಗೆಯ
3	ತು ಪ್ರತಾಪಚಕ್ರವರ್ತಿ ಹೋ	9	ತಡಿಯಲ ನಾವಿರ ಅಗ್ರಹಾರವ ಮಾ
4	ವೀರಬಲ್ಲಾಳದೇವರ . . .	10	ಡಿ ಬಿಟ್ಟರು
5	ಡೆಯರು . . .		

29

ಚನ್ನರಾಯದುರ್ಗದ ಹೋಬಳಿ ಬರಕಗ್ರಾಮಕ್ಕೆ ಉತ್ತರ ಹಳೇ ಕಟ್ಟೆಯಮೇಲೆ

ಪ್ರಮಾಣ—6'4"×4'.

- 1 ಸ್ವಸ್ತಿ ಸಮಧಿಗತ ಪಂಚಮಹಾಸಬ್ಧ ಪಲ್ಲವಾನ್ವಯ
 - 2 ಶ್ರೀ ಪ್ರಧೀವಲ್ಲಭ ಪಲ್ಲವಕುಲ ಅಲಿಕ್ಕೇಕವಾಕ್ಯ
 - 3 ಶ್ರೀಮನ್ನೋಟಮ್ಬಾಧಿರಾಜ ದಿಲಪಯ್ಯ ಪ್ರಧುವೀರಾಜ್ಯಂಗ
- (ಮುಂದೆ 3 ಪದ್ಯಗಳು ಕಾಣುವುದಿಲ್ಲ.)

73

ಕೊಡಗೇನಹಳ್ಳಿ ಹೋಬಳಿ ಶ್ರಾವಣನಹಳ್ಳಿಗೆ ಉತ್ತರ ತಿರುಮಲಗೌಡನ ಜಮೀನಿನಲ್ಲಿ ಬಿದ್ದಿರುವ ಕಲ್ಲು

- 1 ಓನಾಡ ಚೋಳ ನೃಪಮನೋಹರ

NEW INSCRIPTIONS.

ಹೊಸ ಶಾಸನಗಳು

111

ಮದ್ದೇರಿ ಕನಕೆಯಲ್ಲಿ ಗುರಮ್ಮನ ಮರಕ್ಕೆ ಅಗ್ನೇಯ ಬೆಟ್ಟದ ಬುಡದಲ್ಲಿರುವ ಗವಿಯ ಚಾವಣಿ ಬಂಡೆಯಮೇಲೆ ಇರುವುದು.

- 1 ಶ್ರೀ ವೃಷಭೇಶ್ವರಾಯ ನಮಃ ಪರಾಧವ ಸಂವತ್ಸರದ
- 2 ಶ್ರಾವಣ ಶು ೧೨ ಲ್ಲ ಶ್ರೀಮನ್ನ ಹಾನಾಡಪ್ರಭು ಬಿಜಾ
- 3 ವರದ ಮುಂಮಡಿ ಚಕ್ರಪಗೌಡನ ಪುಂಜ್ಯಸ್ತಿ ಹಿರಿ
- 4 ಯಂಮನು ಭಕ್ತಿಯಿಂದ ಶಿವಧರ್ಮವಾಗಿ ಕಟ್ಟಿಸಿದ ವಿರಕ್ತ
- 5 ಮರದ ಗುರು ವಿರಕ್ತಮೂರ್ತಿಗಳಿಗೆ ಕ . ಗಗದಿಗೆ ಶುಭ
- 6 ಮಸ್ತು ಮಂಗಳಮಹಾ ಶ್ರೀ ಶ್ರೀ ಶ್ರೀ

112

ಅದೇ ಗ್ರಾಮದಲ್ಲಿ ಮಲ್ಲನಾಥ ಬಸ್ತಿಯಲ್ಲಿರುವ ಗಂಟೆಯ ಮೇಲೆ

- 1 ಮಧಗಿರಿ ಮಲ್ಲನಾಥಸ್ವಾಮಿ ಭಸ್ತಿಗೆ ಯಿಡುಗೂ
- 2 ರು ಪಟಣ ಶಟಿ ತಿಂಮಪನ ಧರ್ಮದ ಗಂಟೆ ||

113

ಅದೇ ಬಸ್ತಿಯಲ್ಲಿ ನವಗಂಟೆಯ ಮೇಲೆ.

ಕು | ಶ್ರೀಪಾರ್ಶ್ವನಾಥಸ್ವಾಮಿ | ದೇ | ಪಟ್ಟ | ಣ | ವಿರಪನ ಧರ್ಮ

ಅದೇ ಬಸ್ತಿಯ ಗರ್ಭಗುಡಿಯ ಶಿಖರದ ಪೂರ್ವಮುಖದಲ್ಲ.

ಪ್ರಮಾಣ—1'×1'6"

- | | | | |
|---|---------------------------------|---|--------------------------------|
| 1 | ವಿಕ್ರಮ ಸಂವತ್ಸರದ ಕಾರ್ತಿಕ ಶುಭ ೫ | 3 | ೦ಮ ಗೆಲುವೈಯನ ಕೊಮಾರ ಚಿಗಿ |
| 2 | ಉ ಸರ್ವೇಜ್ಜ ಶೇಟಿಯು ಸರ್ವಜ್ಜ ಶೇಟ ತ | 4 | ದೇವಿಂಜನು ಯಕ್ಕರ್ತರು ಕಟ್ಟಿದ ಸಿಕರ |

ಅದೇ ಗ್ರಾಮದ ಮಲ್ಲೇಶ್ವರ ದೇವಸ್ಥಾನದ ಶಿಖರದ ಬುಡದಲ್ಲೆ ಗಾರೆಯಮೇಲೆ ನುತ್ತುಲೂ ಒರೆದಿರುವುದು.

(ಕೆಲಪುಕಣೆ ಕಾಣುವುದಿಲ್ಲ.)

ಚಿರ . . . ಸೇವೆ . . . ದೇವಪುನೂರ ಸೇವೆ . . . ಅಳಕರ ಸೇವೆ . . . ಗೂಲರುಮಡಿ ಸೇವೆ
 . . . ಬಯ್ಯನವರ ಸೇವೆ . . .

ಮದ್ದಿಗಿರಿ ದುರ್ಗದಮೇಲೆ ದಕ್ಷಿಣಭಾಗದ ಕಮರಿಯಲ್ಲಿ ಭೀಮನ ದೊಣ್ಣೆಯಲ್ಲಿರುವ
 ಹನುಮಂತರಾಯನ ಪಾಶ್ಚ್ಯದಲ್ಲ

- | | | | |
|---|----------|---|--------------|
| 1 | ವೈಯಸಂವ | 5 | ಮುಮ್ಮಾಡಿ ಚಿ |
| 2 | ತ್ಸರದ ೨೫ | 6 | ಕಪಗೌಡಿಯನ |
| 3 | ಶ್ರವಣ ಶು | 7 | ವರ ಪ್ರದೀಪಿ ಚ |
| 4 | ಧದ ೧೦ ಲೂ | 8 | ನುಮನ ದೊಣ್ಣೆ |

ಮಿಡಿಗೇಶಿ ಹೋಬಳಿ ಕಸದಾ ಶಾನುಭೋಗರು ನಾಗೇಶರಾಯರು ಹಾಜರುಮಾಡಿದ ತಾಮ್ರ ಶಾಸನ.

(ಒಂದು ಎರಡು ಹಲಗೆಗಳಿಗೆ ನಕಲು ಕೊಟ್ಟಿರುತ್ತದೆ. ಕೊನೆಯ ಹಲಗೆ ಖಾತ್ರ ಇದೆ.)

ಶ್ರೀ ಮಲ್ಲೇಶ್ವರಸ್ವಾಮಿ ವರಪ್ರಸಾದಕರಾದಂಥಾ, ವಿಕ್ರಮ ಶಕೆ 1400 ವರುಷ ಪರ್ಮಿಧಾವಿ ನಾಮ ಸಂವತ್ಸರದ ಕಾರ್ತಿಕ ಶುಭ 7 ಸೋಮವಾರದಲ್ಲ ಬುಡ 1 ಕೊನೆ 3 ಪುಣ್ಯ ವಂಶಸ್ಥರು, ಶೇಷೇನೋರು ದೊಡ್ಡಮಲ್ಲ ಶೇಷ ಚಿಕ್ಕಮಲ್ಲಗಳ್ಳಿ, ಕಾವ ಶೇಷ ಇವರುಗಳು ನಮ್ಮ ಹಿರಿಯರು ಮುತ್ತಿನ ವ್ಯಾಪಾರ ವಾರಾಚಿ ಪರಿಯಂತ್ರ ವ್ಯಾಪಾರಗಾರರಾಗಿ ಅಗ್ಗೆ ಶ್ರೀಮಲ್ಲೇಶ ವರದಿಂದ ಉತ್ತನ್ನರಾದ ನಮ್ಮ ಹಿರಿಯರು ಮಿಡಿಗೇಶಿಯಲ್ಲಿ ಈ ಮಲ್ಲೇಶ್ವರಸ್ವಾಮಿ ದೇವಸ್ಥಾನ ನಾ ಪಿಸಿದು ಅನೇಕವಾರ ಶಾಸನ ಮುಂತಾದು ಇರುತ್ತೆ. ಅಗ್ಗೆ ನಮ್ಮ ಹೆಣ್ಣು ಮಗಳು ಚಿಕ್ಕಮಲ್ಲಕ್ಕನು ಈ ದೇವಸ್ಥಾನದ ಮುಂದೆ ಅಗ್ಗೆ ಪ್ರವೇಶವನ್ನು ಹೊಂದಿದಳು ಅವಳ ರೂಪು ಈ ಷೆಟ್ಟಿಪಲ್ಲ ಬಿಂಡೆಗೆಸ್ತಾಪಿಸಿ ಇರುತ್ತೆ. ಗುಂಡುವೆಡೆ ಇರುತ್ತೆ. ಶಾಸನ ಇರುತ್ತೆ ಈಗಲೂ ಇದೆ ವಿಷಯವಾಗಿ ವ್ಯಾಪಾರಮಾಡುತ್ತಾ ಇದ್ದೆವು. ಈ ದೇವಸ್ಥಾನವು ಅರ್ಧಾಂತಕವಾಗಿ, ಗರ್ಭಗುಡಿ ಒಂದೆ ನಮ್ಮ ಹಿರಿಯರು ಸ್ತಾಪಿಸಿದು ಈಚೆಗೆ ಒಂದಕ್ಕೆ ಎರಡರಷ್ಟು ನಷ್ಟ, ವ್ಯಾಪಾರದಲ್ಲ ಬಂದದ್ದರಿಂದ ಕಾನುಗಾರಿ ಪ್ರಯತ್ ಮಾಡಿದವು ನಮ್ಮ ವಂಶಸ್ಥರು ಈ ದೇವಸ್ಥಾನ ಅಭಿವೃದ್ಧಿಗೆ ತಂದು ಪುತ್ರಪಾರಂಪರ್ಯುಫಾಗಿ ದೇವತಾ ಶೇವೆ ಶೇಷಯೋರ ವಂಶಸ್ಥರಾದ 3 ಮಂದಿ ಅಣ್ಣ ತಮ್ಮಂದಿರು ದೇವಸ್ಥಾನ ಪೂರ್ವದಾರದ್ಯದಿಂದ ಬಂದದ್ದರಿಂದ ನಮ್ಮ ಗುರುಗಳು ಹಿರಿಯರ ಸ್ತಾಪಿಸಿ ಅನೆಗೊಂದಿ ಸಂಸ್ಥಾನದವರೇ ಮೂಲ ಗುರುಗಳು ಈ ದೇವರೇ ನಮ್ಮ ವಂಶಪಾರಂಪರ್ಯುಫದಿಂದ ಬಂದದು ಈ ದೇವತಾ ಶೇವೆಯನ್ನು ಶ್ರದ್ಧೆಯಿಂದ ಮಾಡಿಸಿ ಅದಿಯನ್ನು ಬಿಡದಂತೆ ನಡಿಯತಕ್ಕದು. ಈ ದೇವಸ್ಥಾನದ ಮುಂದೆ ಪೂರ್ವ ಭಾಗದಲ್ಲಿದ್ದ ಧ್ವಜಸ್ತಂಭ ಇರುತ್ತೆ. ಧ್ವಜಸ್ತಂಭಕ್ಕೆ ಉತ್ತರಭಾಗದಲ್ಲ ಬಿಸ್ತಣ ಠಾಣೆ.

(ಮುಂಧಾಗ)

- 1 ಲಿ ಶಾಸನಗಳು ಯಿರುತ್ತೆ ಯಾ
- 2 ಮಲ್ಲಮ್ ನು ಆಗ್ನಿಪ್ರವೇಶ
- 3 ಆಗುವ ಕಾಲದಲ್ಲ ಶ್ರೀಮಿಡ
- 4 ಗೇಶಿ ಮರೇಶ್ವರಸ್ವಾಮಿ ವ
- 5 ರದಿಂಧಾ ಪುತ್ವಂನರಾದಂ
- 6 ಧ ಶೆಟ್ಟಿ ನೋರು ವಂಶ್ಚ ವ
- 7 ಂದಕೆ ಚಿ ರಂತ್ ಪ್ರಕಾಸಿಶಿ
- 8 ಆ ನಂಮವಂಶ್ಚ ಪು
- 9 ದ್ವಿ ಆಗಲೇ ಚರಿದ್ರಾಕರ್
- 10 ಪರಿಯಂತ್ರ ಸುಖವಾಗಿರಲ
- 11 ಶ್ರೀ ಮರೇಶ್ವರಸ್ವಾಮಿ ದೇವಸ್ಥಾ
- 12 ನದ ಬಳಿಯಲ್ಲಿ ಯಿಲ್ಲರು ಕ
- 13 ಲತ್ತು ಅಂತ್ರಿಮಾಡಿಸಿ ದೇವತಾ
- 14 ಕೆಲನಮಾಡಿ ತಪ್ಪಬ್ಯಾಡೀ ಆ
- 15 ಂದು ಹೇಳಿದರು ||

(ಹಿಂಧಾಗ)

- 16 ಯಿದಕ್ಕೆ ರುಚುಹಾಕಿ
- 17 ದವರೂ |
- 18 ಂ ದೇವಸ್ಥಾನದ ಪುಟ್ಟ
- 19 ನ ರುಚೂ
- 20 ಂ ಶೆಟ್ಟಿ ನೋರು ದೊಡ್ಡ ಮ
- 21 ಲ್ಲಶೆಟ್ಟಿರುಜೂ
- 22 ಂ ಅರ್ದೇನೋರು ಕಾ
- 23 ಮಶೆಟ್ಟಿರುಜೂ
- 24 ಂ ಗೋಣೋರು ಚಿಕ್ಕ ಮ
- 25 ಲ್ಲಶೆಟ್ಟಿರುಜೂ
- 26 ಹರಿಹರಾಗಳೂ
- 27 ಸೂರ್ಯಚಂದ್ರಾದಿಗ
- 28 ಳು ಸಹ ಸಾಕ್ಷಿಗೆ
- 29 ಳೂ |

118

ಕೊಡಿಗೆನಹಳ್ಳಿ ಹೋಬಳಿ ಶ್ರಾವಣದನಹಳ್ಳಿಗೆ ಉತ್ತರ ಸುಬ್ಬಣ್ಣನವರ ಜಮೀನಿನಲ್ಲಿ ಬಿದ್ದಿರುವ ಕಲ್ಲು.

ಪ್ರಮಾಣ—5'×3'

- 1 ಶ್ರೀಪ್ರಭುಮಾಣಿ ಪರಮಸುಧಗನ್
- 2 ಪಗೆವಳಿ ಗನ್ನಾಸ್ತಿ ಪಾರ್ವ್ವರ ಇಚ್ಛೆ ನಶ .
- 3 ಪೂರ್ವಾಚಾಂದಾ ಈತೆಯಪ್ಪೈ ಈ ಯೆಮೆನೊಡೆ ಪೊ
- 4 ನ್ನೇರನುಂ ಚೋಲಮಹಾರಾಜನುಂ ಮೂವದಿಮ್ಮ ಪಾರ್ವ್ವರಾನೊನ್ನಾ
- 5 ಶ್ರೀಧನಪತಿಆಚರಿ ಮಾ

119

ಯಿಟಗದಿಬ್ಬನಹಳ್ಳಿಗೆ ಪೂರ್ವದಿಕ್ಕಿನಲ್ಲಿ ಬಂಡಿ ದಾರಿಗೆ ಸೇರಿದಂತೆ ಏಳುಸುತ್ತು ಕೋಟೆಯೆಂಬ ದಿಣ್ಣಿಯ ಪೇಲೆ ಇದ್ದ ಹುಟ್ಟುಕರಿಯ ಗುಂಡಿನ ಪೇಲೆ.

- | | |
|------------------------|----------------------|
| 1 ರಾ | 7 ಕೊಮಾರು ಅಬಿಮನ್ಯುಡು |
| 2 | 8 ಸಾದಲುಡು ಲಗುಮುಡು ಭೀ |
| 3 ಯಡುಚುಟ್ಟುಲ | 9 ಮುಡು |
| 4 ಕೊಟೆ ಎಲನವಾರು ಪಾಡು | 10 |
| 5 ರಾಜು ಕೊಮಾರುಡು ಧರ್ಮರಾ | 11 |
| 6 ಜುಡು ತಂಮುಡು ಅರುಜುಂಡು | 12 |

120

ಇಟಗದಿಬ್ಬನಹಳ್ಳಿ ಹೋಬಳಿ ದೊಡ್ಡ ದಾಳವಟ್ಟಿ ಗ್ರಾಮದ ಊರಮುಂದೆ ಈಶಾನ್ಯದಲ್ಲಿ ಈಶ್ವರನ ಗುಡಿ ಹಿಂಭೆ ನಟ್ಟ ಕಲ್ಲು

- | | | |
|-----------------|-------------|-----------------|
| 1 ಶುಭಮಸ್ತು | 5 ಯಾ | 9 ನಲು |
| 2 | 6 ಗ್ರಾಮಗಳು | 10 |
| 3 ನ ಗ | 7 ಅತ | 11 |
| 4 ತಮ್ಮ ಮರದ ಹಿರಿ | 8 | 12 ತಮ |

121

ಅದೇ ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಹಿತ್ತಾಳೆಯ ದೀಪದ ಕಂಭದಮೇಲೆ

- | | |
|--------------------------------|-------------------------------------|
| 1 ಶ್ರೀಮುಖನಾಮ ಸಂ ಶ್ರಾವಣ ಬ ೨ ಉ | 3 ಕಲ್ಲುಮರಿ ವೋಬಳೇಗೌಡನ ಮಗ ದಾಳಪನ ಭಕ್ತಿ |
| 2 ದಾಳವಾಟದ ನರಸಿಂಹದೇವಸ್ಥಾನಕೆ | 4 ದ್ವೀಸಂಭಾ |

122

ಅದೇ ದೇವಸ್ಥಾನದ ಮತ್ತೊಂದು ಕಂಭದ ಮೇಲೆ.

ಶ್ರೀ ದಾಳವಾರದ ನರಸುಹೃದ್ವಾಮಿಗೆ ಗೊಲಳಿಕೆ | ನರಸುಂಹನ ಮಗ ನರನ ಭಕ್ತಿ ||

123

ಅದೇ ದೇವಸ್ಥಾನದ ಮತ್ತೊಂದು ಕಂಭದ ಮೇಲೆ

- 1 ಪೆದ್ದಾಳವಟಂ || ನರಸಿಂಹಸ್ವಾಮಿಃ || ಮೃದನಪಲ್ಲ || ತ್ಸಾಕ ||
- 2 ಲಗಿರಿಯಪ್ಪ || ಶೇವಾ

124

ಅದೇ ದೇವಸ್ಥಾನದ ಮತ್ತೊಂದು ಕಂಭದ ಮೇಲೆ

|| ಬಡ್ಡಾಫುರಂ || ವೋಬಳ ಕೊಂಡಪ್ಪ || ಕೊ || ನರಸಿಂಹಪ್ಪ | ಧಾಳವಟಂ ನರಸಿಂಹ್ನುಲಕು ಯಿಚ್ಚಿನ ಶೇವಾ ||

125

ಅದೇ ದೇವಸ್ಥಾನದ ಉತ್ಸವದೇವರ ಎರಡದ ಮೇಲೆ.

ದಾಳವಟದ ನರಸಿಂಹಸ್ವಾಮಿ

126

ಅದೇ ದೇವಸ್ಥಾನದ ಹಿತ್ತಾಳೆ ಗರುಡವಾಹನದ ಮೇಲೆ.

- 1 ಯವ ಸಂವತ್ಸರಂ || ಅಪಾಧ ಶುಭ | ೧೦ | ಯಲ್ಲು ತೊಂಡೋಜ ನರಸುಂಮಪ್ಪ
- 2 ಕೊಡುಕು ಕ್ಕೊಟ್ಟು ನರಶೇಗವುಡು ಶ್ರೀಲಕ್ಷ್ಮೀನರಸುಂಹಸ್ವಾಮಿಕಿ ಗರುಡವಾಹನಮು ಶೇವಾ

127

ಅದೇ ಸ್ಥಳದಲ್ಲ ಕುದುರೆ ವಾಹನದ ಮೇಲೆ

- | | |
|---------------------------|-------------------|
| 2 ಶ್ರೀಮುಖಸಂ ಫಾಲ್ಗು ಶು ೧ | 3 ಸುಬ್ಬಣಗಾರು ಶೇವಾ |
| 2 ತೊಂಡೋಜಿ ಶಾ | |

128

ಅದೇ ಸ್ಥಳದಲ್ಲ ಗಂಟೆಯ ಮೇಲೆ.

- 1 ಶ್ರೀ ದಾಳವಟದ ನರಸಿಂಹಸ್ವಾಮಿಗೆ
- 2 ಯಡುಗೂರು ಗೊಲ್ಲಮಾದಂಟನ ಮಗ ಹನುಮಯ್ಯನ ಗಂಟೆ
- 3 ಸೈವೆ

129

ಅದೇ ಸ್ಥಳದಲ್ಲ ಮತ್ತೊಂದು ಗಂಟೆಯ ಮೇಲೆ.

ದಾಳವಾಟದ ನರಸಿಂಹದೇವರಿಗೆ ಎರಡುಮನಹಳ್ಳ ನರಸಿಂಹನ ಶೇವೆ

130

ಅದೇ ಹೋಬಳಿ ಹಳೇ ಇಟಕಲೋಟಿ ಗ್ರಾಮದ ಹನುಮಂತರಾಯನ ಗುಡಿಯಲ್ಲಿ ಬಲಭಾಗದಲ್ಲಿ
ನಿಲ್ಲಿಸಿರುವ ಕಲ್ಲು

- 1 ಸ್ವಸ್ತಿ ಶ್ರೀ ವಿಜಯಾಧ್ಯುದ
- 2 ಯ ಶಾಲಿವಾಹನಶಕ ವರು
- 3 ಷಂಗಲು ೧೭೮೭ನೆ ಕ್ರೋಧನ ಸಂ|
- 4 ಮಾರ್ಗಶಿರ ಶುದ ೧೫ ಲ ಹಳೆ

- 5 ಯಟಕಲೋಟಿ ಶ್ರೀ ಅಂಜನೆಯ
- 6 ಸ್ವಾಮಿಜೀರ್ಣೋದಾರ ದಾಳಿಗವುಡನ
- 7 ಮಗ ಯಾರದಾಳಿಗೌಡನ ಸೆವೆ

131

ದೊಡ್ಡೇರಿ ಹೋಬಳಿ ಶಿವನಗೆರೆ ಜೋಡಿದಾರರಿಂದ ಬಂದ ತಾಮ್ರ ಶಾಸನ—31 ಹಲಗೆಗಳು.

ಪ್ರಮಾಣ—12"×7½"

(ನಾಗರಾಕ್ಷರ)

(1ನೆಯ ಹಲಗೆಯ ಹಿಂಭಾಗ)

- 1 ಶುಭಮಸ್ತು | ಕರ್ಯಾಣಾಯಾಸ್ತು ತದ್ವಾಮ ಪ್ರತ್ಯುಹ ತಿ
- 2 ಮಿರಾಪಹಂ | ಯದ್ಗೋಪ್ಯಗೋದ್ಭೂತಂ ಹರಿಣಾ
- 3 ಕಿ ಚ ಪೂಜ್ಯತೇ | ಅಸ್ತಿ ಕ್ಷೀರಮಯಾದ್ಧೇವೈರ್ಮ
- 4 ಧ್ಯಮಾನಾನ್ಮಹಾಂಬುಧೇಃ | ನವನೀತಮಿಪೋ
- 5 ದ್ಭೂತಮಪನೀತ ತಮೋ ಮಹಃ | ತಸ್ಯಾಸೀತ್ತ ನಯಸ್ತ
- 6 ಪೂರ್ಣಿರತುರೈರನ್ವರ್ಥನಾಮಾ ಬುಧಃ | ಪುಣ್ಯೈರನ್ಯ
- 7 ಪುರೂರವಾ ಭುಜಬರೈರಾಯುದ್ವಿಷಾಂ ನಿಷ್ಕತಃ | ತಸ್ಯಾ
- 8 ಯುರ್ನಹುಷೋಸ್ಯ ತಸ್ಯ ಪುರುಷೋ ಯುಧೇ ಯಯಾತಿ ಕ್ಷಿತೌ |
- 9 ಖ್ಯಾತಸ್ತಸ್ಯ ತು ತೂರ್ವಸುರ್ವಸುನಿಧಿ ಶ್ರೀದೇವಯಾನೀ
- 10 ಪತೇಃ | ತದ್ವಂಶೇ ದೇವಕೀಜಾನೀರ್ದಿಲೇಪೇತಿ ಮಹಾಮು
- 11 ತಿಃ | ಯಶಸ್ವೀ ತುಲವೇಂದ್ರೇಷು ಯದಾಃ ಕೃಷ್ಣ ಇವಾನ್ವಯೇ |
- 12 ತತೋಧೂದ್ಭುಕ್ತಮಾಜಾನೀಶ್ವರಕ್ಷಿತಿಪಾಲಕಃ | ಅ
- 13 ತ್ರಾಸಮಗುಣಧ್ರಂಶಂ ಮೌಳಿರತ್ನಂ ಮಹೀಧುಜಾ |
- 14 ಸರನಾದುದಧೂತ್ತಸ್ಮಾನ್ನ ರನಾವನಿಪಾಲಕಃ |
- 15 ದೇವಕೀನಂದನಾತ್ಯಾ ಮೋ ದೇವಕೀನಂದನಾದಿವ |
- 16 ಕಾಪೇರೀಮಾಶುಬಧ್ವಾ ಬಹುಳತರ ಜರಾ ಯೋ ವಿ
- 17 ಲಂಘೈವ ಶತ್ರುಂ | ಜೀವಗ್ರಾಹಂ ಗೃಹೀತ್ವಾ ಸಮಿತಿ ಭು
- 18 ಜಬರಾತ್ತಂಚರಾಜ್ಯಂ ತದೀಯ್ಯಂ | ಕೃತ್ವಾ ಶ್ರೀರಂಗಪೂ
- 19 ರ್ವಂ ತದಹಿ ನಿಜವಸೇ ಪಟ್ಟಣಂ ಯೋ ಬಧಾಸೇ | ಕೀರ್ತಿಪ್ತಂ
- 20 ಧಂ ನಿಧಾಯ ತ್ರಿಭುವನಧವನೇ ಸ್ತೂಯಮಾನಾಪದಾನಃ | ಚೈ
- 21 ರಂ ಚೋಳಂ ಚ ಪಾಂಡ್ಯಂ ತದಹಿ ಚ ಮಧುರಾವಲ್ಲಭಂ ವಾನಧೂ
- 22 ಪಂ | ವೀರೋದಗ್ರಂ ತುರುಷ್ಯಂ ಗಜಪತಿನೃಪತಿಂ ಚಾಹಿ ಚಿತ್ವಾ
- 23 ತದನ್ಯಾಃ | ಆಗಂಗಾತೀರಲಂಕಾಪ್ರಥಮಚರಮಧ್ಯದ್ಭು
- 24 ಧ್ಯತೃಚಾಂತಂ ನಿತಾಂತಂ | ಖ್ಯಾತಕ್ಷೋಣೀಪತೀನಾಂ ಸ್ವಜಮಿ
- 25 ವ ಶಿರಸಾ ಶಾಸನಂ ಯೋ ವ್ಯತಾನೀತ್ | ವಿವಿಧ ಸುಕೃತೋದ್ಧಾ
- 26 ಮೇ ರಾಮೇಸ್ವರಪ್ರಮುಖೇ ಮುಹುರ್ಮುಹುತ ಹೃದಯಸ್ಥಾನೇ
- 27 ನುನಂ ವ್ಯಥತ್ತ | ಯಥಾವಿಧಿ ಬುಧಪರಿವೃತೋ ನಾನಾ

(2ನೆಯ ಹಲಗೆಯ ಮುಂಭಾಗ)

- 28 ದಾನಾನ ಯೋ ಭುವಿ ಜೋಡಶತ್ರಿಭುವನೋದ್ಗೀತಂ ಸ್ಥೀತಂ ಯಶಃ
 29 ಪುನರುಕ್ತಯಃ | ತಿಪ್ಪಾಜೀನಾಗರಾದೇವೈಃ ಕೌಶಲ್ಯಾ ಶ್ರೀ
 30 ಸುಖಿತ್ರಯೋಃ | ದೇವ್ಯೋರಿವ ನೃಸುಂಹೇಂದ್ರಾತನ್ಮಾತ್ಮಂದ್ರ
 31 ಧಾದಿವ | ಎರೌ ಏನಯನೌ ರಾಮಲಕ್ಷ್ಮಣಾವಿವ ನಂದನೌ |
 32 ಜಾತಾ ಎರನೃಸುಂಹೇದ್ರಕೃಷ್ಣರಾಯಮಹೀಪತೀ | ಎ
 33 ರಶ್ರೀನಾರಸಿಂಹಃ ಸವಿಜಯನಗರೇ ರತ್ನಸಿಂಹಾಸ
 34 ನಸ್ಥಃ | ನಾನಾ ದಾನಾನೃಕಾಪೀತ್ಯನಕಸದಸಿಯ ಶ್ರೀ
 35 ವಿರೂಪಾಕ್ಷದೇವಸ್ಥಾನೇ ಶ್ರೀಕಾಳಹಸ್ತೀಶಿತು ರುರುನಗ
 36 ರೇ ವೆಂಕಟಾದ್ರೌಚ ಕಾಂಚ್ಯಾಂ | ಶ್ರೀಶೈಲೇ ಶೋಣಶೈಲೇ ಮ
 37 ಹತಿ ಹರಿಹರೇ ಹೋಬಲೇ ಸಂಗಮೇ ಚ | ಶ್ರೀರಂಗೇ ಕುಂಭ
 38 ಕೋಣೇ ಹತತಮಸಿ ಮಹಾನಂದೀರ್ಥೇ ನಿವೃತ್ತೌ | ಗೋ
 39 ಕರ್ಣೇ ರಾಮಸೇತಾ ಜಗತಿ ತದಿತರೇ ಪೃಶೇಷೇಷು ಪುಂ
 40 ಣ್ಯಸ್ಥಾನೇಷ್ವಾರಭು ನಾನಾ ಬಹುಳ ಮಹಾದಾನವಾರಿ ಪ್ರ
 41 ವಾಹ್ಯಃ | ಯಸ್ಯೋದಂಚತು ರಂಗಪ್ರಕರಖುರರಜಶ್ಚುಷ್ಯ
 42 ದಂಬೋಧಿಮಗ್ನಕ್ಷಾಭೃತ್ಪಕ್ಷ್ಯದೋಧ್ಯ ತ್ವರಕುಲ
 43 ಶಧರೋತ್ಕಂಠಿತಾಕುಂಠಿತಾಭೂತ | ಬ್ರಂಹ್ಮಾಂಡಂ ವಿ
 44 ಶ್ವಚಕ್ರಂ ಘಟಮುದಿತಮಹಾಭೂತಕಂ ರತ್ನಧೇನುಂ | ನ
 45 ವ್ರಾಂಬೋಧಿಂ ಚ ಕಲ್ಪಕ್ಷಿತಿರುಹತಿಲಕೈಕಾಂಚನೀಂ
 46 ಕಮಧೇನುಂ | ಸ್ಯನ್ಮಕ್ಷಾ ಯೋಕಿರಂಣ್ಯಾಶ್ವರಥಮಖಿ
 47 ತುರಾಪೂರುಷಾಂ ಗೋಸಹಸ್ರಂ | ಹೇಮಾಶ್ವಂ ಹೇಮ
 48 ಗರ್ಭಂ ಕನಕಕಿರಧಂ ಪಂಚರಾಗಲ್ಯತಾ
 49 ನೀತ್ | ಸೋಯಂ ಎರನೃಸುಂಹಾಖ್ಯಶ್ಚಂದ್ರವಂಶಾ
 50 ಬ್ಧಿಚಂದ್ರಮಾಃ | ಸ್ಥಿರಭಾಗ್ಯೋದಯಸ್ಸರ್ವಮಹೀ
 51 ಪಾಲಕ ಸೇವಿತಃ | ಶಾಲೀವಾಹನನಿನೀತ ಶ
 52 ಕಾಬ್ಧೈಃ ಸಚತುಃಶತ್ಯೈಃ | ಸಂಯುಕ್ತೇ ಸಪ್ತವಿಂಶತ್ಯಾ
 53 ಸಂಖ್ಯಾತೇ ದಶಭಿಶ್ಚತ್ಯೈಃ ಕ್ರೋಧನೇ ವತ್ಸರೇ ಮಾಘ
 54 ಮಾಸೇ ಪಕ್ಷೇ ಸಿತೇತರೇ |

(2ನೆಯ ಹಲಗೆಯ ಹಿಂಭಾಗ)

- 55 ತಿವರಾತ್ರೀದಿನೇ ಸರ್ವಶಿವದೇ ಶಶಿವಾಸರೇ | ತುಂ
 56 ಗಧದ್ರಾನದೀತೀರೇ ಹೇಮಕೂಟೋಪಶೋಭಿತೇ | ಶ್ರೀವಿರೂಪಾ
 57 ಕ್ಷದೇವೇಶ ಶನಿಧಾ ಸಕಲೇಷ್ವದೇ | ಲೋಕವಿಖ್ಯಾತ ಹರಿ
 58 ತಗೋತ್ರಾಂಬುಧಿ ಸುಧಾಂಶವೇ | ಶ್ರೇಷ್ಠಾ ಪನ್ನಂಬನೂತ್ರಾಯ
 59 ಜಗದ್ವಿಖ್ಯಾತ ಕೀರ್ತಯೇ | ವರೇಣ್ಯಾಯ ಯಜುಶಾಪಾಧ್ಯಾಯ
 60 ನೇ ಗುಣಶಾಲನೇ | ವೇದವೇದಾಂತತತ್ವಾರ್ಥ ನಿಶ್ಚಯೋಜ್ವಲ
 61 ತೇಜಸೇ | ಶ್ರೀಮದಾರಾಧ್ಯಲಂಗಣಭಟ್ಟಪ್ರಾತ್ರಾಯ ಧೀಮಹೇಃ
 62 ಸರ್ವಶಾಸ್ತ್ರಾರ್ಥತತ್ವಜ್ಞ ಚನಿಧಿಚಾಖ್ಯಸೂನವೇ | ಶ್ರೀ
 63 ಮಸ್ತರ್ವೇಶ್ವರಾರಾಧ್ಯವಿದ್ಯದ್ವಜಗಜಾರಯೇ | ಘನಶೈಲ
 64 ಪುರೀ ರಾಜ್ಯೇ ಹರಿತೀಪುರನೀವೃತಿ | ಭನ್ಮಾಂಗೀಶೇಲವ
 65 ಳತೇ ಸರ್ವಸಸ್ಯನಮಂನಿತೇ | ಸೋದೇನಹಲೇತಿಗ್ರಾ

- 66 ಮಾತ್ಸ್ಯತೀರ್ಥೇಂ ದಿಶಮಾಶ್ರಿತಂ | ಹೆಪಸಮುದ್ರೇತಿ ಗಾ,
 67 ಮಾದ್ವಾಯವ್ಯದಿಶಿ ಸಂಸ್ಥಿತಂ | ಜಕ್ಕೆ ಸ್ಥಿಯನಹ
 68 ಳೀತಿ ಗ್ರಾಮಾದುತ್ತರಾಂ ದಿಶಮಾಸಿತಂ ಬಡವನಹ
 69 ಳಿಗ್ರಾಮಾದೀಶಾನ್ಯಾಂ ದಿಶಿ ಸಂಸಂಸ್ಥಿತಂ | ಬೋ
 70 ರಸಮುದ್ರೇತಿ ಗ್ರಾಮಾತ್ಪ್ರಾಚ್ಯಾಂ ದಿಶಿ ಸಮಾಶ್ರಿತಂ |
 71 ಭಿಸ್ಮಾಂಗೀಶೈಲನಗರಾದಾಗ್ನೇಯಾಂ ದಿಶಮಾಶ್ರಿತಂ
 72 ಕಿತ್ತಗಳೀತಿ ವಿಖ್ಯಾತ ಗ್ರಾಮಾದ್ವಾಯಮ್ಯ ಮುಪಾ
 73 ಗತಂ | ಪುಲಮಗಚೇತಿ ಖ್ಯಾತಗ್ರಾಮಾ ನೈರುರುತಿ
 74 ಸ್ಥಿತಂ | ಗ್ರಾಮಂ ಶಿವನಗರಾಖ್ಯಂ ವಿದ್ವಜ್ಜನಮ
 75 ನೋಹರಂ | ವಾಪೀಕೂಪತಟಾಕಾದಿ ನಿಯುರಾದಿಭಿ
 76 ರಂಸ್ಥಿತಂ | ನರಸಿಂಹಪುರಂ ಚೇತಿ ಪ್ರತಿನಾಮ್ನಾ ಪ್ರಕಾಶಿತಂ |
 77 ಸರ್ವಮಾನ್ಯಂ ಚ ಪರಿತಶ್ಚತುಸ್ಸೀಮಾವಿರಾಜಿತಂ |
 78 ನಿಧಿ ನಿಕ್ಷೇಪ ಪಾಪಾಣಿ ಸಿದ್ಧ ಸಾಧ್ಯ ಜರಾದಿಭಿಃ | ಅ
 79 ಪ್ಪಭೋಗೈಶ್ಚ ಸಂಯುಕ್ತಂ ಯುಕ್ತಂ ಪುಷ್ಪಫಲದ್ರವ್ಯೈಃ | ಪು
 80 ತ್ರಪೌತ್ರಾದಿಭಿರ್ಭೋಜ್ಯಂ ಕ್ರಮಾದಾಚಂದ್ರತಾರಕಂ |
 81 ಶ್ರೀವೀರನರಸಿಂಹೇಂದ್ರೋ ಮಾನನೀಯೋ ಮಹಾಮನಾಃ |

(3ನೆಯ ಹಲಗೆಯ ಮುಂಭಾಗ)

- 82 ಸಹಿರಂಜ್ಯಪಯೋಧಾರಾ ಪೂರ್ವಕಂ ದತ್ತವಾನ್ಮು
 83 ದಾ | ಸರ್ವೇಷಾಂ ಸುಖಬೋಧಾರ್ಥಂ ಬಕ್ಷೇ ಕರ್ನಾಟ ಭಾ
 84 ಪಯಾ || ಮೂಡಲು ಸೋದೇನಹಳೇ | ಈ ಮಧ್ಯೇ ಸೀಮಾನಿ
 85 ನರ್ಯಾ | ಮುತುಕದಮರಾ | ಚಿಕಲು | ಜಕ್ಕಯನಹಳ್ಳಿ |
 86 ಈ ಮಧ್ಯೇ ಸೀಮಾ ನಿರ್ನಯಾ | ಶೀಲ ವಂತಿನ ಕಚಿ ಕೋ
 87 ಡೀಹಳಾ | ಪಡುಪುಲು | ಬೋರಸಮುದ್ರ | ಈ ಮಧ್ಯೇ ಸೀ
 88 ಮಾ ನಿರ್ನಯಾ | ನರೀಗುಟ್ಟಿ | ಬಡಗಲು | ಕಿತ್ತಗಳಿ
 89 ಈ ಮಧ್ಯೇ ಸೀಮಾ ನಿರ್ನಯಾ | ದೊಡ್ಡ ಹೊಸಹಳಿ ಸಂಚಿ
 90 ನಲ್ಲ ಇರೋ ಕರೀಕಲು | ಇದು ಸೀಮಾ ನಿರ್ನಯಾ | ಯವಿತಂ
 91 ಪರಿಪಾಲಯತಿ ಸದಾ ಸ ಸಮಾನಫಲಭಾಗೀ ಭ
 92 ವತಿ | ಯಸ್ತು ಲೋಭಾನೋಹಾದ್ಯಾ ಅಪಹರತಿ ಸ ಪಂ
 93 ಚಮಹಾಪಾತಕ ಫಲಮನುಭವತಿ | ತಥೈವ ಮನು
 94 ವಚನಾನಿ | ಬಹುಭಿರ್ವಸುಧಾ ಭುಕ್ತ್ವಾ ರಾಜಭಿಶ್ಯಗರಾ
 95 ದಿಭಿಃ || ಯಸ್ಯ ಯಸ್ಯ ಯದಾ ಭೂಮಿ ಸ್ತಸ್ಯ ತಸ್ಯ ತದಾ ಬ
 96 ಲಂ | ಸ್ಯದತ್ತಾ ದ್ವಿಗುಣಂ ಪುಣ್ಯಂ ಪರದತ್ತನುಪಾಲ
 97 ನಂ | ಪರದತ್ತಾಪಹಾರೇಣ ಸ್ಯದತ್ತಂ ನಿಷ್ಕಲಂ ಭವೇತು |
 98 ದಾನಪಾಲನಯೋರ್ಮಧ್ಯೇ ದಾನಾಚ್ಚ್ರಿಯೋನುಪಾಲನಂ
 99 ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಯತಂ ಪದಂ |
 100 ಶ್ರೀಮದ್ವೀರನೃಸುಂಹರಾಯ ನೃಪತೇರೈಶ್ಚಾಸನಾಚ್ಛಾ
 101 ಸನಂ ಪದ್ಯೈಃ ಹೃದ್ಯಸಬೋಧಚಿತ್ರಪದಸಂದರ್ಭಾನ
 102 ಪದ್ಯೈಃ ಸ್ವಯಂ | ಶಾಸ್ತ್ರಜ್ಞೋರಚಯಂ ನೃಸುಂಹಕುಟುಧಕ
 103 ಕಾರುಶ್ಚ ರಾವೋಲಖತಾಂಮ್ರಂ ಶಾಸನಮೇತದಸ್ತು
 104 ಸುಖದಂ ಕರ್ಪಾಂತ ಪರೈಂತಗಂ ||

ಶ್ರೀ ವಿರೂಪಾಕ್ಷ—(ನಾಗರಾಕ್ಷರದಲ್ಲದೆ)

132

ಕೊರಟಗೆರೆ ಹೋಬಳಿ ಹಂಚಕಟ್ಟೆಗೆ ಪೂರ್ವ ಬಂಡೆಯ ಗುಟ್ಟೆಯಲ್ಲಿ ತಿಮ್ಮಪ್ಪನ ಗುಡಿಗೆ
ಪಶ್ಚಿಮ ದೋಣಿಗೆ ಈಶಾನ್ಯ ಬಂಡೆಯ ಮೇಲೆ

- 1 ಕೆಂಪಯನ
- 2 ಕೆಂಪಯನಉದೆವಂಮನವಳ
- 3 ಕಮು ನು

133

ಅದೇ ಹೋಬಳಿ ಬುರಗನಹಳ್ಳಿಗೆ ಈಶಾನ್ಯದಲ್ಲಿ ಮುತ್ತಕ್ಕನ ಹೊಲದಲ್ಲಿ ಆಲದ ಮರದ
ಬುಡದಲ್ಲಿ ನಟ್ಟಿರುವ ವೀರಗಲ್ಲು.

ಪ್ರಮಾಣ—7'×4'

(ಹಳಗನ್ನಡಕ್ಕರ)

- 1 ನೈಸ್ತಿ ಶ್ರೀ ಪೆಮ್ಮಡಿಯ ಬೆಸದೊಳ್ಳಹಾದೇವಿಯ ತಮಾನಿನ್ನರ
- 2 ಪರಿವರಿತರೆ ನೆಲಮಕ್ಕಳ್ಳೆಲದನನ್ನು . . . ತರೆ
- 3 ಯಸನ್ನುವ ಮೆಟ್ಟಿಲಗಡೆನ್ನು ಗಣ್ಣಿಕೇಸರಿಯು ನೀ
- 4 ಪಕೇಸರ | 7 ಅಪ್ಪಿಯ್ಯನು | 10 ಮುತ್ತಿದಲ್ಲ
- 5 ಯ ಮಕ್ಕ | 8 ಮಾರಮನು | 11 ಕಾಡಿ ಶತ್ರು
- 6 ಕೊಯ್ಯನು | 9 ಗಂಜನೂರ

134

ಹೊಳವನಹಳ್ಳಿ ಹೋಬಳಿ ರಾಮಾಪುರದ ಗ್ರಾಮದಲ್ಲಿ ವೆಂಕಟರಮಣಸ್ವಾಮಿಯ ದೇವಸ್ಥಾನದ ಗೋಪುರದ ಬಾಗಿಲ
ಬಲಗಡೆ ಮರದ ಕದದ ಹಿಂಭಾಗದಲ್ಲಿ ಉಳಿಯಿಂದ ಕೆತ್ತಿರುವುದು.

- 1 ಈಶ್ವರ ಸಂ | 3 ಬಾಗಲು ಕೋಟಿ ಸ
- 2 ಪುಷ್ಪ ಬ ಲ್ಲು | 4 ಹಾ ದುರಸ್ತು

135

ಅದೇ ದೇವಸ್ಥಾನದ ಒಳಭಾಗದ ಮುಖಮಂಟಪದ ಲೋವೆ ಕಲ್ಲಿನಲ್ಲಿ.

ಹಂಪಂಜನೂ ವಕಲೂ ೩

136

ಅದೇ ಮಂಟಪದ ತೊಲೆಯ ಮೇಲೆ

ನಸಂಶಯಃ

137

ಅದೇ ಗ್ರಾಮದ ಅನಂತನಾಥ ಬಸ್ತಿಯ ಜಿನವಿಗ್ರಹದ ವೀರದಲ್ಲಿ.

- 1 ಪ್ಲವಂಗಸಂವತ್ಸರದ ಭಾದ್ರಪದ ಶುದ್ಧ ೧೨ ಬ
(ಇನ್ನು ಎರಡು ಪದ್ಯಗಳಿವೆ, ಅಸ್ಪಷ್ಟ.)

138

ಚನ್ನರಾಯದುರ್ಗದ ಹೋಬಳಿ ತೋವಿನಕೆರೆ ಗ್ರಾಮದ ಬಳಿ ಕುರುಬರ ಪಾಳ್ಯಕ್ಕೆ ಪೂರ್ವ
ಪಾದದ ಬಂಡೆಯಮೇಲೆ

ಶ್ರೀ ನೇಮಿಚಂದ್ರಸ್ವಾಮಿ

PAVUGADA TALUK

ಪಾವುಗಡ ತಾಲ್ಲೂಕು.

REVISED INSCRIPTIONS.

ತಿದ್ದುಪಡಾದ ಶಾಸನಗಳು.

8

ಪಾವುಗಡದ ಹೋಬಳಿ ಬ್ಯಾಡನೂರು ಗ್ರಾಮಕ್ಕೆ ಸೇರಿದ ಗುಂಡಾರಹಳ್ಳಿಯ
ಅಂಜನೇಯ ದೇವಸ್ಥಾನಕ್ಕೆ ದಕ್ಷಿಣದಲ್ಲ ನಟ್ಟ ಕಲ್ಲು.

1 ಶುಭಮಸ್ತು ಚಿತ್ರಭಾನು ಸಂ	9 ಚಂದ್ರರುಳ
2 ವತ್ಸರದ ಜೇಷ್ಠ ಸು ಉ ಚಿವೈ	10 ದಲು ಹಾರ
3 ನಾಯಕ ಮ	11 ಲಸೆ ಪ್ರಸಾದ
4 ಯರು ಮ	12 ನ ಮಾಡುವಾಗ ಪಂ
5 ಹಿ ಯ್ಯ ನಾಗಂಣಯ್ಯನ	13 ನಾಗಪಳಿಲುರ ಸಾ
6 ಗುಂಡಿರಹಳಿಯಮ	14 ಕ್ಷ ಯಿಷ್ಟನುಹದೆದಲು ಕಲನಡಸಿಬ
7 ವ್ರಿಂದಾವನದ ಪ್ರತಿಷ್ಠೆ ಮಾ	15 ಹರು ಯಿದ ಬರದವನು
8 ಡಿದರು ಅ ಸೂರ್ಯ	

11

ಅದೇ ಹೋಬಳಿ ಗುಂಡ್ಲಹಳ್ಳಿ ಗ್ರಾಮದ ದೊಡ್ಡಕೆರೆ ಕಟ್ಟಿಯಮೇಲೆ ಅಕ್ಕಮ್ಮಗಾರ
ಗುಂಡಿನಮೇಲೆ ಪೂರ್ವ ಕಡೆ.

ಪ್ರಮಾಣ 4'×5'

- 1 ಸ್ಯಸ್ತಿ ಶ್ರೀ ದಾಪ್ಪಿನೂರ್ ಜಯಮಮ್ಮ ಸವತ್ಸರ
- 2 ದ ದುತ್ತರಾಯಣ ಸಂಕ್ರಾಂತಿ ಅನ ನಾಲಣ್ಣುಗದ ಬೆದೆ ಮ
- 3 ಣ್ಣನ್ ಕೌಣ್ಣಿ ನೈ ಗೋತ್ರದ ದೇವದತ್ತರ್ಗೆ ಇತ್ತರಕಳೆ ಸ
- 4 ಮುದ್ರದುಳ್ ಇದಕೆ ವಕ್ರವಪ್ಪುನ್ಪುಣ್ಣುಮಹಾಪಾತ
- 5 ಕನಕ್ಕು ರಕ್ಷಿಪ್ಪೊನ್ ಮೈಕೊನ್ವವಾಸಿ ಅಕ್ಕುಂ ಸಿನ್ನಾಚಾರಿ ಲಖಿತಂ

12

ಅದೇ ಗುಂಡಿನ ದಕ್ಷಿಣ ಕಡೆ.

ಪ್ರಮಾಣ—5'×4'6"

- 1 ಸ್ಯಸ್ತಿ ಶ್ರೀ ಬಿಸೆಯನತ್ತಿಕುಮಾರ ವಸುನ ಪತಿ ತನಯ ಪಟ್ಟುಕಣ್ಣನತ್ತಿಯಾ ಪುತ್ರನತ್ತಿಪ್ಪುನಿಡ್ಡ
- 2 ಘನನಿರ್ಮಲಮಾಗುತ ವೈರನತ್ತಿಯಾ ಸತ್ಕುಲ ಗೊಪ್ಪಯಸುತನ್ ಪರಮೇಶ್ವರದೇವಶಕ್ತಿಯಾಕ್ಷತ್ಯಣಿಯಾ
- 3 ತಟಂಕವಿದು ತಿಬ್ಬಚಿರನೆಣ್ಣಿದಕಳೆತಿಯಾ ಆಕಳೆಸಮುದೊಯಿ ತಟಾಕ ಲೋಕವಿಶ್ವತ ತಿಪ್ಪ
- 4 ತು ಶ್ರೀಮತೆನ್ನರ್ಮಮಾಚೆನ್ನರಾಣ್ಣವಮ್ ಲಖಿಚ್ಚಿದೋನ್ ದಿವ್ಯಭಾಷಾಕಲನ್
- 5 ಶ್ರೀಣನಾಮಗಿರಿ ಗ್ರಾಮಮಾಳ್ಳೋನ್ ಲಖಿತನ್ಯಾಮ್
- 6 ಕೆಣ್ಣುಕಟ್ಟುಸಿದೋರ್ ಆಕಳೆತಿಗಳ್ ಅವರ ಮಕ್ಕಳ್ ಅಲ್ಲಗನು ದಾಪ್ಪಿಗನು ಸಪುತ್ರರ್ಕಳ್

ಎಡಗಡೆ ಬರೆದಿರುವುದು

- 1 ಶ್ರೀಮದು ಜೀವಣಿಯ ಮಗನ್ ನಿಟ್ಟರಾಮನ್ನೀ ಕೆಯನ್ನಿರ್ಪಡಿಂಬರ್ಗೆ ಕೊಟ್ಟನ್
- 2 ಕಣಿಯ ಕಟ್ಟಿಸಿದಾ ಅಕಳಿತಿಗಳ್ ಇದಿನ್ನಲಪ್ಪೊನ್ ವೈಗೊ
- 3 ನ್ತವಾಸಿ ಅಕು ವಕ್ರಮಪ್ಪೊನ್ನ [ಇ] ಮಹಾಪಾತಕನ್ನಕು

NEW INSCRIPTIONS.
ಹೊಸ ಶಾಸನಗಳು

97

ಪಾವುಗಡದ ಹೋಬಳಿ ಕನಕಾ ಬೆಟ್ಟದಲ್ಲ ಹನುಮಂತರಾಯನ ಕೋಟೆಯಲ್ಲ ಹನುಮಂತರಾಯನ
ಗುಡಿಯ ಹಿಂದೆ ಹುಣಸೆಯಮರದ ಬುಡದಲ್ಲರುವ ಗುಂಡಿನಲ್ಲ.

- | | |
|----------------------|-----------------------|
| 1 ಪಾರ್ಥಿವನಂವತ್ತರದ ಅ | 4 ಕ್ಕಿಸಿದ ಕೊಟೆ ಮಂಗಲ ಮ |
| 2 ನ್ನಯಿಜ ನು ಜಿ ಸುಗಂನ | 5 ಹ ಶ್ರೀ ಶ್ರೀ ಶ್ರೀ |
| 3 ಮರಗೊಪಂಜಿಗಳು ಇ | |

98

ಅದೇ ಹೋಬಳಿ ಚಕ್ಕನಾಯಕನಹಳ್ಳಿ ಗ್ರಾಮಕ್ಕೆ ಪಶ್ಚಿಮದಲ್ಲ ಗೊಲ್ಲರ ದೊಡ್ಡಿ ಹೊಲಕ್ಕೆ
ಉತ್ತರಭಾಗದ ಬಂಡೆಯಮೇಲೆ.

- | | |
|-------------------|-------------------|
| 1 ಶ್ರೀವೆಂಕಟನಮುದ್ರ | 3 ನಾಥನ ಗಡ್ಡೆ ಶ್ರೀ |
| 2 ಹಿಯ ತಿರುವೆಂಗಳ | |

99

ಅದೇ ಹೋಬಳಿ ಗುಂಡಲಹಳ್ಳಿ ರಾಮದೇವರ ಗವಿಯ ಮುಂದೆ ಇರುವ ದೀಪಸ್ತಂಭದ ಬುಡದಲ್ಲ.

- | | |
|------------------|-------------|
| 1 ಶ್ರೀ ಬೈರಾಜು ಕೊ | 3 ಜು ನಿಟವಿನ |
| 2 ಡಕ ರಮಾ | 4 ಕಂಬಬಿರು |

100

ಅದೇ ಹೋಬಳಿ ರಂಗಾಪುರವೆಂಬ ಪಾಳು ಗ್ರಾಮದಲ್ಲ ರಂಗನ್ನಾಮಿ ದೇವಸ್ಥಾನದ
ಪ್ರಾಕಾರದಲ್ಲ ವೀರರಗುಡಿಯ ಬಲಪಾರ್ಶ್ವದ ಕಲ್ಲಿನಲ್ಲ.

- | | |
|--------------------------|----------------------|
| 1 ನಾರ್ವರಿ ನಂವತ್ತರ | 5 ಉ ಪೂಜಾರಿ ಮಲ್ಲಪ್ಪನು |
| 2 ದ ವಯನಾಕ ಬಹುಳ ಪಂ | 6 ತಂಮ ತಾಯಿ ತಂದೆಯ ಧಮ |
| 3 ಚಮಿ ಸುಕ್ರವಾರದಲು ಲಕಗೊಂಡ | 7 ಪ್ರತಿಷ್ಠೆಯ ಮಾ |
| 4 ರಾಮಗೊಂಡೆ ಅವರೆ ಪುಕ್ಕ | 8 ಡೆವನು |

101

ಅದೇ ಗುಡಿಯ ವಗ್ರಹದ ಕಲ್ಲಿನ ಪಟ್ಟಿಯಲ್ಲ.

ಶ್ರೀಲಕರಾಮ ನಕಳ ಜನಕಿ ಲೇನಾಗಲ

102

ಅದೇ ದೇವಸ್ಥಾನಕ್ಕೆ ಪಶ್ಚಿಮದಲ್ಲೆ ಅಂಜನೇಯ ಗರುಡ ವಿಗ್ರಹದ ಕೆಲಗೆ ಅತುಕೊಂಡಿರುವ ಕೆಲನಲ್ಲ.

ಪ್ರಮಾಣ—6'×7'

- 1 ತಿರುವೆಂಗಳನಾಥನ ಧ್ವಜಸೆವೆಗೆ ಸಲುವ ಗೂಪ
- 2 ವಾದ ಶ್ರೀ ವೆಂಕಟನಮುದ್ರದ ಧರ್ಮಶಾಸನ
- 3 ಶುಭಮಸ್ತು ಸ್ವಸ್ತಿ ಶ್ರೀ ಜಯಾಭ್ಯುದಯ ಶಾಲವಾಹನ ಶಕವರುಷಂ
- 4 ಗಳು ೧೪೭ನೆಯ ಪವ ಸಂವತ್ಸರದ ವಯಿಶಾಖ ಬ ೨ ಗುಲೂ ಶ್ರೀಮತು . . . ರಿಯಾ
- 5 ತಿರುವೆಂಗಳನಾಥನ ಧ್ವಜದ ಸೆವೆ ದೇವತಾಯಾತ್ರೆಯನೂ ಪ್ರತಿವರುಷಗೂ ನಡಸುವ
- 6 ಧರ್ಮಕ್ಕಾಗಿ ಅಚ್ಯುತರಾಯ ಮಹಾರಾಯರ ಅಪ್ಪಣಿಯಲ ಸರ್ವಪ್ರಧಾನ ರಾಮಾ
- 7 ಧಟ್ಟಯ್ಯನವರ ತಂಮಂದಿರು ಯೆಲ್ಲಪ್ಪಯ್ಯನವರೂ ಕೆತಗೌಡನ ಕೆಣಿಯನು ವಾನು
- 8 ದೇವನಾಗಯ್ಯಗಳ ಮಗ ಧ್ವಜ ತಿಂಮಣದಾಸನಿಗೆ ಯಾ ಗೊಪಗೊಂಡನ ಹಳೆಯನೂ
- 9 ಶ್ರೀವೆಂಕಟನಮುದ್ರವೆಂದು ಪ್ರತಿನಾಮವನೂ ಮಾಡಿ ಶ್ರೀವೆಂಕಟಾದ್ರಿಗರ್ಹಿತವಾಗಿ ಧಾ
- 10 ಕೆಯನೊಡು ದಾನಪತ್ರಶಾಸನವನೂ ಕೊಟ್ಟು ವಳೆಯಶಾಸನಕೆ ಅಪ್ಪಣಿಯನು
- 11 ಕೊಡಿಸರಾಗಿ ಯೆಲ್ಲಪ್ಪಯ್ಯನವರ ಸೆವಾಕಾರ್ಯಕರ್ತರಾದ ನೀಪು ಪಾರುಪತ್ಯ
- 12 ಕರ್ತ ರೊಡ್ಡದ ಹೆಬ್ಬಾರುವ ಉಪಾಧ್ಯಯ ಯಾ ಅಗ್ರಹಾರಕೆ ವಳೆಯಶಾಸನವನು
- 13 ಧ್ವಜಸೆವೆಯನೂ ನಿತ್ಯವಾಗಿ ನಡಸಿ ಯಾ ಧರ್ಮಸೆವೆಯ ಯಾ . . . ಸ
- 14 ಬರಸಿದ ಧರ್ಮಶಾಸನ ಈ ಧರ್ಮಕೆ ಆರು ಹಾನಿಮಾಡಿ ಯಾ ಗ್ರಾಮಕೆ
- 15 ಕೆಡು ಮಾಡಲೆಣಿಸಿದವರು ಶ್ರೀ ತಿರುವೆಂಗಳನಾಥಗೆ ದೊಹಮಾಡಿದಂಧವರು ;
- 16 ಮ್ಮ ತಂದೆತಾಯಿಗಳನು ವಾರಣಾಸಿಯಲ ಕೊಂಡ ಪಾಪಕೆ ಹೊಹರು ಹರಿಸೆವೆಯ
- 17 ತಂಮ ಕೆಯ ತಿಂಟ ನಲದವರ
- 18 ಯದಱ ಧರ್ಮ ಪ್ರತಿನೂಡು ಮಂಗಳ
- 19 ಮಹ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ

103

ಅದೇ ಹೋಬಳಿ ನನಿಗಾನಹಳ್ಳಿ ಊರಿಗೆ ಪೂರ್ವ ಕರಿಕಲ್ಲು ಮೊರಡಿಯಲ್ಲರುವ ಕರಿಯ ಗುಂಡಿನಮೇಲೆ.

(ದಕ್ಷಿಣಮುಖ)

- | | |
|----------------------------|-------------------------------------|
| 1 ದುಂದುಭಿನಂವತ್ಸರದ ಮಾಘ | 5 ಮಂ . . . ಕೆಯಲು ಭೀಷ್ಮಗ್ಯಾದೆಯ |
| 2 ಶುದ್ಧ ೧೦ ಲು ಜಾಮಲಕದ ರಾಯನು | 6 ಗಿ . . . ಗಾದ ಊರನು ಗ ೧೨೦ಗೆ ಗದ |
| 3 ಮಗೆ ಚಕ ಕದುರಯನು ಕೆಣಿಯ | 7 ಕೆ . . . ಡ . . . ಮರದ ಸ್ತಳದಲು ಬ ೧೬ |
| 4 ಹಿ ಪೊಡಹ ಕಟನುದಕೆ ನಂಮ | |

(ಪೂರ್ವಮುಖ)

- | | | |
|----------|-----------|-------|
| 8 ಇದ | 10 ಳುಹಿಡವ | 12 ವಂ |
| 9 ನು ಆಳು | 11 ರ . ವಂ | |

104

ಅದೇ ಸ್ಥಳದಲ್ಲೆ ಮತ್ತೊಂದು ಗುಂಡಿನಮೇಲೆ ಹನುಮಂತ ವಿಗ್ರಹದ ಪಾದದ ಕೆಳಗೆ

- | | |
|---------|---------|
| 1 ಕೊಗನಿ | 2 ಬತುಡು |
|---------|---------|

105

ನಿಡುಗಲ್ಲು ಹೋಬಳಿ ನಿಡುಗಲ್ಲಗೆ ಸುಮಾರು ಅರ್ಧ ಮೈಲಿ ಹಿಂದೆ ಬಂಡೀ ಜಾಡಿನ ಎಡಪಾರ್ಶ್ವ

ನುಗ್ಗೆಮರದ ಕೆಳಗೆ ನಿಂತಿರುವ ವೀರಗಲ್ಲು.

- | | |
|-------------------------------|------------------------|
| 1 . . . ಜಲ ರಾಜನಾಮಗ ಕೇಸನೆಯಕ | 3 . . . ಶಹಿಂ |
| 2 . . . ಕರೆ . . . ವಿದುಸರ್ಗಾರ್ | 4 |

106

ನಿಡುಗಲ್ಲು ಬೆಟ್ಟದಮೇಲೆ ಸೋಮೇಶ್ವರ ದೇವಸ್ಥಾನದ ಹೊರಗಣ ಬಾಗಿಲುವಾಡದ ಮೇಲೆ.

- 1 ಶ್ರೀ ನಮಸ್ತುಂಗ ಶಿರಶ್ಚುಂಭಿ ಡಂದ್ರಚಾಮರ ಡಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ|ಸ್ವಸ್ತಿ
ಶ್ರೀಮನ ಹಾ ಮಂಡಲೇಶ್ವರ (ಗಣೇಶ್ವರದೇವ ಚೋಳಮಹಾ)
- 2 ರಾಯೆ ನಿಡುಗಲ್ಲ ನೆರೆವೀಡಿನೊಳು ಸುಖಸಂಕಥಾವಿನೋದದಿಂ ರಾಜ್ಯಂ ಗಯ್ಯುತ್ತಮಿರಲು | ಸಕ ವರುಷ
೧೨೦೨ನೆಯ

107

ಅದೇ ದೇವಸ್ಥಾನದ ಬಲಕ್ಕೆ ನಿಂತಿರುವ ವೀರಗಲ್ಲಿನಲ್ಲಿ.

- | | |
|----------------------------------|----------------------------|
| 1 ಗಡ ದಾನ ರಿಯಾ . . . | 3 ಎಡ . ನಾಗ . . . |
| 2 ತ್ತಿದರು ಧಾವ ಸಂವತ್ಸರದ ವೈಶಾಕ ೧ ಅ | |

108

ಅದೇ ಬೆಟ್ಟದಲ್ಲಿ ದುರ್ಗಾಗುಡಿಯ 1ನೆಯ ಗಂಟೆಯ ಮೇಲೆ.

- 1 ಪ್ಲವಂಗನಾಮ ಸಂ| ಧಾದ್ರಪದ ಶು ೧೦ ಧಾನುವಾರಂ ಶ್ರೀ ದುರ್ಗಮ ಮಲ್ಲಬೊಯಿ
- 2 ಅಮ ಮುರ್ರಿಬೊಯಿ ಆಚ್ಚಿ ತಿಂಪುಯ ಪನಮುಡು ದಾಸನಯಕುಡು
- 3 ಶವ || ೦ |

109

ಅದೇ ಗುಡಿಯ 2ನೆಯ ಗಂಟೆಯ ಮೇಲೆ.

ಪ್ಲವಂಗ ಸಂ| ಚಯತ್ರ ಶು ೧ ಶ್ರೀ ಸ್ವಾಮಿ ದುರ್ಗಮಕು ಸಟು ಬಾಸ್ಕರೈಯ ಶವ.

110

ಅದೇ ಬೆಟ್ಟದ ಶಿಖರದ ಬಸವನ ಪಾಳು ಗುಡಿಯ ಮುಂದೆ ನಿಂತಿರುವ ದೀಪಸ್ತಂಭದ ಬುಡದಲ್ಲಿ ದ್ವಿಜಮುಖ.

- | | |
|------------------------------|----------------------------|
| 1 ಶ್ರೀಮನ್ನಹಾ ನಾಯಕಾಚಾರ್ಯ | 6 ವೀರ ಹೊಟ್ಟಣ್ಣ ನಾಯಕರು ಯಾತ |
| 2 ಹೆರತಿಯ ಹೊಟ್ಟಣನಾಯಕರ ಕೊಮಾ | 7 ನ ಪುಂಜಸ್ಥೀರು ಚಿಕಾವೆ ಬಸವಾ |
| 3 ರರು ತಿಂಮಂಜನಾಯಕರು ಯಾತನ ಕೊಮಾ | 8 ವನ ಶಾವ ಕೊಪಾಪಯ ಶಾವೆ |
| 4 ರರು ಹೊಟ್ಟಣನಾಯಕರು ಯಾತನ ಪದ | 9 ಪುಂಗಳಮಹಾ ಶ್ರೀ ಶ್ರೀ ಶ್ರೀ |
| 5 ವಣಿಗೆ ಚಿಂನಮಾಂಬಾ ಯವರ ಕೊಮಾರ | |

111

ಅದೇ ಬೆಟ್ಟದ ನಗರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿರುವ ಪ್ರಿಂಟ್ ನಂಬರು 47ನೆಯ ವೀರಗಲ್ಲಿನ ಬಲಭಾಗದಲ್ಲಿರುವ ಕಲ್ಲು.

- | | |
|--------------------------------|-------------|
| 1 ಶ್ರೀಮತು ಪೆರುಮಾಳದವನ ಬ | 3 |
| 2 ಣದಲ್ಲ ಲಕ | 4 ಯಲ ಕವಿದು |

112

ಅದೇ ಸ್ಥಳದಲ್ಲಿಯೇ ಮತ್ತೊಂದು ಕಲ್ಲಿನಲ್ಲಿ.

- 1 ವ . . . ದೆವ . . . ಚಗಪ

113

ಅದೇ ಬೆಟ್ಟದಲ್ಲಿ ಪಾರ್ಶ್ವನಾಥ ಬಸ್ತಿ ಗುಡಿಯಲ್ಲಿ ಮೂಲಬಿಂಬದ ವೀರರ ಬುಡದಲ್ಲಿ.

- | | |
|--|------------------------------------|
| 1 ಸ್ವಸ್ತಿ ಶ್ರೀ ಮೂಲನಂಪು ದೇಸಿಗಣದ ಪುಸ್ತಕ ಗಥ | 4 ಡ್ಡಂಗಲು ಬೆಳ್ಳುಂಬಕ್ಕೆಯ ಧವ್ಯಜನಂಗಳು |
| 2 ಕುಂಡಕುಂದಾನ್ವಯ ಯಿಂಗುಳೇಶ್ವರದ | 5 ಮಾಡಿಸಿದ ಪಾರ್ಶ್ವದೇವರ ಪ್ರತಿಮೆ |
| 3 ಬಳಿ ಶ್ರೀ ನೇಮಿಚಂದ್ರ, ಭಟ್ಟಾರಕದೇವರ ಗು | |

61

114

ಅದೇ ಬಸ್ತಿಯಲ್ಲಿ ಪ್ರಿಯಂವು ನಂಬರು 51, 52ನೆಯ ಶಾಸನಗಳಿರುವ ಕಲ್ಲಿನ ಮೇಲೆ ಇಟ್ಟಿರುವ
ಚಿಕ್ಕ ಜಿನಬಿಂಬದ ವಿರದಲ್ಲ

1 ಶ್ರೀಮತು ಚಿಕ್ಕಮಹದೇವನಿ | 2 . . ಚಂದಯನು

115

ಅದೇ ಬಸ್ತಿಯಲ್ಲಿ ಜಾಗಟೆಯ ಮೇಲೆ.

ದೊಮ್ಮಕ್ಕ | ಶುಕ್ಲ ಸಂ | ಜೆಪ್ಪ ಶು ಜಿಲ್ಲಾ ನಿಡುಗಲ್ಲು ದುರ್ಗದ ಪಾಶ್ಚಾತ್ಯನಾಥಸ್ವಾಮಿ ಬನದಿಗೆ ಗುಡಿಬಂಡಿಯಾಗೆ
ಇರೊ ಪೆನಗೊಂಡ ಹಂಪ್ಪಂಜ ಕೊಟ್ಟ ಬಯಗಂಚ್ಚಿ

116

ಅದೇ ಬಸ್ತಿಯಲ್ಲಿ ಗಂಟೆಯ ಮೇಲೆ.

ಶಿವಲಿಂಗನಾಮ ನ | ವಯಶಾಕ ಶು ೩ ಲು ನಿಗಲ್ಲು ಪಾಶ್ಚಾತ್ಯನಾಥಸ್ವಾಮಿ ಬಸ್ತಿಗೆ ರಾಯದುರ್ಗದ ಯಗಲಪನು ವಹಿದ
ಗಂಟೆ ಸಂ||

117

ಅದೇ ಹೋಬಳಿ ರಂಗನಮುದ್ರದ ಪಾಳ್ಯದಲ್ಲ ಶಿವಪ್ಪನ ಹೊಲದಲ್ಲ ನಿಂತಿರುವ ಕಲ್ಲು.

ಪ್ರಮಾಣ—1'6"×2'

(ದೇವನಾಗರಾಕ್ಷರ)

1 ಶ್ರೀ ವಾಮನ ಶ್ರೀ |

SIRA TALUK

ಸಿರಾ ತಾಲ್ಲೂಕು.

REVISED INSCRIPTIONS.
ಅದ್ವಿಪಾಡಾದ ಶಾಸನಗಳು.

94

ಶಿರಾ ಹೋಬಳಿ ಕಲ್ಲುಕೋಟೆ ಗ್ರಾಮಕ್ಕೆ ವಾಯವ್ಯದಲ್ಲ ಮೈರಾರ ದೇವರ ಗುಡಿಯ ಮುಂದೆ.

- 1 ಸ್ವಸ್ತಿ ಶ್ರೀ ಜಯಾಭ್ಯುಧಯ್ಯ ಶಾಲವಾಹನಶಕ ವರು
- 2 ಷಂಗಳು ಸಾ ೧೫೨೨ನೆಯ ಶಾವರಿ ನಂವತ್ಸರದ ಶ್ರಾ
- 3 ವಣ ಶು ೫ ಶನಿವಾರದಲು ಶ್ರೀಮತು ಕರಿಲಕೋಟೆಯ ಗೌಡ ಗಂಗೇ
- 4 ಗೊಂಡಗವುಡನ ಮಕಳು ಗೌರಿಗೊಂಡಗೌಡ ಗೌರಿಗೊಂಡನ ಮಕ್ಕಳು ಕೂ
- 5 ಳಪ್ಪಗೌಡರಿಗೆ ಅಕ್ಷಯಪುಂಜ್ಯ ಲಭವಾಗಲಯಂದು ತಮು ಕೊಮಾರ
- 6 ನಾಗಣಗೌಡನು ಕಂಲಕೋಟೆಯ ಮೈರಾರಲಂಗನ ಗುಡಿಯನು ಕಟ
- 7 ಸಿದ ಪುಯಂಧನಾಸನ ಕಟಿಸಿದವರು ಸ್ತಳದ ಗೌಡಗಳ

NEW INSCRIPTIONS.
ಹೊಸ ಶಾಸನಗಳು.

113

ಶಿರಾ ಕಸಬೆಯ ಚ್ರಾವಲರ್ಸ್ ಬಂಗಲೆಯ ಕಾಂಪೌಂಡಿನಲ್ಲರುವ ಗೋರಿಯ ಕಲ್ಲನ ಮೇಲೆ.
(ಇಂಗ್ಲಿಷ್ ಅಕ್ಷರ.)

114

ಅದೇ ಕಸಬೆಯ ಚಿಕ್ಕ ಮನೀದಿಗೆ ಸೇರಿದಹಾಗೆ ಕಟ್ಟಿರುವ ಹೊಸ ಕಟ್ಟಡದ ಉತ್ತರ
ಗೋಡೆಯಲ್ಲಿ ಹೊತಿರುವ ಕಲ್ಲು.
(ಪಾರ್ಸಿ ಅಕ್ಷರ)

115

ಅದೇ ಗ್ರಾಮದ ದೊಡ್ಡಮನೀದಿಯ ಅಂಗಳದಲ್ಲಟ್ಟಿರುವ ಕರಿಯ ಕಲ್ಲನ ಮೇಲೆ.
(ಪಾರ್ಸಿ ಅಕ್ಷರ)

116

ಅದೇ ಸ್ಥಳದಲ್ಲಟ್ಟಿರುವ ಬಿಳಿಯ ಕಲ್ಲನ ಮೇಲೆ.
(ಪಾರ್ಸಿ ಅಕ್ಷರ)

117

ಅದೇ ಗ್ರಾಮದ ಮಲಕರಿಹಾ ದರ್ಗಾವಿನಲ್ಲರುವ ಗೋರಿಯ ಮೇಲೆ.
(ಪಾರ್ಸಿ ಅಕ್ಷರ)

118

ಅದೇ ಸ್ಥಳದಲ್ಲ ಮತ್ತೊಂದು ಗೋರಿಯ ಮೇಲೆ.
(ಪಾರ್ಸಿ ಅಕ್ಷರ.)

119

ಅದೇ ಗ್ರಾಮದ ದೊಡ್ಡಕೆರೆಯ ಕೆಳಗೆ ಇರುವ ಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ಮುಂದಣ
ಅಂಕಣದ ಕಂಭದಲ್ಲೆ

1 ಬಾಳೋಜಿಪಂಡಿ	4 ಕರಪ್ರಾಂತ್ಯರಾಜಾ	7 ದನಾಯನಹಜಯಿಸ್ವ
2 ಬಾಳಾಜಿ ಗಣೇಶ	5 ಫರಕಡಬಡಹು	8 ರಗುಕರಣವಿರಾ
3 ಜಯಿಸಿ ಬರವಡೆ	6 ಂಡರೈಯನ ಮಗ ಹಡ	

120

ಅದೇ ಗ್ರಾಮದ ದುರ್ಗಮ್ಮನ ದೇವಸ್ಥಾನದ ದಕ್ಷಿಣಕ್ಕಿರುವ ಮಂಟಪದ ಕಂಭದ ಮೇಲೆ.

1 ಶಾಲವಾ	3 ಂಲಂಜನೆ ವಿಜ	5	7 . ಕ
2 ಹನಶಕ .	4 ಯ ಸಂವತ್ಸರದ	6	8

121

ಕನಬಾ ಹೋಬಳಿ ಕಲ್ಲುಕೋಟೆ ಗ್ರಾಮದ ಕೆರೆ ಕೋಡಿಯ ಹಿಂದೆ ಇರುವ ಲಿಂಗನಾಯಕನ
ಹೊಲದಲ್ಲಿರುವ ಕಲ್ಲು

1 ಮೈರಾರಲಂ	2 ಗನಮಾನ್ಯ
-----------	-----------

122

ಅದೇ ಸ್ಥಳದಲ್ಲೆ ದೇವೇಗೌಡನ ಹೊಲದಲ್ಲಿರುವುದು.

1 ಮೈರಾರಲಂ	2 ಗನಮಾನ್ಯ
-----------	-----------

123

ಅದೇ ಹೋಬಳಿ ಹಲ್ಲೂರು ಕೆರೆಯಲ್ಲಿ ಮುಳುಗಿದ್ದ ಗುಂಡಿನಮೇಲೆ.

1 ಸ್ವಸ್ತಿ ಸಕ	23 ಕೈ ಸಲ್ಲು ಬಹು ಭುಕ್ತಾ
2 ನಿಪಕಾರಾ ತೀಧ ಸಂಬ್ರಚ್ಚಾ	24 ರಾಜಭಿಃ ಸಗರಾ
3 ರಾಸತದ ಉವಿಱ್ಱು	ದಾಫಲಂ ಸ್ವದತ್ತಾಂ ಪರದತ್ತಾಂ ವಿ
4 ಪತನೆ ವಾರಿಷಂ ಪ್ರವಾರ್ತಿ	25 ಯೋಹರನು ವಸನ್ತ
5 ಸುತಿರೆ ಪ್ರೊಥವಮಣ್ಣಿ ವಾ	26 ರಿಷ
6 ರಿಷದೊಳು ಶ್ರೀಪುರುಷರಾಜ್ಯಾಜ್ಞೆ	27
7 ಯುತ್ತಿರೆ ಅದೆಪರ ಕೆಱಿಯಾ ಕಟ್ಟ	28
8 ಪಾಲ್ಯುರ್ಗಪನ್ನೆ ರಾಟ ಪದೆ	29
9 ಸತಿಪನ್ನೆ ರಾಟು ಕಿಱುದೆಱಿಯು ಮೈದು	30 ಲ
10 ಪಳ್ಯಾಳು ಪನ್ನರು ಎಚ್ಚು ಬಿದ್ದ	31 ಪ . ಪ
11 ಕುತ್ತಟ್ಟು ಗಾಮುಣ್ಣಿರುಮ್ ಬಿದೆ	32 ಗು
12 ಣ್ಣಿತ್ತಿ ಅಳರುಪದೆ ದಿಮಾಂಬಳ್ಳಿ	33 ಪ
13 ಪನ್ನೆ	34
14 ರಡುಪನ್ನೆ ರಣ್ಣೆ	35 ಪ್ಪ . ಸೆಲ
15 ಪರಿಹಾರ	36 ಬಿಳ್ಳ
16 ಇದಾನ್ರಿಡಪ . ನ	37 ಬಿಳ್ಳ
17 ನೊರೂರ . ದಾಬಾ	38 ದ . ಲಳ್ಳ
18	39 ಸಿಗ
19	40 ರಸಕ್ಕ
20 ನಾಳಿ	41 ದುಗಾರಗ
21 ರಕವಿರಯುಮ	42 ಗುಱಿ . ಇ
22 ರುವನಱದಲೆ	43
	44 . . . ಕಾ

ಅದೇ ಗ್ರಾಮದ ಮುಂದೆ ಅರಳಿಯ ಕಟ್ಟೆಯ ಪಕ್ಕದ ಗದ್ದೆಯ ಬದುವಿನಲ್ಲಿ ನಿಂತಿರುವ ವಿರಗಲ್ಲು.

(ಹಳೆಗನ್ನಡಕ್ಕರ)

ಬಲಗಡೆ,	7	ವರುಷದ	14	ಸತೊಲುಗೊ
1 ಸ್ವಸ್ತಿ ಶ್ರೀ	8	ಕಾರ್ತಿಕ	15	ಕೊಳ್ಳ
2 ಸ	9	..	16	ಕಳ್ಳ
3 ಚ	10		17	ರಾಸ್ವಲರನ್ನೊ
4 ಕಾಪೇಸ್ವರ	11		18	ನು ವಿರನರ್ಗ
5 ಕಥಟಾರ	12	ಸ್ತಿತ್ತಪೊ	19	ಮೋಟುದಾನ
6 ಗ್ಗಮೇಟಿದ	13	ರಸಿದೇವ		

ಗೌಡಗೆರೆ ಹೋಬಳಿ ಕೆರೆಯಾಲದ ಹಳ್ಳಿಯಲ್ಲಿ ಪಟೇಲನ ಹೊಲದಲ್ಲಿ ನಟ್ಟ ವಿರಗಲ್ಲು.

1 ಸ್ವಸ್ತಿ ಶ್ರೀ ಕೆಟುಧಂ | 2 ಬಬಕರ | 3 ರಡಿ

ನಾದೂರು ಹೋಬಳಿ ಕಸಬೆಯಲ್ಲಿ ರಾಮದೇವರ ದೇವಸ್ಥಾನದ ಬಾವಿ ಕಲ್ಲನಮೇರೆ.

1 ಕೊಮರಾ | 3 ಯ ಪಾದಕ್ಕೆ ಮಜನದ ಬಾವಿ ಕಟ್ಟಿದುದು
2 ವೊರನಿಂಗ ಮಗ ಬಸವಂಜನು ರಾಮನ್ಯಾಮಿ

TIPTUR TALUK

ತಿಪಟೂರು ತಾಲ್ಲೂಕು

REVISED INSCRIPTIONS

ತಿಪ್ಪುಪಾಡಾದ ಶಾಸನಗಳು

5

ತುರುವೇಕೆರೆ ಹೋಬಳಿ ತುರುವೇಕೆರೆ ಗ್ರಾಮದ ಜೆನ್ನಿಗರಾಯ ದೇವಸ್ಥಾನದ ದಾಗಿಲ ಬಲಗಡೆ

- 1 ಸ್ವಸ್ತಿ ಶ್ರೀ ಜಯಾಧ್ಯುದಯ ಶಾಲವಾ
- 2 ಹನತಕ ವರ್ಷ ೧೪೬೧ನೆಯ ವರ್ಷಮಾ
- 3 ನಕ್ಕೆ ಸಲುವ ಸಾಮ್ಯಸಂವತ್ಸರದ ಕಾರ್ತಿಕ
- 4 ಬ ೧೦ಯಲು ಶ್ರೀಮತು ಶ್ರೀಮನು ಮಾಹಮ
- 5 ಂಡಲೇಶರ ಪೊಡುಪಾಮಿ ಪೆಂಕುಯ್ಯದೇವಮ
- 6 ಹಾಲರಶಗಳಿಗೆ ಅದಾಕೆಲು ತಿಂಮರಾಜಯನವರೂ
- 7 ನಾಯರನಕಾಲಿಸು ಮೂಯನಂದಿದ್ದದ ಸಿಮೆಸ
- 8 ಇಕ್ಕೆ ಸಲುವ ತಂಡಗದಲ ಗೆಜಲುಕೊಂಡಯನೊಗದ
- 9 ಸಅಯನವರೂ ವೇಂಕಟಾದ್ರಿರಾಜಗಳಿಗೆ ಪುಂಜು
- 10 ವಾಗಬೇಕೆಂದು ತುಣುವೆಕೆಟಿಯ ಜೆನ್ನಿಗರಾಯಗೆ ಉಧ
- 11 ಯ ದಶಮಿಯ ಮಹೋತ್ಸವ ನಿಮಿತ್ತ ವಾಗಿ ತಂಡಗದಲ್ಲ ಮೊದಲೆ
- 12 ಯಲ್ಲ ಗದ್ದೆ ಖಂ || ಹೊಲ ಯೊರೆಗೆಉಡಗಣನಾರಿಗಲ ಖಂ || ೧
- 13 ಇಟ್ಟ ನಹಳ್ಳಿಯಲ ದದ್ಯೋದನ ನೈವೇದ್ಯಕ್ಕೆ ಶಲವಾ
- 14 ಗಿ ಕೊಟದು ಖಂ ೧೦ ಗದೆ ಯೂ ಸೇವೆಯೂ ಅಚಂದ್ರಾರ್ಕ
- 15 ಸ್ಥಾಯಿಯಾಗಿ ನಡದು ಬರಸುದು || ದಾನಪಾಲನಯೋರ್ಮ
- 16 ಧ್ಯೇ ದಾನಾಶ್ರೇಯೊನುಪಾಲನಂ || ದಾನಾತ್ಪ್ಸರ್ಗಮ
- 17 ವಾಶ್ಚೋತಿ ಪಾಲನಾದಚ್ಯುತಂ ಪದಂ ||

11

ಅದೇ ಹೋಬಳಿ ಮಾದಿಹಳ್ಳಿ ಗ್ರಾಮಕ್ಕೆ ಪಶ್ಚಿಮ ಅನಂತಯ್ಯನ ಹೊಲದಲ್ಲರುವ ವಿರಗಲ್ಲು.

- | | | |
|---------------------------------|--------|---------|
| 1 ಸ್ವಸ್ತಿ ಶ್ರೀ ಕೊಟವಣಿಯುಗ ನಾಗ | 3 ಉಪರಿ | 5 ಸತ್ತಂ |
| 2 ಪಾರಯ್ಯಂ ಬೆಳ್ಳತ್ತದ ಗಾವುಣ್ಣಂ ತು | 4 ಯಲೆ | |

39

ನೊಣವಿನಕೆರೆ ಹೋಬಳಿ ಮತ್ತಿಗಟ್ಟದ ಈಶ್ವರ ದೇವಸ್ಥಾನದ ಬಳಿ ಇರುವ ವಿರಗಲ್ಲು.

- | | | |
|--|--|------------------------|
| 1 ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಶ್ವೀವಲ್ಲಭ ಮಹಾರಾಜಾಧಿರಾಜ | | |
| 2 ರದ್ವಾರಾವತೀಪುರವರಾಧೀಶ್ವರ ಯಾದ | | ಕಮಲಮಾರ್ತುಣ್ಣ ಮಲೆರಾಜ |
| 3 ಜ ಮಲಪರೊಳುಗಂಡ | | ವರ |
| 4 ಯ ಬ ಇನಲ | | |

5	ತ್ತಿಯಾ . ನಂ .	ಮಹಾನಾಮಂತ	ಬಳಸೂ		
6	ಡಿಯಯ್ಯ	ನರಾದ . ಕದ್ಯಟಯಕ .			
7	ಮಹದೇ	ರೊಡೆಯ ಮತ್ತಿಗಟ್ಟದ ಮುದ್ದಗೆ	ಗಜಕ್ಕಗವುಣ್ಣಂಗಂ ಪುಟ್ಟ .		
8	ಮಾರಗವುಡ ತುಣುಹರಿಯಲು		ಗುರ್ಚಿ ಸುರರೋಕ ಪ್ರಾಪ್ತನಾದ ನಾತಂ		
9	ಗೆ ಸಮ	ಗಪ್ರಸಿದ್ಧವಾಗಿ ನಿಜಿಸಿದ ಕಲು ಮಂಗಳಮಹಾ ಶ್ರೀಶ್ರೀ ಜಿತೇನ ಲದ್ಯ			
10	ತೆ ಲಕ್ಷ್ಮೀ ಮಿತ್ರೇನಾಶಿ ಸುರಾಂಗನಾ ಕ್ಷಣವಿಧ್ವಂಸಿನೀ ಕಾಯೇ ಕಾ ಚಿನಾ .	ಮರಣೇ ರಣೇ			
11	ಡ . ಯುದಿದ ಕರ್ಕರ ನಿಕಲು	ಜಂಬುರನ	ದರಕಟ್ಟಿ ಮಾರದೇವ		
12	ನೆ ಮೆಟ್ಟದ ಕೆರಕಿಗೆ ಕರಿಗೆ	ಳನಾ	ದದು ಶ್ರೀಮತು ವೀರಬಲ್ಲಾಳದೇವ ಮಟ್ಟಿ ಸೂಳಾಯ್ತು		
13	ಕನ್ನಯನಣ್ಣ ಮುದ್ದಗೆಲುಡಂಗವೆತ್ತಿ	ಗವುಡಕಯಕಾಟ	ದಕೆಟಿತೂಬುಶೈಲಕ್ಕಂ		
14	ಶ್ರೀಮತು ವಿಜಯಾಪುರ	37	ವಗಣಿತಗ್ಗಣ್ಣ	61	ತೆನಪಳು ತಾನೇ
15	ಕೇದಾರದೇವರ ಶ್ರೀಪಾದಾರಾಧಕ	38	ನಿಷ್ಪರ ಪ್ರತಿ	62	ದೊಳಂ ರೂ
16	ನಪ್ಪ ಸೇನದೋವ ಮಲ್ಲರನ ನು	39	ಪಾಳಿಸುವಂ ದು	63	ವಿನೋಳಂ ಪತಿಥ
17	ಮಾಡಿದ ಬಿನಾಣಿ	40	ಪ್ಪರ ನಿಗ್ರಹಿಸಿ	64	ಕೈಯೆನಿಸಿ ನೆಗಳ್ಳಾ
18	ನವಿರೆಯ ಮನೋಜನ	41	ರೋಕದರ್ತ್ತಿ ಜನ	65	ವಸುಮತಿಯೊ
19	ಮಟಿಯ ಮಾದೋಜನ	42	ಕಂ ಯಿಪ್ಪಾತ್ರ್ಗ	66	ಃ ಜಕಮವೈಗುಳಿ
	ಕಲು	43	ನಿಧಿಯೆನಿ	67	ದ ವೆಂಡಿವೊರೆ
20	ದಕೆಲ್ಲನ	44	ಸುವೆ ಹೆಗೆ ಡೆ ಬಿ	68	ಯೇ
(ದಕ್ಷಿಣ ಧಾಗದಲ್ಲ)		45	ಟ್ಟಿಯನದೇಂ	69	ಅನಾ ಕಲ್ಲಂಗೆ ಬಿಟ್ಟ
21	ಮತ್ತೆಳಕವೆದು	46	ಕ್ರಿತಾರ್ಥನೊ	0	ಗದ್ದೆ ಕೊಳಗೆ ೨
22	ಬಿದಿಯಾ	47	ಜಗದೊಳು	71	ಕೆಯೆ ಕೊಳಗಂ
23	ಳುಮಾದಲೆ	(ಉತ್ತರಭಾಗದಲ್ಲ)		72	ಶ್ರೀಮತು ಬಾರೇ
24	ಧೂಪ	48	ಟ್ಟದಪ್ಪ	73	ಸ್ವರದೇವರ ಪಾದಾ .
25	ಸೆ	49	ಂ ರಕ್ಷಿಸಿ	74	ರಾಧಕನಪ್ಪ ಮು
26	ಯೊ	50	ದಿಯೊಳಾ	75	ದ್ವಗವುಡನ ಮ
27	ಳರು	51	ಜಮಂ	76	ಗೆ ಬಮ್ಮಯ್ಯ
28	ಮಿಪ್ಪತೆರಣದಂದೆ	52	ಣೆಯೆ	77	ನು ಕಟ್ಟಿ
29	ನು	53	ಮಟ್ಟಿ	78	ನಿಡ ಧಾವಿ
30	ವಕುಳ ಕಮೋ	54	ಬಿ	79	ಯವರು
31	ದ್ವವ ನಾದರದಿಂದೊ	55	ಜನೆಗೆ	80	ಯನುಂದೇ
32	ಲ್ಲು ಕೂರ್ತು ರಕ್ಷ	56	ಳ್ಳಿದ್ಧಂ ಮುದ್ದಗೆ	81	ವರಿಗೆ ಕೊಟ್ಟ
33	ಸುತಿಪ್ಪನು	57	ವುಡನತಿ	82	ಗದ್ದೆ ಕೊಳಗೆ ೨
34	ಮೆದಿನಪರುಳ್ಳಿ	58	ಗಂಭೀರನು	83	ಕೆಯೆ ಕೊಳ
35	ನ ಸೂಳಾಯ್ತು	59	ಸತಿಯರೊಳಗೆ	84	ಗಂ
36	ಮಾಧವನ ಪುಣ್ಯ	60	ವತಿಸಯಮಿಂ		

ಅದೇ ಹೋಬಳಿ ಬಜಗೊರು ಗ್ರಾಮದ ಊರುಬಾಗಿಲಲ್ಲರುವ ಕಲ್ಲು

- 1 ಸ್ವಸ್ತಿ ಶ್ರೀಮದ್ರಾಮಾನುಜಾಯನಮಃ || ಅವಿಷ್ಣುಮಸ್ತು | ಸ್ವಸ್ತಿ ಶ್ರೀ ಜಯಾಧ್ಯುದಯ ಶಾಲ
- 2 ವಾಹನಸಕ ವರುಷ ೧೪೭೩ ಸಂದು ವರ್ತಮಾನವಾದ ವಿರೋಧಿಕ್ಕೃತ ಸಂವತ್ಸರದ
- 3 ಫಾಲುಗಣ ಸುಧ ೫ ಅಲು ಶ್ರೀಮದನಾದಿ ಮಹಾಸ್ವಾಮಿ ಸ್ಥಾನಂ ಧೂರೋಕವಯುಕಂ
- 4 ಠ ವಯಿಕುಂಠವರ್ಧನಕ್ಷೇತ್ರ ಜ್ಞಾನಮಂಟಪಾಪರಾಭಿಧಾನ ದಕ್ಷಿಣ ಬದರಿಕಾ

- 5 ಶ್ರೀಮ ಯಾದವಗಿರಿ ತಿರುನಾರಾಯಣಪುರದ ಶ್ರೀಸಂಪತ್ಕರನಾರಾಯಣದೇವ
- 6 ರ ದಿವ್ಯ ಶ್ರೀಪಾದಪದ್ಮಾರಾಧಕ ಮೂಯವಾದಿ ಕೋಳಾಹಳ ಮಂತ್ರವಾ
- 7 ದಿ ಭಯಂಕರ ಶರಣಾಗತ ವಜ್ರಕುಂಜರ ಸಟುಧರಶನಸಾಪ
- 8 ನ ಆಚಾರ್ಯ ಅಭಂಗ ಗರುಡ ಪೇದಮಾರ್ಗಪ್ರತಿಷ್ಠಾಚಾರ್ಯರಾ
- 9 ದ ಶ್ರೀರಾಮಾನುಜಾಚಾರ್ಯರ ನಾರಾಯಣದೇವರ ಚಲಹಳರಾಯರ ಶ್ರೀ
- 10 ಪಾದಪದ್ಮಕೆ ಶ್ರೀಮನ್ಮಹಾಮಂಡಲೇಶ್ವರ ಶ್ರೀಪತಿರಾಜರ (ಂಗರಾ) ಜಯ್ಯದೇ
- 11 ವ ಮಹಾಅರಸುಗಳು ಸಮರ್ಪಿಸಿದ ಕಯಂಕರಿಯದ ಧರ್ಮಸಾಧನ
- 12 ದ ಕ್ರಮವೆಂತೆಂದಡೆ ಶ್ರೀಮನ್ಮಹಾರಾಜಾಧಿರಾಜ ರಾಜಪರ
- 13 ಮೇಶ್ವರ ಶ್ರೀವೀರಪ್ರತಾಪ ಪೂರ್ವಪಶ್ಚಿಮದಕ್ಷಿಣಸಮುದ್ರಾಧಿ
- 14 ಪತಿ ಸದಾಶಿವದೇವಮಹಾರಾಯರು ನಮಗೆ ಅಮರನಾಯಕತ
- 15 ನಕೆ ಪಾಲಿಸ್ತ ಕಂದಿಯಸೀಮೆವೋಳಗಣ ಬಜಗೂರ ಸ್ತಳ

102

ಕಬ್ಬನಹಳ್ಳಿ ಹೋಬಳಿ ಹಟ್ಟಣದಲ್ಲರುವ ಬಸ್ತಿಗೆ ಸೇರಿದ ಹಿತ್ತಲಲ್ಲರುವುದು.

1	ಶ್ರೀಮತು ಗುರುಬಸ	6	ಸ್ತಿಉದಮೆಯು
2	ವರಾಜದೇವರಿಗೆ	7	ಲ ಹೊಲಮಂ ಬ
3	ಮುದಿಯಪ್ಪನಾಯ	8	ಸವೈಯನ ಕೆ
4	ಕೆ ಭಕ್ತಿಯಂ ಹೆಟಣ	9	ಱಿ ಹಿಂದೆ ಗಡ್ಡೆ
5	ದಲ ಮುಟವ ಕೊಟ		

NEW INSCRIPTIONS

ಹೊಸ ಶಾಸನಗಳು

140

ಕನಕಾ ಹೋಬಳಿ ಕೆರೆಗೋಡಿ ರಂಗಾಪುರದ ಪರದೇಶಿ ಸ್ವಾಮಿಗಳ ಮರದ ಏಜಂಟ್

ನಿರ್ವಾಣಪ್ಪನವರು ಹಾಜರಾದಿಡ ತಾಮ್ರ ಶಾಸನ.

(5 ಹಲಗೆಗಳು, ಆನೆ ಮೂಹರು)

(1ನೆಯ ಹಲಗೆಯ ಹಿಂಭಾಗ)

- 1 ಶ್ರೀ ಸ್ವಸ್ತಿ ಜಿತಮ್ಬುಗವತಾ ಗತಘನಗನಾಭೇನ ಪತ್ಮನಾಭೇನ ಶ್ರೀಮದ್ವಾಹ್ನಿವೇದಿಯಕುರಾಮಲವ್ಯೋಮಾವ
- 2 ಭಾನನಧಾನ್ಯರಃ | ಸ್ವಪಾದ್ವೈಕಪ್ರಹಾರಬಣ್ಣ ತಮಹಾಶಿರಾಸ ಮ್ಬಲಬಿ ಬಲಪರಾಕ್ರಮೋ ದಾರುಣಾ
- 3 ರಿಗಣವಿದಾರಣೋಪಲಬ್ಧವ್ರಣವಿಧೂಷಣವಿಧೂಷಿತಃ ಕಾಣ್ಣಾಯನ ಸಗೋತ್ರಃ ಶ್ರೀಮತೈದ್ಯ
- 4 ಣವಮ್ಬು ಧರ್ಮಮಹಾಧಿರಾಜಃ ತಸ್ಯ ಪುತ್ರಃ ವಿತುರನ್ಯಾಗತಗುಣಯುಕ್ತೋ ವಿದ್ಯಾವಿನಯವಿಹಿ
- 5 ತವ್ಯತ್ರಃ ಸಮ್ಯಕ್ಪ್ರಜಾಪಾಲನಮಾತ್ರಾಧಿಗತರಜ್ಯಪ್ರಯೋಜನೋ ವಿದ್ಯತ್ಯವಿಕಾಣ್ಣಾನನಿಕಪೋ
- 6 ಪರಾಧೂತೋ ನೀತಿಶಾಸ್ತ್ರಸ್ಯ ವಕ್ತ್ರಪ್ರಯೋಕ್ತುಕುಶಲೋ ದತ್ತಕನೂತ್ಯವ್ಯತ್ತೇಷ್ಟಿಣೀತಾ ಶ್ರೀಮಾನ್ಮಾಧವಮಹಾ
- 7 ಧಿರಾಜಃ ತತ್ಪುತ್ರಃ ವಿತ್ಯಪ್ಯಂತಾಮಹಾಗುಣಯುಕ್ತೋನೇಕಚಾತುರ್ದನ್ಯಯುದ್ಧವಾಪ್ತಚತುರದಧಿಸಲರಾನ್ವಾದಿ
- 8 ತಯಶಾಃ ಶ್ರೀಮದ್ಧರಿವಮ್ಬುಧಿರಾಜಃ ತತ್ಪುತ್ರೋ ದ್ವಿಜಗುರುದೇವತಾಪೂಜನಪೆರೋ ನಾರಾಯ [ಣ] ಚರಣ
- 9 ನುಧ್ಯಾತಃ ಶ್ರೀಮಾನ್ವಿಷ್ಣುಗೋಪಮಹಾಧಿರಾಜಃ ತತ್ಪುತ್ರಃ ತ್ವಯಮ್ಬುಕಚರಣಾವೋರೂಹರಬಟ್ಟ

(2ನೆಯ ಹಲಗೆಯ ಮುಂಭಾಗ)

- 10 ವಿಶ್ವೀಕೃತೋತ್ತಮಾಹ್ನಃ ಶ್ರೀಮಾನ್ಮಾಧವಮಹಾಧಿರಾಜಃ ತತ್ಪುತ್ರಃ ಶ್ರೀಮಾನ್ವಿಷ್ಣುಕುಲಗನಗಧಿಕಮಾಲನಃ

ಕಪ್ಪವ

- 11 ಮೃಮಹಾಧಿರಾಜಃ ಅವಿನೀತನಾಮಾ ತತ್ಪ್ರತ್ಯೇ ವಿಜೃಂಭಮಾಣಾ ಸಕ್ತಿತ್ರಯಃಅನ್ದರಿಯಾಲತೃಪ್ತೈರ್ಯಳುಷಃ
ಪೆನ್ಸರ್ಗರಾ
- 12 ಜ್ಯನೇಕಸಮರಮುಖಮುಖತಪ್ರಹಾತಕಾರೋ ದುರ್ವಿನೀತ ನಾಮಧೇಯಃ ತತ್ಪುತ್ರಃ ಶ್ರೀಮೂನ್ಮುಷ್ಕರ
ನಾಮಧೇ
- 13 ಯಃ ತತ್ಪುತ್ರಃ ರಿಪುತಿಮಿರನಿಕರನಿರಾಕರಣೋದಯಧಾನ್ಯರಃ ಶ್ರೀವಿಕ್ರವಿಪ್ರತಿಥನಾಮಧೇಯಃ ತಸ್ಯ ಪುತ್ರಃ
- 14 ತನ್ಯಾನುಜೋ ನತನರೇನ್ದ್ರಕಿರೀಟಕೋಟಿರತ್ನಕರ್ಪದೀಧಿತಿವಿರಾಜಿತಪಾಪತಪಃ ಲಕ್ಷ್ಮ್ಯಾಸ್ವಯಂವೃತಪತಿ
- 15 ನ್ನವಕಾಮನಾಮಾ ಶಿಷ್ಠಃ ಪ್ರಿಯೋರಿಗಣದಾರುಣೀಗತಕೀರ್ತಿಃ ಶಿವಪಾರಾಪರನಾಮಧೇಯಸ್ಯ ಪಾತ್ರಃ
- 16 ಶೂರಪುರುಷತುರಗನರವಾರಣಘಟಾಸಂಘಟ್ಟದಾರುಣಸಮರಶಿರಸಿನಿಕಿತಾತ್ಮಕೋಪೋ ಭೀಮಕೋಪಃ ಅ
- 17 ಪಿಚ | ಯೋ ಗಂಗಾನ್ವಯ ನಿರ್ಮರಾಮ್ಬರತಲವ್ಯಾಭಾಸನಶ್ರೋಲ್ಲಸನ್ಮಾತ್ಮಣೋರಿಧಯುಜ್ಜರಃ ಸುಧಕ
- 18 ರಃ ಸನ್ಮಾರ್ಗರಕ್ಷಾಕರಃ ಶೌರಾಜ್ಯಂ ಸಮುಪೇತ್ಯ ರಾಜಸಮಿತೋ ರಾ ನುಣೈರುತ್ತಮೈ ರಾಜಾ ಶ್ರೀಪುರು

(2ನೆಯ ಹಲಗೆಯ ಹಿಂಭಾಗ)

- 19 ಪಶ್ಚಿರಂ ವಿಜಯತೇ ರಾಜನ್ಯಚೂಳಾಮಣಿಃ ಅಪಿಚ | ಪ್ರಜಾನಾಮ್ಬುತಿರಿತಿ ಕವಯೋ ಯಂ ಪ್ರಸಂಶ
- 20 ನ್ನಿನಿತ್ಯಃ ಸತು ಪ್ರತಿದಿನಪ್ರವೃತ್ತಮಹಾದಾನಜನಿತಪುಣ್ಯಾಹಘೋಷಮುಖರಿತಮನ್ದರೋದರೇಣ
- 21 ಶ್ರೀಪುರುಷಪ್ರಥಮನಾಮಧೇಯೇನ ಪೃಥುವೀಕೋದ್ಗಣಮಹಾಧಿರಾಜಃ ತತ್ಪುತ್ರಃ ಪ್ರತಾ
- 22 ಪವಿನಮಿತ ವಕಲಮಹೀಪಾಲಮಾಲಮಾರಾಲಾಳಿತಚರಣಾರವಿಂದಯುಗಳೋ ನಿಜವಿರಾಜಿತ
- 23 ನಿನಿತಕಲ್ಪ ಪಟ್ಟಶಮಾಕೃಷ್ಣನಿಷ್ಠದರಾಪಾಲವಲ್ಲವಜಯಶ್ರೀಮಾಲಜಿತ
- 24 ಅಪಿಚ | ಯಸ್ಮಿನ್ಪ್ರಯಾತವತಿಕೋಪವನಮ್ಬುಕೀಸೇಯಾನಿಕ್ಷಣಾದಹಿತಧೂಮಿಭುಜೋ
- 25 ರಣಾಗ್ರೇ ಅನ್ತ್ರಾವಲೇವಲಯಭೀಷಣಮನ್ತಕಸ್ಯ ವಕ್ತ್ರಾನ್ತರಂ ಕ್ಷತಜಕರ್ಥಮದು
- 26 ನ್ನಿರೀಕ್ಷಂ ಅನೇಕ ಸಮರಸಮ್ಪಾದಿತ ವಿಜಿಷ್ಣುತ ದ್ವಿರದರದನಕಲನಾಭಿಪಾಃ ಸತ್ಯವಿಖ್ಯಾತವಿಮು *
- 27 ಲಗಂಗಾನ್ವಯನಧಸ್ತಲಗಧಕ್ರಮಾಲ ಕೋದ್ಗಣಮಹಾರಾಜಾಧಿರಾಜಃ ಶ್ರೀಶಿವಮಾರದೇವಃ ಸಯೋಟ್ಟಪರನಾಮಃ
ಕವಿ

(3ನೆಯ ಹಲಗೆಯ ಮುಂಭಾಗ)

- 28 ವಿಜಯಾದಿತ್ಯಧೂಪಾಷಿಧೂತಃ ತನ್ಮಾದಧೂತ್ಸುತವರೋ ಜಗತೋ ಹಿತಾಯಾ ತೇಜೋಹಿತನ್ಯತಿಮಿರೋ ನುತರಾಜ
ಮಲ್ಲಃ ಧೂಧ್ವಶಿರೋ
- 29 ನಿಕಿತಪಾದ ವಿರಾಜಮಾನೋ ರಾಜಾಮ್ಬುದೇರಿವ ಶಶಿಸ್ತಕಳಂ ಕಳೋಘೈಃ ಅಪಿ ಚ ಯಃ ಬಲು ಸ್ವಕಲರೋಕ ಸಂಗ್ರಿಯ
ಮಾನನೀಯ ಮಹಿ
- 30 ಮಾವಧಾಸಿನಿಜಘಜಾಳಾನಾಸ್ಥವ್ವುಳಯಮಾನವೀರಶ್ರೀಕರೇಣುವಿಧ್ರಮಧ್ರಾಚಿತಿ ಶ್ರೀವಮಾರಮಹಾರಾಜಹಸ್ತ
ಕೌಶಳಾ
- 31 ಪಾಯಪ್ರಜ್ಯುತಾಂ ರಾಷ್ಟ್ರಕುಟಕ್ಷತಿಪತಿಷ್ಯತಿಮುಲನದುಮುಣಿಸ್ತಕುಲಯೋಗ್ಯಪ್ರಾಜ್ಯರಾಜ್ಯಲಕ್ಷ್ಮಿಯುಪತಿಮತಿಶ
ಯಾಮತಿ
- 32 ವಿತಾನಾ ಹೇತುದ್ಯೋಗನಿಧಿಸ್ವಭಾವೇನ ನೀಯನುದಿನಮಹೋದಯಾಭಿಮುಖಕೃತಮದ್ಗರಾವಿಷ್ಣೇಕಸ್ವಯಮುಖ
ಮತಗು
- 33 ಉವಿಧೂಷಣೇರಮರಮಳದ್ವರೋತಿಸ್ತಃ ಅಪಿಚ ಕ್ಷೋಣೀವೃತ್ತಕ್ಷತಿದ್ರೇಷ್ಯಪಗತವಿಪಯಂ ವಿಶ್ವಮೋದಿಗಜಾನಾಂ
ಜಾತೋ
- 34 ದೀರ್ಗತ್ಯಕಾಲದ್ವರಣಿಧರಣತಶ್ಚೇಷತಶ್ಚೇಷತೋಸ್ತಾ ವ್ಯತ್ಯೋಧೂರೋರ್ಕಪಾರಾವಿಧಿರಧಿಕತರಂತಸ್ತಮಾಪ್ಯೇಷ್ಯ
ದೀನೆಯನಿನ್ಯಂ
- 35 ಕೇಶರೇಪಂ ಧುವನಗುರುಧರಂ ಸತ್ಯವಾಕ್ಯದಧಾನೇಃ ದಾನಾಸತ್ಸಮ್ಬದಾನಾದ್ವಿಷದಸುಹರನಾವಿಕ್ರಮಂರೋಕ
ವೇಸ್ತು ಸತ್ಯಸ್ತು
- 36 ತ್ಯಪ್ರಭುತ್ಯಃ ಕುಲಮುತಿವಿಶದದ್ಭುದ್ಧಿ ಮುದ್ಯೋಗನಿಧಿ ಚ್ಛನ್ಮಾಕಾನ್ತಕೌರಂಚರಿತಮಚಳತಂ ಚಾಭಿಮಾನಾ
ಘನೋಜಾಕೀರ್ತಿಂ

(3ನೆಯ ಹಲಗೆಯ ಹಿಂಭಾಗ)

- 37 ಸಂಕೇತಿ ಯನ್ನಿವಹರತಿ ಧುವನೇ ಯಸ್ಯ ಯೋದ್ಯಪ್ರವೋದಾತ ಅಪಿಚ ನಾದಾಶುಂ ತ್ಯಪ್ಲಯಾತ್ರ್ಕಂ ನಕಿಷ್ಕುಠ
ವಿಷಯಂ ಸಂಗ್ರಹೀತುಂ
- 38 ಪ್ರತಾಪಪ್ರಖ್ಯಾತಿ ನೈವನೇತುಂ ಧುವಮಸುನಿವಹಂ ನಪ್ರಹನ್ತುಪ್ರಕೋಪಾತ ಕಿನ್ತಾದೇತ್ಯಾತಿರಿಕ್ತಂ ತಿರಯತು
ಮುದಿತೋ ದುಷ್ಪನಾಮನ್ತ

- 39 ಚಕ್ರಂ ದೃಷ್ಟ್ವಾದೀನಾನನನ್ತುನರಶಿ ಕೃಪಯಾಜೀಜಿವಾಪ್ಯಸ್ವದೇಶೇಃ ಯೋಗಕ್ಷೋಭಮಶೇಷಮಹೇಶ್ವರೋ ಮಧ್ಯಧಾರಯಃ ಸ್ವಸ್ಮಿನ್ಯು
- 40 ಏ ರಾಜಮಲ್ಲದೇವೇಃ ಧನೇಶಃ ಪರಿವಾರಿತೋಜಾಯತಿ ಯಸ್ಯ ದಾನೇನ ಸತ್ಯ ಶೌರ್ಯ ಯುಜಾಶ್ರಿಯಾಜಿತಾಶ್ಚ ದಿಗ್ಗಜ ಧರ್ಮ್ಯಸೂನು ಸಕ್ತಿಧರೋಹರಿಃ ಶ
- 41 ತುಸತತಮಹಾನೀಯದಾನಪ್ರವಾಹಾನಿವ್ಯಾಪಿತ ಜಗತ್ಪನದ್ಯೋನೃದಾವನಗೋ ಗಬ್ಧಾನ್ವಯಮಹಾನಿಧೀಶನಂವ ದ್ಧನೈಕಹೇತುಕಾನ್ತ
- 42 ತೇಜೋರಾಶಿರನೇಕಸಹ್ಯಾ ಮಗ್ರಾಮಲಬ್ಧವಿಹಾಯಲಕ್ಷ್ಮೀರಾಜಿತರಾಜ್ಯವಿಧವೋಶಿ ಸ್ವಕುರೋಚಿತವನಯಧ ನೋ ಗರ್ವ್ಯನುರ್ಲಭ್ಯನೇನ
- 43 ರಣವಿಕ್ರಮನರಃಸ್ತ್ರ ಪೃಥುವ್ಯಾಂ ರಾಜ್ಯಾಂ ಪ್ರತಿಷ್ಠಾಯಾಪ್ಯ ಸ್ವಯಂವೃತ ಗೃಹೀತಯೋರಾಜ್ಯಸಾರಧರಃ ಪುನಸುಯಂಸಮನುಷ್ಠಿತ
- 44 ರಾಜ್ಯಾಭಿಷೇಕಸೃಷ್ಟಿ ಪಚ್ಛೋಪಶೋಭಿತಲರಾಟತಟಃ ಸ್ವಪ್ರಭಾವವಿಧೀಯಾಕೃತಶ್ಚೇಷಧುವನತ್ರೈಕಾಲ್ಯದರಿಶೀತ್ರೈ ಕಾಲ್ಯದ
- 45 ರಿಶಿಪ್ರತಿವಿನೋದಯಪ್ರತಾಪಧರಶ್ರೋತಾರಿತಾರಾತಿನೃಪತಿಮಿರನಿಕರಸನ್ನೇಧಿತುರಮತಿವಿತಾನಾಪಹಸಿತಃ ಬೃಹ ಸ್ವತಿಮತಃ

(4ನೆಯ ಹಲಗೆಯ ಮುಂಭಾಗ)

- 46 ಸಮವನತ ಮಹಾಮಹೀಪಾಳಮೌಳಮಾಳಾಮಣಿಗಣಕಪಣಕಿಣೀಕೃತಚರಣಯುಗಗಳಸ್ಯ ಕ
- 47 ಲಜಗಜ್ಜನಸ್ತುತ್ಯಸ್ತುತ್ಯಸತ್ಯವಾಕ್ಯಕೊಙ್ಕಣಿವಮ್ನುಧರ್ಮ್ಯಮಹರಾಜಾಧಿರಾಜಪರಮೇಶ್ವರ
- 48 ಶ್ರೀರಾಜಮಲ್ಲದೇವಃ ತತ್ಪುತ್ರೋ ನಿಜಧುಜೋದ್ಧರಣ ಮನ್ರಾಚಲಪ್ರಮಥಿತವಿಶ್ವವಿದ್ಯಿಷ್ಟಲಾಣ್ಣವೋಧೃತರಾಜ
- 49 ಲಕ್ಷ್ಮೀನಮಾಶಿಷ್ಟನಮುಭಿರುಡವಕ್ಷಃ ಅಪಿಚ | ಚಾಪೋನ್ಮುಕ್ತನರೋದ್ಯವರ್ಷೆ ಚಣ್ಡಾಸಿವಿದ್ಯುತ್ತತೌ ಕೋಪೋದ್ಧಾ ಮಗ
- 50 ಜೇನ್ದ್ರೀಲಜಲದೇ ರಕ್ತಪ್ರಮಾಹೇ ಸಮೇಭೀಪೇಯುದಘನಾಗಮೇಹಯಮಹವಾತೇ ರಿವೂನೂಜಿ ತಾನ್ರಾಜಾ
- 51 ಉಮೆಡುನಾಮ್ನಿಯಸ್ಯಮಜಯರಾಜಾಗ್ರಣೀಲ್ಲೇಲಯಾ | ಪಲ್ಲವ ರಾಷ್ಟ್ರಕುಟ ಕುರು ಮಾಗಧ ಮಾರವ ಚಾಚೋ ಟರಾಟ
- 52 ಸತ್ಪಲ್ಲ ಚಳುಖ್ಯ ವಂಶಜ ಮಹಾನ್ಯಪತಿಪ್ರಮುಖೈರಧಿಷ್ಟಿತಂ ವಲ್ಲಭಸೈನ್ಯಮುನ್ನತಮತಂ ಗಜವಾಜಿಧಟಾ
- 53 ಕುಲಖ್ಯಯಸ್ತುಲ್ಲಲನಾಕ್ಷವಾರಿನಿವಹೇನ ಸವಂಸಮರೇನ್ಯಪಾತಯಾತ | ಸತುನೀತಿಮಾಗ್ರಕೊಙ್ಕಣಿವ
- 54 ಮ್ನುಧರ್ಮ್ಯಮಹರಾಜಾಧಿರಾಜಃ ಎಷಿಗಂಗದೇವಃ ತತ್ಪುತ್ರಃ ಯಃ ಶ್ರೋದ್ಯುತ್ಕಲಕಾವೃತ್ತಿವಿಮುಖಾಕಾಮಂ

(4ನೆಯ ಹಲಗೆಯ ಹಿಂಭಾಗ)

- 55 ಗುಣಾನಾಂಗಣೈಮ್ನುನ್ದಾತ್ಯಪ್ರಮುಖದಿರಾಜಚರಿತ್ಯೆನ್ವಂಭೂಷಿತನ್ಯವ್ಯಥಾಕೋಶೋತ್ತಾ ತಕೃಪಣಖ
- 56 ಣೈತರಿಪುಕ್ಷಾಪಃ ಕುರೋದ್ಯೋತಕೃತಮಾರಾಕಾರತಯಾಮನಸ್ಯವಿಚರಂ ಕಾನಾ ಜನಾನಾಂ ಧುಖಿವಮೇವಂಗ್ಕ
- 57 ಪೌಣ್ಡ್ರಮಗಧನರಪಾಕಾಶಳನೃಪಾಃ ಅಮೀಕಾಳಿಷಾನ್ದ್ರಾದ್ರವಿಡನರನಾಥಸ್ವಸ್ತುಹೃದವಿಖೀರ್ಣಾಶ್ಯಸ್ತ್ರೋ
- 58 ಘೈನ್ರಪತಿವಿಮುಕ್ತೋರಿತಿಜನಂಪ್ರಶಂಸಾಯನ್ಯಾಂವಿದಧುರನಿಶನ್ಯಾವಿಯರಣೇ | ಸತು ಸತ್ಯವಾಕ್ಯ
- 59 ಕೊಙ್ಕಣಿವಮ್ನುಧರ್ಮ್ಯಮಹರಾಜಾಧಿರಾಜೋ ರಾಜಮಲ್ಲಪ್ರಥಮನಾಮಃ ಶ್ರೀತದವರಜಿಷ್ಟ
- 60 ತಾಪಪರಿತಾಪಿತ ಪಲ್ಲವಸತ್ಯಲೋತ್ಕರಣ್ಣಿಣತವಿರೋಧಿನಾಧನಪರಿತನಭಾವೋನಿಧಿಮ್ನುಲಮಲನ
- 61 ತಂಜಿ ತಗುಣಿಷ್ಟಿರಿಶುದ್ಧಯಶೋಧನಶ್ಚತುರ್ಬಲಲಗವ್ವಿತ್ಯುತ್ಕೃತಘುರಭಿಷ್ಣುತವಾಗ್ನುತ ಬೂತುಗಾಹ್ಯಯ ತಸ್ಯ ಗು
- 62 ಣದುತ್ಪರಂಗಪರನಾಥೇಯಸ್ಯ ವಿಶಾಲವಕ್ಷಸ್ತಲಮಧಿವಸತ್ಯಪರಲಕ್ಷ್ಮೀರಿಡವಿರಾಜಿತಾಸಕಳಪೃಥ್ವೀವಲ್ಲಭಧಲ್ಲಭಾ
- 63 ತೃಜಾ ಅಬ್ಬಲಬ್ಧಾಭಿಧಾನಾ ವಿಶ್ವವಿಶ್ವಮ್ನುರಾತ್ಯುತ್ಸಿತಿ ವಿಳಯಕಾರಣ ತ್ರಿಮೂರ್ತಿಮುಕ್ತಪುರಹರವಿಕಿತಅಮು
- 64 ಣವಳಾಶುದ್ಧಶೈವಾನ್ವಯಗಗನನಿಮ್ನುಧರತಾರಾಧಿಪತಿಶೃಕಾರಿನಾಮಃಭಟ್ಟಾರಕಾಸ್ತದನ್ತವಾಸಿನೇನೇತ್ರಶಿವ

(5ನೆಯ ಹಲಗೆಯ ಮುಂಭಾಗ)

- 65 ಚಾರ್ಜ್ಯಭಿಧಾನಾಯ ನಿಗ್ಗುನ್ದವಿಷಯಾ ಸಬ್ಬಬಾದಪರಿಯರಂ ದತ್ತಃ ಕೆಡನೂನ್ರಮಗ್ರಾವಂ ಮಗರವಿಷಯ ಅಲೂ
- 66 ನ್ನುಮಗ್ರಾಮೇನ್ಯರಾಲಯಸ್ಯ ಕಣ್ಣುಷಿತನವಕಮ್ನುಹೇಡಳವತಿ ಶ್ರೀನಖವರಿಷೇಷ್ಯತೀತೇಷ್ವಷ್ಟ ಶ್ರೀಕೆಡನೂ ಪುಂಭುಸ್ಯ

- 67 ನಿಶಿ ಬರಡಗಟ್ಟಿಯ ಮೂಡಕಡೆಗೋಡೆ ಬಳ್ಳವಗಟ್ಟಿಯ ಮೂಡಣಕಡೆಗೋಡೆ ಬಗದ ಪಳ್ಳದಕುಡಿದಕುಡಲೆ ದಕ್ಷಿಣಸ್ವಸ್ತಿ
 68 ಶಿ ಪಡುವ ನೋಡಿ ಪೋದ ಪೇಟೊಟ್ಟಿಯ ಅನ್ನೆ ತುಟ್ಟಲ ಪೇಟೊಟ್ಟಿಯ ಕೆಮ್ಮ ರೆಯುಗುಮಿಪುಣನೆಯ ಅಲೆಪೊಮ್ಮೆ
 ಣಶಿ ಅ
 69 ನೆ ಬಳ ಪುಣಶಯ ಅಳರಿಯಕಿಟುಕೆಟ್ಟಿಯ ಅನ್ನಪೋಗಿ ಕಲುಪ್ಪೆಯ ಅನ್ನಪೋಗಿ ಮುಕ್ಕಲ್ಲ ಪೋಗಿ ಅಡವಳ
 70 ಕಟ್ಟಿಯ ಪಡುವಣಬಡ ಗೋಡೆ ಏರಿಯ ಮೇಗೆ ಮುಡಣಕಡೆ ಗೋಡೆ ಭಿಷ್ಟವಗಿಯ ಕಡವಿನಕೊಳನೆ ಅನ್ನ
 71 ಬನ್ನು ಕರ್ಗ್ಗಲ್ಲಮೊಣಡಿ ಉತ್ತರಸ್ವಸ್ತಿ ಶಿ ರಜಪನ್ನ ಅನ್ನೆ ಬನ್ನು ಮೊಹರೆಯಕೊಳ ಅನ್ನೆ ಭಯ್ತೆ ಕೊಟ್ಟಲ ಪಳ್ಳದ ಅಲಕ್ಕ
 72 ಉಕಯೆ ಕರ್ಗ್ಗಲ್ಲಮೊಟ್ಟಿಯ ಪುಣಶಪಡಿಯೆ ಘೋರಪಡಿಯೆ ಬಳಪುಪುಶೆಯೆ ಚರಪಡಿಯೆ ತುಟ್ಟಿ ಲೊಟ್ಟಿಯೆ ಇಶ
 73 ನದಿಬಳಗಟ್ಟಿಯೆ ಬರಡಗಟ್ಟಿಯೊಳ್ಳು ಡಿತ್ತು ಶ್ರೀ ಇದಮ್ನಿವ ಕಥೊಕ್ಕೇಶಿಬಟ್ಟರು ಸದೆಯೆ.ನುರನದಿಗಪುಣ್ಣು ನು ತಿಬ್ಬು
 74 ರಮಾರಗಪುಣ್ಣ ಕೆಟ್ಟಗೊಡಲ ದೋರಗಪುಣ್ಣ ಇಮುನುದೊರ್ ದಮ್ನಿ ಸ್ವದತ್ತಾ ಮ್ನಿರದತ್ತ ನ್ನಾಯೋಹಾರೇಶ

(5ನೆಯ ಹಲಗೆಯ ಹಿಂಬಾಗ)

- 75 ವನುಸ್ಥರಾ ಪಷ್ಠಿಂ ವರ್ಷ ಸಹಸ್ರಣ ವಿಷ್ವಾಯಾಂ ಜಾಯತೇ ಕ್ರಿಮಿಃ | ದೇವಸ್ವನ್ನು ವಿಶಂ ಘೋರಂ ನ ವಿಷಂ ವಿಷಮ್ |
 76 ತ್ಯತೇ ವಿಷಮೇಕಾಕಿನಂ ಹಸ್ತಿ ದೇವಸ್ವ ಪುತ್ರಪಾತ್ರಿಕಃ ವಿಶ್ವಕರ್ಮ್ಯಾಡಾಯೈರ್ಣದಂ ಶನನಂ ಲಕಿತಂ

141

ಕಿಬ್ಬನಹಳ್ಳ ಹೋಬಳ ಇಂಡಿಸ್‌ಗೆರೆ ಗ್ರಾಮದಲ್ಲ ಬನವೇಗಾಡನ ತೋಟದಲ್ಲರಾವ
 ಈಶ್ವರದೇವಸ್ಥಾನದ ಮುಂದೆ.

ಪ್ರಮಾಣ—3'×1'

- | | |
|-----------------|------------------|
| 1 ಯನು ವತ್ಸರದ ಮಾ | 4 ಡ ಜೊನಗರುಡಿ |
| 2 ಸುಂ . ಳ , ಹಿಡ | 5 ಕವಿ . ಳನಪವಿತ್ರ |
| 3 ಸಿಗಿಟ ಸುಡೆಗ | |

142

ಅದೇ ಹೋಬಳ ಹೆಟ್ಟದಲ್ಲರಾವ ಜೈನ ಬಸ್ತಿಯ ಮೂಲವಿಗ್ರಹದ ಪಾದದ ಕೆಳಗಣ ಪಟ್ಟಿಯಲ್ಲ.

- | | |
|-------------|------------------------------|
| 1 | 3 . ಮಿಗಳ ಶಿಷ್ಯರು ಸುಧಚಂದ, . . |
| 2 | |

143

ಅದೇ ವಿಗ್ರಹದ ಕೆಳಗಣ ಎರದಲ್ಲ.

ಚಿತ್ತಮನಿಯಾ ಡನಾಯಕ ನಾಯಕಂ ಬೆಳ್ಳೆರೆ ಪಟ್ಟಣದ ನಕರಂಗಳು ಪ್ರತಿಷ್ಠೆಯ ಮಾಡಿದರು.

144

ಅದೇ ಬಸ್ತಿಯ ಜಾಗಚೆಯಮೇಲೆ.
 ಶ್ರೀ ಚಂದ್ರಾಸಗರಾಹಟ್ಟದ ಬಸ್ತಿಗೆ

145

ನೋಣವಿನಕೆರೆ ಹೋಬಳ ನೋಣವಿನಕೆರೆಯಲ್ಲ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲ ರಾವ
 ಉತ್ಸವದೇವರೆ ಹಿತ್ತಾಳೆ ಎರದಲ್ಲ.

- | | |
|---------------------------------|---------------------|
| 1 ಶ್ರೀ ಗೋಪಾಲಸ್ವಾಮಿ ದೇವಸ್ಥಾನಕ್ಕೆ | 3 ಶ್ರೀ ಗರುಡಮ್ಮ ಸುತ |
| 2 ಶ್ರೀ ನರಸಿಂಹಾರ್ಯಪುತ್ರ | 4 ಶ್ರೀ ವೆಂಕಟದಾಸಸೇವಾ |

146

ಅದೇ ದೇವಸ್ಥಾನದ ಗಂಟೆಯಮೇಲೆ

ನೊ|ಶ್ರೀ|ಗೋ|ಸ್ವಾ|| ಮಿಗ || ಬಾ ||೨|| ಗರುಡಮ್ಮನ ಸೇವಾರ್ತ

147

ಅದೇ ಹೋಬಳಿ ವಿಷ್ಣು ಸಂತೆಯ ದಾಲಲಿಂಗೇಶ್ವರ ದೇವಸ್ಥಾನದ ಅರ್ಚಕನ ಪಾಳು ನಿವೇಶನದಲ್ಲಿ.

ಪ್ರಮಾಣ—3' × 1'-3"

1	ವಿಕ್ಯತಿ ಸಂವತ್ಸರದ ಆ	5	ಪ್ರಭುಗಳು ವರ್ತಕರು . .
2	ಡ ಸು ಂ ಲು ಲಂಗ	6	ಕಮತ್ಯಯವ . .
3	ಣ ಹೆಬ್ಬಾರುವರ .	7	. . ದ ದೇವರಿಗೆ
4	ಮ ಹೆಬ್ಬಾರುವರಳೊಗೆ		

148

ಅದೇ ಗ್ರಾಮದಲ್ಲಿ ಜೋರೇದೇವರ ಗುಡಿಬಳಿ ಇರುವ ವಿರಗಲ್ಲು.

1	ಸ್ವಸ್ತಿ ಶ್ರೀ ಶಕವರ್ಷ ೧೨೦೩ನೇ ಚಿತ್ರಧಾನು ಸಂವತ್ಸರದ
2	ವಾರದಲು ಶ್ರೀಮತ್ಪ್ರತಾಪ ಚಕ್ರವರ್ತಿ ಶ್ರೀ . ತಿ . ಕ

149

ಅದೇ ಸ್ಥಳದಲ್ಲಿ ಮತ್ತೊಂದು ವಿರಗಲ್ಲು.

1	. . ಬಿದಣು . ಗಿ	3	ಮಂಗುಳ ಶ್ರೀ ಶ್ರೀ ಶ್ರೀ
2	ಮನ್ನಹಾ . . . ಫುದುಹೊ . ಟ		

150

ತುರುವೇಕೆರೆ ಹೋಬಳಿ ತುರುವೇಕೆರೆ ಗ್ರಾಮದ ಅಮಾನಿಕೆರೆಯ ಪೂರೈಕೆ ಏರಿಯಮೇಲೆ ಆಲದಮರದ ಕೆಳಗೆ.

ಪ್ರಮಾಣ—4' × 4'

1	ಸ್ವಸ್ತಿನ ಪ	4	ಮಳುಮುಕನುದನನು
2	ನ್ನರಪ್ಪ ಶ್ರೀಮತು . ಪ	5	ಗಡಿ ಬರುತ ಕಳ್ಳರು ತವು
3	ರಪಿರಯನ ವ.ಕ	6	ಕಡಿ ಸುರರೋಕಕೆ ಸಂಘರು

151

ಅದೇ ಗ್ರಾಮದ ಶಂಕರೇಶ್ವರ ದೇವಸ್ಥಾನದ ತಳಪಾದಿ ಕಲ್ಲನಮೇಲೆ.

1	ಇಸ್ವರ	3	ಏಕಂಠ
2	ಚಾಕಂಠ	4	ಸರೋಜ

152

ಅದೇ ಹೋಬಳಿ ನಡುವಿನಹಳ್ಳಿಯಲ್ಲಿರುವ ಹುಚ್ಚಮ್ಮನ ದೇವಸ್ಥಾನದ ಪಶ್ಚಿಮದಲ್ಲಿ ಪೂಜಾರಿ ತಿರುಮಲಗೌಡನ ಹೊಲದಲ್ಲಿ ಬಿದ್ದಿರುವ ವಿರಗಲ್ಲು.

ಪ್ರಮಾಣ—2'-6" × 1'-3"

1	ಶ್ರೀ ಪರೀಧಾವಿ ಸಂವತ್ಸರದ ಮಾ	2	ವೆಯ ಕೆರೆಯ . . ದಿಬಿದ ವಿರಗಲ್ಲು
---	--------------------------	---	------------------------------

153

ಅದೇ ಸ್ಥಳದಲ್ಲಿ ಮತ್ತೊಂದು ವಿರಗಲ್ಲು.

ಪ್ರಮಾಣ—3' × 1'-6"

1	ಶ್ರೀ ಪರೀಧಾವಿ ಸಂವತ್ಸರದ	2 ಯನ ಬೀರಲು
---	-----------------------	---	--------------------

154

ಅದೇ ಹೋಬಳಿ ಅರಳಿಕೆರೆ ಬ್ರಂಹಲಿಂಗ ದೇವಸ್ಥಾನದ ಗಂಟೆಯಮೇಲೆ.

ಬ್ರಂಹಲಿಂಗದೇವರಿಗೆ ಕೊಟ್ಟು ರೈಯ್ಯಯನ ಭಕ್ತಿ

155

ಅದೇ ಹೋಬಳಿ ದೊಡ್ಡಾಘಟ್ಟದಲ್ಲ ಲಕ್ಷ್ಮಮ್ಮನ ಸಾರಿಗೆ ಹೊಲದಲ್ಲ ನಟ್ಟಿರುವ ವಿರಗಲ್ಲು.

ಪ್ರಮಾಣ—5"×2'-6"

- 1 ಸ್ವಸ್ತಿ ಶ್ರೀ ಶಿವಮಾ ಗಾಮುಣ್ಣರ ವ್ಯಗ . ದಾರ . . .
- 2 ಗದ್ದಪೂರವಿನೊಲ್ಲತ್ತ . ಕಟ್ಟ ತುರುಪಾಗಿಕ್ಕಿಸಿ .
- 3 ಸಗ್ಗಿಯಾದಾ ನೆಯ ಟೊ

156

ಅದೇ ಸ್ಥಳದಲ್ಲ ಮತ್ತೊಂದು ವಿರಗಲ್ಲು.

ಪ್ರಮಾಣ—4'-6"×2'-6"

- | | | |
|---|--|---|
| <ol style="list-style-type: none"> 1 ಸ್ವಸ್ತಿ 2 ಶ್ರೀ | | <ol style="list-style-type: none"> 3 ಅಭಿವನಮೇರು ರೋಕ 4 . ರಿಯ . . ಟಯಮಾ |
|---|--|---|

157

ಅದೇ ಹೋಬಳಿ ಬಿಗನೇಹಳ್ಳಿಗೆ ನೈರುತ್ಯ ಮಲ್ಲೇಶ್ವರ ದೇವಸ್ಥಾನದ ಬಲಭಾಗದಲ್ಲ ರುವ ಕಲ್ಲು.

ಪ್ರಮಾಣ—4'×2'-6"

- 1 ನಮಸ್ತುಂಗ ಶರಸ್ತುಂಬಿ ಚಂದ್ರ ಚಾಮರ ಚಾರವೇ ತ್ರೈತಿ
 - 2 ರೋಕ್ಕನಗರಾರಂಭ ಮುಲಸ್ತಂಧಾಯ ಶಂಭವೇ ||
 - 3 ಸ್ವಸ್ತಿ ಶ್ರೀಮನುಮಹಮಂಡಳೇಶ್ವರ ಮಲೆರಾಜ ರಾಜ ಮಲಗಂಡ ಯಾದವನಾರಾಯಣ ದ್ವಾ
 - 4 ರವತೀ ಪುರವರಾಧೀಸ್ವರನಪೂ ಡ ಕಂದದ ಮಂಡಳಕ . . . ಮಕ್ಕಕಥುವ
 - 5 ಜ್ವರ ಚೋಳಕಟಕಗರ್ವ್ವನರ್ವ್ವ ಗು . . ದಿಯಜು . . . ವಂ
 - 6 ಡಗಂಡ ನಿರುಂಗೋಳನ ಬೆಂಕೊಂಡ ಗಂಡ ಮಗರ ಪಾಂಡ್ಯನ ಬೆಂ
 - 7 ಕೊಂಡಗಂಡ ತಯಲಪನ ತಲೆ ಗೊಂಡಗಂಡ
 - 8 ದನಪ್ರಚಂಡ ಶ್ರೀನೃಹ . . . ತ್ರಿಭುವನಮಲ್ಲ ತಲಕಾಡ್ಯ ಗಂಗೆವಾಡಿ ನೊಣಂಬವಾಡಿ
 - 9 ಬನವಾಸೆ ಹಾನುಂಗಲುಗೊಂಡ . ಭುಜಬಳವೀರಕಂಗೆ ಪ್ರತಪಹೊಯಿಸಳ ದೋರಸಮು
 - 10 ದ್ರದ ನೆರೆವೀಡಿನಲು ಸುಖಸಂಬತಾವಿನೋದದಿಂ ವಿರಬಲ್ಲಾಳದೇವರು ಪ್ರಿಧ್ವಿರಾಜ್ಯಂಗೆಯುತ್ತ
 - 11 ಮಿರೆ|| ಸ್ವಸ್ತಿ ಶ್ರೀಮನ್ಮಹಾಪನಾಯತಂ ಮೈಯಿಲರದೇವರ ದಿವ್ಯಶ್ರೀಪದಾರಧಕಲೇಳರ
 - 12 ಮರಿ . . . ಮಂಡಳಕನಯಕಮ್ಪ . . . ಗಂಡರ . . ತುರ್ಧ
 - 13 ಬಿರಾದನಯಕರ ಗಂಡ ಮಂಡಳಕನಯಕ ಜವ . . . ರಿಯಜಂಗುಳಯಮ
 - 14 ತದಲಂ . . ನಾನಯಕ ಹಿಚೆ ನಬಾಸವೆಯನಕ|| ಬಸವೆಯನಕಲುಡಿಗಿನಹನ್ನೆರಡುಹ
 - 15 ಳಿಯ ಸಮಸ್ತಪ್ರಜೆ ಗವುಡುಗವುಡುಗಳು ಮುಂನಾಗಿಇರ್ದು ಬಸವೆಯನಾಯಕ ಬಸ .
 - 16 . ಕೇತೆಯನಕೆಟಿಯ ಬಳಿಯ ಸ ಧಾರಾಪೂರ್ಯಕಂ ಮಾ
 - 17 ಡಿಬಿಟ್ಟದತ್ತಿ|| ಸ್ವಸ್ತಿ ಶ್ರೀಮತು ಸೇರಿಸುವರಾ . . . ಸೇವಿಸುವ . . ತಲಕಾಡ ಹಮುಗಿಯನು
 - 18 ಗವುಡುಗಳು ಅಣ್ಣತಮ್ಮನಾಲುವರು ಏ . . ಮಗಾದ ಹುರುಳಗವುಡ ಬಿದಿಯಗವುಡ ಏಚಗವುಡ ಆ
 - 19 ಮಕ್ಕಳುಡಂದು . . ದವನು . . . ಮಾಡಿ ಹೊಯಿಸ್ಸಳಪಟ್ಟಮಂ ಕಟ್ಟಿಸಿಕೊಂಡು ಅದೇಶಾ
- ಧೀಸ್ವರನ ಕ

- 20 ಯಲು ಅಂದಳೆಯ ಕದಳ ಕೊಡೆಪಾದುಕೆಯಂ ಪ . ರು ಹೊಯಿನಳಗ .
- 21 ವುಯಿಯಗವುಡ ಮಾದಿಗವುಡ ಪಳ.ವಮನನಾಡವುಯಿಯಗವುಡನ ಸುಪುತ್ರ ಬೆ
- 22 ವು . ಗವುಡ ಮಾರದೇವ ಏಚಗವುಡ ಹೊನೆಯತಗವುಡ ವುಯಿಯಗವುಡನಹಳ್ಳಿಯಲು ಕಟ್ಟಿ
- 23 ನಿಷಿ ಎತ್ತಿನಿದ ನಿವಾಲ್ಯ ಆ ಶಿವಾಲ್ಯಕ್ಕೆ ಚವುಡಗವುಡ ಬಿಟ್ಟ ದಾತ್ತಿ ಎಂತೆಂದೆಡೆ ಹಿರಿಯ
- 24 ಕೆಷಿಯ ಕೆಳಗೆ ಗದ್ದೆ ಅಯಿಗಂಡುಗೆ ಗದ್ದೆ ಗಾಲುಡಿಯ ಕೆಷಿಯಲು ಗದ್ದೆ ಹತ್ತು

(ಮೂರೆ ಕಲ್ಲು ಒಡೆದಿದೆ)

- 25 ಗಾ ನ ಕೆಷಿಯಲು ಗದ್ದೆ ಹತ್ತು ಕೊಳಗದ್ದೆ ಚಿಕ್ಕಗವುಡನ ಕೆಷಿಯ
- 26 ಗದ್ದೆ ಅದಕ್ಕೆ ಬದ್ಧಲು ನಾಗಂಡುಗೆ ಯಾ ನಿವಾಲ್ಯಕ್ಕೆ ಗದ್ದೆ ಬೆದ್ದಲುಮಂ ಧಾರಾಪೂ
- 27 ಡಿ ಬಸವೇಶ್ವರದೇವರಿಗೆ ಚಾವುಡಗವುಡ ಬಿಟ್ಟ ದಾನ || ಗವುಡರ ಕೊಡಗಿಗ
- 28 ಲಗೆ ಬೆದ್ದಲು ಮೂಗೊಡುಗೆ ಯಾ ದೇವದಾನವ ಯಾ ಕೊಡಗಿಯ ಅವನಾಗಿಯುಂ ಆ
- 29 ಘೋರನರಕವನಯಿದುವರು || ಯವರ ಗವುಡಿಕೆ ಮಕ್ಕಳ ಮಕ್ಕಳು ಪರಿಯನ್ನವು

158

ಅದೇ ಹೋಬಳಿ ಸೂಳೆಕೆರೆ ಗ್ರಾಮದ ಈಶ್ವರ ದೇವಸ್ಥಾನದ ಎದುರಿಗೆ.

ಪ್ರಮಾಣ—5'×3'

- 1 ಪ್ರಿದ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮ ನ
- 2 ವಿರರಗ
- 3 ಯ ವಿಜೆಯಾ
- 4 ಸುಖಸಂಕಥಾವಿನೋದದಿಂದ ರಾಜ್ಯಂ
- 5 ಶ್ರೀಮತು ಯಾತಕರಿ
- 6 ಗಂಜಾನೆಯ ವಿಜಯನಂವತ್ತರ ನೋಮವಾರ
- 7 ಯಪಂಗವಾಡಿಯ ನಾಡೊಳಗಣ ಬಂಗವಾಡಿಯಕಟ್ಟುಳ
- 8 ಡನ ಸುಪುತ್ರ ನಾಗವುಂಡನ ಮಗೆ ವಿರುಗುಂದನಾಡ
- 9 ಸ್ವಸ್ತಿ ಶ್ರೀಮತು ವೀರರಾಜೇಂದ್ರ ಮಹುಗಲ್ಲಾಡಾಳ್ವ
- 10 ನಾಯಕ ತುಟುವೆಯಕೆಷಿಯ . ಕಯ್ಯ
- 11 ನಿವಪಾದನೇಬರ ನಗುಣ ಸಂಪಂ
- 12 ತುಟುವಮನಸುರರೋಕ ಪ್ರಾಪ್ತನಾದ ||
- 13-14

159

ಅದೇ ಗ್ರಾಮದ ವೀರಧದ್ರ ದೇವಸ್ಥಾನದೊಳಗೆ ನಿಲ್ಲಿಸಿರುವ ವೀರಗಲ್ಲು.

ಪ್ರಮಾಣ—3'-6" × 1'-6"

- 1 ಸ್ವಸ್ತಿ ಶ್ರೀಮತ್ಪತಾಪಚಕ್ರವರ್ತಿ ಹೊಯ್ಳ
- 2 ಭುಜಬಳ ಶ್ರೀವೀರನಾರಸಿಂಹದೇವರು ದೋ
- 3 ರನಮುದ್ರದೊಳು ನೆರೆವೀಡಿಳು ಸುಖಸಂಕತಾವಿ
- 4 ನೋದದಿಂದ ರಾಜ್ಯಂ ಗೆಯ್ಯುತ್ತ ಮಿದ್‌ಫಂದು ವಿಕ್ರಮನಂವ
- 5 ವತ್ಸರದ ಅನಾಥ ಸುಖ ಬ್ರಿದಂದು ಸ ಮನ
- 6 ಮಗೆ ಚಿಕ್ಕಬೀರ ಕಲ್ಲಕೆಷಿ ಸೂಳೆಯಕೆಷಿ ಕರದೇವರಣ
- 7 ಯಂತೀಬೂವಿಗಾಗಿ ಸತ್ತು ಹಡದ ಭೂಮಿ ಮಂ
- 8 ಗಳಮಹಾ ||

ಮಾಯಿಸಂದ್ರದ ಹೋಬಳಿ ಬೆನಕನಕೆರೆ ಪಟೇಲ್ ಚನ್ನೇಗೌಡನ ಹುಲ್ಲು ಹಿತ್ತಲಲ್ಲಿ ಬಿದ್ದಿರುವ ವೀರಗಲ್ಲು.

ಪ್ರಮಾಣ—5'×2'

(1ನೆಯ ಪಟ್ಟಿ)

- 1 ಸ್ವಸ್ತಿ ನಮಸ್ತು ಭುವನಾಶ್ರಯಂ ಶ್ರೀಪ್ರಿತ್ವೀವಲ್ಲಭಂ ಮಹಾರಾಜಾಧಿರಾಜ
- 2 ಪರಮೇಶ್ವರಂ ಪರಮಭಟ್ಟಾರಕಂ ಯದವಕುರಾಂಬರಂ ದ್ವಿಮಣಿ ಸರ್ವಜ್ಞ ಚೂಡಾಮಣಿ ಮ
- 3 ಲೆರಾಜರಾಜ ಮಲೆಪರೊಳು ಗಂಡ ಗಂಡಬೆರುಂಡ ಕದನಪ್ರಚಂಡ ಏಕಾಂಗವೀರ . .
- 4 ವಾರನಿದ್ದಿ ಗಿರಿದ ಗೆಮ್ಮಲ್ಲ ಚಲದಂಕರಾಮ ವಜ್ರರೀಡಕಂಠೀರವ ಚೋಳರಾಯಸ್ತ ಪನಾ .
- 5 ಯ್ಯು ಪಾಂಡ್ಯರಾಜ ಪ್ರತಿಷ್ಠಾಚಾರ್ಯ ವ ಗರರಾಯನಿರ್ಮೂಲನ ಬ ಹೊಯಿಸಣವೀರ
- 6 ಬಳ್ಳಾರದೇವರು ದೋರನಮುದ್ರದ ನೆರೆವೀಡಿನಲ್ಲಿ ಸುಖಸಂಕಥಾವಿ[ನೇ]ದದಿಂ ರಾಜ್ಯ

(2ನೆಯ ಪಟ್ಟಿ)

- 7 ಂಗೆಯುತಮಿರೆ ಶಬವರುಷದ ೧೧೯೯ನೆಯ ಯಾಸ್ವರ ನತ್ತ ರದ ಮಾರ್ಗಶಿರ ಸುದ ೧೦ ಗು
- 8 ರುವಾರದಲು ಸೋವಂತ ಸಾವಂತಾಧಿಪತಿ ಗಡಿಯಂಕ ಭೀಮ ಗಡಿಗೇ ರಾಳವಿಂಡಿಗೆ ಮಣಿ
- 9 ವೊಕ್ಕರೆಕಾವ ಸಿತಗೇರಗಂಡ ಎರಡು ಗೆಲಕೆ ಕೂಡಿ ಕೂಟಕೆ ತಪ್ಪುವವ ನಾಯ್ಕರ ಗಂಡ ಅಟು
- 10 ವತ್ತಾಟು ಮಂಡಳಕರ ತಲಗೊಂಡಗಂಡ ಅಟುವತ್ತಾರು ಮಂಡಳಕರ ದೆನೆ ಚಂಮ
- 11 ರಿಗೆ ಹೊಳೆಕಲ್ಲ ಬೆಣಿಯನಾಯ್ಕನ ಮಗೆ ಕಂಡಿಯನಾಯ್ಕ ಮಗೆ

(3ನೆಯ ಪಟ್ಟಿ)

- 12 ಬೊಂಪೆಯನಾಯ್ಕನು ಪೂರ ಹುಯಲಕಾಗಿ ಕಾದಿ ಹೊ
- 13 ಯು ಹೊಯಿಕ ಚಾಡಿಬಿದ್ದು ಸುರರೋಕಕೆ ಸಂದಂ ಬೀರಗಲ್ಲ
- 14 ಗೆ ಮಂಗಳಮಹಾ ಯಾ ಬೀರಗಲ್ಲಮಾಡಿದ ಆಚಾರಿ ವಿಬೋಜ
- 15 ನೆ ಮಗೆ ನಿದೋಜ ಮಂಗಳಮಹಾ ಶ್ರೀ ಶ್ರೀ ಶ್ರೀ

ಅದೇ ಗ್ರಾಮದ ಅಂಜನೇಯ ದೇವಸ್ಥಾನದಲ್ಲಿ ಅಂಜನೇಯ ಪ್ರತಿಮೆಯ ಬಲ ಮತ್ತು ಎಡಭಾಗಗಳಲ್ಲಿ.

(ಬಲಪಾರ್ಶ್ವ)

1 ಕಳಪುತೆ	9 ಯದ	17
2 ಬಿಂಗ ಪ	10 ಯೊಳ	18 ವಿ ನ . .
3 ಡದ ನು	11 ತುವೊ . .	19 ಣ ನ . .
4 ಬ್ಬಿ	12 ಮತ್ತೆ	20 ನಿ ಮು
5 ದೆ .	13	21 ತೆ . . ಲ
6 ವಿದು	14 ಬಿನಿತು	22 ಡ . . .
7 ಕ	15 ತೆ	23 ಗೆ . . .
8 ಂನಿ	16 ರಯ	24 . . ನ ಚ

(ಎಡಪಾರ್ಶ್ವ).

1 . ಗೊ	10 ಳಾವ ದಿ	19 . ವ . .
2 . . .	11 ಯ ಡಿ .	20
3 . . .	12	21
4 . . .	13 ದಿ	22 ಯ
5 . . .	14 . ರೊ	23 ಗೇಂದ್ರ
6 ನ	15	24 ಜಿನಸಂಪು
7 . . .	16 ಣನೊಳ	25 . ಗಿನಜ್ಜನ ಡೆ
8 . ಪು	17 ದೊಳರಿತು	26 ಗಿಂಡನನಘಂ
9 . . ನಿಡಿ	18 . ನದರೊಳ	

162

ಅದೇ ಹೋಬಳಿ ದಬ್ಬೇಗಟ್ಟು ಗ್ರಾಮದಲ್ಲ ಬೈರೇದೇವರ ದೇವಸ್ಥಾನದ ಹಿಂದೆ ಅಗ್ನೇಯವಾಗಿ ನಟ್ಟಿರುವ ಕಲ್ಲು.

ಪ್ರಮಾಣ—1'-6"×1'-6"

(ಕಲ್ಲಿನ ಮುಂಭಾಗ)

- 1 ಸ್ವಸ್ತಿ ಶ್ರೀ ಮತ್ತಿಧುವನಮಲ್ಲ
 - 2 ಮಹಾಮಂಡಲೇಶ್ವರ ಪೊಯ್ನಿಳದೇ
 - 3 ವರ ರಾಜ್ಯದಂದು | ೧ ಹಂ
 - 4 ದನೆಯ ರಾಧಿ ಸಂವತ್ಸರ ವೈಶಾಖ ಸುದ್ದ
 - 5 ತದಿಗೆ ಮಂಗಳವಾರ
 - 6 ಮಹೂರಬೆಟ್ಟಿಯು ವನ
 - 7 || ಮಾರಸಿಂಗಯದಬ್ಬ
 - 8 ಣ್ಣನಾಗಿ ಕೆಣಿ
 - 9 ಯನತ್ತಿಸಿದ
- (ಮುಂದೆ ಕಲ್ಲು ಒಡೆದುಹೋಗಿದೆ)

(ಇದೇ ಕಲ್ಲಿನ ಬಲಪಾರ್ಶ್ವ)

- 1 ಅಣಮ
 - 2 ನೆಸಿವ
 - 3 ಗೆವಾರ
 - 4 ಸಿಂಗಗಾವು
 - 5 ಣ್ಣ ಬಿಟ್ಟ
 - 6 ದತ್ತಿ ೧
 - 7 ಸಲಗೆ
 - 8 ಬೆದಲೆ
 - 9 ಮಕ್ಕಳದಕ
 - 10 ಕೆತರ
- (ಮುಂದೆ ಕಲ್ಲು ಹೋಗಿದೆ)

163

ಅದೇ ಗ್ರಾಮದ ಊರುಬಾಗಿಲಲ್ಲ ನಟ್ಟ ಕಲ್ಲು.

ಪ್ರಮಾಣ—3'-6"×2'-6"

- 1 ಏಕೈವ ಭಗಿನೀರೋಕೇ ಸರ್ವೇಷಾಮೇವ ಭೂಭುಜಾಂ
- 2 ನಭೋಜ್ಯಾ ನಕರಗ್ರಾಹ್ಯಾ ವಿಪ್ರದತ್ತಾ ವನುಂಫರಾ | ಶ್ರೀ

164

ಅದೇ ಹೋಬಳಿ ಕತ್ತೇಹಳ್ಳಿಯಿಂದ ದಬ್ಬೇಗಟ್ಟುಕ್ಕೆ ಹೋಗುವ ದಾರಿಯಲ್ಲ ಎಡಕ್ಕೆ ಕಾನಿನಲ್ಲ.

ಪ್ರಮಾಣ—3'×2'

- | | |
|---|--|
| <ol style="list-style-type: none"> 1 ರಾಕ್ಷಸ ಸಂವತ್ಸರದ ಚೈತ್ರ ಸುದ ಪಂಚಮಿ 2 ಲು ಮಳಪನ ಮಕಳು ಕೆರದನಕೆ 3 ಯ ತಿರುಮದೇವರಿಗೆ ಕೊಟ ನರಣ 4 ಪುರ ಯಿದಕೆ ಸಕ್ಷ ಅಣಸಪ್ಪರ 5 ದಭೆಕಟದ ಗಲುಡುಗಳು ತಳವ 6 ಅ ರಮನಯಕ ಯ ಪುರಕ್ಕೆ ಅಳು | <ol style="list-style-type: none"> 7 ಓದವರು ವಾರಣಸಿಗೆ ಹೋಗಿ ತಂ 8 ದೆಯ ತರೆ ಒಡೆಹೊಯಿದು ಗೋವನಿಱುದು ತಯ 9 . ದು ಗುರುವ ಕೊಂದಪಾಪಕೆ ಹೋಹರು ಕತೆತು 10 ಣೆ ಕುರೆತುಣಿ ತಿಂಬರು ಯಪುರನಗಾರಸಮಗೆ 11 ಮುಂದದಸಮಗೆ ಕೊಡಗಿಳುನ್ಯ ಅಂಣತಂಮ 12 ನ ಪಲುಕೆ ನಂದಯುಒಳಗೆಯೆರಮಪಲ |
|---|--|

165

ಅದೇ ಹೋಬಳಿ ದುಮ್ಮನಹಳ್ಳಿಯಲ್ಲ ನರಸಿಂಹದೇವರಗುಡಿಗೆ ಇದಿರಾಗಿ ಒಡೆದುಬಿದ್ದಿರುವ ವಿರಗಲ್ಲು.

ಪ್ರಮಾಣ—7'×3'

(ಕಲ್ಲಿನ ಮುಂಭಾಗದಲ್ಲ ಎಡಗಡೆಗೆ)

- 1 ಸ್ವಸ್ತಿ ಶ್ರೀ
- 2 ಪೆಮ್ಮಾರ್ಡಿ
- 3 ಟ್ಟುಟ್ಟಿದ
- 4 ನೆಯ
- 5 ದಡೆ

- 6 ರತು
- 7 ಸ
- 8 ಗಳ್ಯೊ
- 9 ಉವ
- 10 ಸದಿ

- 11 ತಿ
- 12
- 13

(ಅದೇ ಕಲ್ಲಿನ ಮುಂಭಾಗದಲ್ಲ ಬಲಗಡೆಗೆ)

- 1 ಜರಾ
- 2 ರಿಯಬ್ಬೆ

- 3 ಕಾಲುಮು
- 4 ಇದವಕ್ಕು

- 5 ಇಮಹಾ
- 6 ಶ್ರೀ.

166

ಅದೇ ಗ್ರಾಮದ ಕೆರೆಗೆ ಪೂರ್ವ ಏರಿ ಕೆಳಗೆ ನಟ್ಟಿರುವ ಕಲ್ಲು.

ಪ್ರಮಾಣ—3'×2'-6"

- | | | |
|---|--|--|
| <ol style="list-style-type: none"> 1 ಸ್ವಸ್ತಿಶ್ರೀ ಕಳಾಸ 2 ಹಳೆಯಪೆಮಾ . ದು | <ol style="list-style-type: none"> 3 ಮ್ಮನೆ . ಗೆದೇರಗ್ಗೆ ಬಿಟಗ 4 ದ್ಧಹೆ ಕೊಳಗ ಇದನ | <ol style="list-style-type: none"> 5 ಇದ ಅನುಗತಿಗಳವ |
|---|--|--|

167

ಅದೇ ದುಮ್ಮನಹಳ್ಳಿ ಮಜರೆ ಅರಕನಕಟ್ಟೆ ಗ್ರಾಮದಲ್ಲ ನರಸಿಂಹ ದೇವಸ್ಥಾನದ ಉತ್ತರಕ್ಕೆ ಬಿದ್ದಿರುವ ಕಲ್ಲು.

ಪ್ರಮಾಣ—4'-6"×2'

- | | |
|--|--|
| <ol style="list-style-type: none"> 1 ಶ್ರೀಜನದನಗವ | <ol style="list-style-type: none"> 2 ದನರಸೇವ |
|--|--|

TUMKUR TALUK

ತುಮಕೂರು ತಾಲ್ಲೂಕು

NEW INSCRIPTIONS

ಹೊಸ ಶಾಸನಗಳು

72

ತುಮಕೂರು ಹೋಬಳಿ ಕುಚ್ಚಂಗಿ ಬಸ್ತು ದೇವಸ್ಥಾನದ ಮೂಲಸ್ವಾಮಿಯ ಪಾದಪೀಠದಲ್ಲೆ ಬರೆದಿರುವುದು.

- 1 ಸ್ವಸ್ತಿ ಶ್ರೀ ಮೂಲನಂಘ ದೇಶೀಯಗಣದ ಪುಸ್ತಕಗಚ್ಛದ ಹನ
- 2 ಸೋಗೆಯ ಬಳಿಯ ಕುಂದಕುಂದಾನ್ವಯದ ಶ್ರೀನಯ
- 3 ಕೀರ್ತ್ತಿನಿದಾನ್ವ ಚಕ್ರವರ್ತಿಗಳ ಪ್ರಿಯಶಿಷ್ಯರಪ್ಪ . ೩ ಬಾಳಚೆನ್ನ
- 4 ದೇವರ ಗುಡ್ಡಂ ಕೇಸರಿಸೆಟ್ಟಿಯ ಮಗಂ ಬಮ್ಮಿ ಸೆಟ್ಟಿ ಬೆಳೂರ
- 5 ಉ ಮಾಡಿಸಿದ ಬಸದಿ ಮಂಗಳಮಹಾ ಶ್ರೀ ಶ್ರೀ ಶ್ರೀ

73

ಅದೇ ಸ್ಥಳದಲ್ಲೆ ಚಂದ್ರಪ್ರಭಸ್ವಾಮಿಯ ಕಂಚಿನ ಬಿಂಬದ ಪೀಠದಲ್ಲೆ.

- 1 ಶ್ರೀಮತು ಸಾಲವಾಹನನಕ ಸಂವತ್ಸರ ೧೪೯೭ ಸಂದ ಶ್ರೀಮುಖ ಸವ
- 2 ತ್ಸರದ ಶ್ರಾವಣ ಬಹುಳ ೫ ಸೋಮವಾರದಲು ನಾ
- 3 ಲ್ಕ ಬಾಗಿಲ ಬೊಮಿಸೆಟ್ಟರ ಮಗ ದಾನಪ್ಪನು ಪಾಯ
- 4 ಣನು ಮಾಡಿಸಿದ ಚಂದ್ರಪ್ರಭಸ್ವಾಮಿಯ ಪೀಠಪ್ರಭಾವಳಿ ||

74

ಅದೇ ಹೋಬಳಿ ದೇವರಾಯದುರ್ಗದ ದೇವಸ್ಥಾನದ ಧ್ವಜಸ್ತಂಭದ ಮೇಲೆ.

- 1 ನಂದನನಂವತ್ಸರದ ಮಾರ್ಗಶಿರ ಸು ೧೫ ಸೋಮವಾರದಲ್ಲೆ ಶ್ರೀಮತು ಕರಿಗಿರಿ ನರಸಿಂಹಸ್ವಾಮಿಯವರ ಸ್ವಾಮಿ
- 2 ಯಲ್ಲು ಬೆಟ್ಟದಕೋಟೆ ಬಸವರಾಜೈಯನವರ ಕೊವಾರ್ಯ | ಚಂನರಾಜೈಯನವರ ಮಲ್ಲರಾಜೈಯನವರಿಂದ ಗೋಪುರ
- 3 ಪ್ರಾಕಾರ ಯಾ ಧ್ವಜಸ್ತಂಭಸಹಾ || ವೊಪ್ಪಿಸ್ತ ಶಾವೆ || ಜಯಮಂಗಳ ಮಹಾ || ಶ್ರೀ ಶ್ರೀ ಶ್ರೀ

75

ಅದೇ ದೇವರಾಯದುರ್ಗದ ಅಂತಸ್ತಿನ ದೇವಸ್ಥಾನದ ಶೇಷವಾಹನದ ಮೇಲೆ

- | | |
|--|---|
| <ol style="list-style-type: none"> 1 ಶ್ರೀ ಲಕ್ಷ್ಮೀನರತುಂಕ 2 ವಿಶ್ವೇಶ್ವರ ಸಂ ಫಾಲ್ಗುಣ ಶುದ ೧೦ ಳ್ಲ ಯರಕ | <ol style="list-style-type: none"> 3 ಸಮುದ್ರದ ಸುಭಣನ ಮಗ ಕ್ರಿಷ್ಣಪನ ಸೇವೇ |
|--|---|

ಅದೇ ಹೋಬಳಿ ಭೀಮನಂದ್ರ ಗ್ರಾಮಕ್ಕೆ ಆಗ್ನೇಯದಲ್ಲ ಕೆರೆಯಕೆಳಗೆ ನೀಬೀರಂಗಯ್ಯನ
ಹೊಲದಲ್ಲ ನಟ್ಟ ಕಲ್ಲು

1	ಂ ಸ್ಯತ್ತಿ ಶ್ರೀಮ	5	ಬಾಗಕೆ ಇಗೆ
2	ನು ಮಂಜೆಸುರ	6	ಋಗ
3	ದೇವರಿಗೆ ಮಾದ	7	ಗಲುನಾ
4	ಯನಾಕ ಊರ		

ಅದೇ ಹೋಬಳಿ ಹಾಲನೂರು ಗ್ರಾಮದಲ್ಲ ಅಂಜನೇಯ ದೇವಸ್ಥಾನದ ಬಳಿ ಇರುವುದು

(ಈ ಕಲ್ಲು 2 ತುಂಡಾಗಿದೆ)

1	ಸ್ಯಸ್ತಿ ಧುವನಾಶ್ರಯಂ ಶ್ರೀಪ್ರದ್ವೀವ	8	ಲನೆಯ ಪರಾಧವ ಸಂವತ್ಸರ
2	ಲ್ಲಭಂ ಮಹಾರಾಜಾಧಿರಾಜ ಪರಮೇಶ್ವರಂ	9	ಮನುಮಹಾಪ್ರಧಾನಂ ಲೋಕಪ್ಪದಣ್ಣಾಯ
3		10	ಕರೂ ಶ್ರೀಮನುಮಹಾನಾಡಪ್ರಭು
4		11	ಸಿಳೆ ಗೌಡ
5	ಡ ಡನ	12	ಮಾರಗಪುಷಂಗೆ ಮರುಗಲನಾಡ ವೊಳಗಣ
6	ಬರಾಳದೇವರಸರು ದೊರಸಮುದ್ರದ ನೆರೆಬೀಡಿನೊ	13	ಹಾಲನೂರನು ಆ ಚಂದ್ರಾರ್ಕತಾರ
7	ಳು ಪ್ರಿದ್ವೀರಾಜ್ಯಂಗೆಪುತ್ತಿರ		

ಅದೇ ಹೋಬಳಿ ಮೆಳೆಕೋಟೆ ಗ್ರಾಮದಲ್ಲರುವ ಮರಳೂರು ಅಮಾನೀಕೆರೆ ಪಚೇಲ್ ಶಿಡ್ಡಲಿಂಗೇಗೌಡ
ಬೀ ಕಾಳೇಗೌಡನಲ್ಲರುವ ತಾಮ್ರ ಶಾಸನ (2ನೆಯ ಹಲಗೆ ಇಲ್ಲ).

(4 ಹಲಗೆಗಳು ಆನೆ ಪೊಹರು ಉಂಗುರ ಸಹ)

(1ನೆಯ ಹಲಗೆಯ ಹಿಂಭಾಗ)

- 1 ಸ್ಯಸ್ತಿ ಚಿತ್ತಮ್ಭಗವತಾ ಗತಘನಗೆಗನಾಭೇನ ಪತ್ತನಾಭೇನ ಶ್ರೀಮಜ್ಜಾಹ್ನವೇಯ ಕುರಾಮಲವ್ಯೂಮಾವಧಾ
- 2 ಸನ ಭಾಸ್ಕರಸ್ಯ ಸ್ಯಬಾಡೈಕ ಪ್ರಹಾರ ಬಣ್ಣಿತ ಮಹಾಶಿರಾಸ್ತಮ್ಬಲಬ್ಬಬಲಪರಾಕ್ತಮ ಯಶಸಃ
- 3 ಸ್ಯಧುಜಜವಜಯಜನಿತ ಸುಜನಜನಪದಸ್ಯ ದಾರುಣಾರಿಗಣ ವಿದಾರಣ ರಣೋಪಲ
- 4 ಬ್ಧಿ ಪ್ರಣ ವಿಧೂಷಣ ವಿಧೂಷಿತಸ್ಯ ಕಾಣ್ಯಾಯನ ಸಗೋತ್ರಸ್ಯ ಶ್ರೀಮತೂಬ್ಬವಣವಮ್ಭಧಮ್ಭಮಹಾ
- 5 ಧಿರಾಜಸ್ಯ ಪುತ್ರಸ್ಯ ಪಿತುರಾನ್ವಾಗತ ಗುಣಯುಕ್ತಸ್ಯ ವಿದ್ಯಾವಿನಯವಿಕಿತವೃತ್ತಸ್ಯ

(3ನೆಯ ಹಲಗೆಯ ಮುಂಭಾಗ)

- 6 ವಾಪಂಕ್ಷೇತ್ರಂ ದತ್ತಂ ಉಭಯತಟಾಕ ಸಾಮಾನೋದಕ ನಿಷ್ಪನ್ನಾನಿ ಕೇದಾರಾಣಿ ತಥಾವಿತ್ತಮ್ಭವಣಜ
- 7 ಕ್ಷೇತ್ರಾದ್ಧಕ್ಷಿಣಪೂರ್ವೇಣ ಶಿರಾತಟಾಕನ್ಯಾಧನ್ಯಾತ್ ಪಟ್ಟಣ್ಣುಕಾವಾಪಂ ಕ್ಷೇತ್ರಂ ದತ್ತಂ ಮಹಾರಾಜಾಧಿ
- 8 ರಾಜೇನಾಧಿಃ ಉಭಯರ್ತುನಿಷ್ಪತ್ತಿಶರದಂಗೈಶ್ಚೈಕಾನ್ವಾ ತಥಾವಿವಸ್ತುಕಾರಕ್ಷೇತ್ರಾತ್ ಪಶ್ಚಿಮೇನ
- 9 ತೇಷಾಮೇವ ಶ್ಯಾಮಾಕಕ್ಷೇತ್ರಾತ್ ಪಶ್ಚಿಮೋತ್ತರೇಣ ಸನ್ಮಾಬ್ಧಿಣುಕಾವಾಪಂ ಕ್ಷೇತ್ರಂ ದತ್ತಂ ತಸ್ಯೈವ ವಿಹಾರಸ್ಯ
- 10 ರಕ್ತತಟಾಕನ್ಯಾಧನ್ಯಾತ್ಪಿಬಣ್ಣುಕಾವಾಪಂ ಕ್ಷೇತ್ರಂ ದತ್ತಂ ಪುನಶ್ಚ ರಕ್ತತಟಾಕಾಧ್ಯನ್ತರೇಶಾರದಂ ದತ್ತ

- 11 ಬಣ್ಣಕಾವಾಪಕ್ಷೇತ್ರಂ ದತ್ತ ಅಧಾ ತ್ರಾ ವಧಯಃ ಅವನಿಯ ನದ್ಯಾತ್ ಪೂರ್ವೇಣ ಮಹಾ
 - 12 ಶ್ರೇಷ್ಠಿಕ್ಷೇತ್ರಾತ್ ಪಶ್ಚಿಮೇನ ಕುಮಾರಮೂಲಕ್ಷೇತ್ರಾದುತ್ತರೇಣ ಪುನಶ್ಚ ಅವನಿಯನದ್ಯಾತ್ಪಕ್ಷಿಣೀನ
 - 13 ಅಷ್ಟಾದಶಬಣ್ಣಕಂ ಶ್ಯಾಮಾಕಕ್ಷೇತ್ರಂದತ್ತಂತಧಾಶಾಕ್ಯಶಿರಾತ್ ಪೂರ್ವೇಣ ವಸ್ತ್ರಕಾರಕ್ಷೇತ್ರಾತ್
 - 14 ಪಶ್ಚಿಮೇನ ಮಹಾಪಧಾದುತ್ತರೇಣ ಜೋಳಿಗವಣಿಜ ಕ್ಷೇತ್ರಾದ್ದಕ್ಷಿಣೀನ ದ್ವಾದಶ ಬಣ್ಣಕಂ
 - 15 ಶ್ಯಾಮಾಕಕ್ಷೇತ್ರ ದತ್ತಂ ಮಹಾರಾಜಾಧಿರಾಜೇನಾದ್ಧಿಃ ದತ್ತಾನಿ ವಿಂಶತಿಶರಾಕಯೂ ಚತುರ್ಭಾಗೇಚ
- (4ನೆಯ ಹಲಗೆಯ ಮುಂಭಾಗ)

- 16 ಕನಕಚ್ಚಾಸ್ತು ಶಾನೇಚವಾಚ್ಛಾದಿತ ವಿಸ್ತೃತವಸ್ತ್ರಾಣಿ ಚಾತುರ್ವೈದ್ಯ ಪುರಸ್ಕೃತ್ಯ ಮಹಾಪ್ರತಿಹಾರ
 - 17 ಪ್ರಮುಖೋ ನಾಕ್ಷಿಂ ಪೇರೊರಧಿಷ್ಠಾನವಾಸಿಭಿಃ ಸರ್ವಸಮ್ಮದೋಪೇತೈ ಮ್ಮಣಿಗ್ರಾಮಶ್ರೇಣ್ಯಾದಿಭಿಃ
 - 18 ದೇಯಲಖಿತಂ ಚಾರುದತ್ತ ಸೇನಾಪತಿನಾಸೇಯಂ ರಾಜದತ್ತಿಃ ಗಾಜ್ಜೇಯ ಕುಲಸಮುಧ್ಧ ವೈ
 - 19 ರನುಪಾಲಯಿತವ್ಯಾ ಸರ್ವಪರಿಹಾರೇಣ ಯೇಚಾಸ್ಯೋಪರೋಕುಷ್ಯಂತ ದೇಹಮಿಯಗತಿರ್ಭ
 - 20 ವತಾ ತದ್ಯಥಾಃ ಕ್ಷುದ್ರಪತ್ಯ ನೃತ ಪಚ್ಚ ದಶಹಂತಿ ಗವಾನ್ಯತೇ ಶತಮಶ್ಯನ್ಯತೆ ಹಂತಿ ಸಹಸ್ರ
- (4ನೆಯ ಹಲಗೆಯ ಹಿಂಭಾಗ)

- 21 ಪುರುಷ್ಯತೇಹಂತಿ ಪಾತಾಂಶ್ಚ ಸುವಣ್ಣನ್ಯಾ ನೃತೇ ಪ್ರಭೋಃ ಸರ್ವಭೂಮ್ಯಾನ್ಯತೇ ಹಂತಿ
 - 22 ವಾತ್ಮಭೂಮ್ಯಾನ್ಯತಂ ವದೇತ್ ಬಹುಭಿರ್ವಸುಧಾಭೂಕಾ ರಾಜಭಿಃ ಸಗರಾದಿಭಿಃ ಯಸ್ಯ
 - 23 ಯಸ್ಯಯದಾ ಭೂಮಿ ತಸ್ಯ ತಸ್ಯ ಸದಾಸಲಂ ಸ್ವದತ್ತಾಂ ಪರದತ್ತಾ ವಾಯೋ
 - 24 ಹರೇತಿ ವಸುಸ್ಥರಾ ಪಷ್ಠಿಂ ವರ್ಷ ಸಹಸ್ರಾಣಿ ಘೋರೇ ತಮಸಿ ವರ್ತತೇ
- (5ನೆಯ ಹಲಗೆಯ ಮುಂಭಾಗ)

- 25 ಇತಿ ಯಸ್ಮಿನ್ ಗಾಜ್ಜೇಯರಾಜ್ಯೇತಸ್ಮಿನ್ ಶ್ರೀಮಾಧವಮ್ಮುಣಃ ಶಾಸನಬುದ್ಧಸತ್ವಾಯ
- 26 ದತ್ತಮಾಚ್ಛಂತಾರಕಂ ||

ಅದೇ ಗ್ರಾಮದ ಶಾನುಭೋಗೇ ನೀರಿ ನರಸಪ್ಪನವರ ಮನೆ ಹಿತ್ತಲಲ್ಲಿ ಬಿದ್ದಿರುವ ಕಲ್ಲು.

ಪ್ರಮಾಣ -4' X 3'

- | | |
|---|---|
| <ol style="list-style-type: none"> 1 ಶ್ರೀಗುರುಸರಣ ಸ್ವಸ್ತಿ ಸಮಸ್ತ 2 ಪ್ರಸನ್ನಿಹಿತಂ ಶ್ರೀಮತ್ಪ್ರತಾಪಚಕ್ರವರ್ತಿ 3 ಹೊಸಣ ವೀರಬಲ್ಲಾಳದೇವರಸರು ದೊ 4 ರಸಮುದ್ರದ ನಲವೀಡಿನೊಳು ಸುಖ 5 ಸಂಕಥಾವಿನೋದದಿಂ ರಾಜ್ಯಗೆವು 6 ತ್ತಂಮಿರೆ ಸಕವರುಷ ೧೨೫೭ ಆನ 7 ಂದ ಸಂವತ್ಸರದ ಚಯತ್ರ ಸು ೧ ಶ ಶ್ರೀಮ 8 ನುಮಹಾಪ್ರಧಾನಂ ದೇವಣದದೇವಪದಂಣಾ | <ol style="list-style-type: none"> 9 ಯಕರ ಮಯಿದುನ ಬಿಮಳಪನವರು ಆ 10 ನೆಬಿದಸರಿಯೆ ಏಳುನಾಡನಾಥ ಮಾಜೆನಸಿಗೇಣಿ 11 ಯ ಹೊಂನಮಾರಗವುಡನ ಮಗ ಹಿರಿಯಬೈ 12 ಚಗವುಡಂಗೆ ಮರೆಗಲನಾಡ ಒಳಗಣ ಮೆ 13 ಳೆಯಕೋಚೆಯನು ಕೊಡಗೆಯಾಗಿ ಅವರ 14 ಚತುರ್ಗಡೆಯಲ ಕಲ್ಲನಟ್ಟು ಸರ್ಬಬಾಧಾಪ 15 ರಿಹಾರವಾಗಿ ಆ ಚಂದ್ರಾರ್ಕಸ್ಮಾಯಿಯಾಗಿ 16 ಗೊಡಗಿ ಮಂಗಳಮ |
|---|---|

ಅದೇ ಗ್ರಾಮದ ನರಸಿಂಹ ದೇವಸ್ಥಾನದ ಮುಂದೆ ಬಿದ್ದಿರುವ ಶಾಸನ

- 1 ಶ್ರೀಮತೆ ರಾಮಾನುಜಾಯನಮಃ | ಸುಧಮಸ್ತು | ಸ್ವಸ್ತಿ ಶ್ರೀ ವಿಜಯಾ .
- 2 ಶಾಲವಾಹನ ಶಕ ವರುಷ ೧೪೭೭ನೆಯ ಮೇಲೆ ನಡವ ಆನಂ
- 3 ರದ ಚಯತ್ರ ಶುಭ ೧೨ ಯಲು ಮಹಾರಾಜಾಧಿರಾಜ ರಾಜ
- 4 ಪ್ರವುಡಪ್ರತಾಪ ಛಾನೇಗತಪುವ ರಾಯರಗಂಡ
- 5 . ಮುದ್ರಾಧೀಶ್ವರ . ವೀರ . ಸದಾಶಿವದೇವ

- 6 ರಾಯರಾ ಸಿಂಹಾಸನದಲು ಪೃಥಿವೀರಾಜ್ಯಂ
- 7 ಶ್ರೀಮತು ಮುಕೋರವಳಿ ತಥಾ ಮೆಳೆಕೋಟೆಯ ಬಿದರಕಟ್ಟೆ
- 8 ಮಮಲಸಂದ್ರ ಶಾಸನ
- 9

81

ಗೂಳೂರು ಹೋಬಳಿ ಚಿಕ್ಕಸಾರಂಗಿ ಗ್ರಾಮಕ್ಕೆ ಉತ್ತರ ಕೆರೆ ಅಂಗಳದಲ್ಲ ಬಿದ್ದಿರುವ ಕಲ್ಲು.

ಪ್ರಮಾಣ—7' x 5'-6"

- 1 ಸ್ವಸ್ತಕಾಲವರ್ಷ ಶ್ರೀ ಪೃಥಿವೀವಲ್ಲ [ಭ] ಮಹಾರಾಜಾಧಿರಾಜ
- 2 ಪರಮೇಶ್ವರ ಪರಮಭಟಾರರುತ್ತರೋತ್ತರಾಭಿ ಪ್ರವರ್ಧ್ವ
- 3 ಮಾನ ವಿಜಯರಾಜ್ಯ ಮಾಚನ್ನಾ ತಾರಾಕೃಂ ಸಲುತ್ತಿರೆ ಸ್ವಸ್ತಿ ಸಮಸ್ತ
- 4 ರ ಜ್ಯಭರನಿರೋಬತಮತ ಪ್ರಚಣ್ಣ ದಣ್ಣನಾಯಕ ಶ್ರೀದಾಮಪೈ
- 5 ಯ್ಯ ತಡ್ಡಿಣದಿಶಾವರಕ್ಕಲ್ಲ ದಣ್ಣನಾಯಕನಾಗಿ ಮಣ್ಣಿಯೊಳೆರೆ
- 6 ಶಕವರ್ಷಮೆಣ್ಣುನೂಣಿ ಇಪ್ಪತ್ತನಾಲ್ಕನಯ ದುನ್ನು ಭಿಸಂಬತ್ತರಂ ಪ್ರವತ್ತಿ
- 7 ಸೆ ತದಾಭ್ಯನ್ನರ ಪಾಲು ನ ಬಹುಲ ಛಿಟಿಯು ಮಾದಿತ್ಯವಾರದನು
- 8 ದುರ್ವಿನೀತ ಅರಸರಾ ದಣ್ಣನಾಯಕನು ಭಟ್ಟವುತ್ತರ ಸಾಸಿವ್ವೆರು ಒಲೆಯ ಅಯ್ಯೂವ್ವೆರುಬೆ
- 9 ಯ ಮುನೂವ್ವೆರುಂ ಪಿ ತಂಡಿಯ ಮಹಾಜನಕ್ಕೆ ಧರ್ಮನಿಮಿತ್ತ ಕೊಟ್ಟ ಸ್ಥಿತಿಯಕ್ರಮ ಅವು
- 10 ದೆನ್ನಡೆ ಅರಸರಾ ದುವಲನಾಯಕನಾಳ್ವನ್ ದುದ್ದ ಅ ಅರಸರಾಳ್ವ ಬನ್ನಾನ್ವಾಯಕಗ್ಗೆ ಸೊಲ್ಲಗೆ ಕಿ
- 11 ಡಾಳೆ ಕೂಟುಪುಣ ಯ ಕುಡುವೊರ್ ಪೂರ್ವಮರ್ಯಾದೆಯೊಳೆ ಹೆಂಚಿಸುವೂ
- 12 ಸ್ಥಿತಿಯೆನ್ನಡೆ ಉಣವರ್ ಕಪಿಲೆಯಂ ಪಾವ್ವೆರುಮಂ ಕೂನ್ನಂ ಬಾರಣಾಸಿಯ ನಡಿದೊರು
- 13 ರು ಭಟ್ಟವುತ್ತರ ಕೊಬ್ಬಲಿಯವರಕ್ಕೆ ಣ್ಣಯಧಿರಕ್ಕೆ ತೆಮ್ಮ ತೆರೊನೆ ಗಟ್ಟಿ
- 14 ವಿಕವಿದುವೂರು ಭಟ್ಟವುತ್ತರು ಕನಕಯ್ಯಾಚಾರಿ ಸರಿಬದಯ್ಯ ಇ್ವೊಟ್ಟಿ ವಿದಿರೆ
- 15 ಯಕದಯ್ಯ ಭರತಯ್ಯ ದಿಟ್ಟಿಯಮ್ಮ ಅಮ್ಮಣಬೆಯವರು ಕಣ್ಣನಕ್ಕ ರಕನವಣ್ಣ ಕುಣ್ಣನಗ
- 16 ಮ್ತ ದಗ್ಗಯ್ಯ ಇನ್ನಿನಿಬರಾ ದತ್ತಿ ಮಂಗಳಮಹಾ ಶ್ರೀ

82

ಅದೇ ಹೋಬಳಿ ಮನಕಲ್ಲು ಅಂಜನೇಯ ದೇವಸ್ಥಾನದ ಹಿಂದೆ ಬಂಡೆಯಮೇಲೆ.

ಪ್ರಭವ ಸಂವತ್ಸರದ ಚೈತ್ರ ಶು ೧ ಸೋ ಗೋಣಿಯ ಮರದ ಕಲುಕಟ್ಟೆ

83

ಅದೇ ಹೋಬಳಿ ಕೈದಾಳಗ್ರಾಮಕ್ಕೆ ಪಶ್ಚಿಮದಲ್ಲ ಕೋಡಿ ರಾಮೇಶ್ವರ ದೇವಸ್ಥಾನದ ಬಾಗಿಲ ಎಡಗಡೆಯಲ್ಲಿರುವ ಕಲ್ಲು

ಪ್ರಮಾಣ—5' x 2'

- | | | | |
|----------------------------------|----------------|-------|----------|
| 1 ಶುಭಮಸ್ತು ಸ್ವಸ್ತಿ ಶ್ರೀ ವಿಜಯಾದ್ಯ | 4 ದಣಪಾ | ೧೧ ೦೨ | ಶ್ರೀಮನ್ಮ |
| 2 ದಯ ಶಾಲವಾಹನ ಶಕವರುಷಂಗಳ | 5 ಹಾಮಣ್ಣಲೇಸ್ವರ | | |
| 3 ೧೪೭೨ನೆಯ ಸಾಧಾರಣ ಸಂವತ್ಸರ | 6 | | |

84

ಕೊಳಾಳದ ಹೋಬಳಿ ಪಾತಗೊಂಡನಹಳ್ಳಿಯ ಮುಂದೆ ಗರುಡಗಂಬದ ಮೇಲೆ.

- | | |
|--------------|-------------|
| 1 ಶಕಾಬ್ದಂ | 4 ೦ವತ್ಸರದ ವ |
| 2 ೧೩೧೨ನೆಯ | 5 ಯಶಾಖ ಸು |
| 3 ಪ್ರವೊಡೂತ ಸ | 6 ಧ ೧ ಶ ಚಿತ |

- 7 ಯನಾಯಕನ
- 8 ಮಗ ಮಾದಪ್ಪ
- 9 ನು ಮಾಡಿಸಿ
- 10 ದ ಕಲ್ಲದೀಪಮಾ

- 11 ಲೆಯ ಕಂಠ
- 12 ಮಂಗಳಮ
- 13 ಹಾ ಶ್ರೀ ಶ್ರೀ

85

ಉರಡಿಗರೆ ಹೋಬಳಿ ಸಂಕೇನಹಳ್ಳಿ ಗ್ರಾಮಕ್ಕೆ ದಕ್ಷಿಣ ಚಂನಬೀರದೇವರ ಹೊಲದಲ್ಲ ಬಿದ್ದಿರುವ ಕಲ್ಲು.

- 1 ಶ್ರೀಮನ್ಮಹಾ ಹುಲಯರಾ
- 2 ಯ ಗಂಡಭೇರುಂಡ ಮರೆರಾಜರಾಜ
- 3 ಮರೆಪೋಚ್ಚಗಂಡ ಚೋಳರಾಯಸ್ತಪನ
- 4 ಪಾಂಡಿಯರಾಯಪದಿಪ್ಪ ಶ್ರೀವೀರ
- 5 ಬಲ್ಲಾಳದೇವರಾಯನ ಪ್ರಧಾನ ಮಾ
- 6 ಚಿಯ ದಂಣಾಯಕರ ಕೊಮಾರ
- 7 ಗಂಗಿದೇವನ ಅಳಿಕಯಲು ಶ್ರೀಮಂತ್
- 8 ಹಾ ಹೊಸವೂರ ನಾಡಪ್ರಭುಗಳು ಬಂಮ
- 9 ಗೊಂಡ ಬೊಂಮಗೊಂಡನ ಮಗ ಲ
- 10 ಕಲಗೊಂಡನೊಳಗಾದ ಸಮಸ್ತಪ್ರಜೆಗ

- 11 ಪುಡುಗಳು ಕೂಡಿ ಸಂಕೇಯಗವುಡನ ಹೆ
- 12 ಸರ ಸಂಕೇಯನ ಹಳೆಯನು ಮಾಕಲ
- 13 ನಾಯಕನ ಮಗ ಚಿಮೆಯನಾಯಕಂ
- 14 ಗೆ ಚತುರಣ ಸೀಮೆಯೊಳಗಾಗಿ ಕೂಟ ಪೂ
- 15 ಚಿಗೊಡಗಿಯ ಕ್ರಮವಂತೆಂದಡ ಆ
- 16 ಚಂದ್ರಕಾ ಪುಳನಕ ಯಿಕೊಡಗಿ
- 17 ಯನಾಪನಾನೊಬನಳಹಿದವನು ಗಂಗೆಯ ತ
- 18 ಡಿಯ ಕವಿಲೆಯ ಕೊಂದ ದೋಸ

86

ಕೋರಾ ಹೋಬಳಿ ಹಿರೀ ಗುಂಡಗಲ್ ಗ್ರಾಮಕ್ಕೆ ಈಶಾನ್ಯ ತಿಮ್ಮಕ್ಕನ ಹೊಲದಲ್ಲರುವ 1ನೆಯ ವಿರಗಲ್ಲು

- 1 ಸ್ವಸ್ತಿ ಶ್ರೀ ಶ್ರೀಪುರುಷ ಮಾಹರಾಜ
- 2 ಪೃಥ್ವಿವೀರಾಜ್ಯಂ ಗೆಯೆ ಸಿಯಗಲ್ಲರ
- 3 ಮುಜುಗರೆನಾಡು ಮೂನೂಱಿ ಮಾಳೆ ಮೂಱುಕೊಡ ಆ
- 4 ಣ್ಣಿಯಪಿಞ್ಣಾನೂರಾ ಏಱ್ಱುನುಳೆಱುಡು ಬಿಡ್ಡಾರ ಕ [ನ್ನ]
- 5 ರಸರುಳೆ ಇದರ್ಕೆ ಚಿವಾನಿ ಕಳನಿ ವಾಳುಟ್ಟು ಕೊಟ್ಟೊಡು
- 6 ರೊಣಮೊಡಯೊಗೆ
- 7 ಕೊಟ್ಟರ ಇದಾ ನಟಿವೊನ್ನಿಷ್ಟಮಾ
- 8 ಹಪಾತಕನ ಅಪ್ಪೊನ್

87

ಅದೇ ಸ್ಥಳದಲ್ಲ 2ನೆಯ ವಿರಗಲ್ಲು

- 1 ಸ್ವಸ್ತಿ ಶ್ರೀ ಪುಲಯರ
- 2 ಸಿಯಗಲ್ಲೆ ನಾಡಿ ನಗೆ . . .
- 3 ಲಕ್ಕಾಗಿ ಏಱ್ಱುನೂರುಳುನ್ನರ [ಸ] ರುಳಿಱುಡು
- 4 ಸತ್ತನ್

88

ಅದೇ ಸ್ಥಳದಲ್ಲ 3ನೆಯ ವಿರಗಲ್ಲು.

- 1 ಸ್ವಸ್ತಿ ಶ್ರೀ
- 2 ಶ್ರೀಪುರುಷ
- 3 ರಾಜ್ಯಂ ಕೆ
- 4 ಯೆ ಸಿಯಗೆ
- 5 ಲ್ಲರಾ ಮನಮ
- 6 ಗತ್ತಿ ನ್ನಲ್ಲಹನಾ
- 7 ದೆಸಸಿ ಗೆಡ್ಡರ
- 8 ವಲ್ಲಹೆ . . ಮಾನಿ
- 9 ಱುಡು ಸತ್ತ ನ್ನನ್ನೊಟಿ
- 10 ಱ್ಱುನ್ ಸಿಯಗಲ್ಲರ
- 11 ನೂಱು ರಪೊಳ
- 12 ನಿಱುಸಿಪೊ
- 13 ವಾಡಲ್ಲಳಗ
- 14 ನಿಸ
- 15 ದೆಕೊ
- 16

ಅದೇ ಸ್ಥಳದಲ್ಲ 1ನೆಯ ವೀರಗಲ್ಲು

1 ಶ್ರೀ ಶಿವಮಾರ ಸೀಯಗಲ್ಲಕ್ಕಾರ್	3 ಧಾಳದುಳಮ್ಮ ತುವ್ವರಂ
2 ಗಿವೊಗೆ ಊರೊಳ್ಳಲ್ಲಹನಾ	4 ಎಣುದು ವಿಜೊನ್

ಅದೇ ಸ್ಥಳದಲ್ಲ 5ನೆಯ ವೀರಗಲ್ಲು.

1 ಶ್ರೀ ಜುದ್ದ ನಿಯಗಲ್ಲಕ್ಕಾರ್	4 ಮಣಲೆಯರೊ
2 ವಾಗೆ ಊರೊಳ್ಳಲ್ಲಹನಾ ಬಾಳ	5 ಡಲಗ್ಗರುಲ್ಲರೆ . .
3 ದು ಳೆಣುದು ವಿಜೊನ್	

ಅದೇ ಸ್ಥಳದಲ್ಲ 6ನೆಯ ವೀರಗಲ್ಲು

1 ಸ್ವಸ್ತಿ ಶ್ರೀ	8 ಸಂವಟಗಟ್ಟ ನ ಮಗೆ	15 ಲರಾಣೆದಸೀ
2 ಪೈಧುವೀಕೊಡಣೆ	9 ಪುಲಕಡ ಅರಸರ್ ಸಿ	16 . ಪೊಟಿ ರಾವ ಕೊವ
3 ಮಹಾರಾಜರ್ ಶ್ರೀ	10 ಯಗಲ್ಲಕ್ಕಾರ್	17 ಳಾಟಮಹೇಶ್ವರ
4 ಪುರುಷರ್ ರಾಜ್ಯಂಗೆಯೆ	11 ಕೊಮಾರನ್ ಕಿಕ್ಕೊಳ	18 ದಿವಿಜಗ್ಗಟ ವಲ್ಲ
5 ಕಂನ್ನ ಅರಸ	12 ತ್ತು ಒಗಬಳ್ಳಿಯು	19 ಹ ಪೆಂಮಾಳ್ಳ
6 ನ ತುಮಂಗಳ ಕೆ	13 ಳೆಣುದು ವಿಜೊಂ	20 ಣಿಸೆ ಪೂಗೊ
7 ಳೆಣುವಲ್ಲ ಕಿತ್ತರ	14 ಗುಣಶೀ	21 ಳ ಸಾದಾರಣ

ಅದೇ ಸ್ಥಳದಲ್ಲ 7ನೆಯ ವೀರಗಲ್ಲು

1 ಸ್ವಸ್ತಿ ಶ್ರೀ	16 ದು ಸತ್ತನ್	31 ಟ್ಪುರಿತ . ರರ್ತಮ್ಮ
2 ಕೊಜ್ಜಣೆ	17 ಪಣೆ ತರೆ	32 . ರನ್ನಳೆ
3 ಮಹಾರಾಜ	18 ಸಿಂಹ ಶ್ರೀ	33 ಕೊನು ಬಿ
4 ರ್ ಶ್ರೀಪುರುಷರ್	19 ರೇವಮ್ಮನ	34 ದೊಂಬಿ
5 ಪ್ರಿಧುವೀರಾಜ್ಯಂ	20 ಅಣ್ಣನ್	35 ಯಣಾ
6 ಕೆಯೆ ಬಾಗೆ	21 ಕ್ಕಿಗನ್	36 ದಕ
7 ಯೂರ ಬಲ್ಲಹನೇ	22 ನೆರದ	37 ರೆಥು
8 ಣಿನೊಳ್ಳಿಯಾನ	23 ರೆಲ್ಲರಳ	38 ಬಾಳಾ
9 ವೈರಾಳ ಸಮ	24 ದೊಳೆ ತಾಮಿ	39 ಮೈ
10 ಪದರುಳ ಕೊಪುಳ	25 ಟ್ಪು ಪರಮಾರ್ತ್	40 ಪಾಮನ
11 ವೂರ ಬಾಳೆ	26 ಮ್ಪಡೆದ ಕ್ಕುಲಿ	41 ನೆಲಸಿ
12 ಯೊಳ್ಳೊಣ್ಣೆದಿಕ್ಕಿ	27 ತ್ತಿ ಕೆ ಳೆದ	42 ಶ್ರೀಮುಂಜ ನೆನ್ನೊ
13 ಜ್ಜಿಯ ತಮ್ಮ	28 ರದಣ್ಣಲೊನಡಿ	43 ನರಸನೊಡಿಡಿದಾನ್
14 ಳೆ ಪಡೆ	29 ಯೆ ನೆರಕಿಟ್ಟುತ	
15 ಯುಳೆಣು	30 . ದುರ್ಭದ ಮ್ಪ	

ಅದೇ ಸ್ಥಳದಲ್ಲ 8ನೆಯ ವೀರಗಲ್ಲು

1 ಸ್ವಸ್ತಿ ಶ್ರೀಪುರುಷಮ	8 ಬಾಗೆಯ ವೆಣುದು	15 ಥಪ . . ಕಗ
2 ಹಾರಾಜರ್ ಪೈಧುವಿರಾ	9 ವಿಠ್ಠಾನ್ . ರಾಮನ್	16 . ನ .
3 ಜ್ಯಂಕೆಯೆ ಬಲ್ಲವರಸರ	10 ಪರಚೆಕ್ಕ್	17 . . .
4 ಬಾಳದುಳ ಸೀಯ .	11 ಪುರಂದರಪರಾಕ್ಕ್ರಮನ್	18 ಗನಬಹುದು .
5 .	12 . ಅತ್ಯನ್ನಮಳ	19 ವನ್ಬಯ್ಯೊರಬ್ಬೆ
6 . ರಣಾ	13 ಣ್ಣಗಂಅಳೆ	20 ಯ ಅಜ್ಜನ್
7 ಥೈರ . ಸಳನಾಡಾ	14 . . ಪೂನ್ . ರ	

94

ಅದೇ ಸ್ಥಳದಲ್ಲ 9ನೆಯ ವೀರಗಲ್ಲು.

- | | |
|--|------------------------------------|
| 1 ಸ್ವಸ್ತಿ ಶ್ರೀ ಸಿಯಗಲ್ಲರಾಳು ಕುಣಿಕಾಲರಮನಾಳಿ | 4 ಲೋಮಿಪ್ಪಾರ್ ಬಾಳುಟ್ಟು ಕೊಚೊದು ಅಯ್ಯು |
| 2 ಯರ್ ರಣಾಲ ಅರಸರಲ್ಲನ್ನು ಳದು ಬನ್ನು ಅಮರವ | 5 . . ಕಟನಿ . ಪ . . . ವದಕೆಯ್ಯು |
| 3 ಡಿ ಅಳುವಿಟ್ಟು ಬಾಗೆಗೂರು ಳ್ಲಹನಾ ಪ ಯೂ | |

95

ಅದೇ ಸ್ಥಳದಲ್ಲ 10ನೆಯ ವೀರಗಲ್ಲು

- | | |
|--|---------------------|
| 1 ಸ್ವಸ್ತಿ ಶ್ರೀ ಕಡ್ಡಾಣಿ ಪೃಥುವೀರಾಜ್ಯಂ ಕೆ | 6 ಶ್ರೀ ಗುಣ್ಣಿಕ್ಕುರಾ |
| 2 ಯೆ ಸಿಯಕೆಲ್ಲ ಕೆಸುಮಾಣ್ಣು ನಾಡಾಳಿ | 7 ಸಿಯಕೊಲ್ಲ |
| 3 ಮೂಟಿ ಅರಸರಾಳಿ ಮಾರಿದಾನಕರಿಯತಮ್ಮನ್ | 8 ಅಸಿಗುನ್ನತನ್ |
| 4 ನಾಗತರಾಸರಾ ಮನಮಗವು | 9 ಎನ್ನೊನ್ ಕೆಳಿ |
| 5 ಬಾಗೆಗೂರುಳಿ ಬಲ್ಲಹೆ ಏಣುನುಳಿ ಎಣೆದು ವಿಟ್ಟು | 10 ನಿತ್ತನ್ |

96

ಅದೇ ಸ್ಥಳದಲ್ಲ 11ನೆಯ ವೀರಗಲ್ಲು

- | |
|---|
| 1 ಸ್ವಸ್ತಿ ಶ್ರೀವಲ್ಲವ ಪೃಥುವೀರಾಜ್ಯಂ ಕೆಯೆ ಸಿಯಗಲ್ಲ ಕೆಸುಮಾಣ್ಣು ನಾಡಾಳಿ ಗುಣ್ಣಿಗೇವಾಟಕ್ಕ ತೊಟ್ಟರಾಳುತ್ತಮ್ |
| 2 ಕಾಡುಮಟ್ಟಿ ದೋಳದುಳ್ಳಿ ಪೆಬ್ಬಿಳಿ ನಲ್ಲಕ್ಕುಳಿ ಎಣೆದು ವಿಟ್ಟಾರ್ |

97

ಅದೇ ಸ್ಥಳದಲ್ಲ 12ನೆಯ ವೀರಗಲ್ಲು.

- | | |
|----------------------------|------------------------|
| 1 ಸ್ವಸ್ತಿ ಶ್ರೀಮತ್ ಶ್ರೀಪುರು | 5 ಕೆಣಿ ಆಳಿ ರ |
| 2 ಪ್ಪ ಮಹಾರಾಜರ್ ಪ್ರಿಥುವೀ | 6 ನಾಡು ಮೂಕಗಾಮುಣ್ಣು |
| 3 ರಾಜ್ಯಂಗೆಯೆ ಅವರಾ | 7 . . . ವಮ್ಮೆ . ತ್ತನೊರ |
| 4 ಪೆರಯಮಗ ವಿ . ತಮಾ | 8 ಗಳ ಮನಮ |

98

ಅದೇ ಕಲ್ಲನ ಕೆಳಭಾಗದಲ್ಲ

- | | |
|---------------------------------------|----------------------------------|
| 1 ಸ್ವಸ್ತಿ ಶ್ರೀಮತ್ ಶ್ರೀಪುರುಪ್ಪ ಮಹಾರಾಜಾ | 4 . . . ಯಕೊನ್ನನಿಳ ಮನಮಗತ್ತಿತ್ತ . |
| 2 ಧಿರಾಜರ್ ಪೃಥುವೀರಾಜ್ಯಂಗೆಯೆ ಅವರ ಮಗ | 5 ತರ . ಕ . ಬ . ಯ ಕಾಳಿಗದುಳಿಹುದು . |
| 3 . ಮತ್ತಾಗರೆ ನಾಡಾಳಿ ಅವರ ಜ | |

99

ಅದೇ ಸ್ಥಳದಲ್ಲ 13ನೆಯ ವೀರಗಲ್ಲು.

- | | |
|---------------------|---------------------------|
| 1 ಸ್ವಸ್ತಿ ಶ್ರೀ ಸಿ | 5 ಊರೇಣುನುಳ್ಳಿಹುದು |
| 2 ಯೆಗಲ್ಲ ಉರಾ | 6 ವಿಟ್ಟಾರ್ ಮಾರ್ಗಟ್ಟು ಚಿವಾ |
| 3 ಳ್ಳಿ ಕೆಣಿಗೊಳ್ಳಿ ಅ | 7 ನಿ ಕಟನಿ |
| 4 ನಕುಟ್ಟಿ ಬಾಗೆ | |

100

ಅದೇ ಸ್ಥಳದಲ್ಲ 14ನೆಯ ವೀರಗಲ್ಲು.

- | | |
|--------------------------------------|-------------------------------|
| 1 ಶ್ರೀ ಚಾಸರಾಳಿ ಪೊನ್ನಾಕವಳಿಗೆ ಕಾಳಮ್ಮನ್ | 3 ಸರ ಕಾಳಿಗದುಳ್ಳಿ ಎಣೆದು ಸತ್ತನ್ |
| 2 ಮಾನ್ದಳದೀರಿಯದುಳ್ಳಿ ಬಲವೆಮ್ಮರ | |

101

ಅದೇ ಸ್ಥಳದಲ್ಲ 15ನೆಯ ವಿರಗಲ್ಲು.

ಶ್ರೀ ಅಣಿಗನ

102

ಅದೇ ಸ್ಥಳದಲ್ಲ 16ನೆಯ ವಿರಗಲ್ಲು

(ಮೇಲೆ ಬಿದ್ದಿರುವ ಸಣ್ಣ ತುಂಡು)

- 1 ಸ್ವಸ್ತಿ ಶ್ರೀಪ್ರಭು
 - 2 ವಿ ಕೊಚ್ಚಿಣಿ ಅರಸರಾ
- (ಮುಂದೆ ಕಲ್ಲು ಒಡೆದುಹೋಗಿದೆ)

(ಹೂತಿರುವ ದೊಡ್ಡ ತುಂಡು)

- 3 ಏಷಿತೊರೆಕಳ
- 4 ವೃತ್ತಿ ಕಟಿವೊ
- 5 ನೃಷ್ಣಾಮಹಾ
- 6 ಪಾತಕನಕ್ಕುಮ್

103

ಅದೇ ಸ್ಥಳದಲ್ಲ 17ನೆಯ ವಿರಗಲ್ಲು

- 1 ಸ್ವಸ್ತಿ ಶ್ರೀಪುರುಷಮಾರಾಜರ ರಾಜ್ಯಜೈಯೆ ರಸರೆವೊಣೆ ಕಿಳುಗುಂಡಮಾ
- 2 ರಾಳೆ ಸರಾ ಮಗನ ಎರಿಗೆನಿ ಎವೊಣೆ ರಯರ್ವಿಷ್ಣು ರಾಕಾಳಗೆನೆ
- 3 ವೆಜವಸ ಶ್ವದಿ ಪುನ ದಂದಿನ್ಮ ಗುಟ್ಟಿ ರ್ಲಾ... ಟ್ಟಿ
- 4 ಸಿಪ್ಪುವರ್
- 5 ಕನ್ನ

104

ಅದೇ ಸ್ಥಳದಲ್ಲ 18ನೆಯ ವಿರಗಲ್ಲು

- | | | | |
|---|---------|---|---------------|
| 1 | | 3 | ಮೂಱುವೂರ ತುಟುವ |
| 2 | ಮಾರಮಾನಹ | 4 | |

105

ಅದೇ ಗ್ರಾಮಕ್ಕೆ ಆಗ್ನೇಯ 76ನೆಯ ನಂಬರ್ ಜಮೀನಿನಲ್ಲ ಬಿದ್ದಿರುವುದು

- | | | | |
|----|-------------------------------|----|--------------------------|
| 1 | ಸ್ವಸ್ತಿ ಶ್ರೀ ಜಯಾಭ್ಯುದ | 11 | ಯೂರದ ಹೆ ದಟೆಗೆಯ ಮನ |
| 2 | ಯ ಶಕವರ್ಷ ೧೨೫೫ ಸಂದು | 12 | ಣಿಗವುಡನ ಮಗ ಚಿಕ್ಕಂಣ್ಣಂ |
| 3 | ವರ್ತಮಾನ ರುಧಿರೋದಾರಿ ಸಂ | 13 | ಕೊರುನಾಡೊಳಗಣ ಹಿರಿಯಗುಂ |
| 4 | ವತ್ಸರದ ಆಷಾಢ ಬಿ ೫ ಬ್ರಿಧಂ | 14 | ಡಗಲನೂ ಕೊಡಗಿಯಾಗಿ ಚ |
| 5 | ದು ಸ್ವಸ್ತಿ ಶ್ರೀಮತು ಪ್ರತಾಪಚಕ್ರ | 15 | ತುಸೀಮೆಯಲೂ ಕಲ್ಲನಡ್ಡಿ |
| 6 | ವರ್ತಿ ಹೊಯಿಸಣ ಶ್ರೀ ವಿರಬಲ್ಲಾ | 16 | ಆಡಂದ್ರಾಕ್ಯನಾ ಯಿಯಾಗಿ ಸು |
| 7 | ಳ ದೇವರಸರು ಬೆಸದಿರೆ ಶ್ರೀಮನು | 17 | ಬದಿಂ ಬಾಳುವಂತಾಗಿ ಸಲಸಿ |
| 8 | ಮಹಾಪ್ರಧಾನಂ ಪೊನ್ನಂಣನವ | 18 | ಕೊಚಿಲು ಮಂಗಳಮಹಾ |
| 9 | ರ ಮಕ್ಕಳು ಕಾಮಯದಂಣಾಯಕರು | 19 | ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
| 10 | ದೇವಗು ಡಡನಾಡೊಳಗಣ ಕೋ | | |

106

ಅದೇ ಗ್ರಾಮದ ಗ್ರಾಮರಾಣಾದಲ್ಲ ಅಂಜನೇಯ ದೇವಸ್ಥಾನದ ಬಳಿ ಹಾಳ ಥಾವಿಯಮೇಲೆ ಹಾಕಿರುವ ಕಲ್ಲು.

- | | | | |
|---|--------------------------|---|---------------------------|
| 1 | ಸ್ವಸ್ತಿ ಶ್ರೀ ಶಕವರುಷ ೧೨೫೮ | 4 | ಹಾನಾಡಪ್ರಭು ಕೊಯೂರ |
| 2 | ಈಶ್ವರಸಂವತ್ಸರದ ಮಾಘ ಸುಧ | 5 | ಮಗೆ ರಾಮಗೌಡನು ಶ್ರೀಮನುಮಹಾನಾ |
| 3 | ದಸಮಿ ಸೋಮವಾರದಂದು ಶ್ರೀಮನುಮ | 6 | ಮಂತಾಧಿಪತಿ ಹೊಳಕಲ ಬೊಂಪೆಯು |

EPIGRAPHIA CARNATICA, VOL. XVI.

Supplementary Inscriptions in the Tumkur District.

CHIKNAYAKANHALLI TALUK

Revised Inscriptions

I

At Jōghalli (Chiknāyakanhalli hobli) on a stone in the Dalavāyi Matha
namas-tumga- etc ॥

svasti śrī jayābhyudaya Śālivāhana śaka-varsha 1544 neya Dumdubhi-samvatsara-
da Māgha-ba 14 rallū śrīmad-rājādhirāja rājaparamésvara śrī-virapratāpa śrī-vīra-
Rāmadēva-Rāyaru Ganagiri-nagaradalli sihmāsan-āiūdhar āgi pruthvīyan ālutralu
Ghanagiri-nagarakke paschima-bhāgadalli yīha Vaisalāda śīme . danthā
Chikanāyakanahalli yamba pattanadalli Mudiyappa-nāyakēmdranu rājyavan āluttā
yiralu ātamge dakshina-dōrdāmdav āda vīra-mahésvarar āda Kanāda-sīlavamta dala-
vāyi Parama . ppa . . matha kere tōta yī mādisi śrīmatu sajana-sūdha
Śivāchāra-sampannar āda dēvā-prathvī-mahā-mahattin olagāda Nandisvara-svāmi-
galige vibhūti-mumtāgi śarana-mādideu ī-dharmava alupade nadsuva pumnyātmar
ādamthā arasugalige dhana-kanaka-vastu vāhana-putra-samthāna-modal-āda sakala
bhōgamgalanū Mahādēva kottu rakshisuva yīda nadasade alupi śāsanada kalla kittare
lipiya keḍisidare tōta-matha-kareya apaharisī tekomdamthā pāpīgalu dēvalōka-martya-
lōkake horagu avaru sūrya-chamdraru ula paryyamtadalū Raurava-narakadalyē biddu
yiruvaru yī mathadalli samasta padārthavanu Śivārpanava māduvamthā satpurusha
Māhēsvararē yiruvaru anārpitava mādi keḍisuvanthā lamdu-pumdaru yiddare Vīra
Mahēsvararu vōdeyaru bhaktaru vichārisikomdu amthā lamdu-pumdera tegedu
satpurushara yirisuvadu¹ sva-dattā duhitā dhātrī pitri-dattā sahōdarī¹ amnya-dattā
svayam mātā bhūmim dattām na vā harēt ॥ Akshaya samvatsaradalu śrīmatu-
Mudiyappa-nāyaku dalavāyīśīlavamta-Paramappana virakta-mathake Bhōga-
samudrava śarana mādideu yī-dharmava alupade nadasidamthā pumnyātmar āda arasu
galige dhana-dhāmya-kanaka-vastu-vāhana-putra-samthāna-modalāda sakala-bhōga-
mgalanu Mahādēva kottu rakshisuva yīda nadasade alupi apaharisidamthā pāpīgalu
dēvalōka-martyalōkake horagū avaru sūrya-chamdraru ula paryyamtradalū narakada-
llyēbiddu huluvina-komdadalli yīharū (on the top)
dalavāyi-śīlavamta-virakta-Paramappana mathadalli Vīra-mahēsvararu yirābēku
(by the side) yīdu Mudiyappa-nāyakana Bayirappa-nāyakana voppitada śāsana

41

At Barakanahālu (Huliyūru hōbli) on a viragal near deserted temple to the north.
śrī Prava-samvatsarāda Kārtika su 5 Kēttīya Bamma-gavudana maga Kālayya-
Rāmāyyamgalu turuvanu marlvīy Ammiravi satta kali . . . dēvakannikeyaru
voynu dēvara-varāsanadalli ikkalsidaru

45

At Belavadi (Kandikere hōbli) on a stone set up near the village
śubham astu evasti śrī-vijayābhyudaya-Śālivāhana-saka-varushamgalu sā 1635 ne
Svabhānu-nāma samvatsarāda adhika-jyēshtha su 3 lu śrīmad-rājādhirāja

paramêśvara prahuda-pratâpa-na[ra]patî Mahîsûra Krishnarâja-vaderaiyanavaru pruthu-sâmbrâjyam-gaunttirai Saidu-Yâkôba-Bokhâriyu aramanege Kamdikere stalada Belavâdi-grâma upa-grâmake sahâ sudha-krayav âgiyu kam || gu 608 0/0 varahavu aramane-bokkasakke baidadarimda yî-grâma-upagiâma sahâ Âripa-Sakâdri phakirana daragâragâhake śuda-krayavâgi kodisi yiruvudarimda yivara putra-pavutra-pâram-paryav âgiyu â-chamdrârkav âgiyu anubhavisikomdu baral ulavaru yidu yâru vighâta mâdidâgyu Bâmharu vighâta-mâdidare Kâśiyali gôhattu mādida hâge | Kshatriyaru vighâta mâdidare mâtru-gamana mādida hâge | Vaiśyaru vighâta mâdidare tamma magala tâu hōdahâge Śûdraru vighâta-mâdidare mâtru-gamana amnya-vîryake huttidavaru || Turukaru vighâta-mâdidare Makeyalli hamdi-timda hâge yemdu mahâsvâmiyavaru buddhi-nirûpada merige Vâmana-mudre śilâ-pratishtheyu mādida śilâśasana-śrî ||

New Inscriptions

46

At Chikkanâyakanahalli, on a stone in the field of Doddaiyya son of Nirvân-ayya, to the West of Taluk Office.

Mudiyapa-nâyakara magalu Dada Bairapa-nâyakaru punya-śtî Chenâji-amma silavamtte Bôî-nâyakarige kotta Silavamtta-pura

47

At the same village, in the Kêśava temple.

śrî-mahârâja-Châmarâjêmdra-odeyaravara pattâbhishêka-mahôtsava divasadalli sun 1881 nê yisavi Mârchi târikhu 25 ralu pratishthe mādalpattitu

48

At the same village, on a pillar in front of the Âṅganâya temple.

Sârvari-samvatsaradalli arabya Plava-Subakritu-Sôbakritu-samvatsaradalli sam-pûrna ||

49

At the same temple, on a silver cup.

śrî-Hanumantarâya-svâmî-pâdakke Talakâda Hampaiyanavara komâna Basavarâjayyanavara sêve

50

At the same village, on a bell in the Râmêśvara temple

śrî-Râmêśvara-svâmiyavara pâdakke Pottenu Subarâyana syâve

51

On a dharâpâtre in the same temple.

śrî Naraśimga-Râyara dharmâ ||

52

At the same village, on the brass pedestal of the god in the Vîrabhadra temple.

Krôdhana-sam || Mâgha ba || 3 llû Chiknâyakanahalli Rudrêśvara-dcvarige Doddaguni Chkirudrayana maga Rudramnana prabhâle bhakti ||

Copper plate grant of Sâlinâyaba Bhairappa Nâyaba dated śaka 1559 in the possession of Venbannâchâr, son of Srinivâsâchar, in sames the village śrî-Râmêsvarâ ||

namastunga, etc

Harêr lîlâ-varâhasya damshtâ-damdas sa pâtu vah

hêmâdî-kalasâ yatia dhâtri chhatra-śrîyam dadhau ||

svasti sri-vijayâbhyudaya-Sâlivâhana-śaka-varushamgalu 1559 ne vartamânavâda Pramâdi-nâma-samvatsarada Kârtika-ba 30 lû' śrîmad râjâdhirâja râja-paramêsvara sri-vira-pratâpa śrî-Vemkatapati-dêva-mahârâyara varu Pinugomdeyallû ratna-simhvâsanârûdhar âgi prithvî-sâmbrâjyam gayuttiralu amaranâya-katanakke prati-pâlisî kotta Hoysala-dêsada Yatîkatte śâsanâmkîtar âda Gôvala-gôtrada Sâlinâyakara Bairappa-nâyakarû Vârdhisa-gôtrada Âpastambha-sûtrada-Yajuśśâkhâdhyâyigal âda Ananta-bhattara pautrar âda Vemgata-bhattara putrar âda Lakshmanâchâryarige kotta bhûdâna-dharmaśâsanada kramav emtemdare Magadh-dêsada Aragada vettu-yâda Kamdikereyallu Hirikere himdana kêrige meleya modala kâlûve damdeya gadde kha 1 kke dale vaina modala dale 1 kke silu 3 kke kha ¼ silu 3 kke kha ¼ mûrane dale silu 2 kke kha ¼ nâlkane dale silu 2 kke kha 10 amtû silu 10 kke dale 4 kke kha 10 vamdu khamdga ¼ bhamdî Timmana hola kha ¼ ubhayam khamdugada aigala bhûmiyamnu Gôvala gôtrada Sâlinâyakara Bhairappa-nâyakarû-Vârdhisa gôtrada Âpastambha-sûtrada Yajuśśâkhâdhyâyigal âda Ananta-bhattara pautrar âda Vemkatabhattara putrar âda Lakshmanâchâryarige Kârtika Sôma-vâradallû sa-hiranyôdaka-dâna dhâri-pûrvakavâgi kottevâda kâranâ â bhûmi-yolag ullâ nidhi-nikshêpa-jala-taru-pâshâna akshiny-âgâmi-siddha-sâdhyamgal emba ashta-bhôga-têja-svâmya-galû nimage salatakkudu yillimâ mumde nîu mâduva dâna-âdhi-kraya-parivartanegal emba vyavahâra-chatushtayakku yôgyav âgi nîu nimma putra-pautra-pâra-mparyadallû achamdrârka sthâyigal âgisukhadîmdâ anubhavisî-komdu baruvademdu Vârdhisa-gôtrada Âpastambhadâsûtrada Yajuśśâkhâdhyâyigal âda Anantabhattara pautrar âda Vemkatabhattara putrar âda Lakshmanâchâryarige Gôvalagôtrada Sâlinâyakara Bairappa-nâyakaru barasîkotta bhû-dâna śâsana' gramtha'

dâna palanayor madhye dâ-nâchhrê yônu palanam'

tânât svargam apâpnôti pala nâd a chyutam padem ||

svadattâ putrikâ dhâti pitri-dattâ sahôdarî'

anya-dattâ cha mâtâ cha dattâm bhûmim parityajêt ||

êkaiva bhaginî lôkê sarvêshâm êva bhûbhujâm'

na bhôjyâ na kara-grâhya vipra-dattâ vasumdharâ ||

(in big letters)

śrî-Râmêsvarâ.

At the village Dabbegatta (same hobli) on a stone set up in front of the Îsvara temple

lange poysi bhâlana

huliya hoyyalâ

bidâ vâji

lolu | svasti śrîmatu śakavarusha 1213 neya Namdana-samvatsarada Puśya-suddha 15 rnamî Sôma-vâradamdu sriman mahâsâma . . . yanâyaka

ya Mâchayamgalige Dabbeya-katta modal âgi nâya

kotta Vaddara-halliyolag âda chatum-sîmadolage ri da padûlu Hoysanêsvara dêvaigam Brammêsvara dêvargam Mâchêsvara dêvargam amga-bhôga-khamda-sphutita-jîrhnôddhârakkam nivêdya-namdâ mdîvige-gam Lâkulâgama-sameya-samud-dharanar appa Padmarâsî-pamdîtaigge kâlam karchchi dhâri-pûrvakam mâdî bitta dattî Chikkamâragavumdana kere|| allim paduvalu beddala sal 4 yimti-dharmam prati-pâlisîdavarige Gamgeya tadiyalu sahaśra kavilo-ya brâhmanarige kotta phala yî (n) tî

dharmavam pratipâlisade kedisidavam Gamge sâyira-kavile sâyir
brâhmara komda dôsadali hôharu pâlaka
kam^l Chamdabhatarige gadde sa 1 logidar
sva-dattam para-dattam vâ yô harêta vasumdarip^l
shashtir-varsha-sahasâni visthâyâni jâyatê krimih

55

On a vîragal in front of the same temple.
(There are no letters in the first panel)
(Letters are worn out in the second panel)

(The third panel) —

du Namdana-samvatsarada Chaitra-suddha panchami Âdivaradandi
Chama-ya Masanasettiyu a palôksha-vinaya mâdi kala

56

*At Honnebâgi (in the same hobli), on a vîragal in front of the
Mahalingêsvara temple.*

svati srî sa Visu srîmanu mahâsâmante
Settiyahaliya Chedeyagamadamasa e .nada Kali-Hoggade ka
chentugena viyalu ka biragalu.

57

On a 2nd vîragal in the same place.
(The top and bottom are broken)

maneya lavanu mâdala bedala bedarotagi kondadu Holallavabâgiya tayanara
tagidôvumahoru bidu svagattanada Malgua Mala srî-srî-srî.

58

*At Byalakere (in the same hobli), on the first stone set up to the south in the
compound of the Mallêsvara temple.*

namas-tunga etc.

svasti samasta-bhuvanâsryam srî-prithvî-vallabham mahârâjâdhirâja para-
mêsvaram Dvârâvatî-purava adhîsvaram Yâdavakulambara-dyumanî sarvajña
chûdâmani Male-rajadhâja maleparolu-ganda kadana-prachandru asahâya-sûra-
êkângavîra Sanivârasiddhi guridurgamalla chaladanka Râma vairibha-kamphiravari
Makararâjya-nirmûla-Pândya-vamâsa-kulôdubhavam Chôlarâjya-pratishtâ-charya
srîmatu Vishnuvardhana-pratâpa-chakravarti nissanka-Hoyisana-srî-vîra Narasimha-
dêvarasaru Dorasamudrada nele-vîdinolu sukha-sankathâ-vinodadru rajyangeyutt-
ire^l svasti srîmanu mahâsâmanta mahâsâmantâdhipati sitagara-ganda maçdalika-ravi-
Râhu bhujabala Bhîma marevoge-kâva saranâgata-vajra-panjaran anpani guntha-
vâranam srî-Sômanâthadêvara dibya-srî-pâda-padmânâdhakarum appa Huliêra
Lakumeyanâyakarum Keppeya-nâyakarum svasti srî-vijyâbhudaya êcha Saka
varusha 1183 neya Ravudri samvatsarada Bhâdiapada su 10 Man^ltanma Belakereya
Bombasamudrada kereya hindana gadde volage bitta Brahmapuri Jôyisa Kêlunnaru-
galige gadde sa 1 sêna bhôpa Vîrannange gadde sa 1 Tippayange gadde sa 1

Bombasamudra Bommadêvarige gadde ko 10 Belakereya Masanagauda Echa-gavudana
 maga Hiriyâ Bommaya Râmagavudana maga Bommayangalige Kodagiyâgi . . .
 ppayyana magalu Bombavege gadde sa | Lenkaru Kêtangi gadde sa 1 . . . da
 Vodeyage ko 10 Pûmange ko 10bâha gayyannangalige s̄rî-Hariharadalli
 Brahmadê Kallanâttû Bombasamudrada hinde gadde sa 2 ko
 gagariya kettadolage gadde sa 2 kû 10 . . . mundana kereya pinde gadde ko 10
 hueyatila-mâlakeyi | Bomba-samudrada hindana haralakeyi | ivella torumannu
 chetusimege natta kalla mêresâlu kâranû beladu kombaru endendigeû sarbbamânya-
 tege gadde

sva-datta para-dattam vâ yôm-harêtu vasundharâ
 śashtir-varsha-sahasrânâ vrishtâyâm jâyate krimi

59

On a second stone in the same place.

namas-tunga-siras-chumbi-chandra-châmara-châravê-
 trailôkyâ-nagarârambha-mûlastambhâya Sambhave ||
 svasti-samasta ttu ganav âgi dakadhârâ-
 pûrvaka mâdida kereya kereya ha ya
 sa 1 beddalu 1. dadalli gavu gade ko 5 kere
 bedalu ko | ya pratipâlisuvadu geya tadiyahalu kapileya
 konda pâpa Roddada ho jana
 sênubôva sa dayyam lala maga sênabôva Bittaya.

60

On a viragal in the same place

s̄rî-Sarasvatyâya nama || Huḷlaera Balleya-nâyaka Mâdida bavakke turu hariyalu
 kâdisi-davaru Belakereya Bâchagau [da] Bidiya gauda Bittgauda chagauda
 Boppagaudanavaru turuva magulchi suraloka-praptar âdaru | bîragalla mâdisidavanu
 Padu ge Śakavarsha 1045 Krôdhi-samvatsarada Âshâdha
 briha-sri nâtha saranu

61

On a viragal in front of the same temple.

. Poreyanâyaka Beda kedari bandu Niruvagala
 muttidali âliyava Poreyanâyakâ ru galiyanu kalisuvâli eka
 Gavileya nâkasura ptanâ || barada sênabôva Mallanna

62

*At Muddênahalli (in the same hobl) on a stone set up in front of the ruined
 Kallêsvara temple behind the tank bund*

Om namas Sivâyâ
 namas tunga-siras-tunga-chandra-châmara-châravê ||
 trailôkyâ-nagarârambha-mûlastambhâya Sambhavê ||
 svasti samasta-bhuvanâsrayam s̄rî puthivî-vallabham mahârajadhiraJam
 paramêsvaram parama-bhattâarakam Satyâsraya kulatilakam Châlukyâ-bharanam
 s̄rimad-Jagadêkamalla râya peimâdi-dêvaru Kalyânada nelevidinolu saptârdha-laksha-
 bhûmiy. m dushta-nigraha-sishta-pratipâlanam gcydu sukha samkathâ-vmôdadim
 râjyamgeyyuttam ire ||

tat-pâda-padmôpa-gîvi svasti samadhigata-pañcha-mahâ-sabda-mahâmandalêsvaram Dvârâvatîpura varâdhîsvaram Yâdava-kulâmbaradyumanî srîmat Tribhuvanamalla Viraganga-Hoysana dêvaru Gangavâdi-tombhattârusâyiramam dushtanigraha-sishta-pratîpâlanam geydu sukha samkathâ-vinôdadim râjyam geyyut tire

Namgali Komgu Simgamale Râya puram Talakâdu Kodlavâ
Chemgirivâsa Kollagiri Ballare Valluru Chakragottav
Uchchangî Virâtanapolalu Bankapuram Banavâse Koyatur
tunga-parâkramam Vijayavardhanan î-kali (vi) Vishnuvardhanam ||
kam ||

Nilâdri Padiyaghattam
Elum male Kamchi tulva Râjêmdrapuram ||

Kôlâla Bayalu nâdan
âlâpadi konda Vishnuvardhanadêvam

tat-pâda-padmôpajîvigal appa Ereyangarasangam Echaladêvigam puttadam sri
vira-Bittidêvam || âtana sâhasav ent endade

Halasige Beluvalam oppuva
Hulgerey â-Lokkugundi Heddorevaregam ||

Kalgalane taguldu vikrama
baladim karkonda Vishnubhûmandalamam ||

tat-pâda padmôpa-jîvi ||

vri || saradhibyâvêshittôrvi parey ensi sukham bâlge chandîrka-taram
surarâjâlileindam Yadukulatilakam vira-sangrâma-dhânam ||

piridum vikrântadindam nija-bhuja vijayam Gangabhûmandalêsam
Narasingham bhûmipâlam sthira-tara-Lakshmî-valabham Hoysalêsam ||

â-dampatige tanûbhavan

âdam rripu-nripati-makuta-ghatita Lakshmî

dvaitan amala-gunan udi

tôdita-punya prabhâvan î-Ballâla nripam ||

va || svasti samadhigata-panchamahâ sabda-mahâmandalêsvaram Dvârâvatî-
puravarâdhîsvaram Yâdavanvayôt-tunga Vâsantikâ dêviya-lubha-varaprasâdan
âsahâya-sura Sanivâra-siddhi giridurgamalla nissankapratâpa vira-Ballâla dêvaru
Dôrasamudradanelevidinolu sukha-sankathâ-vinôdadim râjyam geyyuttam ire
tât-pâda-padmôpajîvi ||

svasti samasta-bhuvanâsrayam sri-prithvi-vallabham mahârâjâdhîrajam paramêsvaram
parama-bhattârakam Dvârâvatî-puravarâdhîsvaram Male-râjarâja Maleparolu-gaṇḍa
ganda-bhêrunḍa kadana-prachanḍa chaladamka-Râma Chôlurâjya-pratishtâ-chârya-
Magadharâjya nirmûla Pândya-disâpatta Kâdava-râyana-benkonda Vira-Narasî (sim)
mgadêva prithvî-râjyam geyye ||

Dasasirana vadhe [ge] Râmam

vasudheya binnimge Bhârata kâr-nara

asuradravinarig antaka

sasimukha-Chôla pratisthâchâryan embud ond achchariyê ||

tat-pâda-padmôpajîvi || svasti sriman-mahâ-pratâpa-chakravarti Hoysala-

vira-Sôvidê [va] ru Gangavâdi-tombhattâru-sâyera-Nonambavâdi-mûvati chhâsira
Chôlu-râjyamam dushta-nigraha-sishta-pratî-pâlanam geydu Dhôrasamudrada
nelavîdinolu sukhasankatâ-vinôdadim râjyam-geyyuttam ire ire ||

tat-pâda-padmôpajîvigalu ||

svasti sriman-mahâ-sâmantâdhipati sitaganga-gaṇḍa mandalîkaravi-Râhu mare
vokkara-kâva saranâgata-vajra-panjaran êkânga-vîran asahâya-sûra manneya-
bêntekâra annana-gandha vârananu sri-Vâsudêvara dibya-sri-pâdâ-râdhakanam
parabala-sâdhakanam appa Lakumayya-nayakara ânâyam entendede ||

Vira Nonamba-dêva paramesva [ra] nagra mahisiyappa s̄rî
 nâiyya bandiya (m) pidid arâtiya metti talâ bhigâtadim
 pârade konda gandagunad eltara-mam nripa mechchi kottan
 ugrâri-talapraharivesar-unnatiyambiiudamka Brahmanam ||
 antu sâmantâ Kariyabamma Ganga-talaprahâri Doddam-ka-badivan emba
 birudam Châlukya-chakravartiy Âhava [ma] llana kayyalu padedu sukha-sanikatâ-
 vinôdadind ire âtan agratanûjan Âhavamallangam Honnavvegam puttadam Sâmantâ-
 Bhîmam ||

janakam Sâmantâ Bîmam jana [ni] patî-hitâchârey â-Chat (t) iyakkam
 vinutâlankâra Mâcham parahita-charitam Chatta-sâmantâ-Mallamg anujam tâm
 Gôvidêvam nadhika bala yutam Vishnu lôkaika nâtham
 tanayam tân âge chaluvam padadudu vibhavam mangala-s̄rî-vilâsam ||
 S̄rigam Janârdanangam
 Smaran udayisuvamtir udayisirdam vidyâ
 nîratam S̄rî- devigam â- |

Purushôttama-Gôvidêva-vibhugam Ballam ||
 ant â-mandalika Ballarasargam hiriyarasi Mâdala-dêvigam putti s̄rîmatu
 Chikka-Ballayya nâyakaru yityâdi vamshâvali-râjamânanappa s̄rînan-mahâ-
 sâmantâ Lakumayya-nâyakaru Magare-munûram dushta-nigraha-sishta-pratipâ-
 lanam geydu Huliyera nelavîdinolu sukhadim râjyam geyyuttam ire ||

vîpra-p (r) asâda-gunadi (m) d
 oppuva kanivamde parusa-Sidda-tanûjam |
 tappade dharmavapâlîpa-
 Kapmânujan enipa Lakuma sitagara-gamdham ||
 tat-pâda-padmôpa-jîvigal appa Jakkeya-nâyaka Mârave-nâyakitigam huttida
 Chamdiya-Muddeya-nâyakan âtana hemdati Mâravve || yâ Chamdiya- Muddeya-nâya-
 kamgam Mârâle-nâyakitigam putti suputra Chikka-Chamdiya-Mudeya-nâyaka
 Chikka-Chamdiya-Mudeya nâyakana yayya Hirya-Chamdiya-Mudeyanâyaka tammana
 hesara Jakkêsvara dêvara dêvâlevan etasi bita dêvadâna yûra mumdana kereya
 himde Nunga-jîyana maga Malladeyana kâla toledu dhârâ-pûi vvakam mâdi bittagadde
 kamba 44 Chaudiyagavudiya Bomneya bitta gadde ka 4 Chikamârasamudra dalî
 bitta gadde kamba 30 Honnagaudana tamma Kalla gavumda bitta gadde kamba 6
 Mallasamudrada kadeya gadde kam 18 Moneyana Made nâyaka bitta gadde kam 13
 Malasamudrada dêvara gaddeyim badagalu kam 9 nadu bayala mûdana kadeya gade
 kam 3 Moneyana nâyakam kadeyali bitta gadde halugu kam 20 Maleyanâyaka
 kattisida kereya himde kamba || adara baliya keyi kam 9 Appeya-sâhanî vuppina
 moleya baliya bitta gade kam 20 bedalu
 gana keyi kam 15 vûrim temkana kereya nîra baliya keyi kam 35 vûrimdam
 mudana vônîya yedada deseya kalasa mâvina keyi kam 88 ntu kam 138 vanu Hirya
 Muddeya-nâyaka bitta dâna hosagereya hola mêieya baliya keyi kam 50 Mâdeya
 anta ayidu kereye hinduga nâyaka bitta dâna vura ,mumdana kereya volagerey âdiy
 âgi ayidu kereyolagâda chatru-sîmeya mumdana bedalu kam 3120 paduvana bedalu
 kam 1011 me-vôjana kereya himde kam 85 saka-varusada

maddima-basigeya Subha [kritu] samvatsara
 svadattam dvigunam punyam paradatta prati-pâlanam
 paradattâpahârêna sva-dattam nirphalam bhavêtu ||
 sva-dattam para dattam vâ yô harêti vasumdhare |
 sashtir vaissa-sasrânâm mishtâyâm jâyatê krimi ||

At Hindinakere (in Hindinakere hobli), on a stone in the Ísvara temple.

namas-tunga siraś-chumbi-chamdra-châmara-châravê |
 trailôkya-nagarârambha-mûla-stambhâya Sambhavê ||
 svasti samasta-bhuvanâśrayam sít-piṭhvi-vallabham mahârâjâdhuâja pari
 śvara parama-bhattaraka Satyâśrava-kula-tilakam Châlukyâbhairava srîmad-
 vallabha Râya-permâdi-dêvau

Kalyânada nelevidinolu saptârdha-laksha-bhūmiyam dushta-nigraha-śishtap
 pâlanadin râjyam geyuttire || tat-pâda padmôpajivi svasti samadhigata-pam
 mahâ-śabda-mahâ mandalêsvarm Dvârâvatî-puravarâdhîsvaram Yâdava ku
 la . . . gomda . . . bhaujana . . . ddâni . . . chala
 hara . . . namdalivêdi . . . la badda . . . lu Ban
 naudârya . . . jîvise . . . ke gandarati . . . martthiy
 pam tappade genisi dasa . . . sata-bala . . . yam jiviteyan . . . dava
 nappa Mâchagavudana . . . Ninava-gavundam || lalita . . . tana
 gavundam . . . lli-gavundam . . . gavundangam Belagaundigam
 . . . gavundigam puttida Chinnava gavundam || ttida bha . . .
 . . . lâ Bomma-gavunda . . . yappa Bâchagavunda . . . China
 gavundam . . . suputra janavagalim . . . nita Sakavarî
 1146 Târana samva . . . Sômarâra vritipâta . . . dandu davê
 jurnnôdhara . . . rugala suputra Kêsavaĵiĵya Gôpajĵya . . . jĵy
 kâlam tarchi dhârâpûrvukam mâdi baru . . . yullannâ bitta datti gadde sa ||
 le . . . dharmavam pratipâlisuvavargge Gango-Varanâsi-Gôdâvari-Tûngabhadro
 tadiyolu sâsra Brâhmana-rige sâsra-kavileya dânamâdida phalav akku yuntî-dha
 mavam pratipâlisade tappida-vargge Gango-Varanâsi-Gôdâvari-Tûngabhadro
 tadiyolu sâsra Brâhmanaravam sâsra-tapôdhanaravam sâsra-kavileyumam tar
 svahastadimda kondu tanna yippatondu taleya nâtri
 narakakilivaru ||

svadattam paradattam vâ yô harêti

śashti varîśa sâsrâni yishtëyâm jâyate krimi ||

Sâsanavam baredâtam Bâgavatta Bîramarasarggam Gaurabegam hutti
 Sarasvati-priya-putra, Handalakercya sênahôva Malaya ||
 idâraha yakalukutiga Bêrôĵa ||

On a vîragal on the compound of the same temple.

karesi ra Kereyamanâyka

*At the village Soralamâvu (in the same hobli), on the first vîragal near t
 Ísvara temple to the north*

śrî gurubhyônamah Prajâpta samvachchharada Pusya sudha 5 Sô dandu svas
 samasta prasasti sahita śrî vîrapratâpa chakravartthi NARA-INGADÊVARA koma
 Ballâladêvaru sukham râjyam geyiuttam irdalli-svasti samasta-prasasti-sahita

Nandinâtha Virabhadradêvaru Narasa
 tamma ko na-gaudugala maga vogeya-
 ydana Sôma ra ga ||
 kage re sayigalan ikki harahadali, nâga sênabôva
 Padunayana maga Maliayana
 gal nadası navamañge du stan âgi vam
 mâdi mayı

66

On the second vîragal at the same place

. mēle voyidu danadali svargastan âdanu adakke
 Kêsavanâyakana yanâyaka yakana
 maga Bammeya-nâyaka â-Kêsavanâyakanade hega ya mâdisı
 ida yidana varige â
 Kotavodina gade kambha 5 kamba
 70 yi-keyı gadeyanu Maliya-nâyakamalu sava dêvarige amrita-
 padige mangala mahâ śrî śrî

67

On the third vîragal in the same place.

. yâbhyudaya Manmata samvatsarada Pushya bahu 5
 Sô Hoisana śrî-Viraballâla-dêvaru tatu
 va hâ la ma
 mahâsamanta sitagara-gan jâ
 diya heggadeya makalu ya nattu â dol
 hom ti sarggastarâdaru â radeha-
 leya etısida Sıva ,

68

At Baraghallı (in the same hobli) on a stone by the side of the karugallu near the entrance gate of the village

śrî Kallinâtha śaranu svastı śaı Jayâbhyudaya-scha Sakavarsha 1240 ne Kâlâ-
 yukti samvatsarada Āśvıja śuddha || Śu svastı samadhigata panchamahâśabda mahîâ
 mandalêsvaram Dvârâvatı puravaîâdhıs vara Malerâjarâja Maleparolu ganda râya hui-
 râva gandabhêrunda nıssankaı pratâpa Hoysana bhujâkâla śrî Vira Nârasimha dêvara
 suputia śrî Viraballâla dêvaru Dôrasamudrada nelevıdinolu sukha sankathâ vinôda-
 dim prithvı râjyam geyyutta iddalli śrîmanu Mahâmandalêsvaram Podcyaıâya
 Vinjha dêvarâneyarige Huliyara nâdu samvaranege barad iddalli śrîmanu mahâ-
 Huliyara nâda prabhu Heggereya Honnagaudana maga Kallagaudana kaiyyalu
 śrîmanu mahâmandalêsvaram Podcya râya Vinjadêva rânevaru śrî Vira Ballâla
 devarige hodakeya mâdsıdalli śrî Bira Ballâla devaru Huliyera nâdolagana Barigeya
 hallıyanu Kallagaudange kodagıy âgi kettu dêvara nırûpadım arasâlugalu Bomma-
 vinjha râjana mundıttu natta kallina chatussımeya kramav ent endode Bennabe-
 guddeya Koragereya holassımekkam padva Ādarıgalla holassımekkam padva
 Honnısettiyahallıya holassımekkam Ādarıgalla betta volag âgi badga Ponnâgereya

Kâchigaudanahalliya holassimekkam mâradi volagâgi mûda Dinkanahalliya holassimekkam bikanakatte volagâgi Bâdiyahalliya holassimekkam Chaulakattekkandam tenkakkim î chatusimey olagana gadde beddalu nidhi nikshêpa jala pâshâna sidda sâdhya akshtua âgâmi ashta bhôga tēja sâmya sêse siddhâya aliva anyâya kirukula tappu taudi volagâda samasta bali sahita âgi patta baddha putrôchhâha yêtarolam kédillade â chandrâkka târambaram putra pautrâdigalge salvudu pûrvadâ-dêvadâ î brahmâdâ îyan ulye dhârâ pûrvakam mâdikotta kodagiya sâsana idakkâru kêda chintisidavarige Vâranâsîyali Gangeya tadiyalu sahasragôvanû sahasra brâmharanu svahastadali vadhsida dôshavakkum yêlujanmadalu narakakk ilivaru

sva dattam paradattam vâ yô harêti vassundharâ !

shashti varsha sahasrânâm vishtyâyâm jâyate krimih ||

srî Vîra Ballâla dêvaroppa srî Maleparolu ganda Vinjhadêva râniyaroppa s ankha Huliyera nâdoppa srî Bhîmanâtha vinaya nidhâna Vishnudêvara maga Sôvappana baraha

69

At Votukere (in the same hobl) on a stone set up in the Sômêsvara temple north of the village.

Nama Śivâya ||

namas-tunga-siras-chumbi-chandra-châmara-châravé

trailôkya-nagarârambha-mûlastambhâya Śambhave ||

visudha-jñâna-dêhâya trivé (dî) divya chakshusê ||

sôyam prâpta-nimittâya namaḥ Sômârdha-dhârnê

svasti Samasta bhuvanâśrayam srî prithvîvallabham mahârajâdhirâjam

paramêsvaram parama-bhattârakam Satyâśraya-kula-tilakam Châlukyâbhâranam

srîmaj-Jagadêkamalla-Râya Permâdidêvara Kalyânada nelevidinolu saptârdha-

lakshana bhûmiyam dushta-nigraha sishta-pratipâlanadim . . .

sukha-sankathâ-vinôdadim râjyam geyyuttam ire tat-pâda-padinôpajivi svasti

samadhigata-pañcha-mahâsabda mahâmandalêsvaram Dvârâvatî-pura-varâdhîsvaram

Yâdava-kulatilaka sarvajña-chûdâmani Vîra-Ganga-Hoysana-dêvaru Gangavâdi-

tombhattâru-sâviramam dushta-nigraha-sishta-pratipâlanam-geydu sukha-sankathâ-

vinôdadim râjyam geyyuttam ire || â-Dôrasamudriada nelevidinolu râjyam geyyuttam

ire âtan agrasutan vîra-Ereyangarasangam Êchâlâdêvi gam puttidâ . . .

âtana vikrântam ent endadê

Halasige Beluvala Huligere

Lokundi Heddore-varegam ||

kaligalane tagulda vikrama-

baladim kaikondu Vishnu bhûmandalamam ||

saradhi-byâvêshittôrvî-pati yensi sukham hâlge châdrârkatâram-bara (m)

sura râja-têjam Yadukula tilakam vîra-sangrâma-Râmam

[piridum] vvikrântadindam nija bhujayam Ganga-bhâ-mandalêsam

Narasimham bhûmipâlam strâtara-Lakshinî-vallabhan Hoysalêsam ||

Narasimha-nripaṇa bîraparichitôdbhavana

kânteyakritiyadinaripalu patta-mahâdêvi-rûpam

âdampatige tanûbhavan

. vandipude ||

âdam ripunripati-makuta-ghatita-padam La-

kshmidvattam amala-gunam

nuditoditapunyaprabhâvani-Ballâlanripam ||

svasti samadhigata-pañcha-mahâsabdamaḥmandalêsvaram Dvârâvatîpuravarâ-

dhîsvaram [Y]âdava kulati (la)-kam Vasantikâdêviya labdhavaraprasâda Sanivîra-

sidhi nissanka giridurgamalla male-râja-râja Malaparolganda ganda-bhêrunda kadana
 prachandam êkângavîran asaya-sûra Nonam manadu Mulugundagonda
 ganda Vira-Ballâla prithvî-râjyam-geyyutam ire tat-pâda-padmôpajivi Śakavarsha
 1100 neya Hêmanambi-samvatsarada Āśādha ba 14 Sômvâra Dakshinâyana sam
 kramanadandu ko nvijaya Nonabagaudana maga Kâlagauda Honnay
 gaudana maga Kâlaguda Hommagaudana maga Maniya gauda samasta prajegavu-
 mdugalum Śrî Somanâthadêvara vara lêsvara Gangajîya Śivaśakti-Mallajîya srî
 Sômanâthadêvara śrikâryakekâlam karchchi dhârâpûrvakam mâdi Hiriyakereya
 hinde modalêriyim badagalu gadde sa 2 bâyikalimpaduva ko 1 kodagiyi badagalu
 gadde ko 3 adarim mûdalu gadde ko 2 nâlivolaguko-dêvâlayadim badagalu
 manali-hanta-gadde sa 2 Brahmêsvaradêvara gadde sa 1 Huliya-dâriyim
 mûdalu Ramêsvara-dêvara gadde sa 1 kôdiya-gaddeya ko-yanû Dantiga dannây-
 kara kâladalû Chikka-Mâkagauda Kesa ya Mâkagaudana maga
 Mâchigauda samasta-praje-gavundugalû pa 2 ko 3 dêvâlayada mundana
 beddalu kamba 110 era Belugaleya dâriyim badagalu gadde gilya
 kamba 190 Kâlagaudana maga Mōragavuda Maniyagaudana Bōki
 gavuda samasta-praje-gâvundugalum Sûlâyita Balayana kâladalû hiri dalû
 bedalu kamba 345 Madhuvagavudana kereya da bittadu kamba 151
 Hosagereya samasta-prajegâvundugalû srî-Sômanâtha-dêvargge bitta
 dattû âra yalu gadde ko 10 âbaya-lim badagakeyi kamba 1 . . .
 leya attaneriya kâladalû Hiriyâ Mâkagavuda Nâgeya Kalagavudanola
 gâdavarû bitta dattû gadde ko 10 Bhandigavudaya ya hinde bedalu
 kamba 150 Ādigavudanahaliya Ādigaudana Sômêsvaradêva . . .
 yam mâdi Śakalêsvara Gangagavudana mânyum samasta-praje-gâvun
 dagalum bita datû â yalu gade sa 1 ko 10 â-bedalu deleyada hinde
 baralu mûdana ko 100 . . . êri tenkana keyi
 kamba 154 Sadâśiva .
 svadattâm paradattâm vâ yô harêta vasundharâm
 sashtir-varsha-sahasrânâm mû jâyatê krimi
 priyadindintidan eyde kâvya manujangâyum yasa srî yum a
 kkey idam kâyade kâyva pâpige Vâranâsigalolu Kurukshêtra .
 Brâhmananam kavileyam komda dôsha poddusuvam
 sârîdapuv î-sailâksharam dhâtriyolu 11
 pûrvada gadiba êlu mârâ mangala mahâ srî srî srî Sômanâthadêva
 saranu Bommadêvaragadde ko 10 dêvarige ku

At the same temple, on a stone set up to the right

Namas tunga-siras-tunga-chandra-châmara-târavê
 trailôkyâ nagarârambham mûlastambhâya Śambhavê 11
 vishudha-jñânadêhâya tri-vêdi-divya-chakshushê
 ihah-prâpta-nimittâya namah Somârdha-dhârinê 11
 ôm namah Śivâyah 11

Chôlam muttîda hanneradu varshake ponne
 dâlâpam berasâdododu molanam mêlu vechchi Vuchchangiya
 hêla sâdhyavâdud endu dhivijam chhōdyam baduttami
 Ballâlamar Giridurgamalla-vesaram Ballâlabhûpâlakam 11
 karî nânbhûriyêlvatem-chchhâsiram harî subhatar nûru lakham bingutt
 arî Pândyam doddida Magarega Kâdava-Pândyâdigalu kâdi geldam

Narasimhavam chûniyâlôlâ Tîmilavade padal-vattad allâde Pândyam
saridam bettaridam kadd ugûdu Magaregam Kâdavam kâduvâydanu 1.

svasti samasta-bhuvanâsrayam sri-prithivîvalabham mahâ-râjâdhuâjam para-
mêsvaram parama-bhattâiakam Dvârâvativalabham Male-râjârâ [ja] Malaparoluganda
ganda-bhêrunda kadana-prachanda yêkânga-vîan asahâya-sûra Sanivârasiddhi
Gîrîdurgamalla chaladanka-Râma Chôlaiâjya-pratishtâchâryya Magarârâjya-nirmûla
Pândyarâjya-disâpatta Kâdavarâyana-benkondaganda usanka-pratâpa-chakravarti
Hoysana-vîra-Sômêsvara-dêvaru Dôrasamudrâda nele-vidinolu sukha-sankathâ-vinô-
dadim râjyam-geyutham ireyire¹svasti Śrîman-mamâhalpasâyta parama-visvâsi
bâhatari-niyôgâdhipati niyôga-yôgandharanum patikâri-dhurandharanum para-nârî-
sahôdaranum hayârôhaka-gâjakanum ativîsama-gajârudanum sî-Harîharadêva dîhya
srî-pâdarâdhakanum appa Vebbaya Mavantayya-dannâya-kara sênabôva Sôvannana
sênabôva Chavundannanum srîman nâdu piabhâ maievokkara-kavarum nudidante-
gandarum satya-Râdhêyarum dharmapratîpâlakarum appa Vottiyakoreya Kalla-
gavudana maga Mallagavuda Chikka-Mâkagavuda Mâcha-gavudanamaga Kêsaga-
vunda Hulla-gavudana maga Medigavudanum samasta-praje gâvundagalum
Śakavarsha 1157 Manmatha samvatsarâda Chaitra su 5 Sônavarâdandu Kâtûra-
vittiya Yelahada sênabôva Mâdayana maga Sênabôva Âchaya-Sivayangalu Kîriya-
kereya kalla tumban iksidaru adake salvaliyâgî srî-Sômanâthadêvara munde kâlam
karchchi dhârâ-pûrvakam mâdi bitta gadde salage vondu tumbina bâyikallundam
paduvalu mêre kâriyamara Brahma-puriy âgi bitta gadde Tumbura kuruvadali salage
vondu halugina yibbadagalu tumbina beddalu gaddeya tudhiyalu yere kamba
yepatu brahma-puriya beddalu billa tevadinda mûdana vônigo yilidu baralu kamba
nûrayipatu hosageyeyalu Brahmapurîyâgi bitta gadde dôvadhâranadin mûdalu
kolaga hattu â gaddeyam badagalu beddalu kamba mûvatta aydu Âdigavudana
hallalu Brahmapurîy âgi bitta gadde Heggade Masanana kereya hinde kolagav aydu
â-gaddeya mûdalu beddalu kamba mûvattu Pôchîyananaballiyalu Brahmapurîy âgi
bitta gadde Chanda-gavuliyâ Kaleyana kereya hinde aneyôlage kolaga hattu â-bayala
badagana mêreya beddalu kamba mûvattuvam bitta datu mangala mahâ srî srî srî
Brahma-dêva sâranu

merad idir âgi tâgîda Gajâsurnam pidid etti chammavam
sara sare sarane sîldu bidirchiy âduta pututaha kutiha kunaṭa
kîratarv emba vâdyadin nataysi nâtya v âdîda mahêśva(ra) nigomag ishtasiddhiyam¹
priyadin yintidan eyde kâva manujang âyum jayasriyum ak
ke yidam kâyade kâyva pâpige Vâranasîgalolu kavî
leyam Brâhmanam kondadôsam porḍdu
guv endu sâruguv î-sailâksharam dhâtriyolû¹
tana tanag embadh aithige dhanam tanag embade dâyigange hendati
tanag embal alavalipa mindarig indu miścharyaitia viranamana kâminî-
besanadinda jagattanayan ondu vottu kimmana kedut ippud ondu nîvisam ne
Chandra-kalâvatamsanam¹ srî Lakshminârasimha sâranu¹ srî Harîhara sâranu¹
srî-Sômanâtha sâranu¹

svadatam paradatam vâ yô hariva vasundhara
sash tîrv-varsha-sahasrâni vrishtayâm jâyate krimi¹ Sri Mahâdêva sâranu¹

71

*Copper plate grant of Viraballâla in the possession of Honnappa, shanbhog
of Belagûli.*

1 di 1 nityôd-bhâsi-mrînâla-kômala-nîja-prôttunga-damshtrochchhritam
kshônî-chakram abhi-prasârîta payah-pûrâbhurânam mahat

sānandam vikasatsarōruha-dhiyâ sadyah sarōjâlayām
 ārūdhâm avalokya jâta-hasitah Pôtu Harih pâtu vah |
 tam-nâbhî-kamalâd âsît srashtâ srishtâ khilaprajah |
 mânasôtrir vidhêi jajñê Sômas taunêtrajali sutah
 tadvamsyasya Yadôr vamse jajñe Sômesvarô nrîpah
 Nârasimhōbhavat tasmād dvishadvîpa-mrigâdhipa ||
 Pârbatîva Mahêshasya Lakshmirêva Madhudvîsha |
 vallabâttasya sambhûtâ tanyâ patta-mahêsvari ||
 yad-dânam surabhûruhamti rayate ya-chchhrîh surâdhîsvaram
 yat-kîrtih Suranîmagâm Suraguum yad-buddhir iddhâ khilâ
 yach chhauryam vrîsha vâha-bhâla-nayana-prōdyatkaralânâlâ
 tasyâm sôyam abhûd atarkya vibhavô Ballâla-dêvô nrîpah ||
 srî-Ballâla mahîpâla pâlayann akhîlîm mahîm |
 jayaty-asau ripu-stome kari-kantnîravâkritih ||

sôyam samasta prasastisaluta srî-Ballâla-mahîpâla svaktîya-Hoysala-mandalê
 nikhîla-Lakshmi-nivasâsrayâm svajanakaprêma-pratishtâpîtaprâjya-rajya-sampadam
 Dôra-saunudrâkhyâm nîja-râjadhânîm adhivasan |

(III Plate)

kkan || jôla kârunya jedederie pa 3 $\frac{1}{2}$ bitteya bham | kkan ga 2 ettîlu pottara
 pa 5 khânadu pottara $\frac{1}{4}$ | antu ga 18 pa 7 $\frac{1}{2}$ | nû â-mahâjanagalu srî Râmakrishna-
 prabhugala vrindâvanada sîi Gôpâlâdêvara amritapadi dipôtsava chaitra pavitra
 olagâda pancha-parbake varshamprati endendûneleyâgi koduvaru î-sthalada pûrbadal
 ulla khâna âsambala abhyâgate dhavalârada bhandi adugabbina bhandi tuppa dala
 mili kulu nûlôlag âdavû kattugûlu katakasêse vîrasese kudureya-sêse bâsigâdere
 maggadere pancha-kârûka kabbunada suuka billa-hadike bâlavana uppalika-dere
 olagâda pûrbâya apûrbâyanganalanu kârunyam mâdi bittu îmarayâdeyalu âchanadîrka
 sthâyîy âgi â-srî Vîra-Ballâla-dêvarasaruj â-mahâjanangalige sîiVîsvêsvara-Vajrêś-
 varadêvara sanudhiyah dhârâ-pûrbakam mâdi kottaru ||

dharmah susthîratam yâtu srî-Ballâla-mahîpatêh |
 yâvad dharâ dharâdhârâ yâvach chandra-dîvâkarau ||
 srîmad-Vîra-Ballâla-dêvasya ||

72

*At the same village, on a viragal lying near the ruined temple of Kallêsvara
 (upper part is broken)*

modda gayya namaga mûdduku
 kusuppuri turuvan ikkisi satta hêdariya okula

73

*At the same village, on a stone set up in front of the temple on the
 Ranganathadêvara-betta to the east.*

svasti srî-jayâbhyudaya-Saka-varusha 1356 sandu varttamâna Anandasamvatsa-
 rada Srâvana ba || Adîvâradalu Kâtârannagala maneya adhîkârî Dêvimaleya Madînâ-
 yakara maga Hînyya Chauda-nâyakanu Honnamâradiya giriya mêle dêvâlayava
 mâdisi srî-Tirumaladêvara pratishteya mâdi sanprôksheneya mâdisidannu

At Kâmalâpur (in the same hobli), on the 2nd vîragal below a Banyan tree to the east

śrî nama . . . naga hi ganga
kâлага dâlli bîra-svaggamêrida mangalamahâ śrî sri.

At Doddâ-Hennegere (in the same hôbli), on a stone set up to the right of Kallêśvara temple in the east

namas tunga-siraś-lumbi-chandra tāmara-chârave
trailôkya-nagarârambha-mûlastambhâya Sambhave
prôdyanma . . . thicharana . . . samatêjaru
yaru . . . paru^{||} svasti simanmahâ-imamçalesvaram . . .
Kaliganga Hiriyana . . . bhujâ-gala Vîraganga Vishnu vadhana-
Hoyasadê . . . sâyiramumam dushta-ngraha-sishita-paripâlana . . .
tat-pâdpadamôpajîvi ya
kaligalâbharana . . . ya hâge mādisi dē-
vargge bitta . . . Vāmanamudre ya ttarada
śa . . . gadalûra . . . du^l ra-vâleya rumajiya
idêva . . . mûrthiya bhuva dolu^{||} satiyarag atisamaya
Bammisettiya sa . . . gereya turuvan Nu ya Henne-
gereya monde bhūvalayadale kasu riyulu tapôdhana
riya Brâhmanarige dharma sâsana pratipa

At Niruvagallu (in the same hôbli,) on a stone set up to the right named Kallêśvara temple behind the tank

namas tunga-siras-tumbi-chandra-châmara-châravê
trailôkya-nagarârambha-mûlastambhâya Sambhave
nama Sivâya . . . mu svasti samasta-bhuvanâśryam . . .
ja paramêśvara para-bhattâraka Satyâ . . . śrî Vishnuvardhana pratâ-
pa-chakravartti . . . samadhigata-panchcha-mahâ lambara
dyumani samyakta . . . Vishnuvardhana ha sishita prati
dumôpajîvi . . . Chamgirivâsa Kollagiri Ballare Vallur-
lu Bankapuram Banavâse Kôyatûru kali Vishnuvar
dhana^{||} Nilâdripadiya . . . puram Kôlâ Bayalanâdan âlapadi . . .
tta Bhîmam janani patihitâchareya Chatî churitam
Chatta-samanta Mallam anusama dudu vibhavam
mangalaśrî-vilâsam^{||} rdragamâbdu chalyike-silânvite
hite savalu^{||} pati-[h]itanu
âyata-kîrtti ya krama^{||} Buveya-nayaka Madava
nayakanal^l tamma Mâramanayaka^l ya nayaka^l
Sôvagavudanum Mârâga gaudanum^l Sômana putraru^l . . .
ragaudanu makka gavudiya cya

hadaka	lâka le	ra samvušcharada
Māghasira suddha	tipitada	dhyâna-dharana
	na-sapaunnaiun appa	Bellatteya kâ
śrī-Sankara-panditâige	yanayakânusavamtâm	Gangeya
yaredu	da mundana	lagâgi beddale
mam prati palana	chattiya	tapidava
taleya	tuva sahasâni vittâya	jayatē

At the same temple, on a vīragal set up to the left

syaka varha 1150	Sarvadhâri	yana maga	na
kondū			

(Much of this stone is effaced)

At Malligere (in the same hobli), on a vīragal set up near the Īsvara temple

namas tunga-siras	tunga-chandra-châmarachâravai		
traī lōkya-nagarârambha		Pushya sudha 4	
ra	ta sa	pura	nâyaka mahâ
sâmanta Mâchaya	nâyakangaḷu	sthiram ji	bhobhava
maroda	pola	chika	ga
sama	mû	kâyida	ga
gi mukira tim sūre-gondu		â-bīragalige	pūji puraskâ
to godagey âgi	dēvara sthânika	Mâda jiya	Masanajiyagalige
pūrvakammâdi kotta gadde			udakadhârâ-

At Settikere (in Settikere hobli) on a vīragal in front of the Mahalingēśvara temple

svasti samasta-bhuvanāśrayam sri-prithvī-vallabham mahârâjâdhirâja-paramē
 śvaram Dvarâvatī-puravarâdhisvaram Yâdava kulâambaradvimani sarvajñachûdâman
 Male-râja-râja maleparoluganda Gandabhêrunda kadana-piachanda êkânga-vīran
 asahâya Sanivâra siddhi guridu [rga]malla sangrâma-Bhîma vairibha-kanthīravam
 Magara-râjya-nirmūḷana

(The bottom portion is submerged in water)

*At Byâdarahalli (in the same hobli), on a vīragal in front of the Bīrēdēvaru temple
 by the side of the tank.*

(Upper part is effaced)

kanada	da	cha	na	jamâna
pana suputra ka ta	sattad	âtana suputra	Mârajâkata	Mâray etisida
vīragalu				

*At Oddarahalli (in the same hôbli) on a bell in the Henjêrappa temple
to the north*

Bambalâpuradau! Śeyannanu|| Chikaina bakti ||

On a second bell in the same temple

Bambâpurada Chikaina tamma|| Timmegaudana bakti||

*At Pankajahalli (in the same hôbli), on a stone to the right of the mahâdvâra
of the Mallikârjuna temple*

śrî Ganâdi pataê namah nirvighnam astu
na śiraś-chumbi-chandra-châmara-châiave
trailôkya-nagaiârambha-mûla-stambhâya Sambhave

svasti śrî-vijayâbhyudaya-Śâlivâhana-śaka varushangalu 1450 neya Sarvadhâri-
samvatsarda Mâgha ba 14 Śivarâtre-punya-kâladalu śrîmanu mahârâjâdhirâja râja
paramêsvara śrî virapratâpa śrî vira-Krishnarâyamahârâyaru sukha râjyam gamtiha
samayadalu Bânavâdiya Chennisetiyu Krishnarâya-mahârâyarige sakalâdbhudayav
âgabêkendu Setikereya sîmeyalu pankajana halli Mallikârjuna-dêvarige amritapaḍi
angarangavaiyibhōgakkâ-Pankajanahaliya grâmavanu â-Mallikârjuna-dêvarige âgrâ-
make saluva kiluvalgalu muntâda chatu-sîmege saluva midhi-nikshêpa-jala-pâshâna-
akshinîagami-sidha-sâdhya galemba ashtabhōga tēja svamyagalanu Pampâ-kshêtrada
Virûpâkshadêvara sannidhi-yalu Krishnarâya-mahârâyarige râjâbhyudayav âgabê-
kendu â-pankajana-halige saluva ashtabhōga-tēja-svamyagalanu Mallikârjuna dêvarige
sahirân nôdaka-dâna-dhârâ-pûrvakavâgi dhâren eradu kotteu âpurada chatursîmoge
lingamudre valaya śâsanava hâkisi â-dêvara sannidhi yalli silâ-śâsanavanû barasi
âpuravanû biteu âpuradalli puttida dravyadalli kudrâbhûsêka amrutta paḍi nandâ-
dîpti angaranga-vaiyibhava-nityôtsava-ratôtsâhanuntâgi nadeyabêkendu â-puravano
Chennisetiyaru Mallikârjuna dêvarige purav Pankajapuravanû koten||

dâna-pâlanayôr madhye dânach chhrêyônupâlanam|

dânâsvargam avâpnôti pâlanâd achutam padam||

svadattâ digunam punyâ paradattânupâlanam|

paradattâpahârêna svadattam nishpalam bhavêt||

svadattâm paradattâm vâ yô harâta vosundharâ

shashti varusha-sahasrâni vishthâyâm jâyate krumih

(top portion) Mallikârjunadêvara .

tandêtâya Vâranâsiyalî konda pâpake hôharu . . . tamma apamânava
tamma kudure pâdigalige koduvaru yi-puramânyake tappidare Krishnarâya-mahârâ-
yana pâdake tappidavaru Yalabaragiya Malappanagala uligada Chikaina dhare
chandraru ulanaka [stira] vâgi yi-kateya madisidanu

On a bell in the same temple.

Maravarada Ningana Niravanâpanorige vopisidu.

On a dish in the same temple

Vadêrahalli | Kam | Mallêsvara sêvâ || Pa || Chanavîrayyana bhakti

At the same village, on a stone set up behind the Rangasvâmi temple

ra hala vala Mâcha cha Śâlivâhana-śaka
1419 neya Paingala-sam yaja 13 Sômovâradalu srî-mahâmandalê-śvara
. nimîśara-ganda katara-Narasîngarâya-mahârâyara komâra Narasanâyaka
bhujapratâpa Kencha vanake sarâ liyara maga gi kotta dagi

*At Erekatte in Kandakere hobli, on a stone set up to the right of the mukha-
mantapa in the Tîrtha Kâmêsvara temple to the south-west*

Chitrabhânu samvatsarâda Mâgha su | Guuvârad andu || Srîmanu mahânâda pra-
bhu Lingadahâya Maragaudanâvâru srî-manu mahâ sâvantâdhipati Poriyanaykaru
Hulierara Jagaladannaykara makkalu Sângurugalu Hegereya Bomma gaundanavaia
makalu Kallagaudanavaru Chikagaudanavara makalu Annigaudanavaru Chunchabôva
muntâda Ekkôtî mutâ Hulieranâdavaru Gantheya Bôlange kotta sasanada krama
yantendade Hiriyatîrtha Chika-tîrthada dêvasthânada bûmiyan â-sarbamânyavâgi
â-bhumiya nidhi-nikshêpa-jala pâšana-sarbâbâdhe parihâravâgi â-eradu tîrthada
Ramayadêvarige 1-nâda-gaudu-prajegalu svaruche âgi odambatu sarba-mânad endu
dhâreyanu eradu kota sašana yidhâre bhûmi-chandranullannabaraû salu udu yi-dharma
vanû munde âva ârasugalu alidade û Vâranâsi-yalû kavileya konda dôsadalu hôharu
surapânake kaiyyanâtavaru yintappudakke â-Mâragaudanavara Poreyanâykanavara
râja gurugala dêsada suvasta opa srî-Gondiya Bhayirava || srî-Kappanâtha Bhayirava
srî-Bhîmanâtha-dêvaru â-sameyada oppa srî-Mûla sthânada Kalnâtha srî-Kalnâtha-
dêvaru || srî Bhayirava || sênabôva Châvannana baraha || mangalamahâ srî

At the same place, on a stone image standing before the temple

Hirya Bîdureya Râmôja

At the same temple, on a rock lying to the south of the encolsure

Tamadi Vîrananu.

*Copper-plate grant dated Saka 1724 in the possession of Viraktamatha at Hulhar
in Huliyar hobli*

Śrî-Vîrûpâksha.

Namas tunga-śuaś-chumbi | chandra-châmara-châravê |
trailôkya-nagarârambha mûlasthambhâya Sâmbhave ||

srî-Ganêsa-Śaradâ prasannâ || svasti srî-vijayâbhyudaya Śâlivâhana-śakhâ-
varusamgalu | sâ 1724 ne Dundubhi-nâma-samvatsarada Āshâda śu 10 ya

Chitradurgadali | avuala-param chōtti-svarūpa nulēpai ādanthā | śrī-Mu
svāmigalaiyyanavarai | sāmpradāyakai ada | Jvalatkanthada Mahantappa-na
matha yi-Huliyāralli | nirmittavāgi yuvanttha virakta mathakke dha
sāsanavanu nirnayā | barasi | nadaśi koda beku yambadāgi | mahā-rājesi | subedā
aiyanavaru | rājesi sirastedāvaru stalada nādigaru stalada syānabhāgaru sun
manishyagāru yi-śyānabhāgaru gaudaru stala-parastala Aivattāru dēśadavaru m
āgi | kulittukondu sakalaru | dharmavannu āpōkshisi | sakalaru | ēkōbhāvad
voppi vadambatu | yī-vuakta-mathakke | dharmavannu nadasi koduva bag
nirnay āmādsi kottu yuva vivarā | vuakta mathakke | parasthāladindā virak
chāra mūrtigalu bandalli āsrāisu vadakkū mathada dīpārādhane bagyu | anānukūla
yidda kāranā | yinthā pyāte-mane-sthaladalli yīprakāra yirattakkad allā yambad
sakala-dēśadavaru | kulitu | ttamma ttamma putra-pautra-pāram-paiyavāgi |
dharmā śāśvittav āgi | sam-pādane-mādikolabeku yambad āgi | mgadi-n
kotuuvavivara | yi Huliyāra sunka-dalli nānādinaśina nadegalige baddi
prakāra | lekkāhakikolutta yiddāro | ade prakārakke baddane nitta nad
kke kanti-rāyi 80000 || arre-vīsada more | samasta sālu-mūle | dāivādēśadavar
nadaśikondu | yī-dharma-vannu śāśvittav āgi | nadasi kondu baru
iddeve yambad āgi | sthala-pāra-sthalada dēśadavaru vappi vadambattu suhumuhū
dalli | barasi kotantthā dāna-sāsanakke | sākshigalū ||

āditya-chendrā-anilōnalāscha dyaur bhūmur āpō hridayanī manaścha |
ahasya rātraścha ubhē cha sandhes dharmasya jānāti narasya hruttām ||
sva-dattā dvigunam punyam | paradattānupāladam |
para dattāparēna svadattam uśhpalam bhavēt ||

yī-prakāradalli | dharmave mischayā yambad āgi | kurrittu | yī-dharma-śāsa
dalli baradu yiruva prakārike | anādhārane ināḍade | yīśvarārpitav āgi nad
kottha śāśvitavāgi | dharmā-sampādane ttandu koluvante mādsibeku | yī-dharmk
yāru adi atakāvu mādi nadasade | sunkava lakkā kottu | mathakke sāsānavan
kodade yiruttāro kāsiyalī gōhatya mādidanttha pāttakakke gurīy āguvaru gurudrō
galu mātradrōhigalu | pitrudrōhigalu | pancha- mahā-pāttakakke gurīy āguva
yambadāgi barasi kotantthā dharmasāsanakke maugalamaham | sī yidakke sāksh
gala voppitā || mahārāje śrī subedāru | Sadāsivarāyaru || rā || snastedāru Krishnapp
navaru Hindvi sirastadāru Nārāyanarāyiru | nādigaru Śankararāyaru Rāmap
navaru sthalada śānabhāgaru Sēshappanavaru | Kshetrapālaiyanavaru | Hebbā
Channappanavaru | Joyissaru Honnappanavaru sunkada manishyagāru Naraharaiyy
navaru | yī-śyānabhāgaru Krishnappanavaru | Dodaiyanavaru | Hoḷe Linge gauḍ
Huliyāru Lingegauḍā | sthalada patana satti Lingappā Vōtitore Basēṭi
Śidvirappana Channāya | Gavīyanna | kopari Linganna | Konkere Channegovu
Mudu Mallaiyya | Navirutaiyya | Honnavali Basavanna | Kāmasēṭi Hālann
Majage Kenchaiyya Sange Malaiyana Mudaiyya Girriyannina Linganna | ya
Sāntayya Yele Channabasavavya Srungārada Huchu virā Dyāmaiyyana Kalaiy
Panchānadavarū Kammāra Rangaiya Badagi Basava Akasāle Nāranaiyya | Vaisya
Sati Krishnappa | Chinavāra Vengatesaiyya Chega-Dāsaiyyana Timinanni
Mūdlaiyyana Timmaiyya Chovvadaṇi Sidiānaiyya yillūru Bitaiyya Danapā
Subaiyya | Kallūra Tirumalaiyya Haripaiyya Gangaiyya chake Rangaiyya
Kandikere Rangappa | Gundā bhakttara Sidaiyya madivola Betaiyya | devangadavaru
Baragi hali Rangaiyyana Gavi Ranga Mari saukana Chikaiyya Handanakere Dodaiyy
Talavāra Laka | Jyanamaga Toreyappa | Nārāyananāyika Vūḍuguni Amariyy
Rāyadurgada Hālappa | Honnūra Sakhare Rāchappa | Manakālamuruvina Gārabaiyy
Saidaralli | sābu vāle Virupaiyyana aliya Pomponna | Parappa | Nāgappa | Gāḍ
Hūsenasābi | Jamālasābi | Kanekallu | Imāmsābi | Gadī | Hāsanasāyibū | Beḷagūr

Nirvānappa Belagūru Honnappa! Baraghalī patta dayyana Chikkanna! Kenkēre Settyanna Hanhāla Kavadike Aiyanna Joti Bannada Sidda Lingaiyya! Timma-
 dāsaiyya! Rāyadūgada Hālappa! Bommarājupeāte! yale Sakharappanna! Bomma-
 rājupeāte Bhadrāgāvi Chinnappa! Harenāyka! Nanlundaiyya Huchchumudiyana
 Chikkanna! Somannana Dodaiyya! pūjāri Linganna! kāyikada Mallaiyya! Kāvīkada
 Sidda Rāma! Holehonūra Sivappa Bommarāju-peāte Bhadrappa, Gattinadésadavarul
 Allēpanche Viranna! Yitige Mallappa Yittige Benakappa Ajugondana Sāntamūrti!
 Kattagallu Nāgappa! Kabūada Nilappa sangana Virupaiyya Nārāyana Ruku-
 māngadiyyana Chanavūppa! Chavudarri Basappa! Yalakūru Bojappana Vūaiyya!
 Kanakagiri Mallaiyya! Kūia Mallaiyyana vappita! Murāri Rāchaiyya Hosanane
 Tammanna Ajugondana Nagappa! Angadi Rāchappa! kambada Lingappa Anūsinada
 Nandyappa Gadāda Valligēde Mallikājunu Yihālu Basappana vappitā! Bāllāri
 Nilappana vappitā Vomuru Kaylisuvankappana vappita! Jarrimale Dyāvārahatti
 Virappa

Back—

Bagūru Mallaiyya! Sante Sivāda Chikapaiyyana magal Todumuru Seti
 Basappana maga Hanpanna! Rāyadūgada Nilhāli Gundappa! Bijavarada
 Tammanna! Kolagada Būdvappa! Śikāripūada bhāranargada Sevudagundada
 Bhānappa! veda Guru sāntappa! Moke Chinnappa Aravilli, Būdyappa Nāgalā
 purada pattana setti Vūappa! Nāgalāpūada gavudara Vūpāiyya Dodaiyya!
 Rāmāiyya! Masiki kanāda Amarappa! sadāda Nāgappa! Mudigallu Chavudiri
 Konappa! Basavalingappa! Komatigāia Benakappa Malesappana gunasta! sagarada
 sankappa! Yāpalapalli Chavudari Sāntappa Anantaiyya Dharmāvāda Subaiyya!
 Durgada Mariyappa! Masiki Aiyappa! Dēvadūgada Chinnappa Śikāripūada
 subyedāraru Mallappa! Gangavāda gavūa sotta Nāgappa! Kambali virappa!
 Siryada Ranganna! Timmanna! Vengatappa! Dēvakunte Vittanna! Nāgappa!
 Bādara bādara Kastūri Chana Basappa! Sondūru Pompanna! Sārthavali Ratana-
 seti Rudiappa | Nanjappa | Gurunkonde Siddha Venkatēsa! Vuttutu Gaulagonda-
 ppana aliya Kalyānappa! Pālamuru Vūtukūru Viramppa! Dāchepalli chendriyya!
 Hirri-hālu Tenginakāyi Nilappa! Śalakato Chana-vīrappa! Kenkerre Bale Rāmasetti!
 Kenkerre Jhalli Virabhadre gavuda! Daroji Bommasetti | Rāchaiyya! Muddalā
 pūada Rāma! gavuda! Hirrihālu Sidaiyya! Kenchaiyya! Giryanna rine Sidaiyya!
 Indūpurada Vīrappa! Rāya purada Nemalagurappa! Hanumanta! Penagonde Marri-
 yappa! Hālampuru chinnappa! Konda Nāiappa! Rāchūru Kamboru Vīra-bhadaiyya!
 Bale Rāchappa Govadūra Hampaiyya Jāsūru Kallu Basavanna! Hosanane Tam-
 manna Sagarada Somappa! Būdagūppe Bommasetti! Kurru godu Sangappa! Devadū-
 gada Hararu Basappa! Dēvadūgada Jolada Rudiappa! Kurugodu Choke-Vūappa!
 Devadūgada Māde channa Basappa! Kyāvoli Gajurada Honnappa Amāru
 Hampaiyya! Yakkhali Sangappa! Gadvāli Sangaiyyana gunasta Hālebusetti! Rāma-
 krishnāpura m Koppānūru Aiyappa! Hosakondaiyya! Vālāpēte Dummala Vengata-
 ppa! Rāchōti Alkuntla! pālu Kondaiyya! Sidlagatada Kālanji Rāmāiyya! Buluveti
 Bommala Nārappa! Vengatappa! Rāmanaiyya! Guda Rāchōti mandala Mutyāla!
 Markūru Sangappa Bhuse! Mallappa! Anandapurada Javali Māhantappa Abbulūru
 Hannappa! Kumāsi Anusāragada Sankappa! Kumāsi Mandegudali Nanjappa! Mānyada
 Sangaiyya! Kūgate hali Chanabasappa! Vuppiya Sāntappa! Yale Sāntappa! Ayanūru
 Nemati Chana vīrappa Bādāvi Krishnappa! Bukasetti! Murrigeppo! Basāpattanada
 Sikhāmani Nanjaiyya! Vālāpēte Yale Vīrappa! Sagarada Putta Siddappa! Rāni-
 Beunūru Vūru Tippanna! Bhāranārgada Setti Nāgappa! Mariyappa! Koppada
 Gangappa! Kōte Gangaiyya! Yi-sasanavanu kettidāta Hastanti Gulappa! Rāchōti

śrikaram Kondaiyya Sêshachalam Venkatagirri Alagullu pāla Lalāpāta Kondappa
Mandaśāla yattālu^{||} Kokala Nāryappa^{||} Narasaiya vopittām^{||}

91

*At the same village, on the pedestal of the utsava vigraha of the
Ranganātha temple*

Śobhakṛtu sa^{||} Śīāvana sudda 2 yallu

92

On a bell in the same temple.

sī Ranganātha-dēvarige^{||} śrīmatu Āgīrasanāma samvatsarada Mārgaśara su
yalu Huliyāru myādā^{||} Rangadhāma-sētra bhaktipūrvakadha ganto^{||}

93

On the śimha-pūtha to the right of the sukhanāsi of the same temple

Jman āptam Chāndiāyana-muni guru Gōvadēvan unnatirbettudavā . mayapra
layan ene Śrīyādēviyantu nōntarum olare^{||} svasti śrīmach-Chāndrāyana-dēvara
guddam śrī sāmanta Govidēvan arddhānga Lakshmi Śrīyādēvi mādiside
pratime śrī śrī śrī śrī

94

*Copper plate inscription in the possession of Doddamane Siddharāmegauda
in the village Elanādu of the hobli.*

1132 Mahammad Shāhi bādashā gāsi Ismāl Khān Phudvi
namas tunga-siraśchumbi-chandra-chānara charave^{||}
ttralōkya-nagarārambhānūla-stambhāya Sambhave^{||}
svasti śrī vijayābhyudaya Śālivāhana-śāka-varshamgaḷu 1668 noya Aksha
yanāma-samvatsarada Mārgaśara su^{||} tē 29 ne Sauvālu Sannu 1156 llū śrīmatu
Būdhīhālu-sthalada Yalanadivina gauda Siddapa-gavudana maga Marisiddegavudage
barasi Kotta bhūsvāsthe dānapatte kramav-entendare nīnu nanna aramane
svāmi-kārya mukhyav āgi nadakombadarimḍallu Yalanadivina grānada kōte
kottala hostāgi hākisi bahala mehanatu mādiy ēkanishtheyalli nad komba-darimḍallu
nūnaga ināmatu svāsthe bedala holakere hinde gadkatina bhūmi sahanānyav āgi
nālkumūligu śilāstāpane-mādsi kotu yiddhēve^{||} vivara bedala hola Kāchana kaṭe
hindana dodahola bijavari halli kha 1 ayigalakke dodalā^{||} ayidu balada vandu hola
kere hindana gadde-katina-bhūmi yalli bijavari halli kha 1 ayigalakke dodalā^{||}
ayidu balada gadde vander gaudike-mane^{||} yi-prakārakke kodsī yiddhēve nīnu nanna
makkalumari pāram-paryav āgi anubhavisi kondu sukadalli yuruvaḍu.

95

On the bell of the Siddharāmēśvara temple in the same village

Durmatu-samvasarada Jēshta baḷa^{||} yalu Sidramēśvara-dēvarige Bandi
Kalannana maga Basava mādi kota ghaṇṭe

On the steel bell of the same temple

Bûdihâla Huchanna Malapa

*At the village Māruhole in the same hobli, at a stone on the
village entrance*

Yaiyyanāyakara Dalavāyi Basavi-nāyakanige kota hola rsa na ka sārī hola.

*At the Bêchîrâkh village Kampanahalli of the same hobli a stone set up,
in front of the ruined Îsvara temple*

Size 5' x 2'

sri òm nama Sîvāyah!

namas-tunga-śiras-tunga-chandra-chāmara-châivê

trailôkyanagarārambha-mûla-stambhāya Sambhavê!

sri nama Sîvāyah Sûryāya namah "sri" svasti samastabhuvanâsrayam
prithvî vallabha mahâ-râjâdhirâja paramêsvaya paramabhattacharakam Satyâ-
śraya-kula-tilakam Châlukyâbhāvanam srimatu Bhûvallabha-dêvaru Kalyāna-
vurada nelevîdinolu saptârdha-laksha-bhûmiyam dushtanigrahasishta prati-
pâlanam goydu sukha sankathâvinôdadim râjyam geyuttam ire || tat-pâda-
padmôpajîvi || svasti samadhigata pamchamahâśabda mahâmandalêsvaram Dvârâvatî-
puravarâdhîsvaram Yâdavakulânbara-dyumanî śrîmat-Tribhuvanamalla vîra-Ganga-
Hoysala-pratâpa-Nârasimha-dêvaru Gangavâdî-tombattâru sâsuamumam dushta
nigraha sishta-pratipâlanam goydu Dôrasamudiada nelevîdinolu sukha-sankathâ-
vinôdadim rajyam-geyuttam ire || tat-padapadmôpajîvi || svasti sîman-mahâ-
sâmantâdhipati-mahâ-sâmanta-gasani doddanka badiva jagavan-andaliva sita
gara-ganda sâmanta-Bittidêvaru Huliyera vrittîyolu dushtanigraha sishtapratipâla-
nam goydu sukhasankatâ-vinôdadim râjyam geyuttam 110 || sriman mahâ-sâmanta-
Bittidêvaru anvayam adentendode || sri ||

janakam sâmanta-Bhimam janani patihitâcharoy â-Chattiyakkam
vinutâlankâra Mâcham parahitacharitam Chatta-Sâmantamalang
anujam tâm Gôvidêvang adhikabalayutam Vishnu lôkalka vîram
taneyam tânâge chelvan padedudu vibhavam mangala-sri-vilâsam ||
antu Sâmanta Chattaiyana vikramam ad entendode ||

penumêyan êna bannisuve Pândya-nripain munid antu tûrde band
Emmeganûral oddidode Vishnuuripâlaka nôde variyand
unmalisirde vâji-gajayuthaman ârd ereyatti poyye nind
anmida gandhasindhurama tandu mahî patig itta Chattanam
iriyevirôdhi bidda samarânganadolu sri || guvunda bhumiym
doredored vukkuyinunu ponalêlvudu Bhûta-Pishâcha kôtiyum
nere taniyundu chendu inarald unumadakk isalârev endên
ariyire vikramamam jasada lachchanam î-Huliyêra Chattanam ||
mulidu Kadamba-mandalika Taila-nripâlana garuda Masanugam
Bale mre yemba puttadolag oddidod â ranarangadalli
talt iridu turangamam pididu Vishnuuripâlakag itta kirtî dig
valeya-samudra-mudritadim oppugum î-Huliyêra Chattanam ||

sāmanta-Chattayyan agra-tanûja sāmanta Gôyidêva
 hariyam vāranav atte vāiana-ghatā-nikangalam kôpadim
 turagānikav ad attal urv vise hayānikam naiānikavam
 Marul attuttire Nāradam naliyal āji-kshōniyolu kondu dur !
 ddara-kôpam naliyuttam upudu bhujam sāmanta Gôvindanam !
 ! ka ! Changāluvan êrida mâ !

tangada mogad oddinalli sabalada masegalu
 pingadepôlt esedirdavu

sangata-guna Gôvi yiridasāsana lipiyam
 terenaliôlalamburhav ānanav udgata kambu-kandharam
 suruchira-sapravālav adharam dashana-dyuti mauktikôtkaram
 guru-kacha-bhāra nila-iatnam nage vâhkanav âge hōltal i
 nirupama-kānte Sântale śudhāmsu-kalâsrita-dugdha-vârdhiyam
 balayuktam Balabhadranant inajanant oudārya yuktam vachô
 lalanâ-vibhiamayuktan Abujabhavanant Ambujākshanant ūrjito
 jvala lakshmīvadhu-yuktan end anudinam samvarnikum dhâtri Sânt-
 tala-dêvi-sutanam charitra-yutanam srî-Vishnu-sāmantanam
 kaiavâlôn mukha-chanda-vaja-hatīyam bild anya-mattēbha-bhū
 varadind unmuvarakta-vâhiniyumam kand aydi bhūta-brajam
 tvaritam mundada teppadim siradalāmbu-baddhadim dātu bhi
 kaiav āgirdudu Bittidēvan iid atyugrâji-rangānganam

śrīman mahāsāmanta Bittidēva sukha-sankathâvinôdadim râjyani-geyyuttam ire !
 tatpādapadmopajivi

padiy âi ddhâtriyol anyamānavar ilâ-samstutyam app antu tām
 gada saddharmavan uttaiôttaram enal ugirmâppanam mādī pem
 pidid opp-ippinam ūrjitôjvala-yaśa-śrī-kāntan āg-udu per
 gade Bicham Sivagêhamam kereyumam lōkôttaram-mādīdam

antu heggade Bichanam anvayam ad ent endode avar aijan Arasiya kereya
 Kâlagaundangam Kanchagaudigam puttida Kaliyamagaundangam Kêtagaudigam
 heggade Bichana mādīda dharmma uditôditam āgalu

janakam heggade Bicham

janani jagastu (te) Pôchalāmbikey ene pâ
 vananâdan endodem Gô

pane dhanyam manujar olage visvambhareyol

antu Saka-varsha sâsirada tombhatteradaneya Virôdhi-samvatsarad Āshâdhad
 Amāvāse Bieharpativāra Dakshinâyana sankramānadandu Heggade Bichanam tanna
 kattisida kereya modalériyalli Srikalidēvar-anga-bhōgakkam nandâdivigegam bitta
 gadde salage mûru 3 bedale mottav ondu 1 i-dharmmamam pratipâlisdam

asvamêdhasahasrâni vâjapêya-satâniccha

kôti-kanyâ-mahādânam êka-purpam Śivârchanam !

kidisidange svadattam paradattam vâ yô harêti vasundharâ

śashtir-varsha-sahasrani yishtâyâm jāyatê krimi

Dehârada Nâga-devannana barapa mangalamahâ srî srî srî !

At the village Barakanahâlu, 1st vragal near the ruined temple on the old tank-bund.

śrīmatu Rudhrôdgâri-samvatsara Mâgha ba ! leya Belagauḍa ba . . .
 guda Baṃmagauḍa Belagauḍa [su] ra lōka-prâptar âdaru.

On a 2nd vîragal in the same place

śrî Plava-samvatsarada Kârti la-gavudanu Sôma . turu
maralchi yaravi . nu dēva-kannikeyar u ydu va dēvar-âsanada . . {

On a 3rd vîragal in the same place

Parîdhâvi-samvatsarada Kâtika su 2 Pâdya Âdivârad andu . ya
bavaradal iridu sa . vîragalu nilisida

On a 4th vîragal in the same place

sri-Plava-samvatsarada Kâtika

*At the village Belavâdv, on a stone lying buried in the ground in gômâla
land (land for pasturage)*

Size 2' - 6" × 1' - 3'

śubham astu svasti jayâbhyudaya-Śâlivâhana saka varushamgalu 15^{ll} ney
vartamânake saluva Virôdhi-samvatsarada Bhâdiapada śu 10 lu śîmatu Gôvul
gôtrada Sâtinâyakara makalu Bayîapa-nâyakaru Mannula gôtrada Bellârada Vob
pana makalu Timmanage namma Kadikere-stalada Belavâdi-grâmadalu eregadd
sthaladalu manyav âgi kotadu gadde kua^l akshâradalu khanduga gadenu mânya
âgi kotevu yî-kodagi gadege âru tappidaruru tande tâya Kâsîli konda pâpake hôharû

*At the village Bhattarahalli, on a stone slab lying near a ruined temple in front
of the village*

svasti śrîma . tadim .
geya aru . . . Kâsîyalî dhisida dôshav akk
int appudakke sâkshigalu . . . sri Maleparolu ganda srîma .
. . . nanappa . . . dukhamu vri . . . yamar
voppa śrî Sôma . . . voppa sri Sômanatha Kallagauda . . . sri Kallinâth
sri Kallanâtha
svadattâm paradattâm vâ yô hareta vasundhara
shashti-varsha sahasrâni vishtâ . . . mahé

In the same village on a vîragal near the Īśvara temple

namas tunga-śira-stunga chandîa-châmara-chârave
tralôkya-nagarâ [ra] mbha-mula-stambhâya Sambhave

Mâtavarada Ratigada jagam votajnalu bhû lu mudadim
 puttidar Êchala devige Ballâla Vishnu Vineyâdityam^{||}
 Saumya-samvatsarada Mâghasudha 7 Bri dandu Bilugaliya ûralivanali Navileya
 Kalayana maga Kâlâyagaudaru gaudag etisida bûnagalu mangala mahâ sri

106

On a Second viragal in the same place.

śrī namas-tunga-śira-siras-tunga-chandra-châmara-châra ve
 traulôkya-nagarârambham mûla-stambhâya Śambhuve^{||}
 vottageyim nudiva hitata
 nittôduvar ad endu vîra-lakshmiya nosalolu
 bottittand Osamârana gurana
 kattirolu niluva gandan âvam dhuradolu

Kaldêvara śrî-pâda-padmârâdhakarumappa Môtîyahaliya Chovuḍa Kâchi
 gavu[da] Mudagavu[da] Hosamâraganu Saka varasha 1166 neya Krôdhi-
 samvatsarada Puşya ba 10 Sômal avara suputra javaneya Bomaya sunayannu Chikka-
 Mâdayanu tammaya Hosa-Mârayyanu Gurayanu vuraliva vinolu kâdi
 suralôkaprâptar âdalli ettisida vîragallu^{||} â-pûje-punaskârake tamma kereya modalêriy-
 alul bitta gadde kośri o â-paduvana nandiya gade ko 2½ â . . . (lagaiodaya
 keyi 3030^{||} [in Nâgarachacters].

GUBBI TALUK

Revised Inscriptions

18

*At the village Kadaba in the hobli of Kadaba, on a stone set-up to the east of
 amâm tank*

Parâbhava-samvatsarada Bhâdrapada śu | Â śrîmam mahâ sâvantâdhipati Âlûra
 Bhîma tôdardare gâna mare-hokkare kâva kûtada nâyakara gandda Kâḍanûra Malleya
 nâyakkana maga Ganteya Mâdeya nâyakkanu madagavanu Mâdisi kodiyanu kattesi
 yikereya kalu kattiyanu kattisidaru

New Inscriptions

62

*At Gubbi in the hobli of Gubbi, on the doorway of the kalyâni (pond) built
 by Adavisvâmi*

śrî-Śiddhalînga prasanna Śâli śal 1818 Durmakhi sam Mârگا^{||} śu || 5 || San
 1896 śrî

śrî-Pâlgurjara-bhaktiya npuvedidâ Śrîśaḷlamam mându tad
 bhûpâlarkalan ôt andu Kritadol Mallêsvaram Gubbiam
 kâpittam Kapilânka-siddhavesarâdâ kâladol Râmanin
 nâ pûjānghritan âgi tân Amaragondâ-dhîsvaram tôrdapam

|| u || pāvana-mūṭi kīṭi-dhavalani kavī bhūshana Mallanārya-sad-
 bhavaman āmtu niṃtan aduvē para-muktayan īva tānam emd
 ā-vimalānga Channabasavēsan ide guru Mallināthanim
 sēveyan oindut illi nelegomdan idēm ghana-punya kōsamol
 odalam damdisut imdivamgala podaipam mettutain sadgunam
 badiyal śīy-Ataviśa Channabasavēsa-svāmi kārym gelum
 badiyalkemē Aghanāsan ī-sarasīyam mēn Chamdriamaulīsanam
 padimātēm bhījakerge mukti-padamam tōralē adam gaidapam ||
 śīmach Channa viśhēsan āśrayam enal tat-pāda-padinākāram
 śī mach-Chamkāra-mūṭig āśīyayam enal tad-yōgi-hamsākarm
 śrīmad-bhakta-sukhakke kāranam enal tajjīvanādhāni tām
 piēnam-dōruva Pāpanāśinīya khātam tāni idē nikkuvim ||
 stita-nīpa-Sālivāhana-sakanvita-bhū-vasu-hamsa-mamta-bō-
 dhita-gananāmkā Durmukhīya Mārgaśrāmka-valakshī-paksha-sam-
 yuta-Budhavāra pamchamyol ī-kṛitī śīy-Ataviśa yōgi-ni-
 mitam idu pūnam āvt ā-guru Channavīshēsa-kūpā-katakshadim
 gadya | svasti śrī samasta-bhūmīmdala-pundarīka-kārikāyamānamāda Pālgurjara
 rāyara bhaktigōskarīak ilig aitamda Kapilasiddha-Mallīkārjunanim śī-Rāmanim d illi
 pūje-gomda Amaragomdādhīśvaranim śōbhīsuva Mallanārya mahā-kavīyam padeda ma-
 tt ā-Mallēśana bhaktig olidu punya-kshētram emdu baged iliyē nelegomda śrī Channa-
 Basavēśvaranim rājisuva ī-Gubhīyalli śīmad Ataviśa-yamni āja-hamsam tad guru sēvā-
 rtham āg ilig aitamdu guruvīn ālayakk anukūlavāguvante Pāpanāśinī yambā ī-tīrtha
 nīmānavannu śrī Chamdriamaulīśvara-linga pratishteyannu sadbhaktara sahayaḍim-
 pūraisīdam san 1896 ne Disamba tā. 9 nē Budhavā.

63

At the same town, on a viragal lying near the weir of the tank

svasti śrī Arakella magadī Māraghan Eiveya Rāma Sadevallavarasai otta eridāi
vige ūrulla avai odu uda vildār manalkodu ā-ū-Kālrāsīkar

64

At the village Prabhamahalli, on a viragal in the land of Varadavya to the south.

svasti śrī Rachanallan lacla lladde Maralige vurā eridu na . . . ra eridu
Kumadayai satta

65

On a second viragal at the same place

(The stone is broken to the left)

svasti śrī Racha .	so	da .	vira	geya .	. .
rasa	padettu	sisugo	nasava sira		. .
ravi					

At the village Nittū in Nittū hobli, on the doorway of the navaranga in the Sāntisvara basti

ī lēkleya piatunoya kamdaṁsida Māleveya Maloya

On the brass pedestal of Padmāvatamma in the same basti

Āngua samvatsarada Kārtika su 3 lu Bidureya setti Meyanda settiya maga senāpati kutumbada seti Padumanasetiya patanageroya Padmāvati annunage padma pithada dharma

On a stone lying in the enclosure of the same basti to north-west

Ravudū samvatsarada Ashādha śu 14 Sivana ha setiyara nisidi

Copper plate in possession of Uppāra Seshuraya at Kadaba in the hobli of Kadaba

(2 Plates, one big and one small Only one side engraved)

Front side of the big plate—

Sālivāhana śikha Srīmukhanāma samvatsarada Kārtika śudha 10 lu Kālīka chakravartī Kājavānu alutā yiralu vaundana vamdu dinadalli Pamchala parabhaharada- vara karaśi kiritavanu maḍi yambudagi doroyavaru pradāniyavaru hēludarrimda Pam- chala varunu kēlidanu madikomdu kacherige tamdu komda a kiritavanu nōḍidaru nōḍidu pradāniyavaru yi kirita mēle jati katle gudali mamkaru saha yitaru yamba- dāgi pradāniyavaru yi matamgala kēli doroyavaru bahala kōpū māḍi yi-Pamchala- davara kula yallaru hidikatūsida yallavanu kallugānake haki yambudagi hēlidanu kelavu janaru hēladē hōḍaru kelavu janaru śikade hōḍaru kelavu janaru supgalla sēri- daru adarrimda Pamchaladavaru yiga Kalimga-māha-rāyaro bombhe-atava maḍi tegadu [kondu] bamḍaru bombe atagala nōḍi vivatu navu Rāma-Rāvanana yudhavanū nōḍabēku yambudāgi hēlidharu avaru bombe atavanū katīsī kaltukomdu tarima vamsastaranū karaśikomdu nōḍuta yiralu a samayada karri-madha hutīsī karoya tu- vakgalanū hutīsī madu-gumdugala haki yalara suttarū adarolage Kalāṁgi maharāya magana hemdatti-Bāgārati maga Makalara yambuvanū hutidanu Āṅgomḍiya Allana rāyaru Vijayanagarada Krishnarāvaru Kamchi-Ramgarāyaru yivaru Kāśi yātre hora- taru baruvarrige sakalaru dārsavanu karriśu yenali sakarāyuntu yillavadarimda a-Kā- laiāyālanu karaśi yelusakare agabēku angai-māle māḍi mungai keḷu maḍi rasa vanu tegedu melu-sakarēyamnu maḍidaru melu-sakarēyanu tegadukomdu bamḍaru Kālārāya nivu mechidudu kolī yambavadolidaru dorrigalu apanē kottaru yalla sakala-padārthavu bamdaradale

Smaller Plate—front—

yiradi nanige birudugalu dayamāda-bēku mukkālu divitige murele janivara
 tudikalapa posabu-chakrāda-kode ala piluchi katakadideda takadi
 nālku mule kade kambali gadhige rāyasimhasanapati kirita yi ghōramanmaga Kala-
 rāyaru batakuteva galisikombaru yivunige chapara kānike yilla mairi-kānike yilla
 domba-kānike yila linga kānike yila hakalādada buadu haladi gadige hagalu divitige
 saha kotarū yidake sūrya chamdradigalū sakshi yidake yaradaru addi bamda Kāsiyalli
 gohatya madida papu bamdhitū yamdu Sivayitta tamakula admemtu panasadolilla
 yamdhavara bayru kathe kajapu (under this) jivara kula-dēvara
 Chamnirāyū yidu kulada birudu yivara kula-dēvaru Kenakaśakti

A second plate in the possession of Uppāra Sēshayya

Paridhāvi-samvaka Chayitta śudha 10 llu Kailāsadalli Parvati-Paramēsvara
 ganārādane maduvāgye ganamgalu ruchiyilla yamda jalasīladalli Śiva Pārvati śevaku
 tegudu yidalu Kālingarā hutida haruhugale kemda mungai male madi amgai kelu
 madi rasa tegadu ruchi madi kottaru muru navaratna togadu kotarū vandanūmdu
 dhavasadalli namma kalamkāya kale yilla adake nanige atlugi Basava agiśi kombu
 kene nimna nimna makala hate yalasu avayava yamduvali oniyem gamgevakuttara
 matunādīdaru Vaiśyaru avarige śāpa-yitani anēle kaihavaru bamdu appa apa
 yēli bamni yamdaru Basava yēli bani yamdaru avarige Basava yēli madu balege ara
 appa śāvige vara kottaru Kālingayamge śāpa kottaru adake buudele Gamge
 tamdaru Gamge tamdu Saptarushigali[ge]kotaru śāpavalara haku yendu kōlidaru apha
 śakti tāne hōgabēkemdaru atavalimda sakalaku Channigarāya yidane a-Channigarāya-
 na tāke bamdaru baruvābagye paravi bimbah sakedā suryana tāvaka hōgi sūrya
 kude hēli śāpa bidīsidaru a kāvali bhūkānto tāvake hōgi avarige bhūkānto vara kotalu
 karrihanelihane kotu kalisīdanū atavāimdvā Chōlirāyara balige bamdaru
 kushthadarōga bamdu avaru rājyada mata bamdare Kālingarāyarige here ranga kotu
 śimhasanada mēle kumdrasīdaru yidu śivāyi ava pa bāledavaru
 bamdu avara Bāgerati tāke tamdu gamdu moga adam parihāsi karevu a hemnu
 maguvu arademtu bali yi samabada kēli Bāgirati gamdunaguvāgola hote akegu
 hemnumaga duvali kotiri tamdunam komdaru vamduga gamdu magava kevinga
 banajigū kotaru vavgavaka Ramgapa¹ yiruvāni kotaru tela paduvu pāpa ara
 kule a banajigige vamdū maga kotava avaramkanāda vyāpāi āvalaru

Back—

Golla Vupāru adharu yidu Mēlura khamnamsake bamdhuyidu vura madasēka
 yidi kavu bagu suridu kula Allamarāyayuge māga kadabadha jamnava Kotegavuda
 majige nemaka madīdarū Hērogata māropete nāluku kate nāluku dalakulura saba-
 vupara saja ganigasati korumasa ā Kālinga rāyara rajya avetasakapuri yemdū yari-
 mulu koyali gata karavaliyaha ala yamdīgū avara bhāyalī kotta avara makala sara
 chamba kolū Māmnadāsanastama nōkide yamdū

*At the same village (Kadaba) on the south wall of Rāma temple
 Grantha and Tamil characters.*

*At Aremārahalli (in the same hobli) on a Garudagamba behind
the Āṅjanēya temple*

Vikruti-samvachcharada Bhādrapada su 7 Māreyanāyaka maga Boppeya
nāykanu Tiruvemgalanāthamge mhisida dīpa-māleya-kambhai Māragūlu mādi
kambha

*At Chāmanahalli (in the same hobli) a copper plate in possession of Venkata-
putayya, son of Chaluvādasayya*

Front—

Śrīmukha nāma-samvatsarada Śrāvana su 10 lu Alida mahāsvāmivavaru ratna-
simhāsanārūdhar āgi Śrīramgapattanadallu | prithvī sāmbrājyaṁ gayuttiralu | Ramga
svāmīyavara dēvasthānada mumde | Narasimhasvāmīyavara dēvasthānada mumde
mahapaḍu pavāda Kallūra Kemppa dāsaiyyā geddarimda | nālkāchāryaia mumde śrī-
matu svasti samasta nija-nija-nāmāmkita-tribhuvana-prasasta śrī-rachitā Śrīnivāsā
mānuuhēndra-śikara Kailāsa-śailōttunga-śrīrngara | bhruṅge tunigasthala | sādhyā
sādhyā satakrōti | kōtēika | buni a-piakāra | ratnavēdika-madhya | bahu-suvarnamaya
har mya-pītastatā | Pāvati-kucha kumkumāmkitrā | parimala pari sambhōvarjū-
bita hērabha krīdāvilāsa samtushta | hrudayāmtaranga manimaya-makkuta hāra-kēyūra
divyābharana-bhūshita-kāmtiyuta-nāga-yagyōpavīta | nāgā-bharana nāga-charmām-
baradhara śrīvarasārbhava | nayindrā | Agni Yama | Nairutya | Varunā | Vāyavyā-
Kubhērā | Yisāmnyā | ashta dikpālaka | Garudā | Gāndharvā Keppara Kimpurusharu
Kaśyapa | Atri | Bharadvāja | Visvāmītrā | Gautama | Jamadagni | Vaśīshṭā muṁ-
tāda sapta-rushigalū ashta-rushigalū nava-Brahmaru yēkādasa-Rudrarū | Siddha
Sādhyā Garudā Gāndharva | Kimnara | Kimpurusharu muṁtāgi | Yindra-saha
vōlagadalli | samtōshā vāgi yiruvamta sruvanmahā | Brahma | Vishnu Samba Sada
śivana karuna katākshakke [pātīarādā | aivattāru dōsadavarru | mahā vānā
pābhāva yemtemdare | tribhuvana-jana-vinuti vinala-vidya-vichakshana | nāri hara
pancha-sata kōti-visthānā | yānamdaladallū | vyāpārādhisvara | āda | Harihara
pādābja-sēvā-bhōgāya-māānmitta-kamū | lavanā | yikshu | surā | saipi | dadhu | kshīrā
svādōdakā | modalādā | sapta-samudra dvīpā | samohārigalādā gōdānā | bhū-dānā-
hiraṇnya dānā | kamnyādānā | amnadānā vastīdanū | modalāda | sadgunā-tika chātrā-
rādā | tathavidha-guna-hiridāmkitarādā | śrīmad-Ganēsvara | Gaurisvara Lakshmiśvara
dēvara pāda-pūjādi-dēhigalāda | sajjana-sūdda-Sīvāchāra-sampannarāda | gurru-linga-
jamgama prēmigalāda | Hara-guru-bhakti-parrayanarāda | yēkahinga | nisthapararāda |
jamgama linga prāna-linga pūjā vidhēhigalādā | vibhūti-rudrākshi-mūlikādhararādā |
padavākya-pramānagnyarādā akhamdita lakshmi aśvarya sampannarādā naya-
vinaya-daya dākshimnya-pare-upakārrigalādā | kamnāni Chintāratnā | karayalli kama-
dhēnū Kalpauksha-sthāyigalāda | ingarvi-śrōmanigalāda nītikāryā-dhurandhararādā
ānīti kāryakke agārar vi-pālakarādā āsthāna-chamdrōdayagalādā nityānmadāna-vinōdi-
galādā | Atalā Vitalā | Satalā | Talātālā | Mahātālā | Rasātālā | Pātālā | Bhūlōka |
Bhuvan-lōkā | Suvar lōkā | Jana-lōkā | Tapō-lōkā Satyalōkā | Nāgalōkadālū Yindra
Indrā Agni Yama | Nairutya Varunā Vāyavyā kubhērā Yisāmnyā | ashtadikku-vyāpārā-
dhīsvararādā | Lavanā Yikshu | Surā Saipi-Dadhu | Kshīrā | Jalarnava-bhākhayarāda |
sapta-samudra gāmbhīryarāda | Mainūka | Maināra Kailāsa Gāndha-mādāna Hēma-
kūtā Mahammētruvige sari-samāna saptadvīpā | nava-khānda prithvī-dēhigalādā |

kamja-sakhana tējassu ullavarādā | Chandrana sām̐ta ullavarādā | dharam̐ mēlūllava-
rādā | Amga Vamga Kāḷimga
Kāsmūā | Jenatrilimga | Kōsara Machha Kuru Machha | Bangāḷa Nēpā-

Back—

la Mallava Maleyālā Chōlā Komkanā | Komga Mālava | Berāta Karnātaka Mungullika
Bāhulikka Vaidhara Barbara Kalinda | Hosanna Gujarat Tuaka | chappanna
avattu āru dēsādhisvararādā | muttu ratna | vaja vaidūryā | pushyarāgā marakrutta
mānikya nānāratna-parikshitarādā raja parikshe | āsvaparikshe bhūparikshe gaja-
parikshe tānāda hastini chittani sām̐kini | padmini vitta vadūshaka nāgalikā pīthapar-
dana muntāda | jātti parikshitarādā | nararādā | dhāturvāda | garudavāda Rābmhe
Uvasi | Menaki Tillōttama | Surate | Gauri Manjubosi vēnū vine tāla mrudamga
tumburam vine muntādā nānā vidyadallū nipuna-śāhgalādā | tyāgadalli Karnā
bhōgadalli Dēvēndrā satyakke Harichohamdrage sarisamānarādā | srīgamdhā | nānā
pushpa sugamdhā paṇimaladimdhā | tri-kāladallū | niramtriaradalū Hari Hara-pujā-
vidhēhigalādā Kānichanapuri-pattanaḍalli sādīsīdamthā sūrarāda bhūmiye śimhāsana |
ākāśave mēlu kattu nakshatrave bharanāvāgi vajra-simhmāsanadalli kuletu
yiruvantiāvarādā yadurisi nimttavarige kamtirava-samānarādā huli-mīseyalli
uyyāle ādi kallinalli nāraru tegedu banalige kichchanikki avalan ādu komdu kesarige
kichchan ikki byāyad udade notebēne hadūvamttavar ādā Kāsiyundā Sītā Rāmēsva-
raike yimmadi Śrīśailakke yimmadi Kastūri Gāmdhāri venisikomba Kakōḍgiri Gamgā-
dharēsvara-svāmiyavarige sumkada katte bimkada-bāgilallu śatti-pattana sāma sthala
sahā bāresi kota dānaśāsanada kkanavarmtemdare | Kamgadhāmāna Karūnakatāksha
dūndā | Kallura Kempadāsaiyanu maha ghana pavādagala mādi geddaddarimdhā
ūremtu Tu upatīyallū chatundikku avattāru dēsadallū herōgatā māropēte tīgalāmnīyā
magalāmnīyalli netta kallu bitta basavi āchāra vyavahāarakke pavāda-purusha
birivāyitan emdu kottamthā dharmna pūrva paśchima utra dakshenādallū tirigāduva
hālu menasu būsā nānā-saraku nade 1 kke gete 80 dsi vamnu nadaśikomdu baralullavaru
Samgamēsvarana gaddige hāki kullitukomdu trāsu takkadi hāki tūgida baliyallu
patige sahā nadasikomdu baralullavaru | grāma 1 kke varusha 1 ke 1 vomdu hana
gollara hatti 1 ke mari 1 kurubara hatti 1 ke mari davanada mane 1 ke 1 vomdu hannā
sūlēru mane 1 ke basavina mane 1 ke 1 vomda yidigara amgadige du 6 aru duḍdu
samasa phana kattinavaru kotamta dānāśyāsana yidakke sākshigalū sūrya
chemdrādigalū | Hari Harādigala arikeyallū kottamthā dharmna vamnū nimna putra
pautra pāramparyadallū śyāśvitavāgi anubhavisī komdu baralullavaru | yīgā kotamthā
dharmakke tappalagadū | yidharma utra bhāgadallū Vaikumtada dakshina-bāgilallū
Kālāsū bhūhaya-Kāvērīmadhyadali Ramgalimḡana kshētrādali ālida mahāsvāmi-
yavara Doda Dēvarāja Vadcyaraiyanavaru | arikeyallū | kōtamthā dharmake
tappalagadū | brahmā kshatriya vaiśya śūdra muntāda dēsa mahānādinavaru
tappidare Kāsiyalli gōhatyā mādidamthā pāta [ka] kke valagāgalullavaru | Namjumde
śvarā | Tirunāīyana-svāmī | Chāmumdisvari-ammanavara harivānake vishaya-rāda-
mtha patakakke gurīyādaru sikkū | Saidu Mogala Patānaru tappidare Machchādalli
hamdi komda patakakke gurīyāgalullavaru | nānā phana kattinavaru baraśi kota dāna
śyāsanada patrā idakke sati patana-sām̐ta samasta manādu mahāsabhe dēsā paradēsā
dēvasabhe rāja-sabhe yenu kōlu trāsū takkadi machuvanagallu melusālu hullukavāda
chikka mahānādū | tarukuladavaru jalādigalū | Chhala-vādigalu | ā-kaiyavaru yi-kaiya-
varu | muntādavaru dēsamudre mahānādinavara vappittā | sālu mūle dālu hamdiyū-
kavāda samasta-phana-kattinavara vappittā | Chāmāna halli grāma 19 varāha ārāne
kaandāya kāyamugutta grāma vamsa pāramparyadavarige nadadukollā bahudu
vappittā

On a second copper plate sāsona in possession of the same Venkapatayya

Front—

vīra-virāvatāra-lōkikāīādā sakala-dharmapratipālakarādā ālida mahāsānu Dod
 Dēvarāju-vaderrū apanayari pravīramtakaiū ādaka Śālvāhana pāncihālā gōpālīkānāty
 rādaka aśvakai nī pada-vākhyā-pramāṅgārāda Haragu u-bhakti-paryānarādā¹guri
 limga-jamgama-prēmīgalādā daśimi yēkādaśi dvādaśīrvrata śīlarādā anavaiatī Pānci
 āksharava pūjadhuramdharaiādā akhanditā lakshmi-aśvaiya sampamnarāda sanay
 vēśyā-bhūpakā samayaka -rādā kuhakka-sanaya-bhujamga-Vamatēyarāda m
 samaya-nīti-kōvidarādā sahāya asahaya ashtādīkku bhayanakarādā yekakavir
 maśikkuttā lōkaikadhanyarādā¹ aksharalakshana nirvāhakā vaśyāpyatidavadātak
 aśvasāstra gajaśāstra māmnyāśāstra kavittāśāstras jajhamāpralaya vakularā Gamdary
 Garruda Śēshaprabhākaiāramya Vyākarruna Tarkka Mīmāsa chhadasyu lamkāra yit
 hāsa pādānā strī-lakshana purrisha lakshana kanyā-lakshana pashavādā gāhā
 uvākrutatpā sāmudrika bharatta śāstra vastu lakshana vaśīkārana madanavilās
 parakāyapravēśa janana māna vuchātānā yindrajāla mahōmdra jālarāda vāpa vaidū
 rya gōmēdikā pushyarāga pācheche nilā pavala mauktikā navadatnā parīkshitarād
 Amga, Vamga, Kalimgā, Kāsmīla Pāmāhāla Barhara Gaula Gujarā Mahiyola Magad
 Nepālā Kānātakā Bangāla Kairala Kās [m]īa sachirātarādā aivattāru dēsadhīśvar
 rāda ānkija suladi kambukamthi kuhīśavana śitrānamdikōlu Saṅgamēśvarana nudig
 sabala śāśvika sayalli kattitodāya khadallitoyalli billu nūācha gade sūllichekr
 vamkki chūrrijaya bādi srungāra todupū sannachamdiāyudhā chululali modalādi
 battīśīyudhā śakta samarthakarada sūna bhēda dāna damda chatuṣpāya samartaka
 rādā sakalaśāstra varna-śāstra darma nūmttarādā jagalake pārdharādā harriva bhām
 dige kālu chāchuvārādā hādijagala hanavadakke koluvarādā maralalli talū tegevava
 rādā machsunalavaru hurimseyalli vuyāle-yāduvarādā banabige kichanikki avālādi
 kombuvārāda kesariṅgē kichaniki bevādidare hotēbēne māduvarādā ahankāra rājapū
 gānda vajrāyada kāmīni panchabānāvattārarādā chamdiāyuda billu svarūpapālādi
 bhāgyadalli Kubērage sarigalādā bhōgadalli Dēvēmḍranamttavarādā danadalli Kārna
 namttavarādā sāhasadalli Pānamamttanamtta dairyaśāllī galādā dharmadalli Darma
 ryanamttavarādā kārrūnyadalli Rāmachamdrā dēvanamttavarādā vupāyadalli Bat
 yamttavarāda parākramadalli Vikramarkanamttavarādāni kōpadalli Saubhāvattāri
 nam

Back—

trāvarādā kshameyalli darrūnyamttavarādā chaluvikeyalli Manmatanamttavarādā
 harrūāya-bimākta vajra-kambāda-myāle sādīsīda sādīhakarādā bhūmīkāni simhasa
 nali kaśadi tōranavāgi vajrasimhāsanaadalli tābivētānirga simhāsana mahānubhava
 rugalādā dāmtti kshameyalli chamdiānamttavarādā vrajvalisudali Bhāskara-ūpu-lāva
 nyarādā nudidare Rāmabānake sarīyādā lōka-sainrakshana vicakshana vivēka sampam
 narādā voduvā nitivā jadivā bārrisuvā pādūvamttā panchavādya pravīnarāda saṅgītē
 sāhitya vidya-samōdigalāda Krugvēda Yajurvēda Atharvāya-vēda Sūmatādiāna āirū
 śāsra hadinēmtu pūāna muvattu yaradu śilulpi murittādā rādūmttā Jambū-dvīpa
 Lakshadvīpa Kuchaladvīpa Kāmchadvīpa Sāmchadvīpa Sūlmāadvīpa Pushkaradvīpa
 modalāda nānāvastu vyāpāra hārigalādā Lavana Vikshu Surū-Sarpi Dudi-kshīra
 svādōdaka mumttāda sap (tā) samudrāda hadaguna vyāpārigalādā nityāmudāna
 vinōdigalāda bhūdāna hiramnyadāna kanyādāna vudakadāna ākādāna pākādāna aśva
 dāna gajādāna shōdasa mahādāna avudāna patupatāvali Chīni Chīnābara nyāyavya
 vahāra bhāvarāgīyūm dalibyālu buranāsu dōdattarāda buranāśū sakalālti sūththe
 putā mumttādā vastra hastābharana karnābharana kamtābharama śīrōratna kirritā
 bhūja kirtti amgulyābharana

kamti sūstia pamchābhāna vastu ahamkārārādā kuinkkuna kastūri agilu kai pūru chamdadana punugu javāji gōrōjina mumttādā ashtagamdhānūlēparādā samasta guna-gabhīryarādā mahammērruvige saru samāna-guna bhīrya dhīrarādattā mad-Ganēsa Gaurisa Lakshmiśvara divyāsrīpādapadmāāda Aiyāvali mukhyavali rādamttā rāyara mamtri Bhāskaramnagalu svasti sī vijayābhyudaya Śalivāhana śatkā varrushamgalū 1698 samda vartāmānakke Srīmukha-nāma sam Srāvana śu 10 lu mahārājēśrī Dodācēvarāju-vadēia apanevalu sālu-nāle mādhivīshēhi mumttāda samasta aivatānu dēśādhīsvaravarū mahā-nādinavarru Kallūrrā Kempadāsayyage dānavahi barada kotaddū pūrvapaschīma vuttaradakshīna navadvīpāmttaradalli ttrugāduva holumenasu būsā kavādā nānāsaraku na 1 tegativinādalu kodanulavarru grāna 1 kke 6 1 yidiga mane 1 ke 6 kolumē 6 1 gollarahatige ma 1 kuubaradodige ma 1 jātre ganali amgādige 6 1 pasige mumttādu samtayalli pāsige sakala bhāradalu yale pindil ke vandu kavālige beluli muhi chillare kodanulavarū yadagai balagai mane 1 ke 6 1 mudre basavige 6 1 maganikidā Dēvamgadvarrū jāttgatleyavarrū sahāa magal kke 6 1 mēreyallu kodanulavarū notakallu bita basavi āchāriane vyavahāni kottu kōli garrudana kōle dāsana kōle munnidāhallu harīda-jade sakalāvū Kallūrru Kempa dāsayya saluvadu vandu bara kota dāna-sāsana yibage dāna-sāsana nūnayarūke . sūrya-chandrādīgalu vula pariyaatrakku pāramgatarāgi anubhavisikomdu yiralulavarrū vandu Dodda Dēvarājaiya-vadēyānu appane yidake sākshīgalu sūrya-chandra-dīgalu mahānādinavarru Hari-Hara trāi-mūrtīgalū sahā mādhīda dāimā yī-darma vānu putra-pavitri-pāramgatarāgi anubhavisikomdu sukhādalli yiranulavarrū vandū barasi kota dāna-sāsana yidharū yānu adī bāndāgyu Kāsiyalli gōhatya setta Banajigāra matādalli agalu divitige nāku mule balī kalī vamsapāiampyarevāgi nadedukolla bahudāgide Samerāyira vānsādalli nāna yippatemtu birūdu binkāvaligala salluvādāgide mākaratekke mīnatekke kinkāpu kottu yide sakshi

75

At Kondajji Agrahar (Dandinaswara hobli) on copper plates in possession of Jodular Hosamane Venkatēsa Śāstri

(Old Kannada characters 5 plates elephant seal)

1st Plate Back—

svasti jitam bhagavatā gata-ghana-gaganābhēna Patmanābhēna srīmad-Jāhnave [ya] kulā-nāla-vyōmāva-bhāsana-bhāskarāh sva-khādgaika prahā [ra]-khandita mahā-sīlāstambha labdhā-bala-parākramō dārunārigana-vidāianōpalabdhā-vrana vibhūshana-vibhūshitah Kānvāyanasa-gōtrah sīmat-Konganī varina-dharma-mahādhi rājah tasya putrah pituranvāgata gunayu [ktah] vidyā-vinaya-vihita-vrittah sanyak prajāpāla [na] mātrādīgata-rājya-prayō [ja] nō vidvat-kavi-kāñchana-nīkashōpala bhūtō nīti-sāstrasya vaktri-prayōktri kusalō Dattaka-sūtra-vrittēr-pranētā srīmān Mādhaiva māhādī-rājah tatputrah pitri-patānaha-guna-yuktōnē-

2nd Plate Front

ka-chātu ddanta-yuddhāvāpta-chatu-udādhī-salilā-svādita-yasāh srīmadd Hari-varma mahādhiparmanā-mahādhirājah tat-putrō dvija-guru-dēvatā-pūjana-parō Nārāyana-charananudhyātah srīmān-Vishnu-gōpa-mahādhirājah tat-putrah Triyambaka-charanāmbhōruha-rajapavitri-kritōttamāngah svabhūja-bala-parākrama-kraya-kritā-rājya h Kaliyuga-bala-parīkāvāsana-ddharmanā-vrīshōddharāna-nitya-sannaddhah srīmān Mādhaiva-mahādhirājah tat-putrah s i i n a t - K a d a m b a k u l a - g a g a n a gabhastimālnah Kṛishnavarmanā-mahādhirājasya priyābhāgnēyō vidyā-vinayātīśaya-paripūrītāntarātnā

niravagriha-piadhana-sauryo vidvatsu prathama-ganyah-śrīmān-Komgani-mahādhi-
rājah Avinita-nāmā tat-putrō vijimbha-māna-sakti

2nd plate back —

trayah Andari Ālattūr Porulare Penrāgajy-anēka-samara-mukha-makha-huta
prahāta-sūra-purusha pśūpahāra-vigasa-vinastikritakritāntāgni-mukhah Kuātāi
junya-pañchadasa-sargga-tikākārō Duvinita-nāmadhēyah tasya putrah dundlānta
vimardda vimriditi-visvambharādhipi-mauli mālā-makaran la-punja pūjarikriyamā
na-charana yugala-nalinō Musikara-nāmadhēyah tasya putrah chatuddasa vidvā sthā
nādhigata-vimāla-matih visēshatōnvasēshasya nīti-sāstiasya vaktri prayōktri-kusa
lō ripu-timira-nikara-nirākaranōdaya-bhāskarah Srīvikrama-prathita-nāmadhēyah
tasya putrah anēka-samara-sampādita-vijimbhita-dvirada-radana kulisābhigātā
vrana-samrudha-bhāsvad-vi-

3rd plate front—

jaya-lakshana-lakshikrita-visala-vaksha-sthalah samadhigata sakala-sāstrārttha
tatva-samārādhita-trivaigō niravadya-charitah pratidinam-abhi-vaiddhamāna
prabhāvō Bhūvikrama-nāmadhēyah apicha

nānā-hēti-prahāra-pravi-ghatita-bhatōrashkavātōttitā srig-
dhārā-svāda-pramattā-dvipa-sata-charana-kshōda samarddha-bhīme
samgrāmē Pallamēndranaiapatim ajayad yō Vilandābhudhānē
rājā Śrī-valabhāskhyas samara-sata-jayā vāpta-lakshini vilāsah
tasyānujō(n) nata-narēmdra-kirtita-kōti-
ratnā-rkka-diditi-virājita pāda patmah
Lakshmyām svayamvritapatir Namakananam
śish taprayōrigana-dārana-gita-kirttih

tasya Konga-

3rd plate back—

ni-mahārājasya Śi[va]mārāpara-nāmadhēyasya pautrah samavunata-samasta-
sāmanta-makuta-tata-ghatita-bahava-ratna vilasad-amara-dhanush-khandya-manadita-
charana-nakha-vandalō Nārāyana-charana-mhita-bhaktih sūra purusha-turag -nara-
vārana-ghatā samghatta-dāru-na-samara-sīrasi nihitātina-kōpō bhīmakōpah prakata-
ratī-samaya [sa] manuvarttana-chatura-yajanālōka-dhūrttō lōka-dhūrttah mūdhna-
labdha-vijaya-sampad-ahitāgaja-ghatā-kēsari rāja kēsari apicha

yō Gamgānvaya-nirmmalambara-tala-vyābhāsana prōllasat
mārttandōri-bhayamkarah śubhakarāh samnārgga-rakshā-karah
saurājyam samupētya rājasamitō rājan gupair uttama
rājā Śripurushas chiram vijayatē rājanya-chūlā-manih
satu pratidina-pravritta-mahādāna-jani-

4th plate front—

ta-punyāha-ghōsha-mukharita-mandirōdarena Śripurusha-prathama nāmadhē-
yēna Prithuvī-Kongani-mahārājah śrī-Mānyapuriam adhivasati vijayaskandhāvare
Kārtikā-māsa Śukra-vārē Rōhinī-nakshatrē Ranavikramarasar nād āle rāsaptamē
nōntu prasādan geydar Tatūya-chaitana-Kāsyapa-gōtrah Māni -Amma-bhattah Kere-
gōdu-nādu-vishayē Ballānevalol-nnāma-grāmah sarvvaparibhāram dattah idarā-
padeyam eradu-gadyānam ponnu irppattu-gandugam bhaktamum ukōdi Keregōdu
puttigeyum tasya simāntaram Koltunlorē perirppee vāpderkku tuldilum dēvasā-
leyum kebbaree sōmee irppee Ganigūra sandigālā nāda dare pōgitē nandaka koltāle-
yul kudittu eratte punusee mūdāi nōdi

nīrilive tāreētētāvin-kolli e

Back—

pōgi kundu sōme e karggallārade ānegalle kammār koltaleya muduvunuse māldeyul
kūditu sīme || Ballāṇe-polale pola nadāda purushar keregōda Ranavikrama-gāmun-
darum Gamga-permmanedi dēorum Singavuranāyigarum Māvānigarum Irggaleya
Pādappadigalum Ānesāsala-Bīradigalum Māradigalum Kottanūiā Kundappadigalum
Paṛibārarum Bānagundūrā Dēvadigalum Kundadigalum Āmbbalmadiya perama-
sarum Alagemiyarum Kamanthaliya Pēramasaru Sāttarum Ganigūrā narevevarum
Bellemaniyarum Sandigālā Pulcharum Ballavarum Pasungāya kaljātarubiradarum
ipolanam nadayisidōr Rana-vikramarasala karanam Gangamanāyigarum Danakirtti-
yum asya dāmasva sākshinah shannavati sahasra-vishnayah prakritayahyōsyā

5th Plate front—

Paharttā lōbhān mohāt pramādēna vā sa pañchabhū mmahādbhi vātakai
samyyuktō bhavati yō rakshiti sa punyavād-bhavati api-ch āmtra Manu-gīta ślōkā
sva-dattām para-dattām vā yō harēta vasundharām
shashitum varsha-sahasrāni vištāyām jāyatē krimih ||
svan dātum sumahach chhakyam dukkham anyasva pālanadam
dānam vā pālanam vēti dānāch chhriyōnupālanam
bahubir bhasudhā bhuktā rājabhis Sagarādibhih
yasya yaya yadā bhūmi tasya tasya tadā palam ||
brahmasvam tu visham ghōram na bhūsham visham uchyatē
visham ēkākīnam hanti brahmasvam putra-pautrikam
ViśvakarmāchĀryēn-ēdam sāsānam likhitam śrī

At the same Kondanji-Agrahāra village, on a stone in the Sōmesvara temple.

Namas-tumga-siras-chumbi-chandra-chāmara-chāravē |
traī-lōkyā-nagarārambhā mūla-stambhāya Śambhavē ||

svasti samasta-bhuvanāśrayam śrī-prithvī-vallabham mahārājādhrāja-paramēs-
varam Dvārāvati-puravarādhīsvaram Yādava-kulāmbara-dvimanī sarvajña-chūdā-
manī Malerāja-rāja maleparoluganda ganda-bhērunda kadana-prachandan asahāya-
śūran ēkānga-vīra Śanivāra siddhi giridurga malla chaladanka-Rāma vairibha-
kanthīrava Magararāja-nirmūla Pāndya-kula-samuddharana Chōlarāja-pratishthā-
chāryya nisanka-pratāpa-chakravartti Hoyisana śrī-vīra-Sōmēsvaradēvarasaru
Kaṇṇanūm Dōrasamudrakke bijayam-geydu sukhasamkathā-vinōdadim prithvīrā-
jyam geuyttam ire tatu-pāda padmōpajivi śrīmanu mahāpradhānam rāya-dala
parusa-liṅga Sēvunathattu-desā-vatta kaligalankusa samdhivigrahi Bommanā-dannā-
ykaru ā-Somēsvara dēvarasaran upārjisi Sakavarusada 1177 ya Paridhāvi-samvatsa-
rada Kārtika suddha 1 Sō Kondanjiyanū ā-halli hiriyā ūru sahita prasiddha-simā-
samanvita sahita Śivapurava mādi sarvva-namasyav āgi dhārāpūrvvakav āgi hadadu
śrīmatu āsana-jaya āhāra-jaya nīdrā-jaya nirvaya nūjūtēndriyeru Śiva-yōgi-siddha
chakravartti Chikka-Āgharmnya-dēvarige ā-Kondanjiyanū ā-halli hirivūru chatru-
valiyada simā-sahita Śivapurava mādi sarvva-namasyav āgi Āghamma dēvara kalam
toladu dhārā-pūrvvakam mādi kott ī-Śivapuravanu Āghayya-dēva-dīksha-putra
Chikkadēvaru ā-Śivapuravanu mūvatta yeradu gana-vrittīya mādi ūroḷagana trikūtada
Sōmanātha-dēvaru Sōyidēvaru Brahēsvara-dēvaru Āghamnyasvara-dēvarugala āmrīta-

padige yyeradu vrittiyanu kaladu ulida mûvattu-vrittiyanû nidhi-nikshêpa-akshinya-
yâ-gâmi ashta-bhōga-tēja sâmya samasta bali-sahita sarv va-nama-Sivâyavogi â-Chik-
kadêvaru ganavrittiy-âgi dhârâ-pûrvakam mâdi kottanu â vritti.mantarugala kuḷa
srîmadrâjaguru Rudrasakti dēvarige yeradu vritti || Dōrasamudrada, śrî-Virabhadra-dēva-
rige gaddesalage veradu beddalu kamba nânûru || sakala-nēma sampannanum appa gana-
mâleya Basavi-dēvange yeradu vritti || Hiyya-Āghamma-dēvana magalu Chikala-
dēvige ondu-vritti || śrî saduguru Sōmanâtha-dēvara priya putrarum appa Mārudigeya
Mahamaneya kumâra Pisâchi-dēva rige vomdu vritti || Chikkadēvarige eradu vritti ||
Dōrasamudrada Bimayya Sōmayyana maga Guddayyange vomdu-vritti || yika Bomma-
yamgala Nâgayange vomdu-vritti || Undâdidēvana Chandayyange inûru-vritti ||
Nannappa-nâykara dikshâputra Hariyannangey arddha-vritti || Guduveya Râma-
yyange arddha vritti || Padumannana maga Sōvannange vondu-vritti || Mallay-
yana maga yyange arddha-vritti || Āghammedēvara maga
Chendayage vondu-vritti || Bûchavveya tange Āghammedēvara magalu Mâchav-
ege vondu-vritti || Sōmanâthadēva yaradu vritti || setti Chikkadēvara maga Sōma-
nâtha sthânika â-Chikadēvara maga Sōmanâthage yeradu-vritti || Kappagade
Dēvayyage eradu-vritti || Āghammedēvara maga Mahalingadēvargge arddha-
vritti || vuchana-siddana maga . dēva . arddha vritti || . . .
cha Dēvara maga Kadirange arddha-vritti . . .

(In the following 8 lines there are some names of vrittidars which are illegible).

KUNIGAL TALUK.

REVISED INSCRIPTIONS

9

At Kunigal on a rock near the mahâdvâra of the Sômêsvara Temple

Khara-samvatsarada Kârtika śu 1 lû Râmachandra Kumbârara mayiduna-
Singari

49

At Edeyûru (in Edeyûr hobli) on a stone in the Siddalingêsvara Temple.

Kodagihaliya dēvaru tâu padada mathada bhûmiyali Tōntada-svâmiḡe tama
bhaktiyindâ kattisi kotta matha yi Mahaśiddêsvarana atisayav-entendade śrîmatu-
sachidânanda nitya-paripûrnavan ulla anâdi-bhakta â-bhaktana hrudeyadalli jangama
jangamada makutadalli śûnya-linga â-lingadalli Chudambara Śivaśakti pancha sakti
pancha-nâda pancha-bramba yîśvarâśhtaka mahêsvara-pancha-vimsati rudrar-êkâdaśa
trayavayava Hiranyagarbha Virâta-mûrti yint i yembhatomdu-inûrtiye angav âgi-
rpâtane anâdi-bhaktanu â-bhaktana prânakalâ-chaitanya-svarûpê Tōntada-Sidda-
lingêsvaranu â-Sidda-lingêsvarana mûrti-kramav entendade Pranamave śuasu nana-
sârâvê bhujâ sikâravê dēha vayashkârave pâda anantakôti brahminânlagalê makuta
samasta lôkâdi-lôkamgalê dēhada jala valeya âkâsavê mukha (da) daśu-dikkugalê tôlu
chandra-sûryâdi-galê nayana pâtâlavê heda mēghamgalê jatâ-bandha â-jatâ-bandha-
dalli śûnya-linga Vêda-Purânangalê kri nakshatrangalê pushpa chandra-prakâsavê
vihhûti ashta-kula-parvatamgalê rudrâksho sapta-samudramgalê karnandala Bhuvana-
srushtie kamte diva-râtregalê matha shadu-rutugalê shadu sthala Mahâśhanê
kati-sûtra paripûrnna-gñânâvê pancha mudre trikâla-jñânave mahadâsvarya mahâ-
mêruve damda sad-gunavê karpâra kulave Śiva-kula yintappa anâdi-jangamave

ṣaḡahitārthav āgi charisida kramav entendare gñāna-kriyā-svarūpanu sarvvāmgaling
 shat-sthala-gñāni sarvvāchāra-sampamna-pādōdaka-prasādha-pratishtā-chāryyaru
 ashtāvaranālanakarana-dvaitādvaita-timura-mārtāndanu yintappa divya-Śiva-yōg
 Siddalingēsvarange samyagñānōdayav āgi samsāra-hēhamam mādi śaranu-hokka
 sisya-janangala nāma-parikramamgal aut endade Sappedēvaru Uppinahalliya sām
 Siddedēvaru Nanjēdēvaru Bōla-basavarāja-dēvaru Gummalāpurada Siddalingadēvaru
 Patanadēvaru Rēvana-Siddē-dēvaru Silavanta-dēvaru Chittigadēvaru yint ivaru
 mukyavāda bhakta-māhēsvarargge shadusthala-gñāna-lingānga-sammandha-samarasa
 ēkārttamam bhōdhisi muktaram mādi shadustala-yēkārtav āgi māduva trigalēliā
 nishpatiyāgi Yedeyūralli tamage kattisida matadalu sivayōga-samādhi-sannarddhar
 ādaru Tōntada svāmiya pāda-padmārādkar ādā Dānivāsa nivāsiga ādā Chennarāya
 vadeyaru Chennarāya-vadeyara makkalu Lingappa-vadeyaru Lingappa vadeyara
 makkaḷu pādōdaka-prasāda-sampannar ādā Chennavīrappa-vadeyaru Chennavīrappa
 vadeyara satī Parvatamma dampatigalu tamma bhaktiyinda Tōntada-svāmige kalla
 matava katta bēkendu Chittiga-dēvarige padārttamam namaskāramam mādal-āgi
 bhakti-padārttamam kaikōndu Yedeyūrige bijayam-geyidu Tōntada-svāmige kalla
 matavanu yentu jadeya bageya hiriyaru Chittigadēvaru kattisidaru Yedeyūru-stala
 dāli ādā kodagi mānya nityā banda kānike simē mēle tanda nanda-dīpada kānike
 yishtu yi-matada hiriru Pache-kanteya Chenamallikārjuna-dēvaradu yentu-jadeya
 bageya hiriru Chittiga-dēvaru padada puia-vargavu saha mukadalli banda kānike
 Tōntada svāmiya dāsōhada dravya yi-matadalli Tōntada svāmiya dāsōhavanu Chittiga
 dēvaru yidsida a dadali vadeyaru bhaktaru vappida sat-pūrusaru yi-dāsōhavanu
 māduvaru yi-dravya Tōntasvāmiya dāsōhakke saluvadū ārigu varga-pāramparige
 salladu sajjana-satpūrusaru yi-matadalli yi-padārtava anubhavisuvaru yi-mathadalli
 kattisida adige-mane ugrānada maneyū i-Tōntada svāmiya dāsōhakke saluvadū si-
 Siddēsvara

NEW INSCRIPTIONS

50

At Kumgal on the lintel of the sluice of the tank

svasti śrī-Śakavarusha 1316 neya Bhāva-samvatsarada Bhādrapada śu 1 Śukra-
 vāradalu sūrya udayav ādā ghalige 17 neya danur-lagnadalu śrīman-mahāpradhānam
 Irugappa-dannāyka-odeyara hesara tūbilla kambha-pratishthe ādā lagna mangala
 mahā śrī

51

*At the same place, on the north basement of the garbhagrha of the Narasimha-
 svāmi temple*

(Grantha and Tamil characters)

52

(On the Northern wall of the same temple.

1 kōlali Bisugūra gadiba gade kamba 1 kke kōlu 33 hola kamba 1 kke kōlu

46

53

Below the same inscription.

Gadege Rangiya badukidanū

36

54

At the same village, on a boulder to the north of the Uruturumaladêva temple.

yilindichege Uruturumala-dêvara bhûmi

55

In the same place

u . geya dêva bhûmi

56

At Bidnagere (in the same hobli), on a stone in front of Tôpêgauda's house on the roadside.

Jagadguru dêvar obbane Tôpugauda barad

57

On a 2nd stone at the same place.

san 1877 ne yisvi Janavari târikhu 1 ra shuru Kunigal tâlkû Bidnagere
Tirmala-Gaudna maga Tôpagauda mâdisida darina idu raste Bengalûru
dêvarê rakshisali

58

On a 3rd stone at the same place

Bidnagerre

59

On a 4th stone at the same place.

Niti-prabhugalge lancha-gulâmarge vîgra-pûje vyartha

60

On a 5th stone at the same place

Lkortana bhajane bhaktarge nirantra

61

On a 6th stone at the same place

Bombegeragaru . bhajakaru

At Nilattahalli (in Kottagere hobli) on a stone near the waste-weir of the Kalyāni tank.

(It seems that the left side is broken)

śvasti śrī Śālivāhana-sakavarsha sāvīrada nānūta aydakke saluvā Vijeya-
samvatsarada Pālguna śu 3 yu subhayigada . ttiya gapanada Mācharasayya-settī¹
. niya ā dinadali Anantanā chaityāleyadali dharmā-pra-
bhāvane nimityavāgi Doda-Timmayyana maga Jinadā .
hāyagiri-nāda Madavana-settiya maga Padumana-setti .
nompu dharisidake bhadramastu mangalam śrī sri śrī.

At Kottagere (in the same hobli) on the pedestal of the image in the ruined basti to the north-west of the village

Svasti śrī Mūlasangha Dēsiyagana-Pusta-kachchha Kondakundānvayada Ingalēs-
varada baliya Heragina Harichandra-dēvara priyaśīsyar appa Maghanandi-dēvaru
mādisīda śrī-Sāntināthadēvaru mangala mahā śrī sri¹

At Hutridurga (Hutridurga hobli) on the pedestal of the processional image and Nachchiyār image in the Āḍinārāyana temple

Hutarri-durgada Kandāchyārada dēvaru

At the same place Hutridurga on the stone pavement in the Śankarēśvara temple on the hill

(Eastern side)

Gadada Lingarasana Nanjaya ghanalingake śarana

At the same place.

Samkamradana-dēvaru

At the same place.

(Northern side)

Kari-Rāmanu Śankharā-dēvarige ranuga.

At Edeyūr (Edeyūr hobli) on a silver-koḷaga of the Siddha-Lingēśvara temple.

¹*Birūra* Tôtappana Śiddappana bhakti¹

38

69

At the same temple on the figure of śēsha.

Atigupe Avalakī Sidaṃmana bhakti

70

At the same temple, on the plate covering the gaddage (tomb).

Sida lingēśvara-svāmi pādake Turuveke[re] Arale-Sida-lingaiyana maḡ
Rudraya vappisida bhakti

71

At the same temple on a brass plate.

Yadeyūra Sīdha-lingēśvara-svāmi-pādhake Bōrasandrada Marada-śetti-bhakti

72

At the same temple on a brass vessel.

Yadeyūra Siddhēśvara-svāmiyavara mādō pādake Channarāyapatana Sīda
lingaiyya mādō bhakti

73

At the same temple on a brass pot (1st pot)

Yadiyura Siddhesvara svāmige | Tore-Bommanalliya¹ Basavaiyyanu kothṭha
bindige bhakti

74

On the 2nd pot in the same temple.

Yadayūra Siddalingēśvara-svāmi-pādakke Bāchihalli Chikka-Sangapana bhakti

75

On the 3rd pot in the same temple.

Govindanalli Channamala-seti Yadūra Śidalingesvarage vopisida sevarta¹

76

On the 4th pot in the same temple

Ankanata-puradha Sidalinga-seththara magala tyerrinahani bhakti | Yadeyura
Sidalingēśvarana pādake Śivanamma vapisida bhakti santu

77

At the same temple on the silver rods.

Yadeyūra Tōntada Sīdhalinga-svāmi pādakke¹ Manjrabādu tālūku Yasalūrupētel
Hadalū-Guu-Śānttapana bhakti belū-kōlu-yaradu.

39

78

At the same temple on the kalasa of the car

śrī-Guruvê gati¹ Honnavaiada Lingasetara maga Sidalingaseti Yadavura
Sidalingêsvara-sômi-padake malara¹ se 3 na kalasa¹ yî-nagada tûka¹ doda halata¹ na 2¹¹
3mûru sêru (the numeral 3 is in English figures)

79

At the same temple on the silver umbrella

Ankihāṃliya Channabasapana maga Tothapa Yadeura Sidhêsvara-[svā]miyavara
padake vapisida sattige kombustala 2

80

At the same temple on a big vessel.

Yadûru¹¹to¹ Śidhallingêsvara-svami-yavarige Halêbîḍu Marri-šeṭra maga Tôta
šetṭi sêvâta

81

At the same temple on the top of a big bell

Daḷavâyḥ Basava-râjāyyanavara patniyâda Minâkshammanavara sêve

82

On the same bell (at the bottom)

Sidhalingêsvara-svâmiyavarrige Bâdâsaha Tipu-Sulatânakâ āmilu Jâparakâna-
Bommaniyavara sêve

83

At the same place on another bell

Sidhalingêsvara svâmiyavarige Bâdâsaha Tipusulutânakâ najâr Āmila Jâpara-
kâna-Bommaniyavara sêve

84

At the same temple, on the doorway of the Virabhadra shrine

Śiddhalingêsvara-svâmiḡe Basarâla Channasaththaru makkalu Sidhavîrasaththi
Basaththi mâdida bakti bâḡlavâda Sanabada Śankarasvâmi padake mâdida
bakti

85

*At the village Kaggere in the same hobli, on the brass kolaga (covering) of the
God Siddhalingêsvara in the Siddhalingêsvara temple*

śrī-Keggereya Sidhalingêsvara-svâmiyavarige He¹¹ Puttiyana maga Channa-
Basapana bakti¹ Jayasaṃ¹ Mârgisvira sudha 13 lu¹

mâḍi biṭṭaru

pâlisidanthavaru Gangeya tadiyahali sâvira agrahârava

29

At Baraka (Channarâyadurga hobli) on the old Platform to the north

svasti samadhigata-pañcha-mahâ-sabda Pallavânṅvaya sri-prithvi-vallabha
pallavakula âlakaike-vākya sriman Nolambâdhirâja Dîṅpayya prithuvirâjyam ge
(Next 3 lines are effaced)

73

*At Śrāvandanahalli (Kodigenahalli hobli) on a stone in the land of Tirumalagauda
to the north*

Ita-nâda Chôḷa nityamanôharan

NEW INSCRIPTIONS

111

*At Maddagiri town, on a rock in the Roof of the Cave at the foot of the hill to the
south-east of the Guramunna-matha*

śri-Vriśabhêśvarâya namah Parâbhava-samvatsarada srâvana śu 12 lu
śriman mahânâda prabhu Bijâvarada Mummaḍi Chikapagaudana punya-sri
Hiriyammanu bhaktiyinda śivadharmavâgi kattisida viakta-mathada guru-virakta-
mûrtigalige ka . ga gadige śubham astu mangala-mahâ sri śri śri

112

At the same town, on a bell in the Mallnâtha Basti.

Madhagri Mallinâtha-svâmi-bhasthige Yidugûru-patana-śeti Timmapana
dharmada gante^l

113

In the same basti, on a Navagante

ku^lśri-Pârśvanâtha svâmi^l dē^l patta^l na^l Virapana dharmā

114

In the same basti, on the east face of the tower over the Garbhagudi.

Vikrutu-samvatsarada Kârtika sudha 5 lu Sarvvejna-setiyu Sarvajna-śeti
tamma Geluvaiyana komâra Chiga-dēmānanu yikkarttaru katisida sikara.

115

*At the same village, on the masonry work at the bottom of the tower of the
Mallêsvara temple.*

(Some letters are illegible.)

chira sêve . . . Dêvamanûra sêve
âḷikara sêve . . . golaru maḍi seve
Bayyanavara sêve . . .

*On the hill, at Maddagiri to the left of the figure of Hanuman in Bhīmanadone
on the south slope of the hill*

Vyeya-samvatsarada nija-Srāvana sudhada 10 lū Mummādi-Chikapa-gauḍava
navara pradite Hanumanadone

At Mīdigēsi, (Mīdigēsi hobli) on copper plates in possession of Nāgēśarāya

(Only the third plate has been found and copied A copy given by the villagers
of the writing on the plates 1 and 2 is also given here)

sri-Mallēsvarasvāmi-varaprasādakar ādanthā Vikrama-sakhe 1400 varusha
Parridhāvi-nāma-samvatsarada Kārtika suddha 7 Sōmavāradallu buda 1 kone 3 vulla
vamśastharu settinōru Dodda-Mallaṣetti Chikka-Mallaṣetti Kāmaṣetti ivarugalu
namma hiriyaru muttinavyāpāra vālāji-pariyantia vyāpāragārāgi āgye sri-Mallēsva
varadinda utpannar āda namma hiriyaru Mīdigēsiyalli i-Mallēsvarasvāmi-dēvasthāna
sthāpisiḍḍu anēkav āgi śāsana muntāddu irutte āgye namma hennu-magalu Chikka-
Mallakkanu i-dēvasthānada munde agni-pravēsavannu lionḍidalu avala rūpu
i-bettadalli bandege sthāpisi irutte gundu vadeḍu irutte Śāsana irutte igalū ide
vishayav āgi vyāpāra-māduttā iddevu i-dēvasthānavu ardhāntakav āgi garbhagudi
ondē namma hiriyaru sthāpisiḍḍu ichege (ondakke eradarashtu naphe vyāpāradalli
bandaddarinda kāmagāri prayatna mādidevu namma vamśastharu i-dēvasthāna
abhivridhige tandu putra-pārampariyav āgi dēvatāśēve settiyōru-vamśastharāda 3
mandi annataminandiru dēvasthāna pūvadārabhyadinda bandaddarinda namma
gurugalu hiriyaru sthāpisi Anegondi-samsthānadavarē mūlagurugalu i-dēvarē namma
vamśa-pārampariyadinda bandaddu i-dēvatā-śēveyannu sraddheyinda mādisi ādiyannu
bidadante nadiyatakkaḍḍu i-dēvasthānada munde pūrva-bhāgadallidā dhvaja-
stambha irutte dhvaja-stambhakke uttara-bhāgadalli dakshina-bhāgada

III. Front—

lli-śāsanagalu yirutte yī Mallammanu agni-pravēsa āguva kālādalli sri-Mīdigēsi
Mallēsvarasvāmi varadindhā vutpannarādantha Settinōru vamśa vandake 5 rantte
prakāsisī ā namma vamśa vrudhhi āgalī chandrārka pariyantia sukha āgirali sri-
Mallēsvarasvāmi dēvasthānada bahiyalli yallaru kalattu antti mādisi dēvatākelasa
mādi tappabyadī andu helīdalū ||

Back—

yidakke ruju hākidavarū || 1 dēvasthānada Puttana ruju 1 settinōru Dodda-
Mallaṣetti ruju 1 Alpēnōru Kāmaṣetti ruju 1 Gōnōru Chikka-Mallaṣetti ruju-
Hariharādīgālū sūrya chandrādīgalu saha sākslugalū ||

*At Srāvandanahalli (Kodigēnahalli hobli) on a stone lying in the land of
Subbanna to the north of the village*

sri-prabhu Māni parama-subhagan pagevara gandhāsti pārvvara icliche nata
. pūrvvā-chārādā terayappai iyem endode Ponneranum Chōlamahārājanum
mūvadimbar ppārvarān kondā sri-Dhanapati āchāri mā

119

At Itigalibbanahalli, on a black rock on the raised mound called elu-suttu-kôte to the east.

rá yadu-chutula-kote elinaváru
Pádduráju komáru Dharmaráju tannu Arujundu Komáru Abhimanu
Sádeudu Lagumudu Bhmudu

120

At Dodda Dálavatta (Itigalibbana halli hobli) on a stone behind the Īsvara temple to the north-east

śubham astu na ga tamma mathada hiriya grāmagalu
ata nau tama

121

At the same village, on a brass lamp-stand in the Lakshminarasimhasvāmi temple

Śrīmukha-nāma sam ǁ Śrāvana ba 7 lu Dālavāṭada Narasīhma-dēvastānake
Kallumarī Ōbalēgaudana maga Dālapana bhakti dvī-sambhā

122

In the same temple, on the second lamp-stand.

śrī-Dālivāṭhada Narasuha-svamige Golali ǁ Ka ǁ Narasumhana maga Narana
bhakti ǁ

123

In the same temple, on the third lamp-stand

Peddālavaṭam ǁ Narasīhma-svāmih ǁ Maidanapalli ǁ tsāka ǁ la Giryappa ǁ
śēvā

124

In the same temple on the fourth lamp-stand.

ǁ Bachchā puram ǁ ōbali Kondappa ǁ ko ǁ Narasimhappa ǁ Dhālavattam
Narasimmulaku yichchina śēvā ǁ

125

In the same temple, on the pedestal of the processional image

Dālivatada Narasīhma-svāmī

126

In the same temple, on the brass Garuda vehicle.

Yiva-samvatsaram ǁ Āshāḍha śudha ǁ 10 ǁ yallu Tondōja Narasūmmappa koduku
Kvotlū Narasē gavudu śrī-Lakshminarasimha-svāmiki garuda-vāhanamu śēvā

In the same place, on the horse vehicle

śrī-mukha-sam ॥ Phālgu su 1 Tondōji ॥ sâ ॥ Subbanagâru sêvâ

In the same place, on a bell.

śrī-Dâlivatada Narasīmha-svânuge yidugûru golla-Mâdanna maga Hanumay-
yana gante syeve

In the same place, on another bell.

Dhâlivâtada Narasimhadêvarige Virammanahalli Narasimhana sêve

At Hale-Itakalôti (sam-hobli), on a stone to the right of the Hanumantarâya-temple.

svasti śrī Vijayâbhyudaya Sâlivâhana Saka-varushamgalu 1787 no Krôdhana-
sam ॥ Mârgasira suda 15 lu Hale-Itakalôti śrī Anjanêya-svâmi jirnôdâra Dâla-gavuda-
na maga Yîra-Dâlê gaudana seve

*At Swanagere (Doddêri hobli), on copper plates in the possession of the jôdîdâr
of Swanagere.*

(Nâgarî characters)

1 (b)—

śubham astu ॥
kalyânâyastu tad-dhâma pratyûhatimî âpaham ॥
yad-gajôpy agajôdbhûtam harinâpi cha pûjyate ॥
astu kshîramayâd dêvair mathya-mânân mahâmbudhîsh ॥
navanîtam ivôdbhûtam apanîta-tamô mahah ॥
tasyâsî tanayas tapôbhîr atulair anvattha-nânâ Budhah ॥
punyair asya Purûravâ bhujâ-balair Âyur dvishâm nighnatah ॥
tasy-Âyur Nahushô'sya tasya purushô vud[d]hê Yayati[h]kshîtau ॥
khyâtas tasyatu Tûvasur Vasu-nibha[s] śrī-Idvayânî-patêh ॥
tad-vamsê Dêvakî-jânîr Dilîpêti mahâmatih ॥
yasasvî Tulavêndrêshu Yadôh Krishna ivânvayô ॥
tatô'bhûd Bhukkamâ-jânîh Îsvata-kshîtipâlakah ॥
atrâsam aguna-bhramsam mauli-ratnam mahîbhujâm ॥
sarasâd udabhût tasmân Narasâvani-pâlakah ॥
Dêvakî-nandanât Kâmô Dêvakî-nandanâd iva ॥
Kâverîm âsu badhvâ bahulatîra jalâ[m] yô vianghyariva śatrum ॥
jîva-grâham grihîtvâ samiti bhujâ-balât Tamcha-râjyam tadîyam ॥
kritvâ Śrîranga-pûrvam tad apî nija-vasê pattanam yô bahîsê ॥

kî tistambham nidhâya tribhuvana-bhavanê-stūyamānâpadānah |
 Chanam Chôlam cha Pândyam tad apicha Madhurâ vallabham
 Mâna-bhūpam |

vîrôdagram Tutushkam Gajapati-uripatim chāpi jivâ tadanyān
 ā-Gangâ-tîra-Lankâ-piathama charama(bhrîd) bhûbhrit tatântam nitântam |
 khyâta-kshônî-patinām srajam iva śirasâ śāsanam yô vyatânî |
 vividha-sukrôddâmê Râmêśvara-pramukhê muhur
 mudita-hrîdaya-sthânênunam vyadhata | yathâvidhi
 budha-parivritô nânâ

II (a) —

dânâni vô bhuvî shôdasâ
 tribhuvanôdgîtam sphîtam yaśah punaruktayan |
 Tippājî-Nāgalâ dēvyôh Kauśalyâ-śrî-Sumitrayôh |
 dēvyôh iva Nrisumhêndrât [t]asmât pantuathâd iva
 vîrau vinayinau Râma-Lakshmanâv iva naudanau |
 jâtau vîra Nrisumhendra-Krishnarâya mahîpatî
 vîra-srî-Nârasimhab sa Vijaya-nagarê ratnasimbhâsanasthah |
 nânâ-dânâny-akâishit Kanakasadasî ya [ś] śrî-Virûpâksha-dēva-
 sthânê sî-Kâlahastîsitur Uru-nagarê Venkatâdîrau cha Kânchyām
 Śrîsailê Sônasailê mahatî Hariharê Hôralê Sangamêcha |
 Śrîrangê Kunbhakônê hata-tamasî mahâ-Nandi-tirthê Nivrittau |
 Gôkainê Râma sêtau jagatî taditarêshv apy asêshêshu punya
 sthânêshvârabdha-nânâ-[vidha]-bahula-mahâ dâna-vârî-pravâhah |
 yasyôdanchat turanga-prakara- khura-rajâś-śushyad-ambhôdhi-magna-
 kshmâbhrit-paksha-chchhidôdhyat khura-kulîsa-dharôtkanthitâ
 kunthitâbhût |

Brahmândam visva-chakram ghata-mudita-mahâ-bhûtakam ratna-dhênum
 saptâmbôdim cha kalpa-kshiti-ruha-tilakai kânchanîm Kâmadhênum
 svarna-kshmâ yô-hiranyâśva-ratham apî tulâ-pûrushâm gô-sahasram |
 hêmâśvam hêma-gaibham kanakî-karî-ratham pancha lîngaly atânî |
 sôyam Vîra-Nrisumhâkhyâś chandra-vamsâbdhi-chandramâh |
 sthîra-bhâgyôdayas sarva-mahîpâlaka-sêvitah |
 Sâli-vâhana-nirvîta-śakâbdah sa-chatuśśataih |
 samyuktê sapta-vimsatyâ sankhyâtê dasabhis-śataih |
 Krodhanê vatsarê Mâgha-mâsê pakshê sitêtare ||

II (b) —

Śivarâtri-dinê sarva-sivadê Śâsîvâsarê
 Tungabhadrâ-nadî-tîrê Hemakûtôpa-sôbhite
 śrî-Virûpâksha-dēvêsa-saunudîrau sakalêshadê |
 lôka-vikhyâta-Hanta gôtrâmbhudhi-sudhamśavê |
 śiêsthâpastamba-sûtrâya jagadvikhyâta-kîrtayê |
 varênyâva Yaju-śâlîhâ-dhyâvinê guna-sâlinê |
 vêda-vêdânta-tatvârtha-nischayôjvala-têj:sê |
 śrîmad Ârâdhya-Lingana bhaktî-pautrâya dhîmatê |
 sarva-śâstrârtha-tatvajña Channi-bhatâkhyâ-sûnavê |

śrīmat Sarvēsvarārādhyā-vidvad-gaja-gajārayē!
 Ghanaśailapurī-rājyē Haratī-pura-nīvriti!
 Bhasmāngī-śēla-valitē sarva-sasya-samanvitē!
 Sôdēnahalitī grāmāt pratīchīm-disam āsritam!
 Ha[m]pa samudrēti grāmād vāyavya-disi samsthitam!
 Jakkayana-halīti grāmād uttarām dīsmāsitam!
 Badavanahali grāmād isānyām disī (sam) samsthitam!
 Bōrasamudrēti grāmāt prāchyām dīśi samāsritam!
 Bhasmāngī-śailanagarāt āgnēyīnī disam āsritam!
 Kittagalitī vikhyāta-grāmādyānyam upāgatam!
 Pulamagatēti-khyāta-grāmā nairuriti sthitam!
 grāmam Śivanagaryākhyam vidvajjana-manōharam!
 vāpī-kūpa-tatākādī-nirjharādībhir auvitam!
 Narasimha-puram chētī pratīnāinnā prakāsitam!
 sarvamānyamcha paritās-chatus-sīmā-virāpitam!
 nidhi-nikshēpa-pāshāna- siddha-sādhyā-jalādībhir!
 ashta bhōgais cha samyūktam pushpa-phala-drumair
 putra-pautrādībhir bhōjyam kamād ā-chandra tārakam!
 śrī-Vīra-Narasimhēndrō mānanīyō mahāmanāh

III (a)—

Sahiranya-payō-dhārā-pūrvakam dattavān mudā!
 sarvēshām sukha-bōdhārtham bakshē Karnāta bhāshayā!
 mūdalu Sôdēnahali! i-madhyē sīmānirnayā! mutukada marā! tēkalu! Jaka-
 yanahalli i-madhyē sīmānirnayā! śīlavantina kate! Kōḍihalā! paḍuvulu!
 Bōrasamudra! i-madhyēsīmā-nirnayā! narīgutte! badagalu! Kittagali!
 i-madhyēsīmānirnayā! Dodḍa-Hosa-hali sanchnalli irō kari-kalu! idu
 sīmānirnayā!
 ya antam pari pālayati sadā sa samāna-phala-bhāgi bhavati!
 yas tu lōbhān mōhād vā apaharati sa pancha-mahāpātaka-phalam anubhavati!
 tathaiiva Manuvachanāni!
 babubhu vasudhā bhuktvā rājabhis Śagarā dibhir "
 yasya yasya yadā bhūmis tasya tasya tadā balam
 sva-dattā dvigunam punyam para-dattānu pālanam!
 para-dattāpahārēna sva dattam-nishphalam bhavētu!
 dānapālanayōr madhyē dānāch-chhrēyōnupālanam!
 dānāt svargam avāpnōti pālanād achyutam padam!
 śrīmad Vīra-Nrisumharāya-nripatēr yach-chhāsanāch-chhāsanam
 padyai hrīdyā sabōdha-chitra-pada-sandarbhānavadyai svayam!
 śāstrajñōrachayam Nrisimha-vibudhah Kāruscha Rāmōhkhāt-
 tāmmram śāsanam ētad astu sukhadam Kalpānta-paryantagam!
 (in Nāgarī characters) śrī-Virūpāksha.

At Hanchihalli (Koratagere hobli), on a rock to the north-east of a spring
 (done) to the west of Tummappa's shrine.

At Buruganahalli (same hobli), on a virgal below a banyan tree in the land of Muttakka, to the north-east.

(Old Kannada characters)

svasti sri-Pemmadiya besadol Mahâdêviya tamân Indara parivartane nelamakkal
nelada sandu . taleya sanduva mettal agad endu Gandakêsariyu Nîpa-kêsariya
makkal Hoyyanu Ankayyanu Mâramanu Galanjanûra muttidalli kâdi satta

At Râmapûra (Holavanahalli hobli), on the right door of the entrance of the mahâdvâra of Venkataramanasvâmi temple

Îsvara sam^{ll} pushya òa 6 llu Bâgalukôte saha' durastu

In the same temple, on the eaves of the inner mukhamantapa

Hampammanû vakalû 3

(On a beam of the same mantapa.

. . . . na sams'ayah

At the same village, on the pedestal of the Jina image in the Anantanâthabasti.

Plavanga-samvatsarada Bhâdrapada sùddha 12 ha

(There are two more lines below But they are not clear)

At Tôvnekere (Channarayadurga hobli), on a rock to the east of the Kurubara pâtya (shepherds' settlement)

śri-Nêmichandrasvâmi

PAVUGADA TALUK.

REVISED INSCRIPTIONS.

At Gundârahalli (Pâvugada hobli), on a stone set up to the south of the Anjanêyu temple.

Subham astu Chitrabhânu samvatsarada Jêshtha su 5 lu Chivve-nâyaka
 yaru ma hi yya
 Nâgannayyana (Gundrahaliya ma vrindâvanada pratishte
 mâdîdaru â sûrya chandrar ula dalu

. hâralise prasâdana mâduvâga pam Nâgapahura
 sâkshi yishtanuha bedalu kalu nadasi baharu yida barâdavanu

11

*At Gundlahalli (same hobli), on the east side of a boulder named Akkam-
 magâra gundu on the bund of Doddakere.*

svasti sri Dâli-sindar Jayam emba savatsarada uttarâyana sankrânti andu
 nâlgandugada bede mannan Kaundinya-gotrada Dêvadattargge ittâr Akale-samudradul
 idake vakrav appon pañcha-mahâpâtakan akku rakshippon Vaikonta-vâsi akkum
 Sindâchârî-likhitam

12

On the south side of the same boulder

svasti sri Biseya-satti-kunâra Vasundha-patitanaya Patukkannasattiyâ putran
 ati-prasiddha-ghana-nirmala-mâguta-Vana-sattiyâ satkula (Goppaya-sutan Para-
 mészvaradêva-saktiyâ kshatriniyâ tatam-kam idu tinka-chua nered Akaletiyâ Akal-
 esamudoya tatâkalôka-viśruta tishtatu sri-matendharinam â-chandra-dharârnavam
 likhichchidôn Divyabhâshâ-kalan Ttrina-nâma-guî-grâmanam âldôn likhitasayâm kere-
 kaṭṭisidôr Akale-tigal avara makkal Allaganu Dâliganu saputrarkal

13

To the left side of the same

śrîmadu Jivaniya magan Nitta-Râmam i-keyann-irpadimbarge kottan kereya
 kattisidâ Akale-tigal idan salippon Vagonta-vâsi aku vakram appon pa [ncha] mahâ-
 pâtakann aku

NEW INSCRIPTIONS

97

*At Pāvugada (Pāvugada hobli), on a rock under a tamarind tree behind the
 temple of Hanumantarâya, in the fort of Hanumantarâya.*

Pârthiva-samvatsarada Âsvayija su 5 Sugannamara Gôpanṇagaḷu ikkisiḍa
 kôte mangala maha śrî śrî śrî

98

*At Chikkanâyakanahalli (same hobli), on a boulder to the north of the land
 named Gollara-doddi hola, to the west of the village.*

śrî-Veukata-samudra Huiya Tiruvengaḷanâthana gadde śrî

99

At Gundalahalli (same hobli), on a lamp-pillar in front of the Râmadêva cave.

(Telugu language and characters)

śrî Bairâju Koduka Ramâju nilapina kambamu

At Raṅgāpura (same hobli), on a stone set up to the right of vīraragudi in the compound of the Raṅgasvāmi temple.

Sārvaṇi-saṃvatsarada Vayasāka-bahula paṃcama Sukravāradalu Lakagonda Rāma-gonda āvara makkaḷu pūjāri-Mallappanu tamma tāyi-tandeya dhama pratīsbteya māḍidanu

On the band between two panels of the vīragal set up in the same vīraragudi

śrī-Lakarāma sakala janake lēsāgali

On a stone + sting on the Ānjanēya-Garuda image to the west of the same temple.

Tiruvengalanāthana dhvaja-sēvege saluva Gopa . . . vāda śrī-Venka tasamudrada dharma-śāsana subham astu svasti śrī Jayābhyudaya Śālivāhana śaka varuṣaṅgalu 1464 neya Plava-saṃvatsarada Vayisākha ba 3 Gulū śrīmatu . riya Tiruvengalanāthana dhvajada-sēve dēvatāyātreyanū prativarushaū nadasuva dharmakkāgi Achyutarāya-mabārāyara appaneyali sarva-pradhāna Rāmā-bhattayyanavara tammamdiru Yellappayyanavarū Kētagaudana kereyanu Vāsudēva-Nāgayyagala maga Dhvaja-Timmana-dāsanige yī-Gopagondana-haliyanū śrī Venkatasamudravendu pratināmavanū mādi śrī-Venkatādrig arpitav āgi dhāreyan eradu dānapatrasāsanavanū kottu valeya-śāsana appaneyanu kodisalāgi Yallappayyanavara sēvākāryakartar āda sime pārupatya-karta Roddada Hebbāruva Upādhyaru yī-agrahārake valaya-śāsanananū dhvaja-sēveyanū nityav āgi nadasu yī dharmasēveanū yī . . . sa . . . barasida dharmasāsana i-dharmake āru hāni-māḍi yī-grāmake kēdu-mādal enisidavaru śrī Tiruvengalanāthage drōha mādidantha varu || {ta}mma tānde-tayigalanu Vārapāsiyalu konda pāpake hoharu Hari seveya tamma . . . keya timba . . . nalidavara . . . yidaṇa dharma pratisūdu mangala maha śrī śrī śrī śrī śrī śrī śrī śrī

At Nanigānahalli (same hobli), on a black boulder on the Karikallu moradi, to the east of the village

(South face) Dundubhi-saṃvatsarada Māgha śuddha 10 lu Jāmalakāda-Rāyanu maga Chika-Kadurayanu keṅcya hi podaha katisudake namma mam . . . keyalu Bhōgyādeyagi . . . gāda ūranu ga 120 ge gadde ke . . . ra . . . di . marada staladalu kha 1^{||}

(East face) idanu alu (lu) pidavara, vaṃ vaṃ

In the same place, on a 2nd boulder below the feet of the image of Hanumanta.

Kogaṇi batudu

At Nidugal (Nidugal hobli), on a vīragal by the side of the cart track.

. . . jalarājanā maga Kēsa-nāyaka . . . kere . . . vidu sarggā . . . tadim . . .

(On the Nidugallu-betta (hill), on a doorway of the Sômêśvara temple

śrī namastunga-snaś-chumbi-chandra-chāmara-
chāravê trailōkya-nagarārambha-mūla-stambhāya
śambhavē || svasti śrīman-mahā-mandalêśvera

(Ganêśvaiadêva Chôlamahâ)

. . . rāya Nidagalli-nelevidinolu
sukha-sankathâ-vinôdadim rājyam geyvuttam malul Saka varusha 1202 neya

On a vīragal in the same temple

gada dāna nīyā ttīdaru Bhāva samvatsarada
Vaiśāka 1 Â - - - - - eda ntāgi

On the same hill on a bell of L'urga-temple

Plavanga-nāma sam | Bhādrapada su 10 Bhānuvāram śrī Durgamma Malli-boyi-
amma Marriboyi achsi Timmaya manamudu Dēsanaya-kudu śeva || 10 ||

On a 2nd bell in the same temple

Plavanga-sam || Chayitra su | śrī svāmi Durgammaku saṭu Bāskaraiya śeva

*On a lamp-pillar in front of the Basava-temple on the top of the same hill
(south face)*

śrīman-mahānāyakāchārya Haratiya Hottana-nāyakara komāraru Timmannanāya-
karu yitana komāraru Hottanna-nāyakaru yitana madavanige Chinnamāmbā yivara
komāra Vira-Hottanna-nāyakaru itana punna strīru Chikauve Basavauvana śāve
Kopāvaya śāve mangala mahā śrī śrī śrī

*By the side of a vīragal (Pg No 47) in the compound of Naqarêsvura
temple on the same hill*

śrīmatu Perumāladêvana ha nadalli Laka yali
kavidu

On a 2nd stone in the same place

va deva chigapa

51

113

*On the pedestal of the Pârsvanâtha image in the Pârsvanâtha basti
on the same hill*

svasti śrī Mūlasaṃgha-Désiganada pustaka-gachha Kunda-Kundânvaya Yimgu-
lēsvarada bali śrī-Nêmichandra-Bhattâraka dēvara Guddangalu Bellumbatteya
bhavya-janamgalu mâdisida Pârsvadēvara pratime

114

*In the same basti, on the pedestal of the small Jina figure on the top of the
inscriptions Nos. 51 and 52.*

śrīmatu Chikka-Mahadēva śi Chandayanu

115

On a gong in the same temple

Bommakka!Śukla sam!Jeshta śu 5 llū Nidugallu-durgada Pârsva-nâthasvâmi
basadige Gudibandiyâge iro Penagonde Hampanna kotta jayagante

116

On a bell in the same temple.

Hivalambu nâma saⁿVayisâka śu 3 lu Nigallu Pârsivanâthasvâmi-bastige Râya-
durgada Yagaapanu vapisida gante sa 1²

117

At the village Rangasamudrapâlya, on a stone in the land of Siddappa.

(Dêvanâgarî characters)

|| śrī Vâmana śrī ||

SIRA TALUK

REVISED INSCRIPTIONS.

94

At Kallukôte (Sira hobli), on a stone in front of the Mailâradēva temple.

svasti śrī-jayâbhyudayya Śâlīvâhana Sakavarushamgalu sâ 1522 neya Śârvari
samvatsarada Śrâvana śu 5 Śanivâradalu śrīmatu Karlakôteya gauda Gangegonda-
gavudana makalu Gaurigonda-gauda Gauri-gondana makkalu Kûlappa-gaudarige
akshaya-punya-labhav âgali yandu tamma komâra Nâganagaudana Kallakôteya
Mailâra lingana gudryanu katisidavu yambha sâsana katisidavaru stalada gaudagala

NEW INSCRIPTIONS

113

At Sira, on a grave in the Travellers' Bungalow

Ellen, wife of Lieutenant and Adjutant H. M. Fergusson, 45th Regiment M. N. I., died of cholera at Secrah on the 14th March 1846 at the early age of 16 after a brief but happy union of 40 days

114-118

On a stone lying buried in the north outer wall of the out-house attached to Chikka-masidi (little mosque) at the same town.

(Persian characters)

119

At the same town Sira, on a pillar in the verandah of the Gôpâlakrishna temple below the big tank

Bâlôji pandi Bâlâji Ganêsa jayisi baravaçe Karaprântya rājâ gharakada bada Hundarayana maga Hadadanâyan aha jayisyaragu karaṇa vilâ

120

At the same village on a pillar in rangamantapa to the north of the Durgâ temple

Sâlvâhana śaka . 1815 neya Vijayasamvatsarada
ka

121

At Kallukôte (Sira hobli), on a stone in Linganaṅyaka's field below the waste weir of the tank.

Mailâra-Lingana mânya

122

At the same place, on a stone in Dêvegauda's field

Mailâra Lingana mânya

123

At Halkûru (same hobli), on a rock formerly submerged in the tank.

svastu-Śaka-nripa kallâtitha-sambvachchâra-satangaḷu śinûra patane vâriṣham
pravârttisutire Probhavam enba vâriṣhadolu Śrîpurusha rājyângeyutt ire Addepara
keṛeyâ katti

satî Pannerâttu kirudercyû mîṇḍu Pallâl-gupandaru echebu
bidḍa Kuttattu-gâmundarum bidḍa pḍatti
aḷaru paddedi-Mâmballi panneradu panneranḍe panihâra

idân kīḍepa . . . na . . . ndorûra . . . dâba . . .
 nâsi . . . ra kavileyumaruvan aḷdalekke salgu bahu . . .
 bhuktâ rājabhīh Sagarā
 dā phalam sva-dattām paradattām vā yō harantu vasanda . . .
 risha li . . .
 pa . . . pa . . . gu . . . pa . . . ppa . . .
 sela billi billi da . . . lalli Sagarasahva . . . dugârāga gure .
 fīcha . . . kâ

124

At the same village, on a vīragal standing near a wet field by the side of the sacred Fig tree in front of the village

(Old Kannada characters)

svasti-śrī sī cha . . .
 kāmēsvara ka bhattāra rggam ēṛīda . . . varushada kârtika
 stitta Porasidēva sa torugololba . . .
 kalla rân
 palaran kondu vīrasarggam ēṛīdân

125

At Kereyāladahalli (Gaudagere hobli) on a vīragal set up in the field of the patēl

svasti śrī keṛe bham Oḷakararadi

126

At Nādûru (Nādûr hobli), on a stone of the well in the Râma temple.

. Komarâmorā Niṅga maga Basavaṅṅanu Râmasvâmya
 pādakke majanada bâvi kaṭṭisidu

TIPTUR TALUK

REVISED INSCRIPTIONS

5

At Turuvekere (Turuvekere hobli), to the right of the main doorway of the Chennigarâya temple.

svasti śrī jayâbhyudaya Śâlivâhana-saka-varsha 1461 neya vartamânakke saluva
 Saumya-samvatsarada Kârtika ba 10 yalu śrīmanu śrīmanu mâhamandaḷēsara Poḍu-
 pāmi Venkatâyya dēva-mahâ-araśaḷalige adâkeu Tinnaiâjayanavarû Nâyarana kalisu
 Mâyasandidhāda sīme sthālakke saluva Tandagadali Gejalukonḍeya Sangadasa-aya-
 navarû Vēnkatâdri-râjagalige punyav âga-bekendu Turuve-keṛeya Chennigarâyage
 ubhaya-daśamiya mahôtsava-nimittav âgi Tandagadalli modaleyalli gadde kham hola

Yiregeuda ganânârigeli kham #o Nilittanahalliyali dadyôdana-naivêdyakke salavâgi
 oktadu kham 10 gade yi sêveyû â-chandrârka sthâiy-âgi naçadu barasudu
 , dâna pâlanayôl madhyê dâna chhrêyônu pâlanam #
 , dânat svargam avâpnôti pâlanâd achyutam padam #

11

At Mâdihalli (same hobli), on a viraçal in the field of Anantaryya to the west of the village

svasti srî Koravanîyiga Nâga-pârâyam Bellartthada gâvundam turu pan
 yale sattam

39

At Mattigatta (Nonavinakere hobli) on a viraçal near the Isvara temple.

svasti samasta bhuvanâsrayam prithvî-vallabha-mahârâjâdhirâja . . .
 ra Dvârâvati-puravaiâdhîsvara Yâda . . . kamala-mârttandam inalerâja
 ja malaparoļu ganda . . . vara . . . lanela
 . . . ya . . . ttiyâ . . . nam . . .
 mahâsâmantâ . . . balasû . . . ðiyayya . . .
 nalâda . . . kadritayaka . . . mahade . . . loðeya
 Mattigattada Muddaga . . . ga Jakkagavundangam putti . . .
 Mâragavuda turu-hariyalu . . . gurchi suralôka-prâptan âdan Atange sama
 ga prasiddav âgi nirisida kalu mangala-mahâ sri sri
 utêna labhyatê lakshmi
 mritênâpi surânganâ
 kshana-vi-dhvamsinî kâyê
 kâ chintâ maranê ranê
 cha . . . ysidarida kallaran ikkalu . . . Jamburana
 dara katti . . . Mâradêvane mettida korahinge kanga
 lanâ dadu #srîmatu Vira Ballâla dêva machchi sûlâyta Kannayan anma Muddagaudanga
 vetti . . . gavudakeya kâta . . . da kere tûbu sailakkam
 srîmatu Vijayâpura . . . Kêdâra-dêvara sripâdâradhakan appa sênabôva
 Mallarasa . . . nu mâçida binâni Navileya Masanôjana . . .
 vatiya Mâbôjana kalu . . . da kollasa . . .

South Side—

matteli kavedu bidiyâ . . . lu mâdale bhûpa . . .
 se . . . leseda yo . . . vinaçinu . . . siyum
 ippa teraradande . . . nu . . . #

Yâdava-kula kamalôdbhavan
 âdaradind oldu kurtû rakshisu-tippanu
 mēdina parullina sûlâyta
 Mâdhavana punnyav aganitarganya
 sishtara pratipâhsuvam
 ðushtara nigrabisî lôkad aittî-janakkam
 yishtârttha siddhi-yenisuva heggade
 Bittiyân adcm kritârtthano jagadoļu #

North Side—

t̥tada pra . . . m rakshísidiyolâ . . . jadam . . .
 neye . . . matti . . . ha . . . ja negaldiddam
 Muddugavudan atigambhîranu #
 satiyarolage vatisayam
 int enipalu tânê . . . dolam rūpinolam
 patibhakte yenisi negaldâ vasu
 mati yolu Jakamavveg-ulida pendu ddoreyê #
 antâ Kallange bitta gadde kolaga 2 keyi 1 kolaga 1 simatu Bâlêsva-
 dēvara pādārādhakan appa Muddagavudana maga Bammayyanu kattisida
 bhāviyavaru # yanum dēvarige kotta gadde kolaga 2 keyi kolaga 1

At Bajagūru (same hobli), on a stone near the village entrance

svasti śrīmad Rāmānujāya namah # avighnam astu # svasti śrī vijayābhyudaya
 Śālīvāhana sakavaiusha 1473 sandu vartamānavāda Virōdhikrit-samvatsarāda
 phālugana sudha 5 Ālu śrīmad-anādi mahāsvāmi sthānam Bhūlōka-Vayikuntha
 Vayikuntha-varḍhana-kshētra jñāna-mantapāparābhīdhāna Dakshina Badarikāśrama
 Yādavagūru Tiru-Nārāyana purada srī-Sampatkara-Nārāyanadēvara divya śrī-pāda-
 jadmārādhaka māyāvādi-kōlāhala mantravādi-bhayankara saranāgata-vajra-kunjara
 satudarasana-sthāpana-āchārya abhanga-garūḍa vēda-mārga-pratishthāchāryar āda
 sī-Rāmānujāchārya Nārāyanadēvara Chalapilerāyaya śrī pāda-padmake śrīman-
 mahāmandalēsvara Śrī-patirāju Ra (ngaiā) jayyadēva-mahā-aiasugalu samarpisida
 kavimkariyada dharma sādhanada kramav entendade śrīmanmahārājādhirāja rāja-
 paramēsvara śrīvirapratāpa pūrva-pāschina-dakshina-samudrādhīpati Sadāsivadēva
 mahā-rāyaru namage amaranāyika tanake pālusta Kandīya-simē volagana Bajagūra-
 stala

At Hattana (Kibbanahalli hobli), on a stone in the backyard of the basti.

Śrīmatu Guru-Basavarāja-dēvarige Mudiyyappa-nāyaka bhaktiyim Hatanadali
 matava kota Studameyali holamam Basavaiyana kere hinde gadde

NEW INSCRIPTIONS.

*At Keregōdi Rangāpura (Kasaba hobli) on copper plates in possession of Nīrvānappa,
Agent of the Piradēsī Svāmi Matt*

(Five plates and elephant seal)

I-b—

srī svasti jtam-bhagavatā gata-ghana-gaganābhēna Patmanābhēna śrīmad Jāhna-
 vēya-kulāmala-vyōmāva-bhāsana-bhāskarah # sva-khālgāika-prahāra-khandita-mahā-
 śilāsthambha-labdhī-bala-parākramō dārunārigana-vidāranōpalabdhā-vrana-vibhūsha-
 na-vibhūshitah Kānvāyana-sagōtrah śrīmat Konganivarimma-dharmma-mahādhīrājah
 tasya putrah pituranvāgata-guṇayuktō-vidyā vinaya vihita-vrittah samvak-prajāpāla-
 na-mātrādhigata rājavprayōjanō vidvat-kavi kāñchana-nikashōpalā-bhūtō nītisāstiasya-
 vaktri-prayōktri-kuśalō Dattaka-sūtra-vrittēr pranetā śrīmān Mādharma-mahādhīrājah

tat putrah pitripaitāmahā-gunayuktōnēka-chāturddanta-yuddhavāpta chaturudadhi
sahlāsvādita-yasāh śrīnad Harivarmma-mahārājādhirājah tat-putrō dvija-guru-
dēvatāpūjanaparō Nārāya[na]charanānudhyātah śrīmān Vishnugōpa-mahādhirājah
tatputrah tryayambaka-charanāmbhōruha-rajarpa-

II-a—

vitrikritōttamāngah śrīmān Mādharma-mahādhirājah tat-putrah śrīmat-Kadamba-
kula-gagana-gabhastimālinah Krishnavarmma mahādhirājah Avinītanāmā tat-putrō
vijimbhamānā-saktitrayah Andariy Alattūr pPorulare Pernnagarājyanēka-samara
mukha-makhahuta-prahātakākārō Durvvinīta-nāmadhēyah tat-putrah śrīmān Mush-
kara-nāmadhēyah tat-putrah rīputimīra-nikara-nirākaraṇōdaya-bhāskarah Śrīvikra-
viprathita-nāmadhēyah tasya putrah

tasyānujō nata-narēndra-kirīṭa-kōti-
ratnairka-dīdhitī virājita-pāda patmah
Lakshmyā svayamvrita-patirn Nava-kāma-nāmā
sishtah-priyōrigana-dārūna-gīta-kirttih

Śivamārapara-nāmadhēyasya putrah sūra-purusha-turaga-nara-vāraṇa-ghatā-
samghatta dārūna-samara-śirasi nihitātma-kōpō bhīmakōpah
apicha !

yō Gangānvaya-nirmalāmbara-tala-vyā-bhāsana-prōllasan-
mārtthandōri-bhayankarah subhakarāh sanmārgga-rakshākarah
śaurājyam samupētya rājasamitō rā[ja]n-gunair uttamāh
rājā Śrīpuru —

II-b—

shas chiram vijayatē rājanya-chūdāmanih

api cha ! prajānām patir iti kavayō jam prasamsanti nityah sa tu pratidina-
pravritta mahā-dāna-janita-punyāha-ghōsha-mukharita-mandarōdarēṇa Śrīpurusha-
prathama-nāmadhēyēna Prithuvī-Kongani-mahādhirājah tat-putrah pratāpa-vina-
mita-sakala-mahīpāla-mauli-māla-lālita-charaṇāravinda-yugalō nija-virājita-nisita-ka-
ga-patta-samākrishṭa mishṭa-darāpāla-Vallava-jaya-śrī (sa) māhūgita
apicha !

yasmin prayātavati kōpavasara [sam] mahīśē
yānti kshanād abita-bhūmibhujō ranāgrē
antrāvali-valaya bhīshanam antakasya
vaktrāntaram kshataja-karddama-dūnirīkshan

anēka-samara-sampādita-vijimbhita-dvirada-radana-kulśabhīghāh satya-vikhyā'a-
vimāla-Gangānvaya-nabhastala-gabhaktimāli Kongani-mahārājādhirājah śrī Śivamāra-
dēvah Saygotta-para-nāmah kavi-

III-a—

Vijayāditya-bhūpāshibhūtah

tasmād abhūt sutavarō jagatō hitāya
tējōhit-anya-timirō nūta-Rāja-mallah !
bhūbhūrish chirō-nihita-pādah virājamānō
rājāmbudēr iva śāśis sakalam kalōghah

api cha yah khalu sakala-lōka-sangīyamānanīya-mahimāvabhāsiti-nija-bhujālānā-
stambha-liyamāna-vīrasrī-karēnu-vibhrama-bhrājitis Śivamāra-nahāraja-hasta-kausālā
pāya-prachyutām Rāshtrakuta-kshītipatīhriti-malīna-dumukhi-svakula-yōgya-prājya-
ājya-lakshmi-yuvatim atīsayām atī-vitāna hētudyōga-siddhi-svabhāvēna nīya[mānā]

nudina-mahôdayâbhimukha-krita-mangalâvishêka-svayam abhimata-guna-vibhûsha-
pêr amaram alankarôti smah

api cha !

kshônî vritta-kshiti-dréshtapagata vishayam visramô dig[g]ajânâm
jâtô dîgas cha kâlâd-dharani-dharanataś Sêshatas sêshatôsthâ
vyatthôbhûrlôkapâlâ vidhir adhikataiam tastam-âkhyêshvadhîsê
yasmîn Vankêsalêsam bhuvana-guru-bharam Satyavâkye dadhânêh
dânâ satsampradanâ[d]dvishad-asu-haranâ vikramam lôkavendu
satya-stutya-prabhutvah kulam ati-visadad-buddhim udyôga-siddhi
chandra-svâkânta kauram charitam achalitam châbhimânâ manôjâ
kittim

III-b--

sankîttihyauti viharati bhuvanê yasya yôdya pramôdat

api cha !

nâdâtum trishnayâttham na hi prithu-vishayam sangrahîtum pratâpa-
piakhyâtni naiva nêtum dhruvam asu-nivaham na prahantu prakôpât
kintâdetyâtiriktam tirayitum uditô dushta-sâmanta-chakram
drishtvâ dinânanam tat punar api kripayâ jîvâpyas svadêsêh

yô Gangôgham asêsha Mahêsvarô madhga-dhârayah svasmîn bhuvî Râjamalla-
dêvô dhanêsah parivârîtô jâyatî yasya dânenâ satya-šaurayayujâ śîiyâ jtas cha diggaja-
dharmma-sûnusakti-dharô Harih sa tu satata-mahâniya-dâna-pravâhâ-nirvvâpita-
jagat-jana-dainya-dâvanalo Gangânvaya-mahânidhîsa-samvarddhanaka-hêtu-kânta-
têjô-râsir anêka-sangrâma-grâma-labdha-vijâya-Lakshmi-râjita râjya-vibhavôpi sva-
kulôchita-vinaya-dhanô garvv-anullanghanêna Rana-vikrama-narêndra-prithuvyâm
râjyâm pratîsthâyâpya-svayamvrita-grihîta-yôrâjya-sâra-bharah puna suyam sama-
nushtita râjyâbhishêka-spatta-pattôpasôbhita-lalâta-tatah sva-prabhâva-vidhiyikrita-
ssêsha-bhuvana-traikâlya-darîsî (traikâlya-darîsî) pratidinôdaya-pratâpa-bhara-prôtsârî-
târâti-nripa-timira-nikara-sannîthi-chatura-mati-vitânâpahasitah-Brihaspati-matah

IV-a--

samavanata-mahâ-mahipâla-mauli-mâlâ-manigana-kashana-kinikrita -charana-
yugalâs sakala-jagaj-jana-stutya-stutya-Satyavâkyâ Konganivaromma dharmma-maha-
râjâdhirâja-paramêsvara śrî-Râchamalladêvah tat-putrô nija-bhujôrdanda-mandarâ-
chala - pramadhita -visva-vidvid-balârnnavôdhrîta-Râja-lakshmi-samâshishta-samabhi-
ruda-vakshah api cha !

châpôn mukta-sarôdgha varshê chandâsi-vidyut-tatau
kôpôddâma gajêndra-nîla-jaladê rakta-pramâhê samê
bhîmê yuddha-ghanâgamê haya-maha-vâtê ripûn ûrjitan
Râjârâmadu-nâmmi yas samajayâ [d] râjâgranî lilayâ !

Pallava-Râshtrakûṭa-Kuru-Mâgadhâ-Mâlava- châ Chôla-Lâla-sat-Palla-Cha-
lukhya-vamsaja-mahâ-nripati-pramukhair adhishtitam Vallabha-sainyam unnata-
matangaja-vâji-bhatâkulam cha yas thalalînâkshî vâri-nivahêna savam samarê
nyapâtayât ! sa tu Nîtimârgga-Konganivaromma-dharmma-mahârâjâdhirâjah Eregan-
gadêvah tat-putrah

yah prôdyat-kalikâ[la]vritti-vimukhâ kâmam

IV-b--

gunânâm ganair¹

Mandâtri pramukhadî-râja-charitais sambhûshitas sarvvathâ
kôpôtkâta-kripâna-khandita-ripu-kshmâpah kulôdyôta-krit

Mârakâratayâ manassu vicharam kântâjanânâni bhuvî
imê Vangah Paundrâ Magadha-narapâ Kauśala-nripâh
amî Kâling-Ândîâ Dravida-naranâthas tv asuhrida
visîrnâś śastrôghan nrapatî vinuktôî iti janam
prasamsâ jasyâlam vidadhu anîsan Sâmya-ranê

sa tu Satyavākya Kongani varimna-dharmina mahârâjâdhîrâjô Rajamalla-
prathama-nâni ah sri-tadavarajar pratâpa-paritâpita Pallava-satkulôtkarai pranata-
virôdhi-sâdhanaparita-sabhâmbhônidhim Kâli-malîna-tamj-jita-gunar parisuddha-yasô-
dhanas chatub-bala-gaivitar prabhû abhishtuta-vâgnuta-Bûtugâhvava tasya Guna-
duttaranga-paia-nâ[ina]dhêyasya visâla-vakshastalam adhivasaty apara Lakshmir ida
virâjtâ sakala-pûthvî-valiabha-Bhallabhâtîmajâ Abhalabhâbhîdhânâ visvâ-visvam-
bharâ-tyattis-siti-vilaya-kârana-Timûttimat Tripurâhita vihita amundavala Śuddha
Śaivârnava-gagana-nimnala-târâdhipatîś Sâkâi-nâma Bhattârakas tadantavâsinê
Nêtasîva-

V-a—

châryabhîdhânâya Nuggunda vishayâ sarbba bâda pariyaram dattah Kedasûn-
nama grâmam Magare-vishaya Alûn-nama-grâmêsvatâlayasya kanda-sputita navi
karmmahêdalavati sri Sakha varisheshv atitêshv -ashta sri Kedasû-purbhasyandia
Baradagareya mûdakade-gôde Ballavagreyâ mûdanakade Godpoltagada pallada kudids
kudale dakshinasyandîsî paduva nôdi pôda pêrôrpeye ante tulûla-pêronbeye kembhar-
eya gumi-punaseye ale pombhunase ante bali-punuseye Alariya kiru kereye ante pôgi
kalkuppeye ante pôgi mukalle pôgi adavali kereya paduvana khade gôde êriya mêge
mudana kade gôde Bheñchavagiya kadavina kolane ante bandu Kargalla-moradi
uttarasyan disî rajapanta ante bandu mohareya kola ante bhandu koltale pallada
alakirukeye kargallorbeye punuse padiye ghorapadiye bali punuseye charapadiye
tulûlolbeye isanadisîoligereye baradageroyol kudittu sri idharmnava katho Kêsi
battaru Sadeyanura Nadigavundanu Tibbura Mâragavunda Keregûdala Dôragavunda
i munurbhora darinma !

svadattâm paradattân vâ yô hârêta

V-b—

vasundharâ

shashtim vaisha-sahasram vishtâyâm jâyatê krimh !
dêvasvan tu visham ghoram na visham visham atyatê
visham êkâkinam hanti dêvasva putra pautrikah
Visvakarma châryenadam sasanam likitam

141

*At Indisgere (Kubbarahalli hobli), on a stone in front of the Isvara temple in
Basavêgunda's garden*

Yisu vatsarada Mâ su l . la . Hidasigere Subegada
Hosagaudi kavi lasa pavitra

142

At Hattna (same hobli), on the pedestal of the main image in the Jurna basti.

migala śishyaru Subhachandra .

143

On the lower pedestal of the same image

Chitta Mariyâ [nedan] danâyaka nâyakam Belgere-pattanada
nakaramgaḷu pratishṭeya mâdidaru

144

On a gong in the same basti

śrī-Chandrâ-sagarâ Hatnada bastige

145

*At Nonnavinakere (Nonnavinakere hobli), on the brass pedestal of the processional
image of the Vēnugôpâlasvâmi temple*

śrī Gôpâla-svâmi-dēvastânakke śrī-Narasimhârya-putra śrī Gaudamma-suta
śrī-Venkata-dâsa sēvâ

146

On a bell in the same temple

No || śrī || Gô || svâ || mige || bâ || 5 || Garudamma sēvârta

147

*At Vighnasante (same hobli), in the waste land belonging to the temple
priest.*

Vikriti-samvatsarada Â . da su 13 lu Lingaṇa-hebbâruvara ma hebâru-
varaloge prabhugalu vartakaru kamatyayava . . . da
dēvarige

148

At the same village, on a vîragal near the Borêdêva-temple.

svasti śrī Śakavarsha 1203 ne Chitrabhânu-samvatsarada
vâradalu śrīmat-pratâpa-chakravartti śrī ti
ka

149

On a second vîragal at the same place.

ho bidaṅgu gi manmahâ vudu
ta mangula śrī śrī śrī

150

*At Turuvêkere (Turuvêkere hobli), on a stone below a banyan tree on the bund
to the east of the Amânikere tank.*

svasti sa nmarappa śrīmatu parapileyana maka Maḷumu-
kanu Dasanu gadi baruta kallarutavu kadu suralôkake sandaru

151

At the same village, on the basement of the Sankarêsvara temple.

(1) Isvara
(2) Châkanna

(3) Jakanna
(4) Sarôja

152

At Naduvmahalli (same hobli), on a viragal in the temple priest's land to the west of Huchamma's temple

śrī Paridhâvi-samvatsarada Mâveva keeva . . . di bida
viragalu

153

At the same place, on a second viragal.

śrī-Paridhâvi samvacharada . . . yana bira[ga]lû

154

At Aralikere (same hobli), on a bell in the Brahma-linga temple

Bramhalinga-dêvarige Kottûrayana bhakti

155

At Doddâghatta (same hobli), on a viragal in the land belonging to Lakshamma.

svasti śrī Sivammâ-gâmundara maga dâra . . . Gaṅgavûra[li] vinol
satta katti tuuv âgikkisi saggiyâdâ neya ro

156

On a 3rd viragal at the same place

svasti śrī abhimana-mêru loka . . . nya . . .
reyamâ

157

At Bigavêhalli (same hobli), on a stone to the right of the Malbêsvara temple.

namas tunga-siras-tumbi-chandra-châmarâ-châravê
traî-lôkya-nagarârambha-mulastambhâya Sambhavê ||
svasti śrîmanu mahamandalêsvara Malerâja-râja malaganda Yûdava-Nârâyana
Dvâravati-puravarâdhîsvara napû . . . da kandada mandalika . . .
makkaha-bhuva-jvara Chôla-kataka-garvva-sarvvasva gu . . .
di yaju . . . vandagandan Irungôlana benkonda-ganda Magara . . .
Pândyana benkonda-ganda Tayilapana tale-gonda-ganda . . .
kadana-piachanda śrî [ma] umaha . . . Tribhuvana-
malla Talakâdu Gangavâdi Nonambavâdi Banavâse Hânungalu gonda . . .

bhujabala vira-Kanga pratapa-Hoyisala Dōrasamudrada nelevīdinalu sukha-samkha-
tāvīnōdadim Vira-Ballāla-dēvaru prithvi-rājyam geyuttam ire || svasti śrīman-mahā-
pasāyitam Mayīlaradēvara divya-śrī-padāradhaka Lelara mari . mandalika
naya-kamra gandara turbha biruda-nayakara-ganda-
mandalaka-nayaka java riya-janguliya matada am nā-nayaka
Hittena Bāsaveyanaka || Basaveyanaka Udigina hanneradu halliya samasta-praje-
gavudu-gavudagalu munnāgi irdu Basaveya-nāyaka Basa . . . Kētayana
kereya baliya sa dhārā-pūrvakam mādi bitta datti || svasti śrīmatu sērisuvarā
sēvisuva . Talakāda Hamugiyānu gavudu-galu annatamma sālūvaru
ē magga Hurulagavuda Bidiyagavuda Ēchagavuda ā-makkalu Chandu
davanu . mādi Hoyissala-pattamam kattisi kondu a-dēsādhīsvarana
kayalu andaleya kadala kode-pādukeyam pa ru Hoyisala ga . Vu-
yiyagavuda Mādīgavuda palavarasunāda Vuyiyagavudana su-putra Bevu
gavuda Māradēva Ēchagavuda Honayitagavuda Vuyiyagavudana halliyalu kattisire
ettisida Sivālya ā-Sivālyakke Chavuda-gavuda bitta datti entendede hiriyā-kereya
kelage gadde ayiganduga-gadde Gāludiya kereyalu gadde-hattu (*corner of the stone is
broken*) gā na kereyalu gadde hattu kolagadde Chikka-
gavudana kereya gadde adakke beddalu nāganduga Sivālyakke gadde
beddalumam dhārāpū di Basavēsvara-dēvarige Chāvudagavuda bitta dāna^{||}
gavudara kodagi ga lage beddalu mūganduga yī-dēvadānava yī-kodagiya
āvanāgiyūm a ghōra-narakavan ayiduvāru^{||} yivara gavudike makkala
makkaḷu pariyantavu

158

At Sūlēkere (same hobli), on a stone in front of the Īsvara-temple

. prithvivallabha-mahārājādhirāja paramēsvara parama . sa .
viraraga va Vijeyā sukha-sankathā-vinōdadim
rājyam . śīmatu yātakari . 1052 neya Vijaya-sam-
vatsara Sōmavāra ya Gangavādiya nādolaḡana Bangavādiya
kaṇṇala dana suputra Nāgavundana maga Nirugundanāda svasti śrīmatu
Virarājendra Marugainādālva nāyaka Turuveyakereya . kayya . .
Sivapādasēkhara . na gunasampam . turuvamana suralōka-prāptan
āda^{||}

159

At the same village, on a viragal, set up in the Virabhadra-temple.

Svasti śrīmat-Pratāpa chakravartti Hoysala bhujabala śrī Viranārasimha dēvaru
Dōrasamudradolu nelevīdilu sukha-sankatā vinōdadim rājyam geyuttam ird-andu
Vikrama-samvatsarada Āsāda su . Bri dandu Sa . mana maga ChikaBira
Kallakere Sūleyakere Karadēvarana vintī-būmigāgi sattu hadada bhūmi mangala ma-
hā^{||}

160

*At Benakanakere (Māyisandra hobli), on a viragal in the backyard of
Channegauda's house*

1st Band—

svasti samasta-bhuvanāśrayam śrī-pritvī-vallabham mahārājādhi-rāja para-
mēsvaram parama-bhaṭṭārakam Yadavakulāmbaram-dvīnam-sarvajña-chūdāmani

Malerāja-rāja maleparolu ganḍa ganda-bêrunda kadana-prachanda êkângavîra
 vârasiddhi giridurga-malla chaladanka-Râma vairîbha-kanthîrava Chôlarâya-stapanâ
 [châ]rya Pândya-rāja-pratîshthâchârya Magararâya-nirmûlana . ba Hoyisana
 Vîra-Ballâla dêvaru Dôrasamudrada nele-vîdinalli sukha-sankathâ vinôdadim râjya

2nd Band—

m geyutam ire Śakhavarushada 1199 neya Yîsvara-sa[mva]tsarada Mârggasira
 sudha 10 Guruvâradalu Sôvanta sâvantâdhipati gadiyanka-Bhîma gadige-lâlavindige
 marevokkare-kâva sîtagara-ganḍa eraḍu-gelake-kûdi-kûtake-tappuvava-nâykara ganḍa
 aruvattâru-mandalikara talegonda-ganda aruvattâru mandalikara benna chammarige
 Holekalla Beneyanâykana maga Kambeyanâyka Kambeyanâyka maga

3rd Band—

Bommeyanâykanu vûrahuyali kâgi kâdi hoydu hoyikutâdi bîddu sura-lôkake
 sandam bîragallige mangalamahâ yî bîragalla mādida Âchâri-Vihôjana maga Sidôja
 mangala mahâ śrî śrî śrî

161

At the same village, on either sides of the Ānjanêya image in the Ānjanêya temple

Right side—

.	kaḷipute	.	binga ^{ll} pa	dîda	uu	.	.	.	bdi	.	da
	vidu		ka	mni	yada				yola	.	.
tumo	.	matte		bîritu	te	raya	.	.	vi	.	.
na	na	na	na	ni	ma	te	.	la	.	.	de
	ge	na	na								

Left side—

	go	.	ni	.	pu	mdi	lâva	.	di	.	ya	.
dî	di	ro			nanola	dolaritu	.	.	nadagola			
va		ya			gêndra	pnasampû	.		ggi sajjana	.		
de		gandan anagham										

162

At Dabbeghatta (same hobli), on a stone set up behind the Barvedeva temple.

Front --

svasti śrîma tribhuvanamalla mahâ-mandalêsvara Poysaladêvarâ-rajyad-andu^{ll}
 ham daneya Raudri-samvatsara Vaisâkha sudda tadige Mangalavâra
 marûra Betteya . vana . || . Mârasingaya
 Dabbe . ndan âgi kere yan ettisida (further portion is broken and lost.)

Right side—

Anîmane-Sivage Mârasinga-gâvunḍa-bitta dattî 1 salage beddale makalada kale
 tera (further portion is broken and lost).

At the same village, on a stone at the village entrance.

Ēkaiva bhagmī lōkē sarvêshâm ēva bhūbhūjām
na bhōjyâ na kara-giâhyâ vipra-dattâ vasundharâ^h śrī

At Kadehalli (same hobli), in the jungle on the way from Kadehalli to Dabbegatta.

Rākshasa-samvatsarada Chaitra suda pañchamīlu Malapana makalu keradana-
keya Tirumadēvanige kota Naranapura yidake sakshi Anisappara Dabhekatada
gaudugalu talavara Ramenayaka yi purakke alupidavaru Vāranasige hōgi tandeya
tale odehoyidu gōvanirīlu taya du guruva konda pāpake hōharu kate tuni kure
tuni timbaru yipuranagārasamage mundadasamage kodagimanya annatamma
paluke nandaya olaga geyeramapala

At Dummanahalli (same hobli), on a vīraṅgal in front of the Narasimhadēva temple

(Old Kannada language and characters.)

(To the left)

svasti	śrī	Peimâdi .	ttangattide	neya	dade	ratu	. . sa
galko		ruva .	sadi	ti			

(To the right)

jarā riyabbe kâlu mulida mangala mahâ śrī

At the same village, on a stone below the tank bund to the east

svasti śrī Kalâsa-haliya pemâ Dummane ge dēvargge hita gadda ha
. kolaga idan alida âsugatigiliva

At Arakanakatte, a hamlet of Dummanahalli, on a stone to the north of the Narasimhasvâmi temple

śrī Janadanage Vadasara sēve

TUMKUR TALUK.

NEW INSCRIPTIONS.

72

At Kuchchangr (Tumkur hobli), on the pedestal of the Jina image in the basti.

svasti śrī Mūlasangha-Deśiyaganada Pustaka-gachchhada Hanasōgeya-baliya
Kunda-kundānvayada śrī-Nayakīrtti-siddhānta-chakravarttagala priyasishyar appa
[Adhyam] ti Bālachandradēvara guddam Kēsari-settiya magam Bammisetti Belūralu
mādīsida basadi mangala mahā śrī śrī śrī

73

*At the same place, on the pedestal of the bronze image of Chandraprabha svāmi
in the same basti*

śrīmatu Sālivāhana-saka-samvatsara 1497 sanda Śrīmukha-samvatsarada
Śrāvana bahula 5 Sōmavāradalu Nātku-bāgula Bomisettira maga Dānappanu
Pāyananu mādīsida Chandraprabhasvāmīya pītha-prabhāvali ||

74

*At Dēvarāyadurga (same hobli), on the dhvaja stambha of Lakshmīnarasimha
temple on the hill-top*

Nandana-samvatsarada Mārgaśira su 15 Sōmavāradallu śrīmatu Karigin Nara-
simha-svāmīyavara sannidhiyallu Bettadakōte Basava-rājaiyanavara komārru
Channarājaiyanavara Mallarājaiyanavarinda gōpura prākāra yī dhvajastambha sahā
voppista śāve || jaya mangala mahā || śrī śrī śrī

75

At the same place on the serpent vehicle of the lower temple.

śrī Lakshmi-narasimha Virōdhi sam || Pālguṇa śūda 10 llu Yiraka-samudrada
Subhanana maga Krishtapana sēvē

76

*At Bhīmasandra (same hobli), on a stone in the field of Sibi-Rangayya to the
north-east of the village*

O svatti śrīmanu Manche-suradēvarige Mādayanāka ūra bāgako iganduga
galu sā

77

*At Hālanāru (same hobli), on a stone near the Anjanēya-temple
(The stone is broken into two parts.)*

svasti bhū . anāśrayam śrī-prithvī-vallabham mahārājādhirāja paramē-
śvaram ma da dāna
ja

Ballāla dēvarasaru Dōrasamudīada nelebidinolu prithvī-rājyam gevuttira .
 1228 neya Parābhavasamvatsara . manu mahāpradhānam Lokappa
 dannāyakarū srimanu mahā nādaprabhu sile gaudi
 . . Māragavudange Marugalanāda volagana Hālanūranu āchandrārkātāra

*At Melekôte (same hobli), on copper plates in possession of patel
 Siddalingê gauda alias Kālegauda*

4 plates with elephant seal and ring (2nd plate missing)

I (b)—

svasti jitam-bhagavatā gata-ghana gaganābhēna Patmanābhēna śrīma jĀnhavēya
 kulāmala-vyômāva bhāsana-Bhāskarasya sva-khādgaika-prahāra-khandita-mahā-sīlā
 stambha-labdha-bala-parākrama-yaśasah sva-bhuja-java-jaya-janita-sujana-janapadasya
 dārunāri-gana-vidārana - ranōpalabdha - vrana-vibhūshana - vibhūshitasya Kāp vāyana
 sagōtrasya śrīmat-Konguni-varmma-dharmma Mahādhirājasya putrasya piturānvā
 gata-guna-yuktasya vidyā-vinaya-vihita-virttasya

III (a)—

vāpam kshētram dattam ubhaya-tatāka-sāmānyōdaka nishpannāni kēdārāni tathā
 vittamba-vanija kshētrād dakshina-pūrvvēna silātātākasyādhasat shatkhandu-
 kāvāpam kshētram dattam mahārājādhirājēnādbhih ubhayartu-nishpatti-saradam
 graishpakañcha tathāhi vastrakāra-kshētrāt paśchimēna tēshām ēva śyāmāka-
 kshētrāt paśchimōttarēna pancha khandukāvāpam kshētram dattam tasyaiva vihā-
 rasya rakta-tatākasyādhasat trikhandukāvāpam kshētram dattam punas cha rakta-
 tatākābhyantarē sāradam daśa

III (b)—

khandukāvāpa kshētram datta athātrāvadhayah-Avaniya-nadyāt pūrvvēna mahā-
 srēshthi-kshētrāt paśchimēna kumāra-mūla-kshētrād uttarēna punas cha Avaniya-
 nadyāt dakshinēna ashtādaśa-khandukam śyāmāka-kshētram dattam tathā śākyaśilat-
 pūrvvēna vastrakāra-kshētrāt paśchimēna mahā-pathād uttarēna Chōlga-vanija-kshē-
 trād dakshinēna dvādasa-khandukam śyāmāka-kshētra dattam mahārājādhirājēnā-
 dbhih dattāni vimśati-śalākayā chaturbhāgē cha

IV (a)—

kanakañcha smaśānēchav-āchēhādita-visrita-vastrāni chāturvaidya-puras-
 kritya mahā-pratihāra-pramukhō śākshim Pērūr-adhisthāna-vāsibhih sarvva
 sampadōpētair mManigrāma-śrēnyādibhih dēyalikhitam Chārudatta-sēnāpatinā
 sēyam iājadattih Gāngēya-kula-samudbhavar anupālayitavyā sarvva-parihārēna yē
 chāsyōpaiō [dham] karishyanti dēhamiyagatir bhavatā tadyathāh
 kshudra pasvanrite pañcha daśa hanti gavānritē
 satam asvanutē hanti sahasa

IV (b)—

purushanritē
 hanti jātāmścha suvarnasyānritē
 prabhōh sarvva-bhūmyānritē hanti

mâtma-bhûmyânritam vadêt
 bhahubhir vasudhâ bhûktâ râjabhîh Sagarâdîbhîh
 yasya yasya yadâ bhûmi tasya tasya sadâ palam
 svadattâm paradattâm vâ yôhaiêti vasundharâ
 shashtim varsha-sahasrâni ghôrê tamasi varttatê

V (a)—

iti yasmin Gângêya-râjyê tasmin śrî-Mâdhava-varmanah sâsana Buddha-satvâya
 dattam âchandra-târakam^{||}

79

At the same village, on a stone in the back-yard of Sîbi Narasappa's house

śrî guru śaranu^{||}svasti samasta-prasasti sahitam śrîmat-Pratâpa-chakravartî
 Hosana-vîra-Ballâla-dêvarasaru Dorasamudrada nelevîdmolu sukha-saikathâ-vinôda-
 dim râjyagevuttamm ne saka-varusha 1257 Ananda-samvatsarada Chayitra sul Śa
 śrîmanu mahâpradhânam Depanada Dêvapa-dannâyakara mayiduna Bimalapana-
 varu Ânebidasariye Êlunâda-nâtha Mâhenasigereya Honnamâragavudana maga
 Hirya Baicha-gavudange Malegalanâda olagana Meleyakôtèyanu kodagey âgi â-vûra
 chaturgadèyalî kalla nattu sarba-bâdhâ-parihârav âgi âchandrârka-sthâiyî âgi . . .
 godagi mangala ma[ha]

80

At the same village, on a stone lying in front of the Narasimha-temple.

Śrîmatê Râmânujâya namah | subham astu | svasti śrî-vijayâ Salî-
 vâhana śaka varusha 1476 neya mêle nadava Anam rada chayitra
 sudha 12 yalu mahâ-râjâdhi râja râja pravudâpratâpa bhâsege-tapu-
 va-râyara-ganda mudrâdhîsvara vîra Sadâsîva-
 dèva râyaru simhâsanadalu prithivîrâjyam śrîmatu Muko-
 ravalî tathâ Melekôtèya Bidarakatte Mamalāsandra śâsana

81

*At Chikka-sârangi (Gûlûru hobli), on a stone lying in the tank bed
 to the north of the village*

svasty Akâlavarsha-śrî-prithvî valla[bha] mahârâjâdhirâja-paramêsvara parama-
 bhatârar uttarôttarâbhi-pravarddhamâna vijaya-râjyam â chandrâ-târûrkam saluttire
 svasti samasta-râjya-bhara-nirôbata-mata-prachanda-daṇḍa-nâyaka śrî-Dâmapaiyya
 tenkana-diśâvarakkella dandanâyakan âgi Manneyol ne Saka-varsham entunûra
 ippatta-nâlkaneya Dundubhi sambatsaram pravarttise tadâbhyantara Pâlguna bahula-
 chhattiyum Âdityavârad-andu Durvvinîta arasarâ dandanâyakaru Bhaṭṭavuttar sâsi-
 rvvaru Oleya aynûrvvaru Beya munûrvvarum mi tandiya mahâjanakke
 dharmma-nimitta kotta sthitiya krama âvudendade arasarâ Duvalî nâyakan âlvan
 Duddaa arasarâlva bandâr nnâyakargge sollage kiâlge kûlu vuna
 ya kuduvor pûrvva-maryyâdeyole hañchisuvo sthitiyan alidu updavar
 kapileyum pârvarumam kondom Bârâpâsiyan alidoru ru Bhaṭṭavuttar

Kongaliyavarakkenneya dhuakke tammuterose garde
 vikaividuvoru Bhattavuttaru Kanakayyāchārī sarībadayyan Chōla Midileya Kaduyya
 Bharatayya Dittiyamma Ammanabeyavaru Kandasakkara Kasavanna Kuntanaga-
 mma Duggayya int inibarā datti mangala mahā śrī

82

At Masakallu (same hobli), on a rock behind the Anjanēya-temple

Prabhava-samvatsarada Chaitia śu 1 Sô Gōniya-maiada Kalukatte

83

At Kardāla (same hobli), on a stone to the left of the doorway of Kōdi Rāmēśvara temple to the west.

śubham astu svastī śrī-vijayābhyudaya Śālivāhana śaka varushangalu 1472 neya
 Sādhārana-samvatsarada . . . napā . . . 11 lū śrīman mahā-maṇḍalēs-
 vara

84

At Pātagonanahalli (Kōlāla hobli), on the garudagamba in front of the village.

śakābdam 1312 neya Pranōdūta-sa 1 mvatsarada Vayisākha sudha 1 Śa Chitaya-
 nāyakana maga Mādappanu mādisīda Kalla-dīpa-māleya kambha mangala mahā śrī
 śrī

85

*At Sankēnahalli (Uradigere hobli), on a stone lying in the field of Channabire-
 dēvaru to the north of the village*

śrīman-mahā-Huliyarāya Ganda-bhērunda Malerājarāja-malepōchcha-gaṇḍa-Chōla-
 rāya stāpana Pāndiya-iāya-padishta śrī-Vīra Ballāla dēva-rāyana pradhāna Mācheya-
 dannāyakara komāra Gangdēvana ālikeyalu śrīman-mahā-Hosavūra nāda-prabhu-
 galu Bamnagonda Bommagondana maga Lakaligondan olagāda samasta prajegavuda
 galu kūdi Sankeya-gavudana hesara Sankeyana-haliyanu Mākala-nāyakana maga Chi-
 meyanāyakange chaturana-simeyolagāgi kota pūje-godagiya kramav ent endade ā-
 chandīakā . . . vulanaka . . . yi kodagiyan āvanān oban alihidavanu Gangeya
 tadiya kapileya konda dōsa

86

*At Hirigundugal (Kōra hobli), on the 1st vīragal in the field belonging to
 Tımmakka to the north-east of the village*

svastī śrī Śrīpurusha-māharājar prithuvī-iājyam geye Siyageilar Marugare-nādu
 Mūnūrūm āle Mūrukode Anniyar Piñchanūrā ērinull eridu bīdār Ka[nna] rasarul
 idarke Chivāni kalani vālgalchu kottodu Ronamodeyoge kottar idān alivon pañcha-
 māha-pātakan appon

87

At the same place, on the 2nd vīragal

svastī śrī Pulhyera . Siyagellenādi . . . nage . . . lakkāgi Piñcha-
 nūrul Kannara [sa] rul eridu sattan

At the same place, on the 3rd vīraḡal.

svasti śrī Śrīpuruṣa rājyam keye Śiyagellā manemagattin Ballahanā bosasi
Gangara vallaha mān iridu satta nan taanol ildan Śiyagellar Sūlgara
Pollan ırısı povādallilega nısa . . de ko .

At the same place, on the 4th vīraḡal

śrī Śivamāra Śiyagellar k Kāḡimoge ūrol Vallahanā bāladul taınmuturvarum
. . eridu vildon

At the same place, on the 5th vīraḡal

Śrījuddhan Śiyagellar k Kāḡivāḡe ūrol Vallahanā bāladul eredu vildōn Manaleyar
odalaggarulgare

At the same place, on the 6th vīraḡal

svasti śrī Prithuvī Kongani-mahārājar Śrīpuruṣar rājyam geye Kanna-arasa . .
n satu mangela-kallarivalli Kittarasam Valigattana maga Pulikaḡda aasar Śiyagellar
Kkāḡı komāran Kırkkolattu Ogaballiyul eridu vildom Gunaśīlarānıda sī . . vottirāva
Kovalāla Mahēsvara divıjḡgala Vallaha Pemmālvar ise pogolda Sādārana

At the same place, on the 7th vīraḡal.

svasti śrī Konguni-mahārājar Śrīpuruṣar prithuvī-rājyam keye Bāḡeyūra
Ballahan êri Nollyān vairāl samapadarul Kopulavūra bāliyl ponnıdıkıjıya
tammule paḡeyul eridu sattan Paḡḡıtara-Śimha śrī Rēvammana annan ktıgan
neradar ellar aladole tām bildu paramārtham padeḡakkulattıke ledaradannalonadı .ya
nerakıtute . . durbhada mma tturıta . . rar taınnu . . .
rantale kondu bıdom Bıyanāda karodhu bālēmıya samanta nelası śrī-Munjan
enton arasanod ıldān

At the same place, on the 8th vīraḡal

svasti Śrīpuruṣa-mahārājar prithuvī-rājyam keye Ballavarasara bāladul Śiya
. ranādhvara . salınādā Bāḡeyav eridu vıldān
. . Rāman parachakra . Purandara-parākkraman . . . atyantamaḡa
. . . ndagam ale . vūn . rathapa . . . kaga . . .
na . . . gana bahuma . van hayvor Abheya ālman

At the same place, on the 9th vīraḡal

svasti śrī Śiyagellar-ālu Kurakālara Manāliyar Ranālı-arasar allın mulıdu bandu

amaravadi âluvildu Bâgeûrul Ballahanâ pa yû lom bildâr bâlgaḷchu
kottodu aygu . kalani pa . . . vada keyyu

95

At the same place, on the 10th vīragal

svasti sri Kaddâne prithuvî-râjyam keye Siyakella Kesumannu nâdâle Mûlti-
arasarâl Mâridâsa-Kariyatamman Nâgatarâsarâ mane-magavu Bâgeûrul Ballahan
êrinul eredu vildan śrî-Gundingalâ Siyakolla asunnatan envon kelem ittan

96

At the same place, on the 11th vīragal.

svasti Śrīvallava prithuvîrâjyam keye Siyagella Kesumânnu-nâd âle Gundige-
vâlakka Tottalâḷuttum Kâduvatti bôladulle Pebbîla nallakkal eridu vildâr

97

At the same place, on the 12th vīragal

svasti śrîmat Śrîpurusha-mahârâjar prithuvîrâjyam geye avarâ peraya-magavi
. . tamâ kere âle ra nâdu Mûka-gâmundan . . .
vamme . ttanûragala manema . . .

98

At the bottom of the same stone.

svasti śrîmat Śrîpurusha-mâha-râjâdhirâjar prithuvî-râjyam geye avara maga
. . . Maṅugare-nâd âle avara ja . . . ya konda Nîla man-
emagattitte . . . tara ka ba ya kâlegadul eridu . . .

99

At the same place, on the 13th vīragal

svasti śrî Siyagella urâlchi Kerûrggole a na kutti Bageûr êrinull eridu
vildâr mâlgaḷchu chivâni kalani

100

At the same place, on the 14th vīragal.

śrî-Châsarâl Ponnâ kavalige Kâlamman Mândali biriyadulle Balavembarasara
kâlegadulle eridu sattan

101

At the same place, on the 15th vīragal.

śrî Anigan

102

At the same place, on the 16th vīraḡal

(On a small piece lying on the earth)

svasti śrī Prithuvī-Kongoni-arasarā (The stone is broken here)

(Another larger piece lying buried in the earth)

ēri torekala vritti kalivon pañcha-mahā-pātakan akkuin

103

At the same place, on the 17th vīraḡal

svasti Śrīpurusha-māharājar iājyan geye . rasar embon Kilugunda-mā . .
 rāle . . . sarā magan Erigesī embon . . . rayar Piñcha[nū]rā kālagene
 . . . vejavasa . . . śvadi puna . . . dandin magulchi llā
 . . . lke . . . sippuvai . . . kanda . . .
 . . .

104

At the same place, on the 18th vīraḡal

māra mānaha mūruvūra turuva

105

On a stone lying in a field No. 76 to the south-east of the same village.

svasti śrī-jayābhyudaya Śakavarsha 1245 sandu vartamāna Rudhirōdgām
 samvatsara Āshādha ba 5 Bri dandu svasti śrīmatu pratāpa chakravarti Hloyisana-śrī-
 Vira-Ballāla-dēvarasaru besadiro śrīmanu mahāpradhānam Ponnannanavara makkalu
 Kāmaya-dannāyakaru Dēvaḡu dada nādolagana Kōyūrada Ho daregoya Masanigavu-
 dana maga Chikkaṅnam Korunādolagana Hiriyagundagalanū Kodagiyāḡi chatu
 sīmeyalū kalla nadsī ā-chandrārkkā-sthāyiy āḡi sukhadiṅṅi bāluvantāḡi salisī koteu
 mangala mahā śrī śrī śrī śrī śrī

106

At the same village, on a stone covered over a ruined well near the Anjanēya temple.

svasti śrī Śaka-varusha 1258 Īsvara-samvatsarada Māgha sudha dasami
 Sōmavārad-andu śrīmanu mahānāda-prabhu Koyūra maga Rāmagaḡdanu śrīmanu
 māhāsāmantādhipati Holakala Bommeya Nāyakana maga Māchannange tanna
 magalanu maduveya mādi tanage kodagī āḡi sāsanaḡallu naḡasidda Hiriyā-
 gundagalanu ā-aliya Māchannange Ramagaḡdanu tānu kodagiyāḡi koṭṭu nadsī
 kotta śāsana mangala mahā-śrī śrī śrī

107

At Bitnakurike (same hobli), on a stone near the village entrance.

śubham astu Śāhivāhana saka-varuśa 14 neya Krōdhana-samvatsarada Bhādrū
 śu-1 lū śrīmaṅ mahāmandalēśvara Rāmarāja Jagaṅnātha-rājayadēva-mahā-arasuḡala

śrīmam mahānāda prabhu Kempa Virappa-gaudaru . Māchi-nāyakage kota
gramau 1 Bhōja . ya ā-Māranāyaka Kasautana mukulasi Bittana-kurikeyanu
nāu nimage ā-haliyanū kotteū ā-grāmakke saluva chatu-sīmeyolagana gade bedalu
hali hiram . . ho

108

*At Kenchanapālya hamlet of Beladhara, same hobli on a stone lying near
the ruined Basavanna-temple*

Srīmukha-samvatsarada Chayitra sudha pādalu Kencha-Sōmanna-nāyakaru
Kenchana-kōteya Harihara dêvarige namma Krushnarāyage punya sarvamānyav āgi
kota puia yidake āru alhidavaru tamma tāyi vadahutidavarige tapidavaru

109

At Chinaga (same hobli), on a vīragal in the Kānnāramma-temple

(The 1st band is effaced)

rasaru magulivanali Roddada parigraham rāsīnān orvvanum lachchanav endu
magurdu halambaran iridu kālālgol ālavindire parichchhēdi-ganda Mandalika Mācha
suralōka-prāptan āda || ātana makkalu Chōleya

(The stone is broken after this)

110

On a stone, in the same temple

(The first ten lines are effaced)

. guna-gana-yuta yamana mārāhara
Bīrana satī rūpa-lakshana chāriya sampūrṇna-
lakshanaganani vri || Chōla mahābhujā ye pattaman oppi
. galam lileyin itane dhare guna pālam Chōla-gaundange haruhinade
. gi hala māraṇtatī vrittīy āge kottu biradara-gantala gāla
pagevara-māna-sūla jananam || va || ant enisi negarda Chōlagaundana
sarvānga lakshmiyene Yēchalagaudigam
Udayāchaladim dinakaran
udayam geyvante kadana karkkaṣan ahitō .
. daharaṇānanga-sannibhan
udayisidam Sativāṅgalada mandalikam ||

. lan abhimāna-mēru gōtra pavitra
. rda sī Sativāṅgalada mandalikam ||
. pati-hita nīnega gāvan ajanind |
. atīsayavenatēja gajanata ||
banasuga chānda-bhujā vīryan ahitara-ganda Mandalika Māchi
. nūtana dore yene mandaladolagūḷa rala ra bemkolva vīradaran
ervatti badiva birada gharatta vīrada vīgana-lāntu badukuvan āvam ||
āla talegaduka hidi dore vo pakaduva galavalisi naguva
Roddada rāvohiya antenisī negarda Sativāṅgalada Mandalika Māchi
. Sativāṅgala la samudra tam-aveya hesara Hālasamudra

mudra alliya Hiryakere modalâgi sîmâsama . . . galellava kannegereyâgi kattisi
 Kalidēvara dēgula . . . ta Sinnigada kōteyalî Bhujabala-samudra Mandalika-
 samudra yava Kannegereyâgi kattisi Tammayyana hesaralî Chōlasa
 mâdisi annadâna-suvarna-dâna-gôdâna kanyâdâna bhûmidâna . . . dânanâgala
 . . . di â-Chôlēsvara-dēvarige Sakavarsha 1085 neya Svabhânu-samvatsarada
 Phâlguna . . . mâvâsye Sômvâra Vuttarâyana sankrântiyandu bhûmandala
 . . . Chôlēsvara-dēvar anga-bhōgakkam ashtavidhâichchanegam tapôdhana-
 râhâradânakkam . . . ta jîrnoddhâarakkam Bhujabalasamudrada keregala
 gadde salage . . .
 karmma bhûmaya Kurukshētra Prayâge . . . tîrthav endu
 pratipâlisuvadu || śrî ||
 svadattâ . . . vâ yô harētî vasundharâ
 shashtî varsha sahasrâni vishtâ (m) yâm jâyatê kṛimih
 mandalika Mârvarabali . . . ganda gandara mânika mandala . . .

111

At the same village on the karuvagallu stone in front of the village

śrîmatu Yiva samvatsaradalu Sômananâyakaru Chinnagada Tirumale-dēvange
 kota Chinnagada grâma

ABBREVIATIONS

Ck	Chikkanāyakanahalli Taluk
Gb	Gubbi Taluk
Kg	Kunigal Taluk
Mi	Maddagiri Taluk
Pg	Pāvugada Taluk
Si	Sua Taluk
Tp	Tiptur Taluk
Tm	Tumkur Taluk
C	Circa
M A R	Mysore Archæological Report
E C	Epigraphia Carnatica
(Rev)	Revised Inscriptions

DYNASTIC LIST OF INSCRIPTIONS IN THE TUMKUR SUPPLEMENT WITH BRIEF STATEMENT OF CONTENTS

Taluk	Inscription Number	Page	King	Date	Saka year	Reference to M A R	Contents and Remarks
Tm	78	77	Mādhavavarma	C 400 A D	No	1910, p 16	The plates are five in number of which the second plate is missing. The first plate ends with the epithet <i>vidyā vṛṇaya vṛhata vṛttasya</i> . As at the beginning of the 3rd plate we find a continuation of the details of the land granted, it may be supposed that the missing 2nd plate continued the genealogy, a few steps further and commenced the details about the grant at its close. That Mādhavavarma was the grantor of the charter is clear from the last verse of the inscription, and this Mādhavavarma cannot be any other than Mādhava III. The form Mādhavavarma for Mādhava also occurs in Mālūr 73, which is dated in the 13th regnal year of Mādhava III. It is worthy of note that the grant was made to a Buddhist. The last verse informs us that in the Ganga kingdom (Gāngyā rājyē) this charter was granted by Mādhavavarma to Buddha-satva for as long as the moon and stars endure. In another place it is stated that to the same <i>vihāra</i> (<i>i e</i> Buddhist monastery) which must have been specified in the missing plate, land that could be sown with 3 khandukas of seeds (trikhandu kāvāpam kshētam) was granted below the Red-tank (<i>Bakka-tatāka</i>). In another place, again, a hill or boulder known as <i>Sākyasīlā</i> is given as one of the boundaries of the land granted. The record thus appears to take us back to a period when Buddhism prevailed and commanded some influence in the Ganga kingdom. Of the lands granted some are mentioned as growing two crops in the year, one in autumn and one in summer, and others as growing only one crop in autumn. Altogether 30 khandukas of land growing the <i>syāmāka</i> grain were granted with pouring of water by the Mahārājādhirāja. 18 khandukas bounded on the east and south by the Avaniya river, on the west by the great merchant's (mahāsrēshthi) land and on the north by Kumāra's original land (Kumāra-mūla-

THE GANGAS

Dynastic List of Inscriptions in the Tumkur Supplement with Brief Statement of Contents—*Contd.*

Taluk	Inscription number	Page	King	Date	Śaka year	Reference to M A R	Contents and Remarks
Gb	75	39	Śripurusha	733 A D	Kārtika Friday Rōhini star 7th Regnal year	1907, p 3	<p>by Śakyasīlā, on the west by the weavers' land, on the north by the highway and on the south by the merchant Chōliga's land. Then there is the mention of 20 <i>Saivikāś</i>, referring perhaps to the measurement or extent of the above lands. Then follows a curious statement that the gold within the four boundaries and the cloths covering the corpses in the cemetery were also granted. The grant was made in the presence of the Chāturvaidyas and the witnesses were the <i>Mahāpātāhārā</i> and others. The rich residents of Pētur and the 2 merchants of Mangrāma had also to make some payments which are not specified. The chartai was written by the general (<i>sēnāpati</i>) Chārudatta. The royal grant was to be maintained with freedom from all imposts by those born in the Ganga lineage (<i>Gāngēyakuḷa</i>), and the fate of those who obstruct will, it is said, be the same as described in the imprecatory verses quoted.</p> <p>Records that Śripurusha, when his victorious camp was at Mānyapura, while Ranavikramarasa was governing the nādu, in the month of Kārtika, on Friday under the constellation Rōhini, in the seventh year of his sovereignty, having observed a vow (<i>vōtā</i>) graciously bestowed with exemption from taxes, the village named Ballānevola, in the district of Keregōdu on Māni Amma bhatta, a Taitriya charāna of the Kāśyapa-gōtra. Ranavikramarasa, mentioned above as governing the nādu is Śripurusha's second son Vijayāditya. Mānyapura is Manne in the Nelamangala Taluk, which appears to have become the royal residence in Śripurusha's time. The produce of the village that was granted is stated to be 2 gadyāṅgas in cash, 20 Kandugas of paddy and 2 kodu of the puttige (2 basket) of Keregōdu. Among the boundaries the villages Ganigūru and Sandigālu and the Kōlani stream are named. The inscription then names the persons who helped in the cultivation of the fields belonging</p>

GANGAS—*contd.*

villages of which they were the inhabitants. The persons named are —Ravavikrama, gāruṇḍa and Gaṅga-Permanadēva of Keṛeḷḍu, Nāyiga and Māvāniga of Singavū, Pādappadigaḷ of Iggare, Bīradigaḷ and Māradigaḷ of Ānēsālu, Kundappadigaḷ and Paṛibājar of Kottanūr, Dēvadigaḷ and Kundadigaḷ of Bāṅagundū, Peramasa and Alage-miya of Āmbalmadi, Pēramasa and Sāṭṭa of Kamandal, Nārevecha and Bellemaniya of Gani gūru, Pulcha and Ballava of Sandigālu, Kaḷāta and Berada of Pasungāy. Of the places mentioned Āmbalmadi and Kottanūru may be the modern Ambalavādi and Kottanahalli of the Mandya Taluk Gangamanāyiga and Danakīrti, the accountants of Ravavikramarasa, are mentioned as the persons who directed the cultivation of the above fields. The witnesses to the gift were the subjects of the Ninety six thousand district. After the usual final phrases and verses the inscription ends with the statement that it was engraved by Visvakarmāchārya, which appears to have been the usual title of the court engraver.

Records that Dāḷ-sundai granted, on the occasion of the summer solstice of the cyclic year Jaya, land that could be sown with 4 kandugas of seeds below Akalesamudra to Dēvadattar of the Kaundinya gōtra. Then follow these imprecatory and benedictive sentences — He who opposes this shall be guilty of the five great sins and he who maintains this shall be a dweller in Vaikuntha (the abode of Vishnu). The engraver was Sindāchāri.

The record says — "This is the tank of the consort of Paramēsvaradēva Satti, son of Goppaya of the noble lineage of the most celebrated and stemless Magutavara-Satti, son of Patukkanna-Satti, who was the son of Vasundhapati, who was again the son of Eiseya Satti. May this would renowned tank Akalesamudra of Akaleti continue as her charity for as long as the moon, the earth and the ocean endure. The writer was Divyabhashākalan (one possessed of divine speech), ruler of the village Trinanāmagiri. The builder of the tank was Akaleti, and her good sons were Allaga and Dāḷiga.

Records the grant of some land to the twenty by Jivani's son Nitta-Rāman, and mentions Akaleti as the builder of the tank. Then follow the benedictive and imprecatory sentences

Pg	11 (Rev)	57	Śrīpurusha	754 A.D	Jaya Samvat Uṭ-tarayana Sank-rānti	1918, p 42	1918, p 42
Pg	12 (Rev)	57	Śrīpurusha	C 754 A D	No	1918, p 42	1918, p 42
Pg	13 (Rev)	58	Śrīpurusha	C 754 A D	No	1918, p. 42	1918, p. 42

Dynastic List of Inscriptions in the Tumkur Supplement with Brief Statement of Contents—*Contd.*

Taluk	Inscription number	Page	King	Date	Saka year	Reference to M. A. R.	Contents and Remarks
Tm	86	80	Sripurusha	No	No	1910, p 16	<p style="text-align: center;">GANGAS—<i>contd</i></p> <p>The viragals at Hirgundagal and Sankēnahalli mostly refer themselves to the reigns of the Ganga kings Sripurusha and Sivamāra II. Unfortunately none of them is dated. They refer to the wars which the Gangas waged with the Rāshtrakūtas, Pallavas and the chief named Balavemmarasa. The last who is mentioned as a contemporary of Sivamāra II is no doubt identical with the Balavama of the Chālnukya family referred to in the Kadaba plates (Gubbi 61) of 812 A. D. His name occurs in three of the viragals. It also occurs in Maddagiri 93 and Tiptur 10 both of which though undated may belong to the close of the 8th century. He was perhaps a feudatory of the Rāshtrakūtas. Maddagiri 99 of about 770 A. D. tells us that during Sripurusha's rule the Raitas rose up against Gangavādi and Nagar 35 of 1077 A. D. records that Kāduvethi (the Pallava king) of Kānehi was killed by Sripurusha in a battle fought at Vilarde. The viragals give the names of a few contemporary chiefs or feudatories such as Siyagella, Kaddane, Ranāharasa, Sriuddhan and Śrīhāsar not hitherto known from other epigraphical records. Siyagella was a famous general under both Sripurusha and Sivamāra II and appears to have been related to the royal family. He fought several battles and fell at Kāgimogeiyū along with his master Sivamāra II while fighting against the Rāshtrakūtas. Of the Rāshtrakūta kings, Krishna I is mentioned as Kannaiasa and others by the mere title Ballaha, Vallaha or Ballavarasa. The places where the battles were fought against the Rāshtrakūtas were Pinchanūr, Kāgimogeiyūr and Bāgeyūr, the first being referred to in three stones, the second in two, and the third in four. Of these places Bāgeyūr is perhaps identical with Bāgūr situated about 5 miles to the north east of Gubbi. On the whole the viragals give us a glimpse of a period in Ganga history (the close of the 8th and early part of the 9th century), when being</p>

						hard pressed by enemies the Gangas were putting forth gigantic efforts to hold their own and maintain their independence
						This particular record states that when Śrīpuruṣha Mahārāja was ruling the earth and Siyagella was governing the MarugareNādu 300, Mūrukode Annayar, (or Annayar of the three umbrellas) fought against Kannarasa in the battle of Pīchanūr and fell and that some wet land was given to Roṇamodeya as <i>vālgāḷchu</i> . This Kannarasa is no doubt the Rāshtrakūta king Krishna I for we learn from Maddaguri 99 that the Rattas rose up against Gangavādi during Śrīpuruṣha's rule
Tm	87	80	Śrīpuruṣha	No	No	1910, p 23
Tm	95	82	Do	No	No	1910, p 23
						This fragmentary viragal also refers to Siyagella and the battle of Pīchanūr fought against Kannarasa Records that when Kaddāne was ruling the earth and Siyagella was governing Kesumannūnādu, Mārdāsa Kariyatamma, a servant of Mūlī-arasa and a house-child of Nāgatasara, fought and fell at Bāgeyūr in Ballaha's war and that the accomplished swordsman Siyagella granted for him, through friendship, the village of Gundugal (the present Hingundugal) Ballaha of this record refers to either Krishna I or Gōvinda II both of whom were known as Vallaha (<i>Ind Ant Vol II, p 124</i>) Kaddāne is probably a surname of Śrīpuruṣha Records that Kurakāramanāliyar, a servant of Siyagella came away with anger from Rānāharasa and attacked Ballaha's army at Bāgeyūr and died Some land was granted as <i>Bālgāḷchu</i> to the fallen hero
Tm	94	82	Do	No	No	Do
						Records a certain battle in the reign of Śrīpuruṣha and the death of one Eriḡēsi, son of arasa
Tm.	103	83	Do	No	No	1910, p 23
Tm	92	81	Do	No	No	1910, p 23
						This viragal informs us that when Konguni-mahārāja Śrīpuruṣha was ruling the earth, kagan, elder brother of Śirēvannan, a lion among Pandits, fought and fell at Bāgeyūr in Ballaha's war Ballaha of this record refers to either Krishna I or Gōvinda II
Tm	93	81	Do	No	No	1910, p. 23
						This viragal mentions Siyagella and records the death in a war with Ballavaasa of some one (name gone) who is praised as a Rāma in war, a terror to the hostile army and a Purandara in valour.
Tm	99	82	Do	No	No	1910, p 23
Tm	97	82	Do	No	No	1910, p 23
						The viragal referring to the battle mentions Siyagella and records a grant of land as talgalchu
						Viragal record of the reign of Śrīpuruṣha It is mostly defaced and mentions his son, but it is to be

Dynastic List of Inscriptions in the Tumkur Supplement with Brief Statement of Contents—*Contd.*

Talk	Inscription number	Page	King	Date	Saka year	Reference to M. A. R.	Contents and Remarks
	GANGAS— <i>contd</i>						
Tm	98	82	Sripurusha	No	No	1910, p 23	regretted that the name is completely gone The king's eldest son is mentioned as governing makere, and one Mukagāmunda as having died in some battle Viragal record of the reign of Sripurusha. The king's son is mentioned as the governor of Marugare-nādu with the statement that one of his house-children (<i>mane-maga</i>) fell in some battle Since in another inscription Siyagella was also mentioned as the governor of Marugare nādu in the same reign, we may infer that he was one of the sons of Sripurusha
Tm	96	82	Do	No	No	1910, p 23	Records that when Srivallava was ruling the earth, and Siyagella was governing Kesumannu-nādu, Pebbilanallakkal fought and fell in the war with Kāduveti From Negar 35 of 1077, we learn that Sripurusha killed Kāduveti (the Pallava king) of Kānchi in the battle of Vilarde The viragal no doubt refers to the same battle
Tm	91	81	Do	C 776 A D	No	1911, p 37	This viragal contains Sripurusha's surname Prithivī-kongani as also the name of his famous general Siyagella and refers to the war between the Gangas and the Rāshtrakūtas It tells us that in a battle against Kannarasa, in which Kīrtarasa, Valigatta's son Pullkadda-arasa and Siyagella took part, Komāra fought and fell at Ogabali, Kannarasa is Kriṣṇa I
Tm	88	80	Do	Do	No	1911, p 37	Records that Siyagella's house-son (<i>mane-magaitin</i>) fought against Ballaha and fell during the reign of Sripurusha Ballaha may be either Kriṣṇa I or Gōvunda II
Tm	102	83	Do	Do	No	1911, p 37	Fragmentary viragal gives only the name of the ruling king
Si	123	63	Do	788 A D	710 Prabhava	1918, p 42	This is the only lithic record so far discovered of this king with a Saka date It tells us that while Sri purusha was ruling the kingdom in the Saka-year 710 corresponding to the cyclic year Prabhava, Addepara built a tank and made a grant to Palkūr for 12 years (<i>pannerāttu</i>) Further on the name Kuttatttu gāmunaḍa occurs

Tm	100	82	Sivamāra II	No	No	1910, p 24	Viragal refers to the war with Balavemmarasa and records the death of Ponnakavalige-Kālamman, a servant of Śrīchāser in the battle of Māndalbhīrya. The Balavemmarasa of this record is no doubt identical with the Balavanna of the Chālukya family mentioned in the Kadaba plates of 812 A D. His name also occurs in some other epigraphs (Md 93 and Tp 10). After the overthrow of the Chālukya power, he may have become a feudatory of the Rāshtrakūts and fought on their behalf against the Gangas.
Tm	90	81	Do	No	No	1910, p 24	Records that Śrījuddhan and Siyagella fell at Kāgimogeyūr in the war with Vallaha.
Tm	89	81	Do	No	No	1910, p 24	Records an important information that Śivamāra-also fell fighting in the same battle at Kāgimogeyūr along with Siyagella in Vallaha's war. Vallaha of these two records is no doubt the Rāshtrakūta king Gōvinda III, who was also known as Vallabha. Records that Kumadayar having attacked Marabgeyūr, fell. Contains the name Rāchamalla, probably the same as Rāchamalla II. Too fragmentary. May belong to the same reign (of Rāchamalla II) as the above.
Gb	64	31	Rāchamalla II	No	No	1919, p 30	
Gb	65	31	Do	No	No	Do	

Dynastic List of Inscriptions in the Tumkur Supplement with Brief Statement of Contents—Contd.

Teluk	Inscription No	Page	King	Date	Saka year	Reference to M A R	Contents and Remarks
Tp	140	67	Rājamalla II	C 900 A D	Śaka varuṣhēshy- atītēshu- ashta ?	1919, p 28-30	<p align="center">GANGAS—contd</p> <p>Gives the usual genealogy of the Gangas up to Būṅga Konganivarma</p> <ul style="list-style-type: none"> Mādhava Mahādhirāja Harivarma Mahādhirāja Vishnugōpa Mahādhirāja Mādhava Mahādhirāja <ul style="list-style-type: none"> Avinīta Durvinīta Mushkara Śrīvikrama <ul style="list-style-type: none"> (Not given) Navakāma (Śivamāra) (Son) Śrīpurusha <ul style="list-style-type: none"> Konganī Mahārājādhirāja Śivamāra Dēva (Saygotta) <ul style="list-style-type: none"> Vjayāditya Rājamalla (Satyavākya) Nṛtimārga Konganivarma- dharna Mahārājādhirāja Erēganga Dēva <ul style="list-style-type: none"> Rājamalla II Būṅga

The inscription then records that, when the Saka years eight had elapsed, the village named Kedaśūr in Niṅgunda Vishaya was granted with exemption from all imposts, for the renovation of the Śiṣyasa temple at the village named Alū in Magare Vishaya, to Nētrāśivāchārya disciple of Śākari-bhattāraka, a moon in the firmament of the line of pure Śaivism (?) devoted to Tripurahara (Śiva) who is an embodiment of the triad of gods causing the creation, protection and destruction, of the whole world. Then follow in the Kannada language details of boundaries of the village granted and the statement that this was the charity of the three-hundreded including Késabhāta, Nādi-gavunda of Sadeyanū, Māra-gavunda of Tribūr, and Dōra-gavunda of Keregūdalū. The record closes with two usual imprecatory verses and the grant was engraved by Visvakarmāchārya. A few details given in this record about some of the later Ganga kings deserve notice — of Saygōtta Sivamāra it is stated that he gained a victory over the Rāshtrakūta king. The reference here is evidently to his victorious attack on Rāshtrakūta army encamped at Mudugundūr, mentioned in the Narasāpuri plates (Kōlār 90) Rājamalla. I is said to have regained the Ganga kingdom which had been lost during his uncle Sivanāra's reign. This fact is also referred to in E C, IV, Yedatore 60 which says that he rescued from the Rāshtrakūtas his country, which they had held too long, as Vishnu in the form of a Boar rescued the Earth from the infernal regions. The statement that a bit of Rājamalla's kingdom was in the possession of Bankēsa is very interesting as we learn from the Kōnnūr Inscription (E I, VI, 26) that at the command of the Rāshtrakūta king Amōghavarsha I (814-877) his general Bankēsa invaded Gangavādi, put to flight the ruler of Talavanapūna (Talkād) and conquered his country. But the meaning of the other statement that though Rājamalla, without superseding his father established his rule in Ranavikāma's (i.e. his father Vijayaśūtiya's) country, he was content with the position of heir-apparent is not quite clear. Nīlamārga's victory at Rājārāmadu is also mentioned in the Narsāpur and Gattavādi plates. The village in the battle at which Rājamalla II distinguished himself is called Sāmīya in the present record, Rēmīya of the Gattavādi plates is perhaps the result of a

Dynastic List of Inscriptions in the Tumkur Supplement with Brief Statement of Contents — *Contd.*

Inscription Number	Page	King	Date	Saka year	Reference to M A R	Contents and Remarks
M ₁	133	Ereyappa	No	No	1918, p 43	mislection Similarly, Būṭuga's wife who is said to be named Chandrobhālabā in the Gattavādī plates, is here called Abbalabbā This grant affords evidence of the existence of the Kālamukha sect in Mysore in the 9th century The village Keregūḍalu occurring at the end may perhaps be connected with the first part of Keregūḍi-Rangāpūa village where the plates are found It is not clear who the donor was, whether Rājamalla II or his brother Būṭuga ⁴ Records that during an incursion, by order of Pemmadi, of Indara, the younger brother of the queen (<i>mahādēvi</i>) Gandakēsari and Nipakēsari's sons Hoyya, Mārama and Ankayya fought and fell at the siege of Galanjānūr This record may belong to the reign of Ereyappa
Tp	165	Nitimarga II	No	No	1916, p 46	Records the death of some one during a cattle raid in the 7th or 8th year after the coronation of Per mādi Appears to belong to the reign of Nitimarga II
S ₁	124	Rāchamalla III	C. 900 A D	No	1918, p 43	This inscription seems to state that in the month of Kārtika of the year in which Kāmēsvaia bhattāraka ascended to heaven, Porasidēva, having killed many during a cattle-raid, ascended to the heaven of heroes
Tp	156	Rāchamalla III	C. 900 A D	No	1918, p 43	Records the death of some one who had among others the title abhimāna-Mēru (a Mēru in self-respect).
Tp	155	Rāchamalla III	C 900 A.D.	No	1918, p 43	Records that Sivammā gāṇuḍa's son dāra fell during the destruction of Gangavūr, and that some one else (name gone), having rescued the cattle, became an inhabitant of heaven
Gb.	63	Ereyappa	C 950 A D	No	1919, p 30	Records that Arakella's son Māvaghan, by order of Ereyar attacked the army of Vallavaasa at Vigeyūr and fell with him The name Rāsikar occurs at the end It is not clear if Ereyar here refers to the Ganga king Ereyappa In an inscription at Hosahalli, Chikmagalur Taluk, it is stated that Arakalla's son and grandson fought against the

GANGAS—*concl'd*

RASHTRAKUTAS

Records that when Akalavasha Sri-prithvi vallabha mahāajādhuja paramēshvara paama-bhatāra's increasing victorious kingdom was continuing as long as the moon, sun and stars, and when the bearer of the burden of the whole kingdom, prachanda dandanāyaka Dāmapaya was stationed at Manne as the general of all the South, on a Sunday corresponding to the sixth lunar day in the dark fortnight of Phālguna of the year Dundubhi, which is coupled with the Saka year 824, Durvinitā- arasa's dandanāyaka, together with the thousand Bhattavūtas, the five hundred Ole and the three hundred Beya, granted certain dues to the mahājanas of tandi. The record concludes with the names of a few of the Bhattavūtas and Beyas and with the statement that the grant was made by these. Among the former are named Kanakayyachāri, Saribāyaya, Chōla Midileya, Kamayya, Bharāyaya, Dīptiyamma and Amnāna and among the latter Kandāsakkara Kasavanna, Kunta Nagamma and Duggayya. The statement that the Rāshtrakūta general Dāmapaya was stationed at Manne itself, the capital of the Gangas to look after the South in 903 A D leads us to the reasonable conclusion that the Gangas had virtually become the feudatories of the Rāshtrakūtas since the time of Sivamā II. Even in 971 A D Marasimha is mentioned as a feudatory of Khotuga (Ind Ant XII, 255). Consequently the statement that the Kalbhāvi inscription presents the only instance in which the Gangas acknowledge an overlord is not tenable. Durvinitā arasa, mentioned in the record was perhaps an official under the Rāshtrakūtas like Dāmapaya. He may be identical with the Durvinita mentioned in Maddagū 27, 59 and 42 along with his younger brother Butuga as fighting against the Nolambas. The *svastika* is one of the emblems represented at the top of the stone.

1910, p 27

Ś 824 Dundubhi sam Pālguna Bahula Sashti Sunday

903 A D

Krishna II

79

81

Mt

THE NOLAMBAS

Records incidentally Ponnēra, along with Chōla Mahārāja. It opens with the praise of Prabhūmāni, who is described as supremely fortunate, as a soot elephant to his enemies and as a fulfiller of the

1918, p 43

8th century

Ponnēra

51

118

Mt

Dynastic List of Inscriptions in the Tumkur Supplement with Brief Statement of Contents—*Contd.*

Tumkur	Inscription Number	Page	King	Date	Saka year	Reference to M A R	Contents and Remarks
NOLAMBAS—<i>concl'd</i>							
M ₁	73 (Rev.)	49	Ponnēra	No	No	1918, p 43	refuse to make the customary ? payments (śara), Ponnēra and Chōla-Mahārāja shall incur the guilt of having killed thirty Brahmans The engraver was Dhanapati-āchār The purport of the inscription is not quite clear It is not known who Piabhumān was Chōla Mahārāja was evidently one of the early Chōla chiefs in the country around Hēmāvati and Nidugal
T _m	101	83	Anūga	940 A D	No	1910, p 28	Mentions Nitya - manōharan (always charming) of ita nādu This may be o' the same period as the above (M ₁ 118) Records only one word, 'Sri Angan' and may refer to Anniga or Bira Nolamba son of Ayyapa He was defeated by the Rāshtrakūta king Krishna III in 940 (Ep In IV 289) This viragal may be a simple unpretentious memorial of his death
M ₁	29 (Rev.)	49	Dilipa	950 A D	No	1918, p 43	Incomplete record Only mentions the name of the king Dilipayya of the Nolambas The epigraph is too much worn to make anything out of it, the legible portion containing merely the name and the usual Nolamba titles of the king
THE CHALUKYAS							
T _p	158	73	Goggi	1113 A D	1052 Vyaya Sam Monday	1916, p 47	Opens with the titles of a Chālukya king whose name cannot be made out, and seems to record the death during a cattle raid of some one who is described as devoted to the feet of Śiva and as possessed of many virtues Bangavādī, situated in Gangavādh-nādu, Turuveyakere and Nirugundanādu are mentioned as also a chief Virarājēndra Marugal nād-ālva It is possible that the inscription is a Hoysala record opening with an acknowledgment of Chālukya supremacy On page 81 of M A R 1915 a chief Bharateya nāyaka, with the title Virarājēndra Hoysala Sannē-nād ālva, is mentioned as making a grant in 1174 It is not known if the two were connected with each other in any way, judging from the identity of the first part of their

+ 41.00

Pg	113	60	Irungōla	1232	No	1918, p 45	States that the image was caused to be made by the blessed people (<i>z e</i> , the Jinas) of Bellumbatte, who were lay-disciples of Nēmohandra-bhattāraka dēva of the Ingulēsvara school of the Kunda Kunda lineage of the Pustaka-gachcha of the Deśi gana of the Mūla-sangha. From EC XII Pāvugada 52, of 1232, we learn that the basti was built by Gangeya's Māreya during the reign of Irungōla-Dēva who made an endowment to it
Pg	111	60	Perumāla Dēva	1260 A D	No	1918, p 45	Records of the death of some one in a battle during the reign of Perumāla Dēva
Pg	106	60	Ganēsvara	1280 A D	1202 Śaka	1918, p 45	Appears to belong to the reign of Ganēsvara Dēva. It gives only the titles of the chief and the date. According to Pāvugada 53, Ganēsvara was ruling in 1292

THE HOYSALAS

Tp	142 and 143	70	Ballāla I	12th century	No	1911, p 45	Records that the image was set up by Maryāne dandanāyaka along with the merchants of Belgere Pattana. The name of a Jaina teacher Subhachandra who was probably the officiating priest, is also mentioned. From this inscription we learn that the present name of the village (Hātta) is a contraction of Belgere-Pattana and that the image was set up by Maryāne-dandanāyaka. As we know from inscriptions that Maryāne-dandanāyaka was the father-in-law of the Hoysala king Ballāla I, the basti seems to go back to the beginning of the 12th century A.D.
Ok	60	7	Vishnuvardhana	1124 A D	1045 Krōdhi Sam Ashādha Brihāvāra	1910, p 30	Records the death of Bācha gauda and others of Belkere during a cattle-raid by Balleya-Nāyaka of Huliyeru
Ok	105	29	Vishnuvardhana	1130 ?	Saunya Sam. Māgha śuddha 7 Thursday	1910, p 30	Records that Ballāla, Vishnu and Vinayāditya (a mistake for Udayāditya) were born to Echala Dēvi, and proceeds to say that in the year Saunya (? 1130) during the destruction of Bilugah, Kālayagavuda, son of Kalaya of Navile, caused the viragal to be set up for ? Gavuda
Tp.	162	75	Vishnuvardhana	1140	Bandri sam Vaisākha śuddha 3 Tuesday	1916, p 53	States that Mārasingaya built a tank and granted some land to Animane-Siva during the rule of the Mahāmañdalēsvara Tribhuvanamalla Pōysala-dēva
Ok	75	17	Vishnuvardhana	No	No	1910, p 30	Fragmentary inscription records that while the Mahāmandlēsvara Vishnuvardhana bhujabala Vira Ganga Gangavādi 96 00, a subordinate of his with the epithet Kalgalābharaṇa made a grant of land for

Dynastic List of Inscriptions in the Tumkur Supplement with Brief Statement of Contents—*Contd.*

Taluk	Inscription number	Page	King	Date	Saka year	Reference to M A R	Contents and Remarks
HOYSALAS—<i>contd.</i>							
Ck	93	25	Narasimha I	No	No	1918, p 45	some god and one Bami Setti apparently her son (at Henney-ageie) are praised and a grant by the latter for the benefit of ascetics and Brahmans mentioned The inscription tells us that a Jaina image once stood on the pedestal. Now, however, the processional image of the temple, a Vishnu figure, is kept on it The epigraph which consists of a verse and a small prose passage, states that the Jina image which once stood on the pedestal was caused to be made by Sriyā Devi, consort of Śavantha Gōvidēva, who was a lay disciple of Chāndrāyana dēva We learn from EC XII Chikkanāyakanhalli 21 that the Śāmantha Gōva was a feudatory of Narasimha I and that he built the beautiful Pārsvanātha basti at Heggere in 1160 as a memorial, on her death, of another consort of his named Mahādevi-māyāki Records the death of Chukābā in connection with some lands at Kallakere and Sūleya kere and a grant of land for him during the rule of the Pratāpa Chakravartī Hoysala bhujabala Śrī Vira Nārasimha Dēva
Tp	159	73	Narasimha I	1160	Vikrama sam Āshādhā sūddha 3, Thursday	1916, p 53	Records the death of one Mandahka Mācha, who is here given the title Parichehēdi-ganda, in a battle that appears to have had something to do with an army from Rodda (Roddada parigraha) The stone was set up by his son Chōleya The record is mostly defaced, the first ten lines which probably contained the name of the reigning king being completely defaced The existing portion begins with praises of Chōla gauda and his son Mandahka Māchu of Satavangala The latter appears to have had the titles <i>abhimāna-Mēru</i> , <i>abhiāra gānda</i> and <i>gāndāra mānīka</i> He built a tank named Bhujabalasamudra and a temple called Chōlēsvara after his father made gifts of food, gold, cows, virgins and land and in 1163 A D granted land to provide for offerings and worship of the god and for repairs and feeding of ascetics
Tm	109	84	Narasimha I	1163 A D	No	1910, p 31	Records the death of one Mandahka Mācha, who is here given the title Parichehēdi-ganda, in a battle that appears to have had something to do with an army from Rodda (Roddada parigraha) The stone was set up by his son Chōleya The record is mostly defaced, the first ten lines which probably contained the name of the reigning king being completely defaced The existing portion begins with praises of Chōla gauda and his son Mandahka Māchu of Satavangala The latter appears to have had the titles <i>abhimāna-Mēru</i> , <i>abhiāra gānda</i> and <i>gāndāra mānīka</i> He built a tank named Bhujabalasamudra and a temple called Chōlēsvara after his father made gifts of food, gold, cows, virgins and land and in 1163 A D granted land to provide for offerings and worship of the god and for repairs and feeding of ascetics
Tm.	110	84	Do	Do	1085 Svabhānu sam Phāl 30 Monday Utra- yāna sankrānti	Do	Records the death of one Mandahka Mācha, who is here given the title Parichehēdi-ganda, in a battle that appears to have had something to do with an army from Rodda (Roddada parigraha) The stone was set up by his son Chōleya The record is mostly defaced, the first ten lines which probably contained the name of the reigning king being completely defaced The existing portion begins with praises of Chōla gauda and his son Mandahka Māchu of Satavangala The latter appears to have had the titles <i>abhimāna-Mēru</i> , <i>abhiāra gānda</i> and <i>gāndāra mānīka</i> He built a tank named Bhujabalasamudra and a temple called Chōlēsvara after his father made gifts of food, gold, cows, virgins and land and in 1163 A D granted land to provide for offerings and worship of the god and for repairs and feeding of ascetics

preserved as if it were the Kurukshetra and Prayaga of the Karma bhūmi (land of works) It is noteworthy both as regards its contents and artistic execution After obeisance to Śiva and the sun, and acknowledgment of Chālukya overlordship, it proceeds to give some interesting particulars with regard to a few of the Hoysala feudatories and ends by recording a grant to some temple It tells us that when Bhuvallabha Dēva was in the residence of the city of Kalyāna ruling the seven and a half lakh country in peace and wisdom and when a servant of his (with usual titles) Tribhuvanamalla Vira Ganga Hoysala Pratāpa Nārasimha Dēva was in the residence of Dōrasamudra ruling the Gangavādī 96,000 his servant Sāmānta Bittidēva was ruling Hūlyeta vṛttī The descent of the latter is given thus — Sāmānta Bhīma married Chattayakka, their sons Mācha, Chatta, Sāmānta Malla and Gōvi Dēva, son of the second, Vishnu or Bittidēva Then follows an account of some of Sāmānta Chatta's exploits. He is said, while king Vishnuvardhana was looking on, to have routed the Pāndya king, who was encamped at Emmeganūr with a large army and to have captured his lusty elephants and presented them to his own king He is also said to have defeated the Kadamba Mandalika Taila's Gauda. Masanuga who was encamped at Balemeri and to have seized his horses and given them to his own master Of his younger brother Gōvi Dēva it is stated that the wounds which he inflicted with his spear on the face of the elephant on which the Changāluva king was seated, resembled the characters of an inscription recording his own valour Chatta's wife was Sāntale and their son was Vishnu Sāmānta (i.e., Bitti dēva) After praise of his valour in a general way the record goes on to say that while the Mahā Sāmānta Bitti Dēva was ruling the earth in peace and wisdom, his servant Heggade Bīcha built a Śiva temple and a tank His descent is then given — Kāla gaunda of Arasiyakere married Kancha gaudi, their son was Kāla gaunda married Kēta gaudi their son was Kalyāna gaunda married younger brother was Heggade Bīchana. The latter's wife was Hōchalāmbike and their son was Gōpa Heggade Bīchana granted in 1169 A D certain lands (specified) below the tank built by him to provide for offerings and perpetual lamps for the

1910, p 30

1092 Virōdhi sam
Ā s h ā d h a 30,
Thursday Dak-
shināyana śan-
krānti

1169 A D

Do

26

98

Ck

Dynastic List of Inscriptions in the Tumkur Supplement with Brief Statement of Contents—*Contd.*

Taluk	Inscription Number	Page	King	Date	Śaka year	Reference to M A R	Contents and Remarks
	HOYSALAS—<i>contd.</i>						
Ch	76	18	Do	C. 1171 A D.	.. . Re-sam Mārgasira su	1910, p 31	Nāgadēvanna of Dehāra. Some of the titles applied to Bitti Dēva are hereditary. The Pāndya king referred to is evidently Kāya Pāndya of Nolamba vādi, and the Kadamba Mandalika Tāla, the Kadamba king Tāla II of Hāngal. It is worthy of note that the form used in this inscription is Kadamba with the linguald. The Changālya mentioned in the record may be the one that was killed by the Hoysala king Nārasimha I before 1145 A D (See Nāgamangala 76). The Chālukya overlord mentioned at the beginning of the epigraph by the title Bhūvallabha Dēva is perhaps to be identified with Iralōkya malla Nūrmadi Tāla (1150-1182). An inscription, the right half of which appears to have been wittully injured, also begins with an acknowledgment of Chālukya supremacy and, after giving a list of Vishnuvardhana's conquests and the descent of Bitti Dēva, records a grant of land to Śankara Pāndita of Bellatte. From its middle portion only the names Buvēya nāyaka, Mārana nāyaka and Sōvagavunda can be made out. It begins with an acknowledgment of Chālukya overlordship thus—While Jagadēkamalla Rāya Permādi, Dēva was in the residence of Kalyāna ruling the seven and a half lakh country in peace and wisdom, punishing the wicked and protecting the good, his servant Vira Ganga Hoysana Dēva was in the residence of Dōrasamudra ruling the Gangavādi 96000 in peace and wisdom punishing the wicked and protecting the good. Then follows the Hoysala genealogy up to Ballāla II with usual titles. While Vira Ballāla was ruling the earth—all the praje gaudugal, including Vijaya Nonaba gauda's son Kāla gauda and Honna gauda's son Mahiya gauda washing the feet of Ganga Jīya, sson Sivasakta Malla Jīya, granted, with pouring of water certain lands for the god Sōmanātha. Reference is also made to previous grants of land during the time of Dantaya dannāyaka and the
Ch	69	12	Ballāla II	1177 A D.	1100, Hēvalam- bi sam. Asādha bahula, Monday Dakhshināyana Sankramana	1910, p 32	

157	72	Ballāla II	No	1918, p 46	States that while (with usual titles) the king of the hill-chiefs, Yādava Nārāyana, breaker of the pride of the Chōla army, warrior who put to flight Irungōla and the Pāndya, warrior who cut off the head of Tailapa, Vira Ballāla Dēva was ruling the earth, the mahā-Pasāyita, worshipper of the feet of the god Mailāradēva, champion over titled nāyakas, Basaveya-nāyaka, along with the praje-gavudugal of the 12 villages of Udigu, made a grant of land. We are then told that certain gavudas (named) were decorated with the Hoysala fillet and received from the ruler of the country a palankeen, a parasol, and sandals, and that Chavūda-gavuda granted some lands (specified) to the Śiva temple erected at Uyyagavudānahalli by a number of gavudas (named). It acknowledges Chālukya supremacy in the opening sentence, the king mentioned being Bhūvallabha Rāya permādi-Dēva. The rest of the inscription in which Hoysala titles occur is mostly defaced. Chinava gavunda, whose descent is given at considerable length appears to have made a grant of land for the repairs of some temple. The composer of the inscription was the dear son of Sarasvatī (goddess of learning), Malaya, Sēnabōva of Handalakerē, and son of Bhāgavata Bīramarasa and Gaurabbe. The engraver was Bērōja.
63	10	Narasimha II	1146 Tārana sam Monday with Vitipāta	1910, p 32	It begins with two verses, one of which says that Ballāla obtained the title Girdūg.—malla for having easily captured the fort of Uchechanga which the Chōla even after 12 years' siege, was unable to capture, and the other, that Nārasimha routed the Pāndya, Magarega and Kādava kings and destroyed the Tamil army (<i>Tamala vāḍe</i>). The epigraph then proceeds to say that when the refuge of all the world, etc., Prātāpa chakravarta Hoysala Vīra Sōmēśvara Dēva was in the residence of Dōrasamudra ruling the kingdom in peace and wisdom—the Mahāpasāyita, <i>paramā vāsuvāsa, bhāktāna-mūḍgādhipati, nēyōga—Yangandhara</i> , (with other epithets) Māvantayya dannāyaka's sēnabōva Sōvanna's sēnabōva Chavundanna and the <i>nādu—prabhus</i> Kalla-gavūda's son Malla-gavuda of Oṭṭiyakere and others together with all the praje-gavudugal granted certain lands in connection with the construction of a stone sluice to Hīryakere by the sēnabōvas Achaya and Sivaya of Eleha in Kātūrāvṭṭi.
70	14	Somēśvara	1157 Mannatha sam Chaitra śu 5 Monday	1910, p 32	
			1224 A D		
			1235 A D		

Dynastic List of Inscriptions in the Tumkur Supplement with brief statement of contents—*Contd.*

Taluk	Inscription Number	Page	King	Date	Saka year	Reference to M A R	Contents and Remarks
Ch	62	8	Sōmēsvara	1242 A D	Subhakarit sam	1910, p 33	<p>The record acknowledges Chālukya overlordship in the opening sentence, the king named being Jagadēkamalla Rāja-Permādi-Dēva. It tells us that his servant (with usual titles) Tribhuvanamalla Vira-Ganga Hoysana-Dēva was ruling the Gangavādi 96000. Then follows a long list of his conquests. The genealogy is carried on up to Sōmēsvara, each succeeding king being introduced with the epithet <i>atpāda-padmōpajiv</i> which usually occurs in connection with feudatories or subordinate officers, and with all the usual titles. After Vishnuvardhana, by a curious mistake, perhaps on the part of the engraver, Ereyanga and Echala Dēvi are introduced as his pāda padmōpajiv, and Vira Bitti Dēva mentioned as their son. Then follows a supplementary list of Vishnuvardhana's conquests. After naming in order the succeeding kings with their titles, the record goes on to say that when the mahā pratāpa chakravarti Hoysala vīra Sōvi Dēva was in the residence of Dōrasamudra ruling the Gangavādi 96000, the Nolambavādi 32000 and the Chōla kingdom, his servant, mahā sāmāntādhipati, <i>Sitagaraganda</i> etc, Lakumayya Nāyaka was in the residence of Hulvēru ruling the Magare 300 in peace. His descent is thus given when Vira Nonamba Dēva Paramēsvara's senior queen Srināri was taken captive, Brahma killed the enemy with <i>tabābhāghāta</i> and rescued her, and the king, admiring his valour, bestowed on him the title <i>Ugrāri tāla prahāri</i>. This <i>Ganga tāla prahāri</i> sāmānta Kariya Bamma also received the title <i>Doddānka-bādi</i> from the Chālukya-chakravarti Ahavamalla. To his eldest son Ahavamalla and Honnavve was born sāmānta-Bhima, the latter's wife was Chaityakka and their sons were Māeha, Chatta, sāmānta-Malla and Gōvi-Dēva. Chatta's son was Vishnu. To Gōvi-Dēva and Sridēvi was born</p> <p style="font-size: small; text-align: right;">D. H. Mādhava and ...</p>

Ok	106	29	Sömēsvara	1245 A D	1166 Krōdhi sam Pushya Bahula 10 Monday	1910, p 34	how Lakumayya was related to Chikka Balleyya. The epigraph simply states that he had such distinguished pedigree, and appears to give further on Sidda, as the name of his father and Kappa as that of his elder brother. Then we are told that Hirya (semor) Chandiya Mudeya Nāyaka, a servant of Lakumayya Nāyaka, built the Jakkēsvara temple in the name of his younger brother, and, washing the feet of Nunga-Jīya's son Malla-Jīya, granted certain lands (specified) to the same. Records the death of Hosamārayya and others of Mōtiyahalli during an attack on the village
Gb	76	41	Sömēsvara	1252 A D	1177 Paridhāvi sam Kārtika Suddha 1, Monday	1907, p 4	Records that Sömēsvara, having come to Dōrasamudra from Kannanūr, was ruling the earth in peace and wisdom. Kannanūr, which is also called Vikramapura in some inscriptions, has been identified with a place near Srīrangam. (See <i>Ep̄z Ind</i> III 9). Three years later i e in 1255 A D we find him again residing in Kannanūr (see Arsikere 108). He thus appears to have ruled at Dvārasamudra only for a short period. The inscription goes on to say that Sömēsvara's great minister Bommanadannāyaka, having received from the king in 1252 the villages Kondajji and Halli-Hiriyūr and made them a Sivapura, granted the same to the emperor of Suddhas, the controller of devotional postures, food, sleep and the senses, Sivayōgi Chikka Aghamme-dēva. And Aghamme-dēva's spiritual son, Chikka-dēva, having divided the Sivapura into 32 gana-vrittas, gave two of them for the offerings of the gods Trikūta, Sōmanātha, Sōyidēva, Brihēsvara-dēva and Aghammēsvara dēva of Kondajji and the remainder to the persons named. The names of the vritta holders lead us to suppose that they were all Lingāyatās, and it is noteworthy that a few of them were women. Sömēsvara's minister Bommanā-dannāyaka is also mentioned with the same titles in Aikalgrud 55 of 1250 A D. His title—the scatterer of the Sēvuna army lends support to the statement in an inscription of 1233 (Dynasties of Kannada Districts p 508) that Sömēsvara fought against the famous Krishna-Kandhara i e, he Yādava king Krishna of Dēvagirī. (Among the donees are the god Virabhadra of Dōrasamudra and rājaguru Rudrasākti). Records that the subordinates of Narasimha-Dēvarasa named Lakumeya-Nāyaka and Keppeya-Nāyaka of Huliyeru granted lands (specified) to a number of
Ok	58	6	Narasimha III	1260 A D.	1188 Raudri sam Bhādrapada Suddha 10, Tuesday	1910, p 34	

Dynastic List of Inscriptions in the Tumkur Supplement with Brief Statement of Contents—*contd.*

Taluk	Inscription number	Page	King	Date	Śaka year	Reference to M A R	Contents and Remarks
	HOYSALAS— <i>contd.</i>						
Tp	160	74	Narasimha III (Names Ballāla as the ruling king)	277 A D	1199 Śvara sam Mārgaśira śuddha 10 Thursday	1918, p 47	persons Among the donees may be mentioned the astrologer Eçhanna, sēnabōva Viranna, Bomma-dēva of Bombasamudra and ppayya's daughter Bombave Tells us that while (with usual titles) the establisher of Chōla Rāya and Pāndya-Rāja, destroyer of Magara-Rāya, Hoysana-Vīra-Ballāla Dēva was ruling at Dōrasamudra, in the Śaka year 1199 corresponding to the cyclic year Śvara, the Savāntā-dhupati, a Bhīma in frontier warfare (<i>gadyamka-Bhīma</i>) a bar to the frontier, protector of refugees, Champion over adulterers, champion over Nāyakas who keep company but prove treacherous, warrior who cut off the heads of 66 mandalikas, a whip to the back of 66 mandalikas, Holekal Beneya-nāyaka's son Kambeya-nāyaka's son Bommeya nāyaka having fiercely fought and killed many during the destruction of the village, fell and attained the world of gods The sculptor who prepared the viragal was Śidōja, son of Vibōja
Tp	148	71	Narasimha III	1262 A D.	1203 Chitrabhānu	1918, p 47	Gives merely a few Hoysala titles May belong to the reign of Narasimha III the Hoysala king
Tp	151	71	Narasimha III		No	1916, p 55	There are a few short inscriptions around the basement of the Mūlesankarēvara Temple at Turuvēkere, giving the names of three sculptors who built the temple These are Jakanna, Sarōja and Śvara, the first name occurring in two places
Tp	39 (Rev)	65	Vīra Ballāla III	C 1291 A D (according to Rice)	No		This viragal records the death of Māia gauda, son of Mudda-gauṇḍa and Jakkagaundi, during a cattle raid vīra Ballāla made some grant for Sūlāyta Kannaya's elder brother Mudda-gauṇḍa Sēnabīva Mallarasa, worshipper of the feet of the god Kedara of Vijayapura composed the record Praises of Mudda gauda and his wife Jakamavve Their son Bommayya had a well made Also praise of <i>śitōyita</i> Māchaya and Heggade Britaya Records that the Mahāsāmanta Māchaya, washing the feet of the supporter of the Lākūlāgamasamaya, Padmarāsi paṇḍita, granted lands to provide for
Ok.	54	5	Ballāla III	1292 A D	1213, Nandana sam Pushya śu 15, Monday	1918, p 47	

Ok	55	5	Ballāla III	1292 A D	Nandana sam Chaitra sūddha Panchami, Sunday	1918, p 47	gods Hoysanesvara, Brahmēśvara and Māchēśvara and for temple repairs Fragmentary viṣṭgal Records the death of some individual and the setting up of the stone by his relative Masana Setti.
Ok	41 (Rev) 100	2	Ballāla III	1301 A D	Plava sam Kār ṣu, 5	1918, p 48	Records that Kōṭṭiya Bannagavuda's sons Kālayya and Rāmayya, having rescued the cattle, fell
Ok	100	29	Ballāla III	1301	Plava sam Kārttika	1918, p 48	Viṣṭgal records that lāgauda having rescued the cattle, fell whereupon celestial nymphs carried him away to heaven and placed him on the throne of the gods
Tm	77	77	Ballāla III	1306 A D	1228, Parābhava samvatsara	1910, p 35	Records that during the rule of Ballāla-Dēvarasa the great minister Lōkappa-dannāyaka and the mahā-nādu-prabhu gauda granted to Māragavuda the village of Hālanūr, included n the Marugala-nādu
Tm.	79	78	Ballāla III	1314 A D	Ānanda sam Chaitra sūddha 1	1910, p 35	Tells us that the great minister Dēvappa-dannayāka's brother-in-law Bimalappa, gave, as a kodagi, the village Meleyakōṭe, included in the Malegala-nādu, to Hirya Baocha-gavuda son of Honnamāragavuda, of Māhenasigere, who was the lord of the seven nādus of Ānebidasari (same as Dēvarāyadurga)
Ok	68	12	Ballāla III	1318 A D	1240, Kālayukta sam Āsvīja s'uddha 11, Friday	1910 p 36	It mentions a new feudatory of Ballāla III of the name of Vinjha-Dēva-Rāne and refers to some custom which was once in vogue It informs us that during the rule of (with usual titles) Vīra Ballāla Dēva, having been written to as regards the <i>samarācane</i> of Huliyeranādu the mahāmandalēśvara Pōḍeya-Rāya-Vinjha-Dēva-Rāne caused <i>kodake</i> to be made to Vīra Ballāla Dēva through the mahā Huliyera-nādu prabhu Heggere Houna gauda's son Kalla-gauda , whereupon Vīra-Ballāla-Dēva granted Kalla gauda, as a kodagi, Barigeyahalli, included in the Huliyera-nādu It is further stated that by order of the king his servants marked out the boundaries of the village in the ptesence of Bomma-Vinjha-Rāja Kalla-gauda was to enjoy the village with all the eight rights of possession and with all the taxes He was not to be disturbed even on such occasions as the king's coronation and the birth of a prince Then follow the signature of Vīra-Ballāla-Dēva—Sii Maleparolu gauda, the signature of Vinjha-Dēva-Rāne—Sankha, with the figure of a Conchshell sculptured by its side, and the signature of the Huliyera-nādu—Sii-Bhīmanātha The grant was written by the abode of modesty Vishnu-Dēva's son Sōvappa <i>Kodake</i> seems to convey the sense of fine or contribution and <i>samarācane</i> appears to denote a collecting of troops

* Dynastic List of Inscriptions in the Tumkur Supplement with brief Statement of Contents—*Contd.*

Tank	Inscription No	Page	King	Date	Saka year	Ref to M A R	Contents and Remarks
HOYSALAS— <i>concl'd</i>							
Tm	105	83	Ballála III	1323 A D.	1245 Rudhród- gári sam Áshádhá bahula 5 Thursday	1910, p 35	Records that by order of pratápachakravartí-Hoy-saṅg-Su-Vira Ballála-Dēvarasa, the great minister Ponnanna's son Kāmaya-dannāyaka granted, as a kodagí, Hirya-gundagal, included in the Kōrunādu, to Masani gavuda's son Chukkanna Fragmentary Refers to a grant by some vodeyaa
M1	22 (Rev)	49	Do	C 1329 (according to Race)	Śukla Sam Mar ba 10	...	
OK.	65	11	Do	1331 A D	Prajāpati sam Pushya śu 5 Monday	1910, p 35	Vīragal mentions the possessor of all titles, Nandī-nātha-Vīrabhadra Dēva as a feudatory of Ballála Dēva
Tm	106	83	Do	1338 A D	1258 Īsvara sam Māgha śuddha daśami Monday	1910, p 36	Tells us that mahā nādu prabhu Rāma gavuda, having given his daughter in marriage to Māchanna, son of the mahā Sāmantādhipati Bommeya Nāyaka of Holakal, transferred to his son-in-law Hiriyagundagal which he had formerly received as a kodagí The village appears to have changed hands several times, for it was once granted to one Chukkanna
OK	87	21	Do	C 1340 A D	Chutrabhānu sam Māgha śuddha 1 Thursday	1910, p 36	Records the grant of some land to Ganteya Bōla for the god Kāmaya-dēva of the Hirya <i>tīrtha</i> and Chukka <i>tīrtha</i> by the mahānādu prabhu Māra-gavuda of Lungadabhalli, the mahā sāvantādhipati Poreya Nāyaka, Śāyiguru, son of Rajagala-dannāyaka of Huliyeru, and other <i>gavuda prajegal</i> of the Huliyeru nādu The signatures of Māra gavuda, Poṛeya Nāyaka, the <i>śūja-guru</i> and the <i>dēśa</i> are then given The grant was written by sēnabōva Chāvanna
OK	78	19	Do	No	No (Pushya śu 4)	1910, p 36	Vīragal Mentions a mahā sāmanta Māchaya Nāyaka (Some wet land was given to Mādejiya and Masanajiya for conducting the worship of the vīragal).
OK	71	15	Do	No	No	1910, p 35	A copper plate inscription consists of three plates engraved in Dēvanāgarī characters The second plate is missing After invocation of the Boar incarnation of Vishnu and the usual account of the rise of the Yadu-vamśa, the record proceeds to say that in it was born Sōmēśvara whose son was Nārasimha The latter's queen was Paṭita-

Ballala manipala, was residing in his capital Dōra-samudra in which his father had with affection stored the riches of a great kingdom Here ends the first plate The second plate may have contained the date and details of the grant The third plate which is in the kannada language begins with the statement that the mahājanas shall pay annually certain taxes amounting in all 18 gadyāna and odd to provide for offerings of rice, lamps and certain festivals for the god Gōpāla of Rāmakrishna-prabhu's brindāvāna and says that the king granted with pouring of water to the mahājanas certain taxes (a large number mentioned) in the presence of the gods Visvēsvāra and Vajrēsvāra At the end the signature of the king is given thus —Srimad vira Ballāla Dēvasya Among the taxes mentioned above are *khāna*, *abhyāgata*, the taxes on *dhavālāra* cart, fuel cart, ghee, leaves, leather rope, plough-share, thread, boiled rice tied up for a journey (*kaṭṭu-gūlu*) warriors, elephants, horses, marriage (*basya-dēre*), smoke, looms, the five artisans—blacksmiths, goldsmiths, carpenter, masons, and braziers, iron, bows, children and salt makers

Records that during the reign of Ballāla Dēva's minister Mācheva dannāyaka's son Gangi dēva, the Hosavūrnādu-prabhu and all the prajā gavudugal granted the village of Sankeyanahalli, so named after Sankeya-gavuda, to Mākala nāyaka's son Chumeya-nāyaka, as a *pūje-godagi*

Incomplete record Mentions only the Hoysala titles May belong to the reign of Ballāla III

It seems to record that Poreya-Nāyaka fought when some enemy besieged Niruvagal (The writer is named Sēnabōva Mallanba) May belong to the reign of Ballāla III

Viragal fragmentary refers to the erection of a Siva temple as a memorial

Fragmentary mentions only the names of witnesses. among them comes Maleparoluganda śrīma. .

Tm	85	80	Ballāla III	No	No	1910, p 35
CK	79	19	Ballāla III	No	No	1918, p 48
CK	61	7	Do	No	No	1910, p 36
CK	67	11	Do	...	Manmatha sam Pushya ba 5 Monday	
CK	104	29		No	No	

VIJAYANAGAR

Kg	50	43	Harihara II	1394 A D	1316 Bhāva sam. Bhārapada su 1, Friday	1919, p 33
----	----	----	-------------	-------------	--	------------

Records that the sluice was built by Irugappa the Jaina general of the Vijayanagar king Harihara II and the author of the Sanskrit Lexicon Nānarharatnamālā [It is not certain whether the mahā-pradhānu Irugappa dannāyaka Odeyar of this grant had anything to do with the Sanskrit Lexicon]

Dynastic List of Inscriptions in the Tumkur Supplement with brief Statement of Contents—*Contd.*

Taluk	Inscription No	Page	King	Date	Saka year	Ref to M A R	Contents and Remarks
Tm	111	85	Hanthara II	1395 A D	Yuva sam	1911, p 52	Appears to be dated in 1395 A D and records the grant of the village Chunnaga by Sōmana-nāyaka for the god Tirumaladēva of the same village. It may belong to the reign of Harihara II
Pg	97	58	Dēva Rāya I		Pārthava sam Āsvīja suddha 5	1918, p 51	States that in the year Pārthiva Gōpanna built the fort (at Pāvugaḍa.) It is interesting to note that the fort on the Pavugada hill was built so far back as 1405 during the early Vijayanagar period
Ck	73	17	Dēvarāya II	1434 A D	1356 Ānanda sam Śrāvana bahula 11 Sunday	1910, p 38	Records that Kātāranna's house-officer Dēvimala Mādmāyaka's son Hirya Chavuda-nāyaka built a temple on the Honna.māradi hill and set up the god Tirumaladēva. This may belong to the reign of Dēvarāya II
Ok	86	21	Sāluva Narasīnga II	1497 A D	1419 Paṅgala sam Āsvayuja 13, Monday	1918, p 51	It records a grant by Keucha, the valiant arm of Narasa-Nāyaka who was the son (<i>komāra</i>) of mahā mandalēsvara <i>mēdanimīśara-ganda</i> Katāri Sāluva-Narasīnga-Rāya-mahārāya Narasa-Nāyaka is the second userper of the Vijayanagar throne and the father of Vira-Narasimha and Krishna-Dēva-Rāya
Tm	107	84	Vira Narasimha	1505 A D	14 .. Krōdhana sam Bhādra- pada suddha	1910, p 38	Appears to belong to the reign of Vira-Narasimha, though the king is not mentioned. It records the grant of Bitanakurike to Māchi-nāyaka by the mahā-mandalēsvara Rāmarāja Jagannātha-rājaya-dēva-mahā-arasu, and the mahā-nādu prabhu Kempavirappa-gavuda
M ₁	131	53	Vira Narasimha	1506 A D	1427 Krōdhana sam M ā g h a krishna paksha Sivarātri Monday	1918, p 52	Copper plate record After invocation of Ganapati, the record gives the Purānic genealogy from the Moon to Turvasu and then gives the pedigree of Vira-Narasimha. Narasa's sons by Tippāju and Nāgala were Vira-Narasimha and Krishna Rāya King Vira-Narasimha made various gifts to the temples at Chidambaram and other holy places Then the inscription records that in the presence of the god Virūpāksha on the bank of the Tungabhadra adorned with Hēmakūta, the king granted, as a sarvamanāya, with all the usual rights, the village Sivanagari, situated in the Bhasmāngīsāla sthala of the Haratīpura district in the Ghanaśaulapuri kingdom to Sarvēśvarārādhyā of the Harita-gōtra,

VIJAYANAGAR—*contd.*

Ok	108	84	Krishna-Dēva-Rāya	1520 A D	Srīmukha sam Chaitra śuddha	1910, p 38	Āpastamba Sūta and Yajus sākā, son of Channibhatta and grandson of the Āiādhyā Langana bhatta. Then follow the boundaries of the village in Sanskrit and Kannada. The village granted was re-named Narasimhapura after the donor. The composer of the grant was Nrisimha and the engraver Rāma.
	83	20	Krishna-Dēva-Rāya	1529 A D.	1450 Sarvadhāri sam Māgha bahula 14, Śivarātri	1918, p 52	Registers the grant for the merit of Krishna Rāya of some village in 1520 A D by Kenchāsōmanna Nāyaka for the god Harhara of Kenchankōṭe. Records that while Sri Vira Krishna Rāya was ruling the earth on the holy occasion of Śivarātri, for the prosperity of the king, Chennai setti of Bānavādi granted, in the presence of the god Virūpāksha of Pampākshēta, with all the usual rights, the village Pankajanahalli (in Settikere sine) for the god Malhārjuna of the village, in order to provide for offerings of rice, perpetual lamps, decorations, enjoyments and festivals for the god. Reference is also made to the setting up of this inscription. He who violated the grant was to be deemed as a traitor to the feet of the king. A sentence at the end adds that Chikana, a servant of Malappana of Yalabaragi, built the <i>katte</i> or pond near the temple.
Tm	102	59	Achyuta Rāya	1541 A D	1464 P l a v a sam Varākhā bahula 3, Thurs- day	1918, p 53	States that by order of the king the minister Rāmā bhaita's younger brother Yellappayya granted with a copper śāsana the tank Kētāgaudana kere and the village Gōpāgondana halli surnamed Venkata-samudra to Vāsudevā Nāgayya's son Dhvajā Timmana dāsa for conducting every year the flag service (dhvajada sēve) and the jātie of the god Thruvengalanātha. The agent for the charities of Yellappayya, Hebbāruva upādhyāya of Rodda, who was the superintendent (pārupāya karita) of the sine, was to see that the charity was carried on properly.
Tp	5 (Rev)	65	Venkatādri	1549 A D (Rice)	1461 Saunhya sam Kāitika bahula 10	No	Records the grant of certain lands to god Channagarāya of Turuvekere, by the two chiefs Sangadasāya and Timma Rājayya for the merit of their masters Mahāmandalēsvara Podupāmi Venkatayadēva mahārasu and Venkatādri Rāja.
Tm	83	79		1550	1472 Sādharana sam	..	An incomplete record mentioning only the cycle year and some of the titles.
Tm	80	78	Sadāsiva Rāya	1554 (A D)	1476 Ananda-sam Chaitra śu 12	1910, p 39	Appears to record the grant of some village. It opens with obsequence to Rāmanuja and the latter portion is mostly defaced.
Tp	53 (D...)	66	Sadāsiva Rāya	1561 A D (D...)	1473 Virōdhikrut	...	Records the grant of a dhama sādhana for services

Dynastic List of Inscriptions in the Tumkur Supplement with Brief Statement of Contents—*contd.*

Taluk	Inscription number	Page	King	Date	Saka year	Reference to M A R	Contents and Remarks
	VIJAYANAGAR— <i>concl'd</i>						
Ck	1 (Rev)	1	Rāma Rāya Dēva	1623	Suddha Sunday 1544 sam Māgha bahula 14	1918, p 53	and the god Chelapilerāya in the Nārāyana temple at Mēlkōṭe by the Mahāmandalēsvara Śīpātūāja Rangarājayādēva mahā asan Records that while Śrī Vira Rāma-Dēva-Rāya was ruling the earth at Ghanagrīnagara and Mudayappa Nāyākēndra was ruling at Chikkanāyakanahalli in Hoysala sime to the west of Ghanagrīnagara, the latter's right arm, worshipper of Vīṇa Māhēsvaras, Śīlavanta Dalavāyī Paramappa had a matha, a tank and a garden made and granted them to the virtuous posse-sor of pure Sivāchāra and one of the mahā mahatītu of heaven and earth, Nandīsvara Svāmi 'This mahā is intended solely for virtuous Māhēsvaras who offer everything to Śiva, and in case any rogues and knaves who do not do so happen to reside in the matha Vira Māhēsvaras, oḍeyas and devotees must on enquiry drive them out and install good men Records that while Venkatapati Dēva Mahārāya was ruling the earth at Penugonda, Śāhī Nāyaka's (son) Bhairappa Nāyaka of the Gōvala gōtra, to whom the king had favoured by a Sāsana, for his office of <i>amaravāyaka</i> , Erekatte in Hoysala dēsa, granted with all the usual rights, certain lands (specified) at Kandikere situated in Āraga-ventēya of Magadhadēsa to Lakshmanāchārya of the Vārḍhī-sagōtra, Āpastamba sūtra and Yajus sākḥā, son of Venkata bhatta and grandson of Ananta bhatta The signature of the donor—Śrī Rāmēsvara—occurs at the end
Ck	53	4	Venkatapati Rāya II	1639 A D	1559 sam Kārtika ba 30	1918, p 54	

CHIEFS

BIJJAVARA

M'	111	49	Mummedi Chikkappa Gauḍa	c.1606 A D	Parābhava sam. Śrāvana śu 12	1918, p 56	The inscription tells us that Hriyamma, consort of the Mahanādu prabhu Mummedi Chikkappa Gauḍa of Bijjavara, caused to be erected, as a Śiva dhāma a vakra matha in the year Parābhava 11 12
----	-----	----	-------------------------------	---------------	---------------------------------	------------	--

probable that this matha is identical with the one now known as Guṇammana matha. The inscription states that Hanumana done was consecrated by Mummadi Chikapa Gaudaya in the year Vṇaya. Though the spang is popularly known as Bhimana done, the name given in the epigraph is Hanumana done, and there is also a fine figure of Hanumān sculptured on the rock near it to justify this name.

See under the Vṇayanagai King Rāmadevaṇāya

Records that Mudiyyappa Nāyaka built a matha at Hatna for Guṇu-Basavarājadevaru and granted some lands (specified). This chief was a patron of learning. Sōsalo Rēvanārādhyā, a Kānnada author says that he wrote a Kānnada commentary on Mahimāsstava at the instance of the chief Mudi Nāyaka, the maker of Chikanāyākapura (Chikanāyāka pūsh-kartur Mudināyāka bhūbhujah).

States that the pillar was set up by Chikauve and Basarve, consorts of the Mahānāyākāchāyā Vīra-Hottanna-Nāyaka of Haiṭi, son of Chimmamāmbā and Hottanna-Nāyaka who was the son of Timmanna-Nāyaka who was again the son of Hottanna Nāyaka. It is not dated, but as we learn from E C XII Pāvugada 42, that the chief Vīra-Hottanna-Nāyaka built this Basava shrine in 1653, the period of the present record may be about the same.

It records grant of certain dues by merchants assembled at Sivaganga for the purpose to Kempadāsaiya of Kallūr for having successfully performed some miracle in front of the Ranganāthasvami temple at Sīrangapatānam. In the grant, a string of long high sounding epithets, making up more than half of the record, is applied to the merchants. It is stated that the grant was made by order of Dōḍḍa Devarāja in the Śakāyear 1698 which is coupled with

1918, p 56

Vijaya sam Nija
Sṛavana sūddha
10

C 1646
A D

Mummadi
Chikkappa
Gauda

50

116

M1

CHIKKANAYAKANAHALLI

1918, p 57

1544

1623

Mudiyyappa
Nāyaka

1

1 (Rev)
102

Ck

1918, p 57

No

C 1625
A D

Mudiyyappa
Nāyaka

67

1 (Rev)

Tr

HARATI

1918, p 55

C 1653 A D

Vīra-Hottanna
Nāyaka

60

110

Pg

MYSORE

1911, p 55

1698 Śrīrukha
sam Śāvana
sūddha 10

C 1672

Dōḍḍa Devarāja
Vadeyai

34

73

Gb

Dynastic List of Inscriptions in the Tumkur Supplement with Brief statements of contents—(Contd.)

Talk	Inscription number	Page	King	Date	Saka year	Reference to M A R	Contents and Remarks
	MYSORE— <i>conold</i>						
Gb	74	37	Dodda Dēvarāja Vodeyar	C 1672 A D	1698 Śrīmukha sam Śrāvana Suddha 10	1911, p. 53	Śrīmukha does not at all occur in the reign of Dodda Dēvarāja. The date is unequal. Contents similar to those of the above
Kg	81	47	Krishnarāja Vadeyari I	C 1720	.	1919, p. 42	States that the bell was a present from Minākshamma, wife of Dalavāyi Basavarājaya Nanjarājaya, son of the above was the sarvādhikāri in the latter part of the reign of Krishnarāja Vadeyar I
Kg	82	47	Tipu Sultan	1919, p. 42	Records the gift of a bell by Jāparakhāna Bomman, Amila of Pādasaha Tipu Sulatāna, to the god Siddhalingsēvara
Kg	83	47	Do			Do	Same as the above
Tm	74	76	Krishnarāja Vadeyar III	1832 A D.	Nandana sam Mār śu 15 Monday	1918, p. 64	States that Bettakōte Basavarājaya's son Channa rājaya's Mallarājaya built the prakāna and the gōpura on tower and set up the flag-staff
Ck	46 (Rev)	2	Krishnarāja Vadeyar III	.	Svabhānu sam Adhika Jyēshtha śuddha 3		States that during the reign of Krishna Rāja Vadeyar, Saḍu Yākōba Bokhāu having paid into the palace <i>ga</i> 608, the full price of the Belavādi village in Kundikere sthala, the village together with its hamlet, is granted to the Aripa Śakādrī phakhāna (?) dargaragāha, with succession to sons and posterity
Ck.	49	3	Do	No	..	1918, p. 64	States that a silver cup was presented by Basavarājaya, son of Hampaya of Talakādu
Ck.	47	3	Chāmarāja Vadeyar	March 25th 1881	..	1918, p. 64	Records that the god of the temple was set up on the 25th March 1881, the day of the installation of the Mahārāja-Chāma-Rājendra Odeya
	MUGHALS						
Ck	94	25	Muhammad Shah	1746 A D	S'1668 Akahaya sam Mār śu Hiyra 1156 Saunvāl 29	1908, p. 26	The record consists of only one plate with a silver seal soldered into it at the top. The seal contains three lines in Persian characters which run thus — 1132 Muhammad Shāh Bādshāh Gāzi Ismail Khān fidvi Though a Muhammadan grant, it begins with the usual verse in praise of Sāmbhu. It is dated in both the Saka and the Muhammadan eras, the

fortnight of Māgasua of the cyclic year Akshaya, which is coupled with the Saka year 1668, corresponding to the 29th day of Sauvāl of A H 1156. Thus the date of the seal is 24 years earlier than that of the grant. The name of the donor is not given, he is probably the Ismail Khān of the seal, or the Emperor Muhammad Shāh himself. The inscription records a grant of land to Mari-Siddē Gauda, son of Siddappa Gauda, who was the Gauda of Yalanadu of Būdhāl-sthala. The reason for the grant is thus given — "As you are a very loyal servant of our palace and you have newly built the fort of Yalanadu, we, in appreciation of your single minded devotion, make this grant." Būdhāl mentioned above was one of the 7 paraganas of the Mughal province of Sira, the others being Basavāpatna, Pennkonda, Dodbālāpur, Hoskōte, Kōlar and Sira itself.

1918, p 57

1918, p 57

Refers to the construction of a mosque by Ali Nazr, a subordinate of Malik Rihān. It may be rendered thus — "This holy, grand, lofty and glorious Mosque was built by Ali Nazr expectant of the mercy of God, subordinate to Malik Rihān Mubārak, may God pardon them, (Ali Nazr and Rihān Mubārak) through the rectitude of the benevolent Prophet (referred to in the chapters of the Qurān) Yā-Sin and Tabāraka." The mosque referred to in the present inscription must be different from the Little Mosque which, according to E C XII Sira 66 was founded by Najib Khān Ahīrī in A D 1614. It was probably built before 1651, the year in which Malik Rihān died.

1918, p 57

1918, p 57

BIJAPUR

Sl 117

62

...

...

1918, p 57

Sl. 118

62

.

...

1918, p 57

Sl 114

62

Muhammad Adil Shāh

..

1918, p 57

Sl 115

62

do

1657 A D

7th Jumāda'la
vval, Friday
A H 1067

1918, p 57

Gives A D 1657 as the date of the construction of another mosque, which must be different from the Big Mosque, the latter, according to Sira 66a, having been built by Shaikh Farīd in A D 1400.

Dynastic List of Inscriptions in the Tumkur Supplement with Brief Statement of Contents—*cont'd*

Taluk	Inscription number	Page	King	Date	Saka year	Reference to M A R	Contents and Remarks
Sr	116	62	do	.	Monday (?) 20th of the holy month of Rama- zan	1918, p 57	Friday, the 7th Jumāda'l-avval, 1067 years after the flight of the Prophet. Refers to the erection of another mosque by Ahmad Khan. It may be rendered thus "In the name of God, the Merciful and Compassionate (In the name of) Allah, Muhammad, Abūbakr, Umar, Usmān, and Haidar, (Ah) all of them Built by Ahmad Khān (Date) Monday? . . . 20th of the holy month of Ramazan
BIJAPUR— <i>concl'd</i>							
THE MARATHAS							
Sr	119	63	1918, p 58	The inscription appears to be a curious mixture of Marāthi and Kannada. It opens with the names of Balōj-Pandita and Bālāj Ganēśa and seems to record a grant to Hundaraiya's son Hadada nāyaka.
DATED MISCELLANEOUS INSCRIPTIONS							
Tp	11 (Rev)	65		C 980	No	.	The viragal records the death of Koravanī Nāgāpā-rayya, gavuda of Bellartha, when the cows were harried.
Tm	72	76		C. 1180		1916, p 83	States that the basti was erected at Beluru by Bammiseti son of Kēsari setti, lay disciple of Nayakīrti Siddhānta chakravartī's favourite disciple Adhyātmi Bālachandra-dēva of Konda-kundānvaya of the Hanasōge branch of the Pustaka-gachchha in the Dēsiyagana of the Mūla sangha. From Sravana Belagola 42 we learn that the above mentioned Nayakūti died in 1177. His disciple Adhyātmi Bālachandra was a great Jaina teacher and author who was alive in 1182. The period of the record may therefore be taken to be about 1180. Either Kuchchangī must have had the name Belūru at the time of the record or the image must have been brought from Belūru and set up here.
Gb	66	31		12th Century		1919, p 51	Records that the images on the door way were made by Malaya (son) of Mālaya
Ok	77	19		1228 A D			

Pg	100	58	1300 A D	Sāivayā sam Vai sāka bahula Panchami Friday Vikruti sam suddha 13 Ashāḍha Parābhava sam Bhādra suddha 1 Sunday 1312 Pramōdita sam Vaisākha suddha 1 Saturday	1918, p 65	States that pūjāri Mallappa, son of Lakagonda-Rāmagonda set up the figures of his parents
Tp-	147	71	1350		1918, p 65	Records that Lurgana-hebāruva and the prabhus and merchants, having assembled, made a grant for some god
Gb	18 (Rev)	30	1366 A D (according to Rice)	Parābhava sam Bhādra suddha 1 Sunday		Records that Kādanū Malleya-Nāyaka's son Ganteya Mādeya-Nāyaka had the tank made, built the wastewen and embanked the tank with stone
Tm	84	79	1390 A D	1312 Pramōdita sam Vaisākha suddha 1 Saturday	No	Records the presentation of a stone lamp pillar by Mādappa, son of Chitaya-Nāyaka
Mi	119	51	C 1450 A D		1918, p 65	The inscription informs us that Pāndu-jāśāṣ son Dharmarāja, the latter's younger brother Arjuna, his son Abhmanyu, and Sahadēva, Nakula, and Bhīma were the rulers of Eluchutulakōte (or the fort with seven enclosing walls)
Kg	49 (Rev)	42	C 1480 A D		1919, p 51	Records the spiritual greatness of the teacher Tōntada Suddhalinga, (a great Vīrasava teacher and author who flourished at the close of the 15th century) and records the construction of a matha, the temple itself, by Channavīrapa Odeya of Dānivāsa
Pg	103	59	1503 A D	Dundubhi sam Māgha suddha 10	1918, p 65	Records a grant of land to Chuka kaduwaya son of Jamalakada-iāya, for having repaired a breach in the tank
Mi	14 (Reg)	48	C 1531 A D (according to Rice)	Kara sam Vaisākha suddha 5		Please of the Jina sāsana Jinaśūka-dēva's disciple Mānikya Iajunāthar granted land (specified) Also Dānmayya's wife Payama gave 20 gatti gadyānas for food offerings to the deity and feeding of guests to Mallakhi
Kg	62	45	1534 A D	1465 Vijaya sam Phālgunā suddha 3	1915, p 68	Records that Madavana-setti's son Padumaṇa-setti undertook to observe a vow on the occasion of the <i>Chārma-prabhāvacane</i> in the Anantanāthachātyālaya
Tm	73	76	1573 A D	1497 Srimukha sam Srāvana bahule 5 Monday 1511 Virōdhi sam Bhādrapada śu 10	1916, p 84	The inscription says that the pedestal and prabhāvali on halo were caused to be made by Dānappa son of Komi-setti of Nālkubāguli
Ok	103	28	1589 A D	1511 Virōdhi sam Bhādrapada śu 10	No	Records that Raurapa-Nāyaka, son of Sāti nāyaka of Gōvula gōṭha, granted some lands to Timmana son of Ballāśada Vōbapa of Mannulagōṭha
Gb	72	34	1590 A D	Vikruti sam Bhādrapada śu 7 Tuesday	1919, p 51	Records the grant of a pillar by Boppeyanāyaka son of Māreyanāyaka for the god Tiuvengalanātha
Si	94 (Rev)	62	1600 A D	1622 Sārvari sam Srāvana su 5 Saturday	1918, p 60	The pillar was prepared by the sculptor Māragūli. States that Nāgana Gauda the <i>gauda</i> of Kallukōte, son of Kūlappa gauda, who was the son of Gan-

Dynastic List of Inscriptions in the Tumkur Supplement with Brief Statement of contents—*contd.*

Taluk	Inscription number	Page	King	Date	Saka year	Reference to M A R	Contents and Remarks
Mi	117	50		1612	Paridhāvi sam Kārtika śu 7 Monday	1918, p 66	Refers to the agni pravēśa or entering fire of Mallamma and says that at that time she prayed for the prosperity of the Settenōru family born by the favour of the god Mallēśvara of Midigēsi and exhorted her relatives not to neglect the service of the god
Kg.	88	48		1610	1530 Siddhārti sam Vasāka bahula 5 Pushya	1919, p 51	Records that Kalasa-gaunda's son, Lakkana gavuda founded the village Lakshmīpura and set up the gods Hanumān and Basavaṇa. The inscription closes with the remark that oxen should not be yoked to the plough on Mondays
Pg	8 (Rev)	57		1642	Chitrabhānu sam Jyēshtha sūddha 5	1918, p 66	Records that Chivvenāyaka and Nāgannayya set up a Vrindāvana at Gundiahalli and granted some land for its upkeep
Mi	114	50		1650	Vikruti sam Kārtika su. 5	1918, p 60	Records that the tower was built by Sarvajña-Setti and his younger brother Geluvaiya's son Chiga-Dēmana
Kg	66	45		C 1700		1919, p 52	Records the name of the visitor Sankrandana-dēva to the temple of Sankarēśvara
Kg	65	45		C 1700		1919, p 52	Records the name of the visitor Lingarasa's son, Nanjaya, to the temple of Sankarēśvara
Kg	67	45		C 1700		1919, p 52	Records the name of the visitor Kariṛama to the temple of Sankarēśvara
Kg	52	44		C 1700		1919, p 52	The inscription refers to some particular pole and says that as measured by that pole a kamba of wet land within the limits of Bisugūi measures 33 poles and a kamba of dry land 46 poles
Ch	90	22		1802	1724 Dundubhi Ashāḍha śu 10	1918, p 66	Records the grant of certain dues to the matha by the assembly of gavudas, merchants and others. The institution is named Jvalatkantha-Mahanta-ppa's matha and is said to be affiliated to the Muragi matha of Chitaldrug. Then follow signatures of a very large number of people of various places
Mi	130	53		1865 A D	1787, Krōdhana sam Mār sūddha 15	1918, p 66	Records the renovation of the temple by Dālagauda's son Irādāle-gavuda
Kg	56	44		1877		1919, p 52	Records that "God alone is the world's teacher (guru of the world) Tōru sanda wrote thus"

DATED MISCELLANEOUS INSCRIPTIONS—*concl*

Kg	60	44	1877	1919, p 52	Records that "The devout incessantly worship the creator of the world"
Kg	61	45	1877	1919, p 52	Records that "The devout will not bow to images" The above four epigraphs said to have been engraved by Tōpu gaviḍa, are of some interest as they afford evidence of the influence of Christian missionaries
Kg	57	44	1877 1st Jan	1919, p 52	This modern epigraph says — "This is the charity of Tirumala gauda's son Tōpu gauda of Bidnagere, Kungal Taluk This is the road to Bengaluru May God protect (the charity)" Fragmentary Record
Sl Cb	120 62	63 30	1893 1896 9th Wednesday	No 1919, p 11	Records the building of a large kalyāni or pond to the left of the Gubbayappa temple by one Adavi Svāmi in 1896 The pond has niches on the surrounding wall intended for enshrining the 63 devotees of Siva Gives the date on which the utsava vīgraha was prepared
Ck	91	..	1903		

UNDATED MISCELLANEOUS INSCRIPTIONS

Ck.	46	3	.		Records the grant of a village Śīlavantapura by Channāpamma to Bōynāyaka The donor is said to be the daughter of Mudiyanāyaka and wife of Bannānāyaka
Ck	48	3	..		Record, the construction of the temple from the year Sārvari to the year Sōbhakrit
Ck	49	3	..		Records the presentation (of a silver cup) to the god Hanumanārāya by Basavarājāyā, son of Hampaiva of Talkād
Ck	50	3	.	1918, p 14	Records the presentation of a bell to the god Rāmēsvara by Pottamu Subbarāya
Ck	51	4	..	Do	Records the presentation of dhārāpātre by Nārasinga Rāva.
Ck	52	4	Krōdhana Māgha bahula 3	.	Records the presentation of a prabhāvali by Rudranna son of Chikka-Rudraiah of Doddaguni to the god Rudrēsvara of Chikkāyakanahalli
Ck.	56	6	.	1918, p 15	Vīgrah- Contains the name mahāsāmanu Chedeya of Setthyahali The rest is fragmentary
Ck	57	6	.	.	Fragmentary vīgrah
Ck	59	7	.	.	Appears to record some grant of land by sēnabōva Bittaya
Ck.	64	11	.	.	Fragmentary vīgrah Contains the name Kereyama- nāyaka
Ck	66	11	..	.	Fragmentary vīgrah

Dynastic List of Inscriptions in the Tumkur Supplement with Brief Statement of Contents—*contd.*

Inscription number	Page	King	Date	Saka year	Reference to M A R	Contents and Remarks
Ck 74	17		Fragmentary vīraḡal
Ck 80	19			..	.	Fragmentary vīraḡal Records the setting up of the vīraḡal by Mārōḡa for his father Katamāyaya
Ck 81	20			Records the presentation of a temple bell by Chakkaiya son of Duseyanna of Bambalāpura
Ck 82	20			Records the presentation of a bell by Timme gauda, younger brother of Chukkaiya of Bambāpura
Ck 84	21			.	.	Records the presentation of a bell by Ninganna of Maravara on behalf of Nirvānappa
Ck 85	21			..	.	Records the grant of a plate by Channavīraiya to the god Mallēśvara
Ck 88	22	..			.	Records the name of a devotee Rāmōja of Hiriyā Bīḡure
Ck 89	22	Records the name of a devotee, Tamadī Virāḡa
Ck 92	25	Records the grant of a bell by Raḡadhāma-Settī of Hulyāi to the god Raḡanaātha
Ck 95	26	Records the grant of a bell by Basava, son of Bandī Kallanna to the god Sidiāmēsvara
Ck 96	26	.			.	Records the grant of a steel bell by Huchanna Malapa of Būdhāli
Ck 97	26	Records the grant of some lands to Dalvāyi Basavi attained Nāyaka
Ck 99	28	..			.	Vīraḡa. Records that Bammagauda and Belagauda attained heaven (while fighting)
Ck 101	28	Fragmentary vīraḡal
Ck 102	28	Fragmentary vīraḡal
Gb 67	31	Records the gift of a paḡmapītha by Padumaḡa Settī of the Sēḡapati family and son of Bidureyasettī Mayandasettī to the goddess Padmāvātī of Pataḡagere
Gb 68	31		...		1919, p 11	Records the death of one Sivanaha Settī There are several nishudhis or epitaphs around the Sāntīsvara bastī with the figures of the dead carved at the top
Gb 69	32				.	Spurious record Records the grant of some land to a group of people called Pāḡchālāpāraḡama, free from all sorts of assessments
Gb 70	33				.	Spurious record Pardhavi Sam Chai su 10

UNDATED MISCELLANEOUS INSCRIPTIONS—*contd.*

Kg	9 (Rev)	42	..	.	Khara Sam Karthika Suddha 1	...	Records the name of Singari, brother-in-law of Rāmachandra Kumbāra
Kg	51	43	Contains merely some imprecation
Kg	53	44	Records the name of Rangiya
Kg	54	44	Records the boundary of the lands belonging to the temple of Uritrumala (god)
Kg	55	44	Fragmentary record mentioning the extent of lands belonging to the same deity
Kg	58	44	Records the name of the place, Bidanagere
Kg	63	45	Records that the image of Śrī Śāntanātha was set up by Māghanandi, disciple of Harichandra of Heragu of Mūla-sangha Deśiya gaha, Pustuka gachcha, Kondakundānvaya and Ingalesvarada-bali
Kg	64	45	1919, p 52	The inscription records that the image was the gift of the Kandāchāra or Police force of Hutrudurga
Kg	68	45	Records the gift of a silver vessel by Siddappa son of Bīrūr Tōtappa
Kg	69	46	Records the gift of the figure of Ādisēsha by Atānguppe Avalaki Siddamma.
Kg.	70	46	Records the gift of the metalic covering for the gaddige by Rudrayya, son of Arale Siddalngaiya of Turuvekere to the god Siddalingēsvāra
Kg	71	46	Records the gift of a brass-plate by Marada Setṭi of Bōrasanda to the god Siddalingēsvāra of Eḍeyūr
Kg	72	46	Records the gift of a brass vessel by Siddalingaiya of Channaiyapatna to the same god Siddalingēsvāra
Kg	73	46	Records the gift of brass pots by Basavaiya of Tore hommanahalli to the same god Siddalingēsvāra
Kg	74	46	Records the gift of a brass pot by Ohikkasangappa of Bāchhalli to the same god Siddalingēsvāra
Kg	75	46	Records the gift of a brass pot by Channamalla Setṭi of Gōvindanahalli to the same god Siddalingēsvāra
Kg	76	46	Records the gift of a brass pot by Sivanamma daughter of Siddalinga Setṭi of Ankanatapure to the same god Siddalingēsvāra
Kg	77	46	Records the grant of two silver-sticks by Hadalu Gurusāntappa of Yasalūrūpēte to the same god Siddalingēsvāra
Kg	78	46	Records the gift of a Kalāśa (final) of the weight of 3 seers by Siddalingasetṭi, son of Honnavarada Lungasetṭi, to the same god Siddalingēsvāra
Kg	79	47	Records the gift of a silver handle of an umbrella by Tothapaya, son of Ankahalli Channabasappa for the same god
Kg	80	47	Records the gift of a silver handle of an umbrella by Tothapaya, son of Ankahalli Channabasappa for the same god

Dynastic List of Inscriptions in the Tumkur Supplement with Brief Statement of Contents—*contd.*

Plate	Inscription No	Page	King	Date	Saka year	Reference to M.A.R.	Contents and Remarks
Kg	85	47			Jaya sam Mārgaśira suddha 13	1919, p 52	Records the gift (of a brass kolaga) by one Ohanna- basappa, son of Puttaya, to the god Siddalingēsvara of Keggere Fragmentary record
Kg	86	47			Ānanda sam Phālguna suddha 1		Records that the village Bettahalli was granted by Dēvarāja-Odeyar for the up keep of the feeding house at Amrutur It is not clear who this chief was
Kg	87	48		Fragmentary record			
Kg	89	48					Records that the bell on which the inscription is engraved was presented to Madhagiri Mallinātha svāmi Basa by one Timmappa, <i>l'citānasetti</i> , of Idugūr
M ₁	112	49					Records the presentation of a bell by Pattana Virappa to the god Pārśvanāthasvāmi
M ₁	113	49					Fragmentary record Refers to some villages belonging to a <i>matha</i>
M ₁	116	50					Records the presentation of a brass lamp stand by Dālapa, son of Kallumari Obalegauda, to Lakshmi- narasimhasvāmi of Dālivātā
M ₁	120	51			Śrīrukha sam Śrāvana bahula 7		Records the presentation of a brass lamp by Nara son of Narasimha, to Narasimhasvāmi of Dālivātha
M ₁	121	52					Records the presentation of a pillar by Madanapalli Giriappa to the same god Narasimhasvāmi
M ₁	122	52					Records the presentation of a pillar by Kondappa and Narasimhappa to the same god
M ₁	123	52					Mentions the name of the processional image as Narasimhasvāmi of Dālivāta
M ₁	124	52					Records the presentation of a Garuda-vehicle by Tondōja Narasimhappa's son, Kotiū Narasēgaudu to the same temple
M ₁	125	52			Yuva sam Āshāḍha suddha 10		Records the presentation of a horse vehicle by Tondōji Shānubhog Subbanna, for the same temple
M ₁	126	52			Phālguna suddha 1		Records the presentation of a bell by Hanumayya, son of Gollamādanna of Idugūr for the same
M ₁	127	52					
M ₁	128	52					


M ₁	132	56		Too fragmentary
M ₁	134	56	Iśvara sam Pushya bahula 6	Records the date on which the repairs of the fort and gate (of the temple of Venkataramanasvāmī) were made
M ₁	135	56		Records the name and his family of Hampanna
M ₁	136	57	Plavanga sam	Incomplete record
M ₁	137	56	Bhādrapada suddha 12	Record is incomplete and gives only the date
M ₁	138	56		Records the name of the Tīrthankara—Nēmichandra svāmi
Pg	98	58		Hirya Tīrvengala nātha (deity?) is mentioned as the owner of the wet lands under the tank Venkaṭa samudra
Pg	99	58		Records the presentation of a lamp pillar by Ramāju, son of Bairāju
Pg	101	58		Contains merely a prayer that all the world may be happy, addressed to Lōka Rāma (?)
Pg	104	59		Contains merely the name Kogani-batudu
Pg	105	59		Fragmentary record contains the name Kēsanāyaka
Pg	107	60		Fragmentary record
Pg	108	60	Bhāva sam Vaisākha 1	
Pg	109	60	Plavanga sam Bhādrapada suddha 10 Sunday Plavanga Sam Chaitra suddha 1	Records the presentation of a bell to the goddess Durgā by Dāsanāyaka, grandson of Timmayya
Pg	112	60		Records the presentation of a bell to the goddess Durgā by Satu Bhāskaraiya
Pg	114	61		Fragmentary record
Pg	115	61	Sukla Sam Jyēstha suddha 5	Incomplete inscription. Contains the name Chikka Mahadēva Chandaya
Pg	116	61	Hēvalambi Sam Vaisākha suddha 3	Records the presentation of a gong by Penagoṇḍe Hampanna of Gudibande for the god Pārisyanātha of Nidugal
Pg	117	61		Records the presentation of a bell by Yagalapa of Rāyadurga to Pārsvanāthasvāmī of Nidugal
Sl	113	62		Contains merely the words 'Śrī Vāmana śrī', H M Fergusson, 45th Regiment, M N J, died of cholera at Secrah on the 14th March 1846, at the early age of 16, after a brief but happy union of 40 days"
Sl	121	63	14th March 1846	Records that a plot of rent free land has been granted to Mailāralinga (deity?)
Sl	122	63		Same as the above
Sl	125	64		Same as the above

1918, p 66


Dynastic List of Inscriptions in the Tumkur Supplement with Brief Statement of Contents—*concl'd*

Inscription No.	Page	King	Date	Saka year	Reference to M A R	Contents and Remarks
141	70			Vishu sam Ma . Suddha 1		Fragmentary Contains the names Indasigere Sub- ganda and Hosagaudi
144	70					Records the presentation of a gong to the basti at Hatṇa by Chandrasagara
145	70					Records the present ation (of the image) by Venkata- dāsa, son of Narasimhārya and Garudamma, to the god Gōpālasvāmi
146	70					Records the presentation of a temple-bell by Garudamma to the same god Gōpālasvāmi
149	71					A fragmentary viragal
150	71					Fragmentary viragal records the death of a hero while fighting with thieves
152	71			Parīdhāvi sam.		A fragmentary viragal mentioning only the cyclo year and the name Māveya . ere
153	71					A fragmentary viragal mentioning only the cyclo year
154	72					Records the presentation of a temple bell to the god Brahmalinga by Kottūriya
161	74					Too fragmentary
163	75					Mentions only an imprecatory verse
164	75			Rākhasa sam Chaitra śuddha Pañchami		Records the grant of the village Nāranāpura by Keradanakeya ² , son of Malapa, to the god Thrunala
166	75					Witnesses are named and also imprecation Records the grant of some wet lands to some god of Kaḷasāhali (?)
167	75			Virōdhi sam		Contains the name of a devotee Janadanagevadāsar
75	76			Phalgunā śuddha 10		Records the presentation of Śēshavāhana by Kriṣṇappa, son of Subbanna of Virakasamudra, to the god Śrī Lakshmi-Narasimha
76	77					Records some grant for the god Manchēsvara by Mādayanāyaka
82	79			Prabhava sam- Chaitra śuddha 1, Monday		Contains the name of an embankment of stone called Gōnyamarada Kalṅkaṭṭe
104	83					Too fragmentary

UNDATED MISCELLANEOUS INSCRIPTIONS—*concl'd*



COPPER-PLATE GRANT OF THE HOYSALA KING VIRABALLALA
(CHICKNAIKANHALI 71)



STONE INSCRIPTION OF THE NOLAMBA KING PONNERA
(MADDAGIRI 118)



STONE INSCRIPTION OF THE GANGA KING SRIPURUSHA A D. 788
(SIRA 123)

Handwritten text in Kannada script, likely a grant or record, featuring a circular hole on the left side.

Handwritten text in Kannada script, likely a grant or record, featuring a circular hole on the left side.

Handwritten text in Kannada script, likely a grant or record, featuring a circular hole on the left side.

COPPER-PLATE GRANT OF THE GANGA KING RACHAMALLA II (TIPTUR 140)

Handwritten text in an ancient script, likely Grantha or Tamil, on a copper plate. The text is arranged in approximately 10 horizontal lines.

Handwritten text in an ancient script, likely Grantha or Tamil, on a copper plate. The text is arranged in approximately 10 horizontal lines.

Handwritten text in an ancient script, likely Grantha or Tamil, on a copper plate. The text is arranged in approximately 10 horizontal lines.


Handwritten text in an ancient script, likely Grantha or Tamil, on a copper plate. The text is arranged in approximately 10 horizontal lines.

Handwritten text in an ancient script, likely Grantha or Tamil, on a copper plate. The text is arranged in approximately 10 horizontal lines.

Handwritten text in an ancient script, likely Grantha or Tamil, on a copper plate. The text is arranged in approximately 10 horizontal lines.



COPPER-PLATE GIANT OF THE GANGA KING MADHAVAVARMA (MADHAVAVARMA III) (JUMKUR 78)




STONE INSCRIPTION OF THE RASHTRAKUTA KING AKALAVARSHA A D. 903,
(TUMKUR 81)

VIRAGALS OF THE REIGN OF THE GANGA KING SRIPURUSHA



(TUMKUR 86-106)



(TUMKUR 89)

VIRAGALS OF THE TIME OF THE GANGA KING SRIPURUSHA



(TUMKUR 90)



(TUMKUR 88)